ఆదర్శ
యువజన్

780
G77KON
AUS

2/

బష్టిన్ డిసోజా ప్రభు

రు. 4-00

ಕೊಂಕ್ಣಿ ಸ್ವತಂತ್ರ್ ಪ್ರಕಾಶನಾಚೆಂ 38-ವೆಂ ಪುಸ್ತಕ್

00 780

Konkani
Konkani in
Kannada Script
[illegible]
E-Literature.

ಆದರ್ಶ್ ಯುವಜಣ್ ★

(ಯುವಜಣಾಂಕ್ ಏಕ್ ಮಾರ್ಗದರ್ಶಕ್)

[ದುಸ್ರೊ ಛಾಪೊ]

⁂

ಲೇಖಕ್ :

ಲಯನ್ ಒಸ್ಟಿನ್ ಡಿ'ಸೋಜಾ ಪ್ರಭು.

RAKNNO OFFICE.
BISHOP'S HOUSE.
MANGALORE 575008.

ಆಧಾರಿತ್

ಮೊಲ್ ರು. 4-00

ADARSH YUVAJAN (MODEL YOUTH)

— A timely book to enlighten, instruct and direct the modern youth towards a true leadership.

Written by: **Lion Austin DSouza Prabhu**

Published by: **Konkani Swatantr Prakashan**
Kala Sampat Lane, Nanthur, Mangalore – 575 005.

Phone: 27631

Acc. No: 1738

First Published: AUGUST 1979
2nd Print : SEPTEMBER 1979

I, LAY 'N79

Front Cover : **Noel & Austin**

Rs. 4-00

1780
G>KON
AUS

Printed at Vishal Printers, Marnamikatta, Mangalore – 575 001.

ಪ್ರಸ್ತಾವನ್

ಆಮ್ಕಾಂ ಬೊರೆ ಫುಡಾರಿ—ಖರೆ ಕ್ರಿಸ್ತಾಂವ್ ಫುಡಾರಿ—ಜಾಯ್ ಮ್ಹಳ್ಳೈ ಉದ್ಗಾರ್ ಆಮ್ಕಾಂ ಸಹಜ್ ಜಾವ್ನ್ ಆಯ್ಕೊಂಕ್ ಮೆಳ್ತಾತ್. ತ್ಯಾಂ ಸಾಂಗಾತಾ, '(ಆಯ್ಚೆಂ) ಬಾಳ್ಯೆಂ ವರ್ತವ್ತಾ (ಫಾಲ್ಯಾಂ) ಪುರುಷಾಚೊ ಬಾಪ್ಯ್' ಮ್ಹಳ್ಳೆಂ ಸತ್ ಉಗ್ಡಾಸಾಕ್ ಯೆತಾನಾ, 'ಆಮ್ಕಾಂ ಯುವಜಣಾಂಚಿ ರ್ಜ್ ಆಸಾ—ಆಯ್ಚೆ ಕೊಂಬೆ ಫಾಲ್ಯಾಂಚೆ ಸಮಾಜಿಚೆ ಖಾಂಬೆ' ಮ್ಹಳ್ಳೊ ಲಾಪ್ ಉಲವ್ನ್, ಯುವಜಣಾಂಚಿ ಸುಪ್ತ್ ಕಾರ್ಯಾಸಕ್ತ್ ಆಪ್ಲೀ ರಾಸ್ಗಿ ಗರ್ಜೆಕ್ ಪ್ರಯೋಗ್ ಕರ್ಚೆ, ಆನಿ ತ್ಯಾವರ್ವಿಂ, ಫಾಲ್ಯಾಂಚಾ ಖಾಂಬ್ಯಾಂ' ಬದ್ಲಾಕ್ ಪಿಕ್ಚೇ ಆದಿಂ ತರ್ನೆ ಝುಡ್ಚೆ ಆಂಬೆ ದೆಕ್ಚೆ ಪ್ರಸಂಗ್‌ಯೀ ವ್ಚೆ ಮಧೆಂ ಉಣೆನಾಂತ್.

ವಯ್ರ್ ಸಾಂಗ್ಲ್ಲೆ ತಸಲ್ಯಾ ರಾಜ್‌ಕಾರಣಾಂಚಿ ಪರ್ವಾ ಕರಿನಾಸ್ತಾಂ, , ತಸಲ್ಯಾ ಸಮಸ್ಯಾಂಕ್ ಇಡೆಂ ದೀನಾಸ್ತಾಂ, ದೆವಾಚ್ಯಾ ಆನಿ ಪೆಲ್ಯಾಚ್ಯಾ ಸಂದಾಖಾತಿರ್ ಆತ್ಮತೃಪ್ತೆಚೇ ಸಮೃದ್ಧೆಂತ್ ಸಂತುಷ್ಟ್ ಜಾಂವ್ಚೆಖಾತಿರ್ ರ್ನಾಟ್ಯಾ ಯುವಜಣಾಂಕ್ (ತಶೆಂ ಜೂನ್ ಜಾಲ್ಲ್ಯಾಂಕ್‌ಯೀ), ಯುವಫುಡಾರಿ ಸ್ಟಿನ್ ಡಿ'ಸೋಜಾ ಪ್ರಭುನ್ ಏಕ್ ಉಪ್ಕಾರ್ ಕೆಲಾ.

'ಆದರ್ಶ್ ಯುವಜಣ್' ಮ್ಹಳ್ಳೆಂ ಏಕ್ ಸರಳ್-ಸೊಂಪೆಂ ಆನಿ ಳಾಕ್ ಸಹಜ್‌ಲ್ಲೆಂ ಪುಸ್ತಕ್ ತಾಣೆ ತಯಾರ್ ಕೆಲಾಂ—ಏಕ್ ಪಾವ್ಚೆಂ ಚುನ್-ಪುಸುನ್ ಉಡಂವ್ಚೆಂ ಕಾಣಿಯೆ-ಪುಸ್ತಕ್ ತೆಂ ನಹಿಂ, ಬಗಾರ್, ವರ್ ಯುವಜಣಾಂಕ್ ಸರಳ್ ರೀತಿನ್ ಮಾರ್ಗ್‌ದರ್ಶನ್ ದಿಂವ್ಚೆಂ ಏಕ್ ಲಾಧಿಕ್ ಹಾತ್-ಪುಸ್ತಕ್. ಸಾಂಗಾತಾಚ್-ಆರ್ಥಿಕ್ ಮುನಾಫ್ಯಾಚೊ ರ್ವಸೊ ನಾತ್ಲ್ಲ್ಯಾರ್‌ಯೀ—ಕೊಂಕ್ಣಿ ಸಾಹಿತ್ಯಾಚ್ಯಾ ಝುಲ್ಯಾಂತ್ ಹೆಂ ಕ್ ನವೆಂಚ್, ಪುಣ್ ಬಾವಾನಾತ್ಲ್ಲೆಂ, ಫುಲ್ ಮ್ಹಣೊನ್ ದ್ವೊಡ್ಯಾ ವಾಗತಾಕ್ ಫಾವೊ ಜಾಲ್ಲೆಂ ಆಸಾ. ಆದರ್ಶ್ ಯುವಫುಡಾರ್ಯಾಕ್ ಹಜ್‌ಲ್ಲೆಂ ಹೆಂ ಕಾಮ್ ಕೆಲ್ಲೆಖಾತಿರ್ ಓಸ್ಟಿನಾಕ್ ಯುವಜಣಾಂಚಿ

ಕೃತಜ್ಞತಾ ಆನಿ ಸಮಾಜಿಚೆ ಧನ್ಯವಾದ್ ಫಾವೊ. ಲ್ಹಾನ್ ಜಾಂವ್ ವ್ಹಡ್ ಅಸಲ್ಯೆ ಕೃತಿಯೆಚ್ಯಾ ಪೂರ್ವ್‌ವಿಮರ್ಶಾಚಿ ಗರ್ಜ್ ನಾ. ಬಗಾರ್, ಸಂಬಂಧ್ ಆಸ್‌ಲ್ಲ್ಯಾ ಆನಿ ಯುವಜಣಾಂಕಡೆಂ ಸಂಬಂಧ್ ಆಸಾ ಮ್ಹಣ್ಚ್ಯಾ ಸಮೆಸ್ತಾನಿಂ ಹಿ ಕೃತಿ ಆಪ್ಣಾಂವ್ಚೆಂ, ಫಳ್ ಜೊಡ್ಚೆಂ ಆನಿ ವಿತರಾಂವ್ಚೆಂ ಅಧಿಕ್ ಗರ್ಜ್. ತವಳ್, ವೈಯ್ಯಕ್ತಿಕ್ ಆನಿ ಸಾಮೂಹಿಕ್ ಧರಾನ್ ಸಮಾಜಿಚಿ ಬುನ್ಯಾಧ್ ಥಿರ್ ಕರುಂಕ್ ಆನಿ ಫುಡಾರಾಚೆಂ ರಕ್ಷಾಕವಚ್ ಭದ್ರ್ ಕರುಂಕ್ ಆಪ್ಯೆಂಚ್ ರುತಾ ಜಾತಲೆಂ ದಾಯ್ಜ್ - ಆದರ್ಶ್ ಯುವಜಣ್.

ಹಿ ಕೃತಿ ತಿಚೆಯಿತ್ಲ್ಯಾಕ್ ಸಂಪೂರ್ಣ್ ನಹಿಂ. ಚಿಂತುನ್ ಪಳೆಲ್ಯಾರ್, ಹಿ ವಾಚ್ತೆಲ್ಯಾಂಕ್ ಭೊಗಾತ್: "ಎಕಾ ಮಹಾನ್ ಗ್ರಂಥಾಚ್ಯಾ ಪೈಲ್ಯಾ ಆಧ್ಯಾಯಾಚೆಂ ಪೈಲೆಂ ಚರಣ್ ಆಮಿ ವಾಚ್ತಾಂವ್. ಆನಿ ತ್ಯಾ ಗ್ರಂಥಾಚಿಂ ಪಾನಾಂ ವಾಚುನ್ ಸಂಪಂವ್ಕ್ ಸಾಧ್ಯ್ ಜಾಂವ್ಚೆಂನಾ—ತಿಂ ಅಸಂಖ್ಯಾತ್. ತಿಂ ಅಮರ್."

ವ್ಹಯ್ ತರ್, ಭೊಂವ್ತಣಿ ಅಂಧ್ಕಾರ್ ಭರ್ಲಾ ಮ್ಹಣ್ಪಾಚಿ ಗರ್ಜ್ ನಾ. ತಶೆಂ ಮ್ಹಣ್ತೆಲ್ಯಾಂಕ್ ಏಕ್ ವಿಸರ್ ಪಡ್ಲ್ಯಾ: ಹ್ಯಾ ಕಾಲ್ಪಣಿಕ್ ಅಂಧ್ಕಾರಾಂತ್ ಲಿಪೊನ್ ಆಸಾ ಏಕ್ ಸುಕುರ್—ಏಕ್ ಆದರ್ಶ್ ಯುವಜಣ್· ಏಕ್ ಕ್ರಿಸ್ತಾಂವ್ ಫುಡಾರಿ.

— ವಿ. ಜೆ. ಪಿ. ಸಲ್ದಾಂಞಾ.

WORLD KONKANI CENTRE LIBRARY
विश्व कोंकणी पुस्तकालय
1735

ಸುರ್ವಿಲೆಂ ಉತರ್



ಯುವಪ್ರಾಯ್ ಜಾವ್ನಾಸಾ ಭಾವೀ ಜಿವಿತಾಚಿ ಖರಿ ಆನಿ ಗರ್ಜೆಚಿ ಬುನ್ಯಾದ್. ಹ್ಯಾ ವೆಳಿಂ ಮಾನವ್ ಕಶೆಂ ಆಪ್ಲೆಂ ಜಿವಿತ್ ಚಲವ್ನ್ ಹಾಡ್ತಾ ತ್ಯಾ ಪರಿಣಾಮಾಚೆರ್ ತ್ಯಾ ಮಾನವಾಚೆಂ ಭವಿಷ್ಯ್ ಮಾಲ್ವಾತಾ. ಹ್ಯಾ ದೆಕುನ್ ಹ್ಯೆ ಕೊಂಕ್ಣಿ ಸಮಾಜೆಂತ್ಲ್ಯಾಂ ಯುವಜಣಾಂನಿ ಆಪ್ಲಿ ಜಿಣಿ ಆದರ್ಶ್‌ಪ್ರಿಯ್ ಜಾವ್ನ್ ಚಲವ್ನ್, ಆದರ್ಶ್ ಯುವಜಣ್ ಜಾಂವ್ಕ್ ಜಾಯ್ ಮ್ಹಳ್ಳೆ ಆಶೆನ್ ಹಾಂವೆ ಹೆಂ ಪುಸ್ತಕ್ 1976 ಇಸ್ವೆಂತ್ ಬರವ್ನ್ ಸಂಪಯಿಲ್ಲೆಂ ಆತಾಂ ಪ್ರಕಟ್ಚೆಂ ಮೇಟ್ ಕಾಡ್ಲೆಂ.

ಯುವಜಣಾಂಚ್ಯಾ ಚಡ್ತಾವ್ ಸಮಸ್ಯಾಂಚೆ ಉಲ್ಲೇಖ್ ಹ್ಯಾ ಪುಸ್ತಕಾಂತ್ ಕೆಲ್ಯಾತ್ ಆನಿ ಫಾವೊ ತ್ಯೊ ಪರಿಹಾರಿಕ್ ವಾಟೊಯೊ ದಾಖವ್ನ್ ದಿಲ್ಯಾತ್. ಆಶೆಂ ಜರ್ ಹೆಂ ಪುಸ್ತಕ್ ವಾಚುನ್ ಏಕ್ ತರೀ ಯುವಕ್ ವ ಯುವತಿ ಆಪ್ಲೆಂ ಜಿವಿತ್ ಆದರ್ಶ್ ರೀತಿರ್ ಮಾಂಡುನ್ ಹಾಡಿತ್ ತರ್ ಹಾಂವ್ ಧನ್ಯ್. ಮನ್ಸ್ಯಾ ಜಿವಿತಾಂತ್ ಸ್ಥಿರತಾ ಸಾಂಬಾಳ್ಳಿ ತರ್ ಕಸಲ್ಯಾ ವಾರ್ಯಾ ವಾದಾಳಾಕ್‌ಯೊ ತೆಂ ಸಾಂಪಡ್ನಾ ತೆಂ ಖಂಡಿತ್. 'ಕುಸ್ಲ್ಲ್ಯಾ ಫಳಾಂ ಸಂಗಿಂ ಬರೆಂ ಫಳ್‌ಯೊ ಕುಸ್ತಾ'—ಮ್ಹಳ್ಳಿ ಮಾಲ್ಘಡ್ಯಾಂಚಿ ಗಾದ್ ಹಾಂವ್ ಬಿಲ್ಕುಲ್ ಮನ್ಸ್ಯಾಂಕ್ ಸರಿ ಕರ್ನಾ. ಮನಿಸ್ ತ್ಯಾ ಫಳಾಂ ಪ್ರಾಸ್ ಕಿತ್ಲ್ಯಾಕ್‌ಯೊ ವ್ಹರ್ತೊ. ದೆವಾನ್ ತಾಕಾ ಆಪ್ಲೆಂಚ್ ಮ್ಹಳ್ಳೆಂ ಗಿನ್ಯಾನ್ ದಿಲಾಂ ಆಸ್ತಾಂ ಹಾಚೊ ಫಾವೊತೊ ಪ್ರಯೋಗ್ ಗರ್ಜೆಚೊ.

ಹೆಂ ಪುಸ್ತಕ್ ಪ್ರಥಮ್ ಪ್ರಕಾಶುಂಕ್ ಆಧಾರ್ ದಿಲ್ಲ್ಯಾ, ಸರ್ವ್ ಮೊಗಾಳ್ ಮಿತ್ರಾಂಕ್ ತಶೆಂ ಹೆಂ ಪುಸ್ತಕ್ ಪ್ರಕಟ್ಚ್ಯಾ ಪಯ್ಲೆಂ ವಾಚುನ್ ಪ್ರಸ್ತಾವನ್ ಲಿಖ್ಲ್ಲ್ಯಾ ಶ್ರೀ ವಿ. ಜೆ. ಪಿ. ಸಲ್ಡಾಂಞ್, ಎಂ. ಎ. ಹಾಕಾ ಹಾಂವ್ ಅಭಾರಿ.

ಹ್ಯಾ ಪುಸ್ತಕಾವಿಶಿಂ ಕಸಲಿಯ್ ಟೀಕಾ ವ ಸಲಹಾ ಆಸ್ಲ್ಲ್ಯಾರ್ ದಯಾ ಕರ್ನ್ ಮ್ಹಾಕಾ ಪಾಠಂವ್ಕ್ ವಿಸ್ರಾಕಾತ್.

ಬರೆಂ ತರ್ ಮೋಗ್ ಆಸೊಂ.

ಆಗೋಸ್ತ್ 8, 1979
ಮಂಗ್ಳುರ್-575 005.

ಓಸ್ಟಿನ್ ಡಿ'ಸೋಜಾ ಪ್ರಭು

ಅನುಕ್ರಮ್

ಅಧ್ಯಾಯ್ ಪಾನ್

1. ಆದರ್ಶ್ ಯುವಜಣ್ — 1
2. ಭರ್ವಾಸ್ಯಾನ್ ಭವಿಷ್ಯ ಪಳೆ — 6
3. ವಿಶ್ವಾಸ್ ಧೃಡ್ ಕರ್ — 11
4, ಚಲ್ಯಾಚಿ ವಾಡಾವಳ್ — 15
5. ಚಲ್ಯಾ ಥಾವ್ನ್ ಪುರುಷತ್ವಾಕ್ — 19
6. ಚಲ್ಯೆಚಿ ವಾಡಾವಳ್ — 23
7, ಚಲಿ ಆಸ್ಲ್ಲಿ ಸ್ತ್ರೀ ಜಾತಾನಾ — 27
8. ವಾಂಕ್ಡಿ ವಾಟ್ - ಪಾಡ್ ಸವಯ್ — 32
9. ಅಶೀರ್ ಚಿಂತ್ನಾಂಚೆರ್ ಖಾಡುಂ — 37
10. ಕೂಡಿಚಿ ಜಾಗ್ರುತ್ಕಾಯ್ — 42
11. ನ್ಹೆಸಾಣ್ ಆನಿ ತುಜೆ ಗೂಣ್ — 47
12. ಈಷ್ಟಾಂಚಿ ವಿಂಚವ್ಣ್ ಕಶಿ? — 52
13. ಘರಾ ರಾವೊಂಕ್ ಬೆಜಾರಾಯ್ — 57
14, ವ್ಹಡಿಲಾಂಚೆರ್ ತುಜಿ ದೀಷ್ಟ್ — 62
15. ಶಾಲಾಂತ್ ಶಿಕಾಪ್ ಕಿತ್ಯಾಕ್ — 67
16. ಹಾತಿಂ ಧರ್ಲ್ಲೆಂ ಪಂತಾಕ್ ಪಾವಯ್ — 72
17. ಶಿಸ್ತ್ ಕಶಿ ಸಾಂಬಾಳ್ತಾಯ್ ? — 76
18. ಆಮಾಲ್ ಪೀವನ್ ಗರ್ಜೆಚೆಂ ? — 80
19. ವಾಸ್ತವಿಕ್ ಜೀವನಾಕ್ ಮಾಧಕ್ ವಕ್ತಾಂ? — 87
20. ಖೆಳ್ಆನಿ ಮನೋರಂಜನ್ — 93
21. ಸಂಗೀತ್ ಆನಿ ನಾಚ್ — 98
22. ಲೈಂಗಿಕ್ ನೀತಿ ನಿಯಮ್ — 103
23. ವೊಗಾ ಸಾಗೊರಾಂತ್ — 109
24. ಲಗ್ನಾಂತ್ ಜಯ್ತ್ — 122
25. ವಾಸ್ತವಿಕ್ ಸಂಗ್ತಿಂಚೆರ್ ತುಜಿ ದೀಷ್ಟ್ — 129
26. ಪ್ರಾಮಾಣಿಕ್ಪಣಾಚೊ ಫಳ್ — 134
27. ಜೀವನಾಂತ್ ತುಂ ಕಿತೆಂ ಆಶೆತಾಯ್? — 140
28. ಬರೆಂ ಭವಿಷ್ಯ ಮುಖಾರ್ ಆಸಾ — 145

WORLD KONKANI LIBRARY
Accn No: 001780

1 ಆದರ್ಶ್ ಯುವಜಣ್

ಮನ್ಶ್ಯಾ ಜೀವನಾಂತ್ ಯುವಪ್ರಾಯ್ ಮಳ್ಬಾವಯ್ಲ್ಯಾ ತಾರಾಂಪರಿಂ ಆಕರ್ಷಿತ್, ತಸೆಂ ಫೊಡ್ತ್ಯಾಂ ಮಧ್ಲ್ಯಾ ಗುಲೊಬಾಪರಿಂ ಸೊಭಿತ್ ಜಾವ್ನಾಸಾ. ಹ್ಯಾ ವೆಳಿಂ ಮತಿಂತ್ ನವಿಂಚ್ ಚಿಂತ್ನಾಂ ಉದೆತಾತ್. ಯುವಕ್ ವ ಯುವತಿಚಿ ಕೂಡ್ ಅಧಿಕ್ ತ್ರಾಣ್‌ಭರಿತ್ ಜಾತಾ ತಸೆಂ ಚಿಂತ್ಪಾ ಸಕತ್‌ಯಿ ಬಹುತೇಕ್ ವೃದ್ಧಿ ಜಾತಾ. ಸಬಾರ್ ನವ್ಯೊ ಸಂಗ್ತಿ ಶಿಕೊನ್ ಆಪ್ಲ್ಯಾ ಮುಖ್ಲ್ಯಾ ಜೀವನಾತ್ ಕಾರ್ಯಾರೂಪಿಂ ಹಾಡುಂಕ್ ಹಿ ಪ್ರಾಯ್ ನವಿ ವಾಟ್ ಸೊದುನ್ ದಿತಾ. ಹ್ಯಾ ದೆಕುನ್ ಯುವ ಪ್ರಾಯ್ ನೆಕೆತ್ರಾಕ್ ವ ಗುಲೊಬಾಕ್ ಕಿತ್ಯಾಕ್ ಸರಿ ಕರ್ಯೆತ್ ಮ್ಹಣ್ ತುಮ್ಕಾಂ ಯೆದೊಳ್‌ಚ್ ಕಳಿತ್ ಜಾತೆಲೆಂ. ಹೆ ಪ್ರಾಯೆರ್ ಭೊಗ್ಚೊ ಸಂತೊಸ್ ನಿಜಾಕಿ ಅವ್ಯೃತನೀಯ್.

ಪುಣ್ ಹಿ ವಯ್ಲಿ ಸಂಗತ್ ತುಜೆ ಖಾತಿರ್ ವ ತುಜೆ ಥಂಯ್ ಕಾರ್ಯಾರೂಪಿಂ ಯೇತ್‌ಗಿ? ಹೆ ಫಂಗ್ತಿತ್ ತುಜ್ಯಾ ಜೀವನಾಂತ್ ವಯ್ಲ್ಯೊ ಸಬಾರ್ ಸಂಗ್ತಿ ಯೇನಾಶೆಂ ರಾವ್ಯೆತ್. ಥೊಡ್ಯಾ ಸಂಗ್ತಿಂ ವಿಶಿಂ ತುಂ ಕಿಂಚಿತ್ ಚಿಂತುಂಕ್ ಸುಧಾಂ ಪಾವಾನಾ ಜಾಶಿ. ಪುಣ್ ಸಬಾರ್ ಸಂಗ್ತಿ ತುಜೆ ವರ್ವಿಂ ಕರುಂಕ್ ಸಾಧ್ಯ್ ಆಸಾತ್. ಹ್ಯಾ ಲೇಖನಾಂವಳಿಚ್ಯಾ ಆಧಾರಾನ್ ತುಜ್ಯಾ ಯುವ ಪ್ರಾಯೆರ್ ತುವೆಂ ಸಬಾರ್ ಸಂಗ್ತಿ ಪರಿಮಿತ್ ಥರಾನ್ ಕರುಂಕ್ ತುಕಾ ನಿಜಾಕ್‌ಯೊ ಅವ್ಕಾಸ್ ಲಾಭ್ತೊಲೊ.

ಯುವ ಪ್ರಾಯ್ ಜಾವ್ನಾಸಾ ಪಂಥಾಹ್ವಾನಾಚೊ ವೇಳ್. ಕಿತ್ಯಾ ತುಜ್ಯಾ ಮುಖ್ಲ್ಯಾ ವ ಚಾಲು ಜೀವನಾವಿಶಿಂ ತುಂ ಚಿಂತುಂಕ್ ಸಕ್ಶಿ ತರ್ ತುಜ್ಯಾ ಗಮನಾಕ್ ನಿಜಾಕ್‌ಯಿ ಯೆತೆಲೆಂ ಕೀ ಜೀವನ್ ರಸ್ತ್ಯಾರ್ ಕಿತ್ಲ್ಯಾ

ಚಡ್ಣ್ಯೊ–ದೆಂವ್ಣ್ಯೊ ಆಸಾತ್‌ಗೀ ಮ್ಹಣ್. ಹ್ಯಾ ವರ್ವಿಂ ತುಜೆಂ ಪಯ್ಣ್ ಶಾಬಿತ್-ಸೊಬಿತ್ ಜಾಂವ್ಚೆಂನಾ ಖರೆಂ. ಪುಣ್ ಹ್ಯಾ ಮಾನುಶಿಕ್ ಸಂಸಾರಾ ವಿಶಿಂ ಭೆಷ್ಟೆಂಚ್ ನಿಯಾಳುಂಕ್ ವ ಸ್ವಪ್ಣೆಂವ್ಕ್ ಕಾಂಯ್ ತ್ರಾಸ್ ನಾಂತ್. ಕಿತ್ಯಾಕ್ ಜೀವನ್ ಹ್ಯಾ ಸರ್ವಾಂ ಥಾವ್ನ್ ಬಿಲ್ಕುಲ್ ವಿಂಗಡ್ ಜಾವ್ನಾಸಾ. ಪುಣ್ ಸಾಧನ್ ಕೆಲೆಂ ತರ್ ಕಸಲೆಂಯ್ ಪರಿಶ್ರಮ್ ಮನ್ಶಾ ಜೀವನಾಂತ್ ವ್ಯರ್ಥ್ ಜಾಂವ್ಚೆಂ ನಾ. ನಹಿಂ ತರ್ ಮುಖ್ಲೆಂ ಮೇಟ್ ದವರುಂಕ್‌ಚ್ ಧೈರ್ ನಾಸ್ತಾಂ ಸ್ಥೈರ್ಯ್ ಹೊಗ್ಡಾಂವ್ಚ್ಯಾಕ್ ಪಾವ್ತೆಲೆಂ. ತುಜೆ ಕುಡಿಂತ್ ತರುಣ್ ರಗತ್ ಚಿರಕಾಳ್ ರಾಂವ್ಚೆಂ ನಾ ಜಾಲ್ಲ್ಯಾನ್ ಹ್ಯಾ ವೆಳಿಂ ತುಂವೆಂ ಕರುಂಕ್ ನಾಸ್‌ಲ್ಲ್ಯಾ ಕಾಮಾಂವಿಶಿಂ ಉಪ್ರಾಂತ್ ತುಕಾ ಖಂಡಿತ್ ಜಾವ್ನ್ ಚಿಂತ್ಪಾಕ್ ಕಾರಾಣ್ ದಿತೆಲೆಂ ಮಾತ್ರ್ ವಿನಃ ತೆದ್ನಾಂ ತುಂ ಕಿತೆಂಚ್ ಕರುಂಕ್ ಸಕ್ಚೊನಾಂಯ್.

ಪ್ರಸ್ತುತ್ ತುಜಿ ಪ್ರಾಯ್ ತರ್ನಿ ಆಸಾ. ತುಜ್ಯಾ ಶರೀರಾಂತ್ ಸಬಾರ್ ಬದ್ಲಾಪಾಂ ಘಡೊನ್ಂಚ್ ಆಸಾತ್. ಅಶೆಂ ಮ್ಹಣ್ತಾಚ್ ತುಂ ಯುವಕ್ ವ ಯುವತಿ ಆಸ್‌ಲ್ಲಿ ದಾದ್ಲೊ ವ ಸ್ತ್ರೀ ಜಾವ್ನ್ ಪರಿವರ್ತಿತ್ ಜಾಲ್ಯಾತ್ ಮ್ಹಣ್ ಲೆಖ್ಚೆಂ ನಾಕಾ. ಆಜೂನ್ ಥೊಡಿಂ ವರ್ಸಾಂ ಪಾಶಾರ್ ಜಾಂವ್ಚ್ಯಾರ್ ಆಸಾತ್ ಆನಿ ಹ್ಯಾ ಉಪ್ರಾಂತ್ ಮಾತ್ರ್ ತ್ಯಾ ವರ್ಗಾಚಿ ಗಡ್ ತಡಿಕ್ ತೆಂಕ್ತಾ. ತರ್ನ್ಯಾ ಪ್ರಾಯೆ ವೆಳಿಂ ಜಾಂವ್ಚ್ಯಾ ಬದ್ಲಾಪಾಂ ನಿಮ್ತಾಂ ತುಕಾ ಥೊಡೆಂ ವಿಶೇಷ್ ಚಿಂತುಂಕ್ ವ ಜೀವನ್ ಚುಕೊಂಕ್ ಕಾರಣ್ ಜಾಂವ್ಕ್ ಪುರೊ. ತುಜ್ಯಾ ಶರೀರಾಂತ್ ನವಿ ಸಕತ್ ಉತ್ಪನ್ನ್ ಜಾವ್ನ್ ಯೆತಾನಾ ತುಂ ತಿ ಸಕತ್ ಕಶಿ ವಾಪ್ರುಂಕ್ ಪಳೆತಾಯ್? ಹ್ಯಾ ಲೇಖನಾಂ ವಳಿಂತ್ ತುಕಾ ತಿ ತುಜಿ ನವಿ ಸಕತ್ ಕಶಿ ಆನಿ ಕಿತ್ಯಾ ವಾಪ್ರುಂಚಿ ಮ್ಹಳ್ಳಿ ಮಾಹೆತ್ ಒದ್ಗಾವ್ನ್ ದಿತೆಲಿ. ಹ್ಯಾ ವರ್ವಿಂ ತುಜ್ಯಾ ಜೀವನಾಂತ್ಲೆಂ ಕಸಲೆಂ ಪಂಥಾಹ್ವಾನ್‌ಯಿ ತುಂ ಸ್ವೀಕಾರ್ ಕರುಂಕ್ ಸಕ್ತೊಲೊಯ್. ಹ್ಯಾ ವರ್ವಿಂ ತುಂ ತುಜೆಸ್ಥಕಿಂ ಎಕೇನ್ ಉಬೊ ರಾವೊಂಕ್ ಸಕ್ತಾನಾ ಸಮಾಜೆಂತ್‌ಯಿ ಮಾನೇಸ್ತಾಚೆಂ ಸ್ಥಾನ್ ಜೊಡುಂಕ್ ಸಕ್ತೊಲೊಯ್.

ತುಜಿಂ ಚಿಂತ್ನಾಂ ಬಾಂಧುನ್ ಹಾಡ್.

ಥೊಡೆ ಪಾವ್ಟಿಂ ತುಜೆಂ ಜೀವನ್ ಭಾರಿಚ್ ಸಂಕುಚಿತ್ ಕಶೆಂ ತುಕಾ ದಿಸೊಂಕ್ ಪುರೊ. ಕಿತ್ಯಾಕ್ ಹ್ಯಾ ಜೀವನಾಂತ್ 'ಕರ್ಚೆಂ' ಆನಿ 'ಕರ್ಚೆಂ ನಹಿಂ' ಅಶೆಂ ಸರ್ವ್ ಮಿಶ್ರಿತ್ ಆಸ್ತೆಲೆಂ. ಪುಣ್ ಹೆಂಚ್ ದುಸ್ರೆ ರಿತಿರ್ ಚಿಂತುಂಕ್ ಗೆಲ್ಯಾರ್ ತುಂ ತರುಣ್ ಜಾವ್ನಾಸ್ತಾಂ ತುಕಾ ಆಸ್ಚೆಂ ಸ್ವಾತಂತ್ರ್ ಉಪ್ರಾಂತ್ ಮೆಳ್ಚೆಂ ನಾ. ಪ್ರಾಯೆಸ್ತಾಂಚ್ಯಾ ಮಾತ್ಯಾರ್ ಬೃಹತ್ ವೊಜೆಂ ಆಸ್ತ್ರಾಪರಿಂ ತುಜೆಂ ಮಾತೆಂ ಧರ್ಣಿಕ್ ತೆಂಕ್ಚೆಂ ನಾ ಬಗಾರ್ ಹ್ಯಾ ವೆಳಿಂ ತುಕಾ ಜಡಿತ್ ಜಾಣ್ವಾಯ್ ಜೊಡುಂಕ್ ತುಜಿ ಪ್ರತಿಭಾ ವಾಡಂವ್ಕ್ ಆನಿ ತುಜಿ ಶಾಥಿ ದಾಖಂವ್ಕ್ ಏಕ್ ಮಧುರ್ ಅವ್ಕಾಸ್ ಜರೂರ್ ಲಾಬ್ತೊಲೊ. ಆದ್ಲ್ಯಾಂನಿ ವ ಆತಾಂಚ್ಯಾಂನಿ ಕಿತೆಂ ಕೆಲಾಂ ವ ಕರುನ್ಂಚ್ ಆಸಾತ್–ಹ್ಯೆ ವಿಶಿಂ ತುಕಾ ಚಿಂತುಂಕ್ ಚಡಿತ್ ವೇಳ್ ಮೆಳ್ತಲೊ ಜಾಲ್ಲ್ಯಾನ್ ತುವೆಂ ಸಾರ್ಕೆಂ ಮಾತ್ರ್ ವಿಂಚುನ್ ಹಾಡ್ಯೆತ್. ತಾಂಚೆಂ ಜೈತ್ ವ ಸಲ್ವೊಣ್ ತುವೆಂ ತಜ್ವೀಜ್ ಕರ್ಯೆತ್. ಆನಿ ತುಕಾ ಪಳೆವ್ಯೆತ್ ತಾಣಿ ಖ್ಯೆಂಸರ್ ಬರೆಂ ವಿಂಚ್ಲಾಂ ವ ಖೊಟೆಂ ಚೆಂಚ್ಲಾಂ ಮ್ಹಳ್ಳೆಂ ತೆಂ. ಹ್ಯಾ ವರ್ವಿಂ ತುಜ್ಯಾ ಜೀವನ್ ರಸ್ತ್ಯಾರ್ ತುವೆಂ ಕಶೆಂ ಮೇಟ್ ದಪ್ರಿಜಾಯ್ ಮ್ಹಳ್ಳೆಂ ತುಕಾ ಖಂಡಿತ್ ಜಾವ್ನ್ ಕಳ್ತೆಲೆಂ.

ಹೆರಾಂಚ್ಯೆ ಕುಮ್ಕೆ ವಿನಃ ಹ್ಯಾವಿಶಿಂ ತುಜೆಸ್ಥಕಿಂ ತುಂ ನಿರ್ದೇಶನ್ ಘೆಂವ್ಕ್ ವ ಆರಾಂವ್ಕ್ ಸಕ್ತಾಂಯ್‌ಗಿ? ಹೆಂ ಸೊಧುಂಕ್ ತುಕಾ ಕಿತ್ಲೆಂ ಜ್ಞಾನ್ ಗರ್ಜ್ ಪಡಾತ್? ಥೊಡಿಂ ದೃಷ್ಟಾಂತಾಂ ಪಳೆ:

ಆತಾಂ ಚಿಂತ್ಯಾಂ ತುಕಾ ಏಕ್ ಮೋಟರ್ ಸ್ಯೆಕಲ್ ಘಡ್ಸುಂಕ್ ಮನ್ ಆಸಾ, ತರ್ ತುಂ ತ್ಯಾ ವಿಶಿಂ ತಾಂತೃಜ್ಞಾಂ ಥಾವ್ನ್ ಕಿತೆಂಚ್ ವಿಚಾರಿನಾಸ್ತಾಂ ವ ತಾಂಚಿ ಮಾಹೆತ್ ಘೆನಾಸ್ತಾಂಯು ಕಂಕ್ ಸಕ್ಯೆಗಿ? ಏಕಾದಾವೆಳಾ ತುವೆಂ ಕಿತೆಂ ತರೀ ಘಡ್ಡಿಲೆಂಯ್ ತೆಂ ಮೋಟರ್ ಸ್ಯೆಕಲ್ ಘಾವೊತೆ ಪರಿಂ ಧಾಂವೊಂಕ್ ಸಕಾತ್‌ಗಿ? ವ ತುಂ ಏಕಾ ಸಂಭ್ರಮಾಕ್ ವೆತಾಸ್ತಾನಾ ಕೊಣ್ಂಚ್

ನ್ಹೈಸಾನಾಸ್ಚೆಂ ರಸಲೆಂ ವಸ್ತುರ್ ಪಾಂಗ್ರುನ್ ವೆಶಿಗಿ? ತೆದ್ನಾಂ ತುಕಾ ಎಕಾ ಪಿಶಾಕ್‌ಸರಿ ಕರ್ತಿತ್ ನಹಿಂಗಿ?

ಅಶೆಂ ಮ್ಹುಣ್ತಾನಾ ಏಕ್ ಮನ್ಸ್ಯಾ ಜೀವನ್ ಎಕಾ ಮೋಟರ್ ಸೈಕಲಾ ಪ್ರಾಸ್ ವ ಸಂಭ್ರಮ್ ವಸ್ತುರಾ ಪ್ರಾಸ್ ಲಾಖೊಂ ವಾಂಟ್ಯಾಂನಿ ಮೊಲಾಧಿಕ್ ನಹಿಂಗಿ?

ತುಜೊ ಸಂಪರ್ಕ್ ಸಾರ್ಕೊ ದವರ್:

ಆಮ್ಚ್ಯಾ ಆದ್ಲ್ಯಾಂನಿ ಶಿಕ್‌ಲ್ಲ್ಯಾಂತ್ಲೆಂ ವಿಂಚುನ್ ಆಪ್ಲೆಂ ಜೀವನ್ ಸಾರ್ಕ್ಯಾ ರೀತ್ ಸರ್ವ್ ಸಾಮಾನ್ಯ್ ಜಾವ್ನಾಸಾ. ಪುಣ್ ಹಾಚೊ ಸಂಪರ್ಕ್ ನಾಸ್ತಾಂ ತುಕಾ ಕಿತೆಂಚ್ ಕರುಂಕ್ ಜಾಂವ್ಚೆಂನಾ. ಹೆರಾಂಲಾಗಿಂ ಉಲಯ್ನಾಸ್ತಾಂ, ಹೆರಾಂಚೆಂ ವಾಚಿನಾಸ್ತಾಂ, ಹೆರಾಂನಿ ಕರ್ಚೆಂ ಪಳೆನಾಸ್ತಾಂ ರಾವ್ಯಿ ತರ್ ತುಜ್ಯಾ ಚಿಂತ್ಪಾ ಪಡ್ದ್ಯಾರ್ ಕಿತೆಂಚ್ ದಿಸ್ಚೆಂ ನಾ. ಹ್ಯಾ ವರ್ವಿಂ ಹೆರಾಂನಿ ಜೊಡ್‌ಲ್ಲಿ ಪ್ರಗತಿ ತುಜೆ ಥಂಯ್ ಖಾತ್ರಿ ಜಾಂವ್ಚಿನಾ. ತೆದ್ನಾಂ ತುಂ ಎಕಾ ಬೊಂಬ್ಯಾಕ್ ಸರಿ ನಹಿಂಗಿ?

ಹ್ಯಾ ವರ್ವಿಂ ತುಜೆ ಯುವ ಪ್ರಾಯೆರ್ ತುವೆಂ ಫಾವೊತೊ ಪ್ರಯೋಗ್ ಜೊಡಿಜಾಯ್ ತರ್, ಹೆರಾಂನಿ ಕಿತೆಂ ಜೋಡ್ಲ್ಯಾಂ ವ್ಹಳ್ಳೆಂ ತುವೆಂ ಪಯ್ಲೆಂ ಶಿಕಾಜಾಯ್. ಹ್ಯಾ ಸಂಗ್ತಿಂನಿ ತುವೆಂ ತುಜಿ ಕೂಡ್ ಕಶಿ ಬರೆ ರೀತಿನ್ ದವರ್ಯೆತ್, ಬರ್ಯಾ ಸಾಂಗಾತ್ಯಾಂಚೊ ಸಾಂಗಾತ್ ಕಸೊ ಧರ್ಯೆತ್, ಲಗ್ನ್, ಮೋಗ್, ಅಮಾಲ್ ಪಿಯೆಣೆಂ, ಮಾದಕ್ ವಕ್ತಾಂ ಹ್ಯಾ ವಿಶಿಂ ಮುಖ್ಲ್ಯಾ ಲೇಖನಾಂನಿ ತುಂ ವಾಚುಂಕ್ ಸಕ್ತೊಲೊಯ್.

ತುಜ್ಯಾ ಭೊಂವಾರಿಚೆ ಸಮಾಜೆಂತ್ ಆತಾಂ ಕಿತೆಂ ಘಡ್ತಾ ತೆಂ ತುಂ ಪಳೆಶಿ ಜಾಲ್ಯಾರ್ ತುಕಾ ಪಯ್ಲೊ ದಿಸ್ತೊಲೊ-ಸ್ವಾರ್ಥ್. ನ್ಯಾಯಾ ಬದ್ಲಾಕ್ ಅನ್ಯಾಯ್, ಝುಗ್ಡಿಂ, ಝುಜ್, ಮಾರ್-ಫಾರ್, ಅಪ್ರಾಧ್.

ಅಶೆಂ ಆಸ್ತಾಂ ಹ್ಯೊ ಸರ್ವ್ ನೀಚ್ ವ ಕೀಳ್ ಸಂಗ್ತಿ ಆದಾರ್ಲ್ಯಾ ವ್ಹಡಿಲಾಂ ಥಾವ್ನ್ ಹಾವೆಂ ಕಿತೆಂ ಲಿಸಾಂವ್ ಶಿಕ್ಯೆತ್ ಮ್ಹಣ್ ತುಂ ವಿಚಾರುಂಕ್ ಪುರೊ.

ಖರೆಂ, ಆಯ್ಚ್ಯಾ ಸಮಾಜಿಂತ್ ಸಬಾರ್ ವ್ಹಡಿಲಾಂ ಅಸಲ್ಯಾ ಅಕ್ರಮಾಂನಿ ಮಿಸ್ಳಲ್ಯಾಂತ್. ತಿಂಚ್ ಜಾವ್ನ್ ಅಸಲಿಂ ಅಕ್ರಮಾಂ ಆಧಾರ್ತಾತ್ ವ ಅಸಲ್ಯಾ ಅಕ್ರಮಾಂಕ್ ತಿಂ ತಾಂಚೊ ಸಾಂಗಾತ್ ವ ಪಾಟಿಂಬೊ ದಿತಾತ್ ಆಸ್ತೆತ್. ಪುಣ್ ಸಬಾರ್ ವ್ಹಡಿಲಾಂ ಆಸಾತ್ ಜಿಂ ಅಸಲ್ಯಾ ಕುಕೃತ್ಯಾಂಕ್ ದ್ವೇಷಿತಾತ್ ಆನಿ ಬರಿ ಜಿಣಿ ಜಿಯೆಂವ್ಕ್ ಆಶೆತಾತ್ ತಿಂ. ಎಕಾಚ್ ಯುಗಾಂತ್ ಅಸಲಿಂ ಬದ್ಲಾಪಾಂ ಘಡೊನ್ ಯೇನಾಂತ್. ತಾಚಿ ಸಾಂಖಳ್ ಆದಿಂ ಥಾವ್ನ್ಯೀ ಆಸ್‌ಲ್ಲಿ, ಫುಡೆಂಯೀ ತಿ ವಿಸ್ತಾರ್ತೆಲಿ. ತುಜಿಂ ವ್ಹಡಿಲಾಂಯೀ ಲ್ಹಾನ್ ಪ್ರಾಯೆರ್ ಅಸಲ್ಯಾ ಚಿಂತ್ನಾಂಕ್ ಸಾಂಪಡ್ಲ್ಯಾಂತ್ ಆಸ್ತೆಲಿಂ. ಪಾಟ್ಲ್ಯಾ ತೆಂಪಾನ್ ಮ್ಹಣ್ಜೆ ಪಯ್ಲ್ಯಾ ಮಹಾ ಝುಜಾ ಉಪ್ರಾಂತ್ (1914–1918) ಏಕ್ ನಾ ತರ್ ಏಕ್ ಸಂಕಷ್ಟ್ ಉದೆವ್ನಂಚ್ ಆಸಾತ್, ಹರ್ಯೆಕ್ಲ್ಯೊ ತೆ ನಿವಾರುಂಕ್ ಅಧಿಕ್ ಕಷ್ಟಾತಾ.

ಮಾತ್ಶಿ ಪ್ರಾಯ್ ಉತರ್ತಾಚ್ ಜೀವನಾಂತ್ಲ್ಯಾ ಸರ್ವ್ ಸವಾಲಾಂಕ್ ಜವಾಬ್ ದೀಂವ್ಕ್ ಜಾತಾ ಮ್ಹಣ್ ಸಾಂಗೊಂಕ್ ಜಾಯ್ನಾ. ಅಶಂ ಜಾಲ್ಲೆಂ ತರ್ ಹ್ಯಾ ಸಂಸಾರಾಂತ್ ಕಸಲೆಯೀ ಸಂಕಷ್ಟ್ ಉದೆತೆನಾಸ್ಲೆ. ಸರ್ವ್ ಸಂಪೆಪಣಿಂ ಚಲೊನ್ ವೆತೆಂ ಆಸ್ಲೆಂ. ಪುಣ್ ಹೆರಾಂಚ್ಯಾ ಅನ್ಭೋಗಾನ್ ತುಕಾ ನವೊ ಆನಿ ಬರೊ ಸಂಪರ್ಕ್ ಜೊಡುನ್ ಘೆವ್ಯೆತ್ ಆನಿ ತೊ ತುವೆಂ ತುಜ್ಯಾ ಜೀವನಾಂತ್ ಮಾಂಡುನ್ ಹಾಡ್ಯೆತ್.

ವ್ಹಯ್ ಸಬಾರ್ ರೀತಿ ಆಸಾತ್. ಹ್ಯಾವಿಶಿಂ ಆಮಿ ಮುಖ್ಲ್ಯಾ ಲೇಖನಾಂನಿ ವಾಚ್ಯಾಂ.

⁂

2 ಭರ್ವಸ್ಯಾನ್ ಭವಿಷ್ಯ ಪಳೆ

ಖಂಯ್ಚ್ಯಾಯ್ ಎಕಾ ವಾಶಾ ವಯ್ಲ್ಯಾನ್ ವ ದೊರ್ಯಾ ವಯ್ಲ್ಯಾನ್ ಉಡ್ಚೆಂ ತುವೆಂ ಪ್ರಯತ್ನ್ ಪುಣ್‌ಯಿ ಕೆಲಾಂಯ್ಗಿ? ಜರ್ ತಿ ಉಬಾರಾಯ್ ಚಡೀತ್ ನಾತ್‌ಲ್ಲಿ ವ ತುಂ ಉಡೊಂಕ್ ಸಕ್ತಾಯ್ ಮ್ಹಳ್ಳೊ ಭರ್ವಸೊ ವ ಪಾತ್ಯೆಣಿ ತುಜೆ ಥಂಯ್ ಖಂಚ್‌ಲ್ಲಿ, ತರ್ ತುಂ ಶಾಬಿತಾಯೇನ್ ಉಡ್ಲಾಯ್ ಮ್ಹಣ್ಯೆತ್. ಪುಣ್ ತುಂ ಉಡೊಂಕ್ ಜಾಂವ್ಚೆಂ ನಾ ಮ್ಹಣ್ ಭಿಯೆಲ್ಲೊಯ್ ತರ್ ತುಕಾ ಉಡೊಂಕ್ ಜಾತೆಂ ನಾ.

ಅಶೆಂಚ್ ಸಬಾರ್ ಸಂಗ್ತಿಂನಿ ಘಡ್ತಾ. ತುಕಾ ಉಪ್ಕ್ಯಾಂತ್ ದೆಂವ್ರೊಂಕ್‌ಚ್ ಭಿರಾಂತ್ ದಿಸಾತ್ ತರ್ ತುಂ ಬಿಲ್ಕುಲ್ ಉಪ್ಕೆಂವ್ಕ್ ಸಕ್ಚೊನಾಂಯ್.

ತ್ಯಾ ಪರಿಂ ತುವೆಂ ತುಜೆ ಯುವ ಪ್ರಾಯೆರ್ ಗರ್ಜೆಚೆಂ ಆಪ್ಣಾಂವ್ಕ್ ಜಾಯ್ ತರ್, ತುಜೆ ಥಂಯ್ ಪ್ರಥಮತ್ ಭರ್ವಸೊ ಉದೆಂವ್ಕ್ ಜಾಯ್. ಮುಖಾರ್ ಕಿತೆಂ ಆಸಾ ವ ಜಾತಾ ಮ್ಹಳ್ಯಾ ವಿಶಿಂ ತುಕಾ ಖರೊ ಭರ್ವಸೊ ಮೆಳಾನಾ ತರ್ ತುಂ ತುಜ್ಯಾ ಜೀವನ್ ರಸ್ತ್ಯಾರ್ ಶಾಬಿತಾಯೇನ್ ಚಲೊಂಕ್ ಸಕ್ಚೊನಾಂಯ್. ಪುಣ್ ಆಜ್ ಅಸಲ್ಯಾ ಧೃಡ್ ವಿಶ್ವಾಸಾಕ್ ಕಸಲಿ ಯೋಗ್ಯತಾ ಆಸಾ ?

ಧೃಡ್ ವಿಶ್ವಾಸ್ ನಾಸ್ಚ್ಯಾವಿಶಿಂ ಆಮಿ ದಿಸಾಂಗಟ್ಲ್ಯಾನ್ ಉಲವ್ಣಂಚ್ ವೇಳ್ ವಿಭಾಡ್ಯೆತ್. ದೆವಾನ್ ರಚ್ಲಲೊ ಹೊ ಸಂಸಾರ್ ದೀಸ್ ವೆತಾಂ ವೆತಾಂ ಭಷ್ಟೊನ್‌ಂಚ್ ವೆತಾ. ರಾನ್ವಟ್ ಮನ್ಜಾತಿಂಕ್ ಮಾರ್ನ್ ಘಾಲ್ತಾತ್, ಬೃಹತ್ ಖಾಣಾ ತತ್ವಾರ್ ವಿರಾಜ್ ಕರ್ತಾ ತಶೆಂ ನಾನಾಂತೆ

ಸಮಸ್ಯೊ ಉದ್ಭವಿತ್ ಜಾತಾತ್. ಹ್ಯಾ ವಿಶಿಂ ಜರ್ ತುಂ ಸೂಕ್ಷ್ಮ ರೀತಿನ್ ಚಿಂತುಂಕ್ ಪಡ್ಯ ತರ್ ತುಕಾ ತುಜೆಂ ಮುಖ್ಲೆಂ ಭವಿಷ್ಯಾಚ್ ಶೂನ್ಯ ಜಶೆಂ ದಿಸಾತ್. ಆಯ್ಚ್ಯಾ ಕಾಳಾರ್ ಸಂಸಾರಾರ್ ಸಬಾರ್ ಸಂಗ್ತಿ ಆಸಾತ್ ಜ್ಯೊ ಮನ್ಯಾಂಥಾವ್ನ್ ಉಲ್ಲೇಖಿತ್ ಜಾಯ್ನಾಸ್ಲ್ಯೊ, ಪುಣ್ ಹ್ಯಾ ಸರ್ವಾಂಚೆರ್ ಆಮಿ ಭರ್ವಶಾನ್ ರಾವ್ಲ್ಯಾಂವ್ ತರ್ ಆಮ್ಕಾಂ ಭವಿಷ್ಯ ಬರೆಂ ಆಸಾ ತೆಂ ಖರೆಂ. ಹ್ಯಾ ವಿಶಿಂ ಆತಾಂ ಆಮಿಂ ಥೊಡೆಂ ವಿಂಚ್ಯಾಂ ಆನಿ ಚಿಂತ್ಯಾಂ.

ಗ್ರಹಾಂಚೆಂ ಘರ್

ಆಮಿ ಆತಾಂ ಹೆ ಭುಮಿಚೆರ್ ಜಿಯೆವ್ನ್ ಆಸಾಂವ್. ಹೆಂ ಗ್ರಹ್ ಆಜ್ ಕಿತ್ಲೆಶಾ ಕೊರೊಡ್ ಆನಿ ಕೊರೊಡ್ ರಚ್ನಾಂಕ್ ಆಪ್ಲ್ಯಾ ಗರ್ಭಾಂತ್ ವ್ಹಾವವ್ನ್ ಎಕಾ ಸ್ಪಿನ್ನರಾಚ್ಯಾ ಹಾತಾಂತ್ಲೊ ಚೆಂಡು ಗುಂವೊನ್ ವೆಚೆಪರಿಂ ಆಪ್ಣಾ ಥಾವ್ನ್ 93 ಮಿಲಿಯ ಮೈಲಾಂ (ಸಾಧಾರ್ಣ್ 150,000,000 ಕಿ. ಮಿ.) ಪಯ್ಸ್ ಆಸ್ಚ್ಯಾ ಸುರ್ಯಾಕ್ ಮೈಲಾಂಚಿಂ ಮೈಲಾಂ ಭೊವಾಡೊ ಮಾರ್ನ್ಂಚ್ ಆಸಾ. ಜರ್ ಹಿ ಭೂಮಿ ದುಸ್ರ್ಯಾಚ್ ಪಥಾರ್ ಆಸ್ಲ್ಲಿ ತರ್ ಕಿತೆಂ ಜಾತೆಂ ತೆಂ ಜಾಣಾಂತ್‌ಗಿ ತುಮಿ? ಜರ್ ಗುರು ಆನಿ ಶುಕ್ರ ಗ್ರಹಾ ಆಸ್ಚೆಪರಿಂ ಸುರ್ಯಾ ಥಾವ್ನ್ ಭುಮಿಯೀ ಸರಿಸುಮಾರ್ ಪಯ್ಸ್ ಆಸ್ಲ್ಲಿ ತರ್ ಆಜ್ ಹೆ ಭುಮಿವಯ್ಲ್ಯಾ ಜೀವಿಂಕ್ ಬಿಲ್ಕುಲ್ ಜಿಯೆಂವ್ಕ್ ಜಾತೆಂ ನಾ.

ತ್ಯಾಚ್ ಪರಿಂ ಹಿ ಭುಮಿ ಆಪ್ಲೆಸ್ತ್ರಕಿಂ ಗುಂವಾನಾಸ್ಲಿ ತರ್ ಕಿತೆಂ ಗತ್ ಆಸ್ಲಿ? ಬುಧ ಗ್ರಹಾ ಪರಿಂ ಗುಂವ್ರೊಂಕ್ ಏಕ್ ವರಸ್ ಲಾಗ್ಲ್ಲೆಂ ತರ್? ಅಶೆಂ ತರ್ ಭುಮಿಚೊ ಅರ್ಧೊ ಭಾಗ್ ಬರ್ಫಾನ್ ಭರೊನ್ ವಿಭಾಡುನ್ ವೆತಾನಾ ಉರ್ಲ್ಲೊ ಅರ್ಧೊ ವಾಂಟೊ ಉಜ್ಯಾಚೆ ಭಾಟಿಯೆ ಭಾಷೆನ್ ಭಸ್ಮಾತೊ.

ಆಜ್ ಆಮಿ ಭುಮಿವಯ್ಲಿ ಪ್ರಕೃತೆಚಿ ಸೊಭಾಯ್ ಚಾಕ್ತಾಂವ್. ಗೀಮ್, ಪಾವ್ಸ್, ಹಿಂವ್ ಇತ್ಯಾದಿ ವೇಳಾನುಸಾರ್ ಆಪ್ಲೆ ಅನುಭವ್

ಆಮ್ಕಾಂ ಒದ್ಗಾಯ್ತಾತ್. ಹಾಕಾ ಪ್ರಮುಖ್ ಕಾರಣ್ ಜಾವ್ನಾಸಾ–ಹಿ ಭುಮಿ ಸುರ್ಯಾಚ್ಯಾ ಥಳಾಕ್ ಮಾತ್ಶಿ ಮಾಲ್ವೊನ್ ಮ್ಹಳ್ಯಾಪರಿಂ ಆಸೊನ್ ಆಪ್ಲೆ ಗುಂವ್ಣೆಚೊ ವಾವ್ರ್ ಕರಿತ್ತ್ ಆಸಾ ಜಾಲ್ಲ್ಯಾನ್ ಋತುಂ ಪ್ರಕಾರ್ ಮಾನವ್ ಜೀವನ್‌ಯೊ ಸಲಿಸಾಯೆನ್ ಪಾಶಾರುಂಕ್ ಸೌಲಭ್ಯಿತ್ ಜಾತಾ. ಹ್ಯಾಪರಿಂ ಭುಮಿಚ್ಯಾ ಜಡ್ತಾವ್ ಪ್ರದೇಶಾರ್ ಮನ್ಶ್ಯಾಖಾಣ್ ಜೊಡುಂಕ್ ಅವ್ಕಾಸ್ ಲಾಬ್ತಾ.

ಹ್ಯಾಚ್‌ಪರಿಂ ಭುಮಿಂತ್ಲ್ಯೊ ಇತರ್ ಹಜಾರೊಂ ವಸ್ತುಂ ಹಿ ಭೂಮಿ ಸಮತೋಲನಾರ್ ಆಪ್ಲೆಂ ಕಾಲಕ್ರಮ್ ಚಲವ್ನ್ ವ್ಹರುಂಕ್ ಆಪ್ಲೆ ಆದಾರ್ ಸಹಕಾರ್ ದಿತಾತ್. ಹೆಂ ಸರ್ವ್ ಘಡುಂಕ್ ಕಾರಣ್ ಕಿತೆಂ ಆಸ್ಯೆತ್? ಜರ್ ಹ್ಯಾ ವಿಶಿಂ ಆಮಿ ಮಾತ್ಶೆಂ ಚಿಂತುಂಕ್ ಗೆಲ್ಯಾರ್ ಆಮ್ಕಾಂ ನಿಜಾಕೀ ತ್ಯಾ ಸೃಷ್ಟಿಕರ್ತಾಚೊ ಉಗ್ಡಾಸ್ ಯೆತಲೊಚ್. ಎಕಾ ಮಾನವ್ ವಿಜ್ಞಾನಿನ್ ತಯಾರ್ ಕೆಲ್ಲ್ಯಾ ಎಕಾ ಸೂಕ್ಷ್ಮ ಅಂತ್ರಳ್ ತಾರ್ವಾ ಪ್ರಾಸ್ ಲಾಖೊಂ ವಾಂಟ್ಯಾಂನಿ ಚಡ್ ಮಾನವ್ ಜೀವ್ ರಚುಂಕ್ ಆನಿ ಪೊಸುಂಕ್ ಕಾರಣ್ ಜಾಂವ್ಚ್ಯಾ ಥೊಡ್ಯೊ ವಸ್ತು ಭಾರಿಚ್ ಮಿಸ್ತೆರಾಭರಿತ್ ಜಾವ್ನಾಸಾತ್. ಹ್ಯಾ ವರ್ವಿಂ ತ್ಯಾ ಸೃಷ್ಟಿ ಕರ್ತಾನ್ ಮಾನವ್ ಜೀವ್ ಇತ್ಲೊ ಮಧುರ್ ಜಾಂವ್ಚ್ಯಾಕ್ ಕಿತ್ಲೆಂ ಶ್ರಮ್ ಘೆತ್ಲಾಂ ಮ್ಹಳ್ಳೆಂ ಆಮ್ಕಾಂ ಕಳಿತ್ ಜಾತಾ. ತಾಚ್ಯಾ ಪರಿಶ್ರಮಾನ್‌ಂಚ್ ಆಜ್ ಹಾಂವ್ ಆನಿ ತುಮಿ ಹ್ಯಾ ಸಂಸಾರಾರ್ ಜಿಯೆತಾಂವ್.

ಸಬಾರ್ ಮಾನವ್ ಆಜ್ ಹಿ ಪವಿತ್ರ್ ಭುಂಯ್ ವಿಭಿನ್ನ್ ರೀತಿನ್ ವಿಭಾಡ್ತಾತ್. ಪುಣ್ ಹಾಚಿ ಬದ್ಲಾವಣ್ ಜಾತೆಲಿಚ್. ತಶೆಂ ಆತಾಂ ಜಾಲ್ಲೊ ನಷ್ಟ್‌ಯಿ ಉಪ್ರಾಂತ್ ಆಪ್ಸೂಚ್ ಭರೊನ್ ಯೆತಲೊ.

ದಾಖ್ಲ್ಯಾಕ್ ಪೆಸಿಫಿಕ್ ದ್ವೀಪಾಂತ್ಲ್ಯಾ ಕ್ರಕಟೋವಾ ಸುವಾತೆರ್ ಉಜ್ಯಾ ಪರ್ವತಾ ನಿಮಿತ್ತಾಂ ಸಗ್ಳೊ ಜಾಗೊಚ್ ಭಸ್ಮೊನ್ ಗೆಲೊ. ಹ್ಯಾ ಉಜ್ಯಾ ಪರ್ವತಾಚೆಂ ಸ್ಫೋಟನ್ ಜಾಲ್ಲ್ಯಾಕ್ಷಣ್ ತ್ಯಾ ಜಾಗ್ಯಾಕ್ ಭೆಟ್ ದಿಲ್ಲ್ಯಾ ಹರ್ಯೆಕ್ಲ್ಯಾನ್ ತಿ ಸುವಾತ್ ಮುಖಾರಿಂ ಪ್ರಯೋಜನಾರ್ಥಕ್

ಜಾಯ್ತ್ ಮ್ಹುಣ್ ಬಿಲ್ಕುಲ್ ಚಿಂತ್ಲ್ಲೆಂ ಸುದಾಂ ನಾ. ತೊ ಸಗ್ಳೊ ದ್ವೀಪ್ ಗೊಬೊರ್ ಕಸೊ ಜಾಲ್ಲೊ. ಕಿತೆಂ ಜಿವೆಂ ಉರೊಂಕ್ ನಾಸ್ಲೆಂ. ಮನ್ಶ್ಯಾಂ, ಮನ್ಶ್ಜಾತಿ, ರೂಕ್-ಝಾಡಾಂ ಸೈತ್. ಪುಣ್ ಉಪ್ರಾಂತ್ ಕಿತೆಂ ಘಡ್ಲೆಂ?

ಕೊಣಾಚ್ಯಾಚ್ ಆಧಾರಾ ವಿನ: ತೊ ದ್ವೀಪ್ ಆಪ್ಲೆಂ ಪಯ್ಲೆಂಚೆಂ ರೂಪ್ ಘೆಂವ್ಕ್ ಸಕ್ಲೊ. ತೀನ್ ವರ್ಸಾಂ ಭಿತರ್ 26 ಸಮೂನ್ಯಾಂಚಿ ರೂಕ್-ಝಾಡಾಂ ಥಂಯ್ ಕಿರ್ಲಾಲಿಂ. ವೆಗಿಂಚ್ ಮೂಡ್, ಕೊಬು, ಇತ್ಯಾದಿ ವಾಡ್ಲೊ. ಆನಿ 25 ವರ್ಸಾಂ ಉಪ್ರಾಂತ್ 263 ಜಾತಿಂಚ್ಯೊ ಜೀವಿ ಆನಿ ಮನ್ಶ್ಜಾತಿ ಹ್ಯಾ ಜಾಗ್ಯಾರ್ ಪಾವ್ಲ್ಯೊ. ಉಜ್ಯಾ ಪರ್ವತಾ ನಿಮ್ತಿಂ ಜಾಲ್ಲೊ ನಷ್ಟ್ ಭರೊನ್ ಆಯಿಲ್ಲೊ.

ಆಶ್ಚರ್ಯ್ಭರಿತ್ ಖಾಣಾ ನಿರ್ಮಾಣ್:

ಆತಾಂ ಹೆಂ ಲೇಖನ್ ವಾಚುನ್ ಆಸ್ಚೊ ತುಂ ಥೊಡ್ಯಾ ವೆಳಾನ್ ಜೆವ್ಣಾಕ್ ಬಸ್ತಲೊಯ್. ಹ್ಯಾ ವೆಳಿಂ ಮಾತ್ರೆಂ ಚಿಂತುನ್ ಪಳೆ. ಉಕ್ಡೊ ವ ಸುರ್ಯೈ ತಾಂದುಳ್, ಗೋಂವ್, ಬಟಾಟೆ, ಸಾಂಗೊ, ಚಣೆ ಇತ್ಯಾದಿಂಚೊ ರಂಗ್ ವಿಭಿನ್ನ್ ತರಿ ತ್ಯಾ ಸರ್ವಾಂಚ್ಯಾ ಝಾಡಾಚ್ಯಾ ಪಾನಾಂಚೊ ರಂಗ್ ಪಾಚ್ವೊಚ್ ನಹಿಂಗಿ? ಕಿತ್ಯಾಕ್ ತ್ಯಾ ರಂಗಾಚ್ಯಾ ಆಶ್ಚರ್ಯ್ಭರಿತ್ ಶಕ್ತೆಚ್ಯಾ ಪರಿಣಾಮಾನ್ ಆಜ್ ತುಕಾ ವಿಭಿನ್ನ್ ಖಾಣ್ ಲಾಬ್ತಾ.

ಹ್ಯಾ ಸರ್ವ್ ವಸ್ತುಂಚ್ಯಾ ಪಾನಾಂನಿ ಕ್ಲೊರೊಫಿಲ್ ಮ್ಹಳ್ಳೆಂ ಸತ್ವ ಆಸ್ತಾ. ಅಶೆಂ ಸುರ್ಯಾಚಿಂ ಕಿರ್ಣಾಂ ಹ್ಯಾ ಪಾನಾಂಚೆರ್ ಪಡ್ತಾನಾ ಕ್ಲೊರೊಫಿಲ್ ಆಪ್ಲ್ಯಾ ವಾವ್ರಾಕ್ ಲಾಗ್ತಾ ಆನಿ ಥೊಡ್ಯೊ ರಾಸಾಯನಿಕ್ ಬದ್ಲಾವಣ್ಯೊ ಘಡ್ತಾತ್. ಝಾಡಾನ್ ವಾರ್ಯಾ ಥಾವ್ನ್ ಘೆತ್ಲ್ಲೆಂ ಉದಕ್ ಆನಿ ಕಾರ್ಬನ್ ಡೈಆಕ್ಸೈಡ್, ಝಾಡಾಚ್ಯಾ ಜೀವ್ ಕೋಶಾಂನಿ ಸಾಕರ್ ಉತ್ಪನ್ನ್ ಕರ್ತಾ ಜೊ ಜಾವ್ನಾಸಾ ಆದಾರ್ ಸರ್ವ್ ಖಾಣಾಚೊ. ಹೆ

ಸಾಕ್ರೆಚ್ಯಾ ಆಧಾರಾನ್ ತೆಂ ಝಾಡ್ ಚರಬ್, ವಿಟಮಿನ್ ಆಸಾ ಕರ್ತಾ. ಹ್ಯಾ ವಿಶಿಂ ಸಸ್ಯ ಶಾಸ್ತ್ರಜ್ಞ್ ಅಶೆಂ ಮ್ಹಣ್ತಾ :

“ಟನ್ನಾಂ ಲೆಖಾನ್ ಪಳೆಂವ್ ಜಾಲ್ಯಾರ್ ಝಾಡಾಂಚೆಂ ಉತ್ಪನ್. ಮನ್ಯಾಂನಿ ಕರ್ಚ್ಯಾ ಉತ್ಪನ್ನಾ ಪ್ರಾಸ್ ತೀನ್ ವಾಂಟ್ಯಾನ್ ಅಧಿಕ್ ಆಸ್ನಾ ವರ್ಸಾವಾರ್ ಸಂಸಾರಾಂತ್ಲ್ಯಾ ಲೊಂಕ್ತಾ ಕಾರ್ಖಾನ್ಯಾಂನಿ 350 ಮಿಲಿಯ ಟನ್ನಾಂ ಲೊಂಕಾಡ್, ತಶೆಂ ಸಿಮೆಟ್ ಕಾರ್ಖಾನ್ಯಾಂನಿ 325 ಮಿಲಿಯ ಟನ್ನಾಂ ಸಿಮೆಟ್ ತಯಾರ್ ಜಾತಾ ತರ್, ವಿಶ್ವಾಚ್ಯಾ ಪಾಚ್ವ್ಯಾ ಝಾಡಾಂನಿ ವರ್ಸಾವಾರ್ 150 ಮಿಲಿಯ ಟನ್ನಾಂ ಸಾಕರ್ ಉತ್ಪನ್ನ್ ಜಾತಾ.”

ಕಿತೆಂ ಜಾತಾ ಮ್ಹಳ್ಳೆಂ ವಿಜ್ಞಾನಿಂಕ್ ಕಳಿತ್ ಆಸ್ಲ್ಯಾರ್‌ಯೀ ಹಿ ಸಾಕರ್ ಉತ್ಪನ್ನ್ ಕಾಮ್ ಕಶೆಂ ಚಲ್ತಾ ಮ್ಹಳ್ಳೆಂ ಆಜೂನ್ ತಾಂಕಾಂ ಏಕ್ ಸವಾಲ್ ಜಾಲಾಂ.

*

3 ವಿಶ್ವಾಸ್ ಧೃಡ್ ಕರ್

ಹ್ಯೆ ಭುಮಿಂತ್ ನಾನಾಂ ರೀತಿಂಚೆಂ ಖಾಣ್ ತಯಾರ್ ಜಾತಾ. ಚಿಂತ್ಯಾಂ ತುಕಾ ದಾಕೊ ಖಾಂವ್ಚ್ಯಾ ವ್ಹೆಳ್ಯಾರ್ ಭಾರಿಚ್ ಖುಶಿ ಪುಣ್–ಬಟಾಟೆ, ತಾಂದುಳ್, ಉಂಡೊ, ಎಪ್ಪಲಾಂ, ಕಾರಾತೆಂಯಿ ದಾಕಾಂ ಪರಿಂಚ್ ರುಚಿಚಿಂ ಜಾಲ್ಲಿಂ ತರ್? ತುಕಾ ನಿಜಾಕಿ ತಿ ರೂಚ್ ಆಪ್ಯೆಚ್ ಆಡೂಕ್ ಲಾಗ್ತಿ–ಖೆಲ್ಲೆಂಚ್ ಖಾವ್ನ್. ಪುಣ್ ಹ್ಯೆ ಭುಮಿರ್ ಆಸ್ಚ್ಯಾ ವಿವಿಧ್ ಖಾಣಾ ವಸ್ತುಂಚಿ ರೂಚ್ ಎಕಾ ಪ್ರಾಸ್ ಎಕಾಚಿ ವಿಂಗಡ್‌ಚ್ ಆಸ್‌ಲ್ಲ್ಯಾನ್ ಆಮ್ಕಾಂ ಆಮ್ಚಾ ರುಚಿಚಿಂ ಖಾಣ್ ಆಮಿಂ ವಿಂಚ್ತಾಂವ್.

ಹೆಂ ಸರ್ವ್ ವಿವಿಧ್ ರೀತಿಂನಿ ಕೆಲಾಂ ಕಿತ್ಯಾಕ್ ಜಾವ್ಯೆತ್? ನಹಿಂಗಿ ಹ್ಯೆ ಭುಮಿಂತ್ಲ್ಯಾ ಜೀವಿಂನಿ ತಾಂಚೆಂ ಜೀವನ್ ಬರ್‍ಯಾನ್ ಚಲವ್ನ್ ವ್ಹರುಂಕ್? ಆಮ್ಕಾಂ ನಿಜಾಕಿ ಬರೆಂ ಭವಿಷ್ಯ ಆಸಾ. ಗ್ರಹಾಂ–ನೆಕೆತ್ರಾಂ ಕೆಲ್ಲ್ಯಾ ತ್ಯಾಚ್ ಸೃಷ್ಟಿಕರ್ತಾನ್ ಹ್ಯೆ ಭುಮಿಂತ್ ವಿವಿಧ್ ಖಾಣಾ ವೊರ್ವಿಯಿ ಮೆಳಾಸಿ ಕೆಲ್ಯಾ.–ಹ್ಯೆ ಭುಮಿಚೆರ್ ಜಿಯೆತೆಲ್ಯಾಂ ಖಾತಿರ್.

ತುಕಾಚ್ ತುಂ ಪಳೆ!

ಆತಾಂ ಥೊಡೆಂ ತುಜ್ಯೆಚ್ ವಿಶಿಂ ತುಂ ಚೀಂತ್. ಚಿಂತಿಜಾಯ್ ಜಾಲ್ಯಾರ್ ನಿಜಾಕ್‌ಯಿ ಮೆಂದು ವಾಪರಿಜಾಯ್. ತರ್ ಥೈಂ ಥಾವ್ನ್ಂಚ್ ಸುರು ಕೆಲ್ಯಾರ್ ಕಶೆಂ? ನೈತಿಕ್‌ಪಣಿಂ ತುಕಾ ತುಜೊ ಮೆಂದು ದಿಸಾನಾ. ಪುಣ್ ತೊ ಕಸೊ ಆಸಾತ್ ಮ್ಹಣ್ ತುಂ ಚಿಂತ್ತಾಯ್? ಎಕ್ಲ್ಯಾಚೊ ಮೆಂದು ಸಂಪೂರ್ಣ್ ವಾಡ್ಲ್ಯಾ ನಂತರ್ ತೊ ಗುಲೊಬಿ–ಗೊಬ್ರಾಳ್ಯಾ ರಂಗಾನ್ ಭರುನ್ ಲಾಗಿಂ ಲಾಗಿಂ 3 ಪೌಂಡಾಂ (1.3 ಕಿಲೊ) ಜಡ್ ಆಸ್ತಾ. ಪುಣ್ ಹ್ಯಾ ಎದೆಶ್ಯಾ ಮುದ್ಯಾಂತ್ ಕಸಲಿ ವಿಚಿತ್ರ್ ಸಕತ್ ಭರ್ಸುನ್ ಆಸಾ ನ್ಹಂಗಿ?

ವ್ಹಯ್, ಮೆಂದು ಹ್ಯಾ ಭುಮಿಂತ್ಲಿ ಭಾರಿಚ್ ಸಂಮಿಶ್ರಿತ್ ವಸ್ತ್ ಜಾವ್ನಾಸಾ. ತುಕಾ ಜರ್ ತುಜ್ಯಾ ವಿದೇಶಾಕ್ ವಚೊನ್ ಆಯಿಲ್ಲ್ಯಾ ಎಕಾ ಮಿತ್ರಾನ್ ಏಕ್ ಬರೆಂ ವ್ರೊಚ್, ಮೊಲಾಧಿಕ್ ಕ್ಯಾಮರಾ ವ ವೀಜ್ ಟೇಪ್ ರೆಕೊರ್ಡರ್ ದಿಲೆಂ ತರ್ ತುಂ ತಾಚಿ ಭಾರಿಚ್ ಚತ್ರಾಯ್ ಘೆತಾಯ್ ಆನಿ ನಾಜೂಕಾಯೇನ್ ವಾಪರ್ತಾಯ್. ಖರೆಂಮೂ? ತರ್ ಹ್ಯಾ ಸರ್ವಾಂ ಪ್ರಾಸ್ ಲಾಖೊಂ ವಾಂಟ್ಯಾಂಕ್ ಮೊಲಾಧಿಕ್ ಜಾವ್ನಾಸ್ಚ್ಯಾ ತುಜ್ಯಾ ಮೆಂದ್ವಾ ವಿಶಿಂ ತುವೆಂ ಕಿತ್ಲಿ ಚತ್ರಾಯ್ ಕರಿನಾಕಾ? ತ್ಯೊ ಕಿತ್ಲ್ಯಾ ಬರ್ಯಾ ಥರಾನ್ ವಾಪಾರಿನಾಕಾ ?

ಚೇಂತ್ ತುಜ್ಯೆಚ್ ಕುಡಿವಿಶಿಂ. ಏಕ್ ಸಿಂಹ್ ತುಜ್ಯೆ ಪ್ರಾಸ್ ಬಳಾಧಿಕ್ ಜಾವ್ನಾಸಾ ತೆಂ ಖಂಡಿತ್, ಏಕ್ ಹಸ್ತ್ ತುಜ್ಯೆ ಪ್ರಾಸ್ ವ್ಹಡ್ ಆಸ್ತೆಲಿಚ್, ಏಕ್ ಮಾಸ್ಳಿ ತುಜ್ಯೆ ಪ್ರಾಸ್ ವೆಗಿಂ ಉಪ್ಯೆವ್ನ್ ಧಾಂವ್ತೆಲಿಚ್, ಏಕ್ ಮಾಂಕೊಡ್ ತುಜ್ಯೆ ಪ್ರಾಸ್ ವೆಗಿಂ ರುಕಾ ಥಾವ್ನ್ ರುಕಾಕ್ ಉಡೊನ್ ಧಾಂವ್ತಲೊಚ್; ಏಕ್ ಘೊಣ್ ಆಪ್ಲ್ಯಾಚ್ ಪಾಕಾಟ್ಯಾಂಚಾ ಆಧಾರಾನ್ ಅಂತ್ರಳಾರ್ ಅಧಿಕ್ ಉಭಾರಾಯೆರ್ ಉಬ್ತೆಲಿಚ್. ಪುಣ್ ತುಜ್ಯಾನ್ ಹೆಂ ಸರ್ವ್ ಬಿಲ್ಕುಲ್ ಅಸಾಧ್ಯ್, ತರೀ ಮನ್ಶ್ಯಾಂಕ್ ಆಸ್ಚ್ಯಾ ಸಕ್ತೆಪರಿಂ ಹ್ಯಾ ಮನ್ಜಾತಿಂ ಮಧೆಂ ಬಿಲ್ಕುಲ್ ನಾ. ಸಿಂಹ್ ಆನಿ ಹಸ್ತ್ ಉಬಾನಾ, ಮಾಸ್ಳಿ ರುಕಾರ್ ಚಡಾನಾ, ಘೊಣ್ ಉಪ್ಯೆಂವ್ಕ್ ಸಕಾನಾ. ಪುಣ್ ಮಾನವ್ ಹೆಂ ಸರ್ವ್ಯಿ ಕರುಂಕ್ ಸಕ್ತಾ! ಅಶೆಂ ಮಾನವ್ ಆಪ್ಲ್ಯಾ ಖಳ್ಮಿತ್ ನಾಸ್ಲ್ಯಾ ವಾವ್ರಾನ್ ಕಿತೆಂಯಿ ಕರುಂಕ್ ಆಪ್ಲಿ ಸಕತ್ ವಾಟಾಯ್ತಾ.

ಹ್ಯಾ ಸರ್ವಾಂಕ್ ಏಕ್ ಕಾರಣ್ ಜಾವ್ನಾಸಾ–ತುಜೆ ಹಾತ್. ತಾಂಬ್ಡಿಂ ಲೊಂಕಾಡ್ ಬಳ್ವಂತ್ ಹಾತೊಡೆನ್ ಮಾರ್ನ್ ಪಾತಳ್ ಕರ್ಚೆ ಸವೆಂ ಲ್ಹಾನ್ ವ್ರೊಚಾಚೆಂ ಸ್ಪ್ರಿಂಗ್ ಬಸಂವ್ಚೆಂ ಕಾಮ್ ಸೈತ್—ಅಸಲಿಂ ಕಾಮಾಂ ತುಜ್ಯಾ ಹಾತಾನ್ ಕರುಂಕ್ ಸಕ್ಚೆಪರಿಂ ಹ್ಯಾ ಭುಮಿಂತ್ಲಿ ಖಂಚಿಚ್ ಕೃತಕ್ ವಸ್ತ್ಯಿ ಕರುಂಕ್ ಸಕ್ಚಿನಾ. ಹೆ ಹಾತ್–ಬರಯ್ತಾತ್, ಸಂಗೀತ್ ಖೆಳ್ತಾತ್, ಚಿತ್ರಾಂ ಪಿಂತ್ರಾಯ್ತಾತ್....... ಇತ್ಯಾದಿ ನಿಜಾಕ್ಯಿ ತುಜ್ಯಾ ಹಾತಾಂ ನಿಪ್ತಿಂ ಜಾಂವ್ಚಿಂ ಕಾಮಾಂ ಕಿತ್ಲಿಂ ವಿಚಿತ್ರ್!

ತರ್ ಹ್ಯಾ ಸೃಷ್ಟಿಕರ್ತ್ಯಾನ್ ಆಮ್ಕಾಂ ಹ್ಯಾ ಸಂಸಾರಾಕ್ ಧಾಡ್ತಾನಾ-ಮನ್ಜಾತಿಂ ಥಾವ್ನ್ ವಿಭಿನ್ನ್ ಕೆಲಾಂ. ಆನಿ ಹ್ಯಾ ಸಂಸಾರಾಚಿ ಗೊಡ್ಸಾಣ್ ಅತ್ಯಧಿಕ್ ಮಾಫಾನ್ ಚಾಕೊಂಕ್ ಏಕ್ ಸುಮಧುರ್ ಅವ್ಕಾಸ್ ಆಮ್ಕಾಂ ದಿಲಾ.

ತುವೆಂ ವಿಶ್ವಾಸಾನ್ ಮುಖಾರ್ ಸರ್ಯೆತಾ:

ಎಕಾ ಮಾನವ್ ಜೀವಿನ್ ತಯಾರ್ ಕೆಲ್ಲ್ಯಾ ಮುಜ್ಭುತ್ ಘರಾ ಪ್ರಾಸ್ ಹೊ ಭಂವಾರಿಲೊ ಸಂಸಾರ್ ಕಸೊ ವಿಚಿತ್ರ್ ಜಾವ್ನಾಸಾ ತಿ ಸಂಗತ್ ಆಮಿಂ ಸರ್ವ್ ಜಾಣಾಸಾಂವ್. ಜರ್ ಎಕಾ ರಾನಾಕ್ ತುಂ ಪಾವ್ತಾನಾ ತುಕಾ ಜರ್ ಏಕ್ ಘರ್ ದಿಸಾತ್, ತೆಂ ಘರ್ ಥೈಂಸರ್ ಆಪಾಪಿಂಚ್ ಜಾಲೆಂ ಮ್ಹಣ್ ತುಂ ಚಿಂತ್ತಾಯ್? ವ ತೆಂ ಕೋಣೆಂಯ್ ತುಜೆ ತಸಲ್ಯಾ ಮಾನವಾನ್ ನಿರ್ಮಿತ್ ಕೆಲ್ಲೆಂ? ಹ್ಯಾ ಪರಿಂ ಹಿ ಭುಮಿ ರಚ್‌ಲ್ಲೊಯಿ ಏಕ್ ಸೃಷ್ಟಿಕರ್ತ್ ಆಸಾ, ತೊ ಆಮ್ಕಾಂ ಮಾತ್ರ್ ದಿಸಾನಾ.—ತೊ ಜಾವ್ನಾಸಾ ಆಮಾಂ ಸರ್ವಾಂಚೊ ರಚ್ಣಾರ್—**ದೇವ್**.

ದೇವ್ ನಿಜಾಕ್‌ಯಿ ಭಾರಿಚ್ ಶಕ್ತೆನ್ ಭರ್ಲ್ಲೊಲೊ ಆನಿ ಜ್ಞಾನಿ. ಕಿತ್ಯಾಕ್ ತಾಣೆಂ ಆಮ್ಚ್ಯಾ ಜೀವನಾ ಖಾತಿರ್ ಭಾರಿಚ್ ಪರಿಶ್ರಮ್ ಘೆತ್ಲಾಂ ಆನಿ ಹೊ ಸಂಸಾರ್ ರಚ್ಲಾ. ಅಶೆಂ ತಾಚೆ ಥಾವ್ನ್ ತುವೆಂ ತುಜೆಂ ಯುವ ತ್ರಾಣ್ ಕಶೆಂ ಆನಿ ಕಿತ್ಯಾ ವಾಪರಿಜಾಯ್ ಮ್ಹಳ್ಯಾ ವಿಶಿಂ ಬರ್ಪೂರ್ ಸಂಗ್ತಿ ಜಾಣಾ ಜಾವ್ಯೆತ್.

ಆಮ್ಕಾಂ ಪವಿತ್ರ್ ಪುಸ್ತಕಾಂತ್ ಹ್ಯಾ ವಿಷ್ಯಾಂತ್ಲಿ ಬರ್ಪೂರ್ ಮಾಹೆತ್ ಮೆಳ್ತಾ. ಹೊ ಸಂಸಾರ್ ಆನಿ ಮನ್ಶ್ಯಾ ಜೀವಿ ಕಿತ್ಯಾಕ್ ತಾಣೆಂ ಆಸಾ ಕೆಲ್ಯೊ ಮ್ಹಳ್ಳೆಂ ಆಮ್ಕಾಂ ಥೈಂಸರ್ ವಾಚುಂಕ್ ಮೆಳ್ತಾ. ಮನ್ಶ್ಯಾಂಲಾಗಿಂ ಆಸ್ಚ್ಯಾ ತಾಚ್ಯಾ ವಿಷ್ಯಾಂತ್ಲ್ಯಾ ಸಭಾರ್ ಸವಾಲಾಂಕ್ ತಾಂತುಂ ವಿಂಚ್ಲ್ಲಾರ್ ಜವಾಬಿ ಆಸಾತ್. ಮನ್ಶ್ಯಾಕ್ ಖೈಂ ಥಾವ್ನ್ ತತ್ವಾರ್ ಯೆತಾತ್ ಆನಿ ತೆ ಕಶೆ ಶಾಭಿತಾಯೆನ್ ನಿವಾರ್ಯೆತ್ ಮ್ಹಳ್ಳೆಂ ಆಮಿ ತ್ಯಾ ಪುಸ್ತಕಾ ಥಾವ್ನ್ ಜಾಣಾ ಜಾವ್ಯೆತ್, ಆತಾಂ ಹ್ಯೆ ಪೃಥ್ವೆರ್ ಭರ್‌ಲ್ಲ್ಯಾ ಸಭಾರ್ ಮಾನವೀಯ್ ಸವಾಲಾಂಕ್ ಆಮ್ಕಾಂ ಥೈಂಸರ್ ಫಾವೊತಿ ಜವಾಬ್ ಲಾಬ್ತಾ.

ಪುಣ್ ಆಮಿ ಬಾಂಯ್ತ್ಲ್ಯಾ ಮಾಣ್ಕ್ಯಾಪರಿಂ ಥೊಡಿ ಜಾಣ್ವಾಯ್ ಮೆಳ್ಲ್ಲಿಚ್, ತೆಂಚ್ ಆಮ್ಚಿಂ ಸರ್ವಸ್ವ್ ಮ್ಹಳ್ಳ್ಯಾ ಹೆಡ್ಡ್ಯಾಂಪರಿಂ ಚಲ್ತ್ಯಾಂವ್ ಜಾಲ್ಲ್ಯಾನ್ ಆಮಿ ಚಡೀತ್ ಜಾಣ್ವಾಯ್ ಜೊಡುಂಕ್ ವಚಾನಾಂವ್. ಹ್ಯಾ ಪರ್ವಿಂ ಆಜ್ ಆಮ್ಕಾ ಭಂವಾರಿಂ ಸಬಾರ್ ಕೃತಕ್ ಸಮಸ್ಯೊ ಉಬೆ ಜಾತಾತ್. ಫಾವೊತ್ಯೆಪರಿಂ ಆಮಿ ಆಮ್ಚಿಂ ಶ್ರಮ್ ವಾಟಾಯ್ಲ್ಯಾಂ ತರ್ ತಾಕಾ ಸೂಕ್ತ್ ಪರಿಹಾರ್ ಆಸ್ತಾ ಆನಿ ಆಸಾಜಾಯಿಚ್. ಪುಣ್ ಆಮ್ಚಿಂ ಗಿನ್ಯಾನ್ ಸುಧ್ರಾನಾ ತಶೆಂ ಮುನ್ ಚಡ್ತೀಕ್ ಕಾಮಾಕ್ ತಡ್ಸಾನಾ. ಹ್ಯೆ ಲಗ್ತಿಂ ಜರ್ ಆಮಿಂ ಪವಿತ್ರ್ ಪುಸ್ತಕಾಚಿ ಜಾಣ್ವಾಯ್ ಜೊಡುಂಕ್ ಸಕ್ಲ್ಯಾಂವ್ ತರ್ ನಿಜಾಕಿ ಆಮಿ ಬಹುತ್ ಶಾಣೆ ಜಾಂವ್ಕ್ ಪಾವ್ತೆಲ್ಯಾಂವ್.

ಕಿತೆಂಯ್ ವಾಚ್ಲ್ಯಾ ಕರಿತ್ ವ ಪಳೆಲ್ಯಾಕರಿತ್ ಕೊಣಾಕ್ಯಿ ದಿಸಾನಾ ಹ್ಯಾ ಖಾತಿರ್ ಮುಖ್ಲ್ಯಾ ಲೇಖನಾಂಪಳಿಂತ್ ತುಜ್ಯೆ ಸಮ್ಜಿಕಾಯೆ ಖಾತಿರ್ ಉಪ್ಕಾರ್ಚೆ ತಸಲೆ ಪವಿತ್ರ್ ಪುಸ್ತಕಾಂತ್ಲೆ ವಿಷಯ್ ದಿಂವ್ಚೆಂ ಪ್ರಯತ್ನ್ ಕೆಲಾಂ. ತ್ಯೆಪರಿಂ ತುವೆಂ ತುಜ್ಯಾ ನಿತ್ಯ ಜೀವನಾಂತ್ ಮಾರ್ಗ್‌ದರ್ಶನ್ ಹಾಡ್ಲೆಂ ತರ್ ತುಂ ಏಕ್ ಯುವಜಣ್ ಜಾವ್ನ್ ತುಜಿ ಯುವ ಪ್ರಾಯ್ ಖರ್ಯೆ ಸಾರ್ಥಕ್‌ಪಣಿ ತುವೆಂ ಗಳ್ಳಿಲ್ಯಾಯ್ ಮ್ಹಳ್ಳ್ಯಾರ್ ತುಂಚ್ ಏಕ್ ನಿದರ್ಶನ್ ಜಾಶಿ ನಹಿಂ ತರ್ ತುಕಾ ಕರುಂಕ್ ಸಾಧ್ಯ್ ಆಸ್ಲ್ಲೆಂಯಿ ತುವೆಂ ಕರುಂಕ್‌ನಾಸ್ತಾಂ ವೇಳ್ ವಿಭಾಡ್‌ಲ್ಲ್ಯಾವಿಶಿಂ ತುಂಚ್ ಪಶ್ಚಾತಾಪ್ಪೆಣಾರ್ ಜುಜುರ್ಗಿ. ಆತಾಂಚ್ ತುಜೊ ವಿಶ್ವಾಸ್ ಧೃಡ್ ಕರ್.

○ ● ○

4 ಚಲ್ಯಾಚಿ ವಾಡಾವಳ್

ಆಮಿ ಆವಯ್ಚ್ಯಾಚ್ ಏಕೀನ್ ವಾಡಾವಳಿವಿಶಿಂ ಪಳೆಂವ್ ಜಾಲ್ಯಾರ್ ಆಮ್ಕಾಂ ಸಬಾರ್ ಸಂಗ್ತಿ ಕಳಿತ್ ಜಾತಾತ್. ಥೊಡ್ಯಾ ವರ್ಸಾಂ ಆದಿಂ ತುಂಚ್ ಏಕ್ ಲ್ಹಾನ್ ಅಣುಪರಿಂ ಆಸ್‌ಲ್ಲೊಯ್. ತ್ಯಾ ಸೂಕ್ಷ್ಮ ಕಾಳಾ ಥಾವ್ನ್ ತುಂ ತುಜ್ಯಾ ಆವಯ್ಚ್ಯಾ ಗರ್ಭಾಂತ್ ವಾಡಾವಳಿಕ್ ಲಾಗ್ಲೊಯ್. ಜ್ಯಾ ವೆಳಾರ್ ತುಜಿ ಕೂಡ್ ಬುನ್ಯಾದಿ ವಾಡಾವಳಿಕ್ ಪಾವ್ಲಿ. ತುಜೊ ಮೆಂದು ಚಿಂತುಂಕ್ ಸಕ್ಲೊ, ದೊಳ್ಯಾಂನಿ ಪಳೆಂವ್ಕ್ ಪಾವ್ಲೊಯ್, ಕಾನಾಂನಿ ಆಯ್ಕಾಲೆಂ. ತಶೆಂ ಕುಡಿಂತ್ಲ್ಯಾ ಸಬಾರ್ ಕ್ರಿಯೆಂನಿ ಆಪ್ಲೊ ಕ್ರಿಯಾತ್ಮಕ್ ವಾವ್ರ್ ಧರ್ಲೊ. ತರ್ ಹಿ ಭಯಾನಕ್ ವಾಡಾವಳ್ ಕಶಿ ಜಾಲಿ?

ತುಕಾ ತುಜ್ಯಾ ಜನ್ಮಾನಿಶಿಂ ತುಜ್ಯಾ ಜನ್ಮದಾತಾರಾಂನಿ ಕಾಂಯ್ ಪಯ್ಲಿಚ್ ಸಕ್ನಾ ಸೊಡಯಿಲ್ಲಿ ನಾ–ತುಜೆಂ ರೂಪ್ ಅಶೆಂ ಆಸೊಂಕ್ ಜಾಯ್ ವ ತಶೆಂ ದಿಸೊಂಕ್ ಜಾಯ್ ಮ್ಹಣ್. ಪುಣ್ ಹೆಂ ಸರ್ವ್ ಕಾಮ್ ತುಜಾ ಮಾಂ–ಬಾಬಾಚಾ ಪ್ರೇಮಾಳ್ ಮಿಲನಾಪರ್ವಿಂ ಸಂಭವ್‌ಲ್ಲ್ಯಾ ಕ್ರೀಡೆಚೊ ಫಲಿತಾಂಶ್. ಥಡ್ಯಾಚ್ ಘಡಿಯಾಂನಿ ತ್ಯಾ ಗರ್ಭಾಂತ್ ಚಕ್‌ಚಕಿತ್ ಬದ್ಲಾವಣ್ ಜಾಲಿ ಆನಿ ಅಬ್ಬೈ ನೋವ್ ಮಹಿನ್ಯಾಂ ಉಪ್ರಾಂತ್ ಮಾತ್ರ್ ತುಂ ಏಕ್ ಖರೊ ಮಾನಸ್ ಜಾವ್ನ್ ಹ್ಯಾ ಧರ್ಣಿಚೆರ್ ತೆಂಕ್ಲೊಯ್.

ಹ್ಯೊ ಸರ್ವ್ ಸಂಗ್ತಿ ತುವೆಂ ತುಜ್ಯಾ ದೊಳ್ಯಾಂನಿ ಪಳೆಂವ್ಕ್ ಸುಧಾಂ ಜಾಂವ್ಕ ನಾಸ್‌ಲ್ಲ್ಯಾ ಭ್ರೂಣಾಂಚೆಂ ಕಾರ್ಬಾರ್. ಹ್ಯಾ ಏಕಾ ಭ್ರೂಣಾವಿಶಿಂ ಸಂಕ್ಷಿಪ್ತ್ ವಿವರ್ ದಿಂವ್ಚೊ ತರ್ ಏಕಾ ಕುಡಾಂತ್ ಬುಕಾಂಚಿ ರಾಸ್‌ಚ್ ಪಡಾತ್.

ಹೆಂ ಸರ್ವ್ ಘಡ್ತಾ ಫಕತ್ ತ್ಯಾ ಭ್ರೂಣಾಂತ್ಲ್ಯಾ ಜೀವ್ ಕೋಶಾಂ ದ್ವಾರಿಂ. ಏಕ್ ಜೀವ್ ಕೋಶ್ ಆಪ್ಲೆಂ ಕಾಮ್ ಹಾತಿಂ ಧರ್ತಾ ಆನಿ ಮಾನವಾಕ್ ಗರ್ಜೆಚ್ಯೊ ವಸ್ತು ನಿರ್ಮಿತಾ—ಕಾನ್, ದೊಳೆ, ಹಾತ್—ಪಾಯ್ ಇತ್ಯಾದಿ. ಹೊ ಏಕ್ ನಿಜಾಕಿ ಬೃಹತ್ ಮಿಸ್ತೆರ್ಚ್ ಸೈ. ಹಾಚೆವಿಶಿಂ ಮಾನವಾನ್ ನಕ್ಷಾ ತಯಾರ್ ಕೆಲ್ಲ್ಯೊ ನಾಂತ್. ಪುಣ್ ಭ್ರೂಣಾಂತ್ಲೊ ಜೀವ್ ಕೋಶ್ ಮನ್ಶ್ಯಾ ಆಕಾರ್ ಆಪ್ಣಾಯಿತ್ಲ್ಯಾಕ್ಚ್ ಕರುಂಕ್ ಸಕ್ತಾ! ಹಿ ನಕ್ಷಾ ಜಾವ್ನಾಸಾ ಆಮ್ಕಾಂ ರಚ್ಲ್ಲ್ಯಾ ಪದ್ವೆದಾರ್ ರಚ್ನಾರಾಚಿ. ಸಬಾರ್ ಜ್ಞಾನಿ ಹ್ಯಾ ರಚ್ನಾರಾಚಾ ವಿಶಿಷ್ಟ್ ಸಕ್ತೆಕ್ ವಾಖಣ್ತಾತ್. ನಿಜಾಕ್ಯಿ ತಾಚಿ ಸಕತ್ ಅಪರಿಮಿತ್ ನಹಿಂಗಿ?

ಫಕತ್ ನೋವ್ ಮಹಿನ್ಯಾಂನಿ ಏಕ್ ಫಳಾಧಿಕ್ ಜೀವ್ ಕೋಶ್ ವಾಡೊನ್ ಏಕ್ ಖರಿ ಮಾನವ್ ಆಕೃತಿ ರಚುಂಕ್ ಸಕ್ತಾ. ಆನಿ 200 ಮಿಲ್ಯ ಜೀವ್ ಕೋಶ್ ತ್ಯಾ ಶರೀರಾಂತ್ ಉತ್ಪನ್ನ್ ಕರ್ತಾ. ಮುಖ್ಲ್ಯೆ ವಾಡಾವಳಿಂತ್ ತುಜಿ ಕೂಡ್ ಇತ್ಲ್ಯೆ ವೆಗಿಂಚಿಂ ಬದ್ಲಾಪಾಂ ಹಾಡಿನಾ! ಪುಣ್ ತೆರಾ ವ ಚೊವ್ದಾ ವರ್ಸಾಂ ಉಪ್ರಾಂತ್ ತುಜ್ಯೆ ಕುಡಿಂತ್ ದುಸ್ರ್ಯೆ ಪಾವ್ಟಿ ತುರ್ಥಾಚಿ ಬದ್ಲಾವಣ್ ಘಡ್ತಾ. ಹ್ಯಾ ಪ್ರಸನ್ನ್ ವೆಳಾರ್ ತುಂ ಚಲೊ ಆಸ್ಲ್ಲೊ ಪುರುಷ್ (ಮುಖ್ಲ್ಯಾ ಲೇಖನಾಂತ್ ಸ್ತ್ರೀಯೆ ವಿಷ್ಯಾಂತ್ ದಿಲಾಂ.) ಜಾಂವ್ಕ್ ಪಾವ್ತಾಯ್. ಉಪ್ರಾಂತ್ಲಿ ತಿ ಪ್ರಾಯ್ ತುಜ್ಯಾ ವ್ಯಕ್ತಿತ್ವಾ ಥಂಯ್ ಸಬಾರ್ ಮಹತ್ವಾಚಿಂ ಬದ್ಲಾಪಾಂ—ಸುಧ್ರಾಪಾಂ ಹಾಡುಂಕ್ ಸಕ್ತಾತ್. ತುಜಿ ಪ್ರಾಯ್ ವೀಸ್—ತೆವೀಸ್ ಸಂಪ್ತಾನಾ ಹ್ಯೆ ವಾಡಾವಳಿಚಿ ಗಡ್ಯಿ ಸಂಪ್ತಾ. ಹ್ಯಾ ಉಪ್ರಾಂತ್ ತುಕಾ ಲಾಂಬಾಯ್ ಯೇನಾ. ಹಿ ಪ್ರಾಯ್ ತುಜ್ಯಾ ಜೀವನಾಂತ್ಲಿ ಸಲೀಸ್ ನಹಿಂ. ಪುಣ್ ಭಾರಿಚ್ ಮಹತ್ವಾಚಿ ಪ್ರಾಯ್ ಜಾವ್ನಾಸಾ. ತುಜ್ಯಾ ಭಾವೀ ಬದ್ಲಾಪಾಂಚಿ ಬುನ್ಯಾದ್ ತಿ ದಾಖಯ್ತಾ. ಹಾಚೆರ್ ತುವೆಂ ಬಾಂದುಂಕ್ ಆಸಾ ತುಜೆಂ ಭವಿಷ್ಯೆತ್ ರಾವ್ಪೆರ್.

ವಾಡಾವಳೆಚಿಂ ಬದ್ಲಾಪಾಂ :

ಪ್ರೌಡ್ ಪ್ರಾಯೆಕ್ ತೆಂಕ್ಲ್ಲೊಚ್ ತುಜ್ಯೆ ಥಂಯ್ ಸಬಾರ್ ಬದ್ಲಾಪಾಂ ಘಡೊನ್ ಯೆತಾತ್ ಹಿ ಪ್ರಾಯ್ ಚಡ್ತಾವ್ ಚಲ್ಯಾಂಕ್ ಚೊವ್ದಾ ಆನಿ ಚಲಿಯಾಂಕ್ ಬಾರಾ. ಪುಣ್ ಸಬಾರಾಂ ಥಂಯ್ ಹ್ಯೆ ಪ್ರಾಯೆಂತ್

ಚಡ್–ಉಣೆ ದಿಸ್ತಾ. ತುಜ್ಯೆ ಥೈಂ ಪ್ರೌಡತಾ ಇಕ್ರಾ ವ ಬಾರಾ ವರ್ಸಾಂಚೆರ್ ಯೇಂವ್ಕ ಪುರೊ ವ ಪಂದ್ರಾ–ಸೊಳಾ ವರ್ಸಾಂಚೆರ್‌ಯಿೂ ಯೇಂವ್ಕ ಪುರೊ. ಹ್ಯೆ ಪ್ರಾಯೆರ್ ತುಂ ಚಲೊ ಆಸ್ಲೊ ದಾದ್ಲೊ ಜಾವ್ನ್ ಪರಿವರ್ತಿತ್ ಜಾತಾಯ್. ಪ್ರೌಡ್ ಪ್ರಾಯೆರ್ ತುಜೆ ಮತಿಂತ್ ಉದೆಂವ್ಚೆ ಸಮಸ್ಯೆ ಕಸಲೆ?

ಪಯ್ಲ್ಯ ಸುವಾತೆರ್ ತುಜೆ ಮತಿಕ್ ಅಸಂತೋಷ್ ವ ಎಕಾಮೆಕಾಚೊ ಸಂಬಂಧ್ ಮೆಳಾನಾಸ್ತಾಂ ರಾವಾತ್. ಹೆಂ ಕಶೆಂಗಿ ಮ್ಹಳ್ಯಾರ್–ಹ್ಯೆ ಪ್ರಾಯೆರ್ ತುಜಿಂ ಹಾಡಾಂ ವಾಡ್ತಾತ್ ಆನಿ ಮಾಸಾ ಲೊದೆ ತ್ಯಾ ಪ್ರಕಾರ್ ಲಾಂಬ್ತಾತ್. ಆಶೆಂ ಲಾಂಬ್ತಾನಾ ತುಜೆ ಕೂಡಿಚೆಥೊ ಡೆ ಭಾಗ್ ಎಕ್ಚ್ ಪಾವ್ಟಿಂ ವಾಡ್ತಾತ್, ಥೊಡೆ ಸವ್ಕಾಸ್ ವಾಡ್ತಾತ್. ಹಿಂ ಸರ್ವ್ ಘಡಿತಾಂ ತುಜ್ಯಾ ವಿಚಾರಾವೀನ್ ಪಾಶಾರ್ ಜಾತಾತ್· ಹಿ ಮಾಸವೀಯ್ ಘಡಾವಳ್ ತರ್‌ಯಿೂ ಹ್ಯೆ ವೆಳಿಂ ಜಾತಾ ತಿತ್ಲಿ ಜಾಗ್ರುತ್ಕಾಯ್‌ಯಿೂ ಅವಶ್ಯ ಆಸಾ. ಆಶೆಂ ಜಾಗೃತ್ ರಾವ್‌ಲ್ಲ್ಯಾನ್ ತುಕಾ ತುವೆಂಚ್ ನಾಶ್ ಜಾಂವ್ಚ್ಯಾಂತ್ಲೆಂ ವ ಅವ್ಘಡಾಕ್ ಸಾಂಪ್ಡಾನಾಶೆಂ ರಾಕ್ಯೆತಾ.

ತುಜಿಂ ಹಾಡಾಂ ಲಾಂಬ್ ಜಾವ್ನ್ ಯೆತಾಸ್ತಾನಾ ಪಯ್ಲಿ ಬದ್ಲಾವಣ್ ತುಜ್ಯಾ ತಾಳ್ಯಾಂತ್ ದಿಸೊನ್ ಯೇವ್ನ್ ತುಜಿ ಪ್ರೌಡ್ ಪ್ರಾಯ್ ಭಾಯ್ಲ್ಯಾ ಸಂಸಾರಾಕ್ ಪ್ರದರ್ಶಿತ್ ಜಾತಾ. ನಾಜೂಕ್ ಕೊಗ್ಳೆ ಸಾರ್ಕೊ ಆಸ್ಲೊ ತಾಳೊ ಮಾತ್ಸೊ ದಾರ್ಜೊ ಜಾವ್ನ್ ಯೆತಾ. ಹ್ಯೆ ವೆಳಿಂ ಕೊಣೀ ತುಕಾ ಾಂಯ್ ತಮಾಷೆ ಕರುಂಕ್ ಪಳೆತಾ ತರ್ ತುಂ ತಾಂಕಾಂ ಪಾಟಿಂ ಹಾಸೊ ಯೇವ್ನ್ ತಾಂಚಾ ಮುಖ್ಲ್ಯ ಉತ್ರಾಂಕ್ ಗುಮಾನ್ ದೀನಾಕಾ.

ವಾಡಾವಳೆಚಿ ಬುನ್ಯಾದ್ ಜಾವ್ನ್ ತುಜೆ ಕುಡಿಂತ್ಲ್ಯ ಗೃಂಥಿ ಬದ್ಲಾವಣೆಕ್ ಪಾತ್ರ್ ಜಾತಾತ್. ಹ್ಯಾ ಗೃಂಥಿಂ ನಿಮಿತ್ತಾಂ ಥೊಡಿ ನವಿ ಉತ್ಪತ್ತ್ ತುಜೆ ಕುಡಿಂತ್ ಸ್ಥಾನ್ ಘೆತಾ. ಹ್ಯಾಂ ಪೈಕಿ ಎಕ್ ಜಾವ್ನಾಸಾ ಪುರುಷಾಕ್ ಖಾಡ್–ಮಿಶ್ಯೊ ಯೆಂವ್ಚ್ಯೊ, ಹರ್ಧ್ಯಾರ್ ಕಾಕ್ಯೆಂತ್ ಲೋಂವ್ ಫುಟೊನ್ ಯೆಂವ್ಚಿ ಇತ್ಯಾದಿ. ಹಿ ದಿಸೊಣ್ ಪುರುಷಾ ಥಾವ್ನ್ ಪುರುಷಾಕ್ ವೆಗ್ಳಿ ಆಸ್ತಾ. ಹ್ಯಾ ವರ್ವಿಂ ತುಂ ಕಿತ್ಲ್ಯ ಪುರುಷತ್ವಾನ್ ಭರ್ಲ್ಯಾಯ್‌ಗೀ ಮ್ಹಳ್ಳೆಂ ಭಾಯ್ಲ್ಯ ಪ್ರಕೃತೆಕ್ ಕಳಿತ್ ಜಾತಾ.

ಹ್ಯಾ ವೆಳಾರ್ ಸರ್ವ್ ಯುವಕ್-ಯುವತಿಂಕ್ ಫಾವೊತಿ ಸವ್ಜೊಣಿ ಆನಿ ಮಾಹೆತ್ ಅತ್ಯಧಿಕ್ ಗರ್ಜೆಚಿ ಜಾವ್ನಾಸಾ. ನಹಿಂ ತರ್ ಆಪ್ಲ್ಯೆ ಕುಡಿಂತ್ ಜಾಂವ್ಚ್ಯಾ ಬದ್ಲಾಪಾಂವಿಶಿಂ ತಾಂಚ್ಯೆ ಮತಿಂನಿ ವಿಭಿನ್ನ್ ಸವಾಲಾಂ ನವಾಲಾಂ ಹಾಡುಂಕ್ ಸಕ್ತಾನಾ ಫಾವೊತಿ ಮಾಹೆತ್ ವ ಸಾಹೆತ್ ಮೆಳ್ಳಿನಾ ತರ್ ಉಪ್ರಾಂತ್ ಜಾಂವ್ಚ್ಯಾ ಸಬಾರ್ ವಾಯ್ಟ್ಯಾಂಕ್ ಹಾಂಗಾಸರ್ ಬುನ್ಯಾದ್ ಜಾತಾ.

ಎಕಾ ಪುರುಷಾ ಥೈಂ ಮುಖಾರಿಂ ಭುಗ್ರ್ಯಾಂಚೊ ಬಾಪ್ ಜಾಂವ್ಚಿಂ ಲಕ್ಷಣಾಂ ದಿಸೊನ್ ಯೆತಾತ್. ಆತಾಂ ತೊ ಪಯ್ಲ್ಯಾಂಚ್ಯೆಪರಿಂ ಆಸಾನಾ. ಕುಡಿಂತ್ ಜಾಲ್ಲ್ಯಾ ಬದ್ಲಾಪಾಂನಿ ತಾಚ್ಯೆ ಮತಿಂತ್ಯಿ ಪ್ರಕಾಶ್ ಫಾಂಕ್ತಾ. ಹ್ಯಾ ವೆಳಾರ್ ಥೊಡೆ ಲಜೀಷ್ಟ್ ಸ್ವಭಾವಾಚೆ ಆಸ್ತಾನಾ ಹೆರ್ ಥೊಡೆ ಉಚಾಂಬಳಿ ಪ್ರಭಾವಾಚೆ ಜಾಂವ್ಕ್ ಪಾವ್ತಾತ್. ಕೊಣಾಕ್ ಹಾಂಡ್ಯಾಂ ಆನಿ ಕೊಣಾಚೆಂ ಪೆಂಕಾಡ್ ಮೊಡ್ಯಾಂ ಮ್ಹಳ್ಳೆ ಭಾವನೋದ್ರೇಕ್ ಮತಿಂನಿ ಖಂಚ್ತಾತ್. ಜಲ್ಮಾಂತ್ ಚಲಿಯೆಲಾಗಿಂ ಉಲವ್ನ್ ನೆಣಾಸ್ಲ್ಲೆ ರಾತಿಂ ಸ್ವಪ್ಣಾಂನಿ ಚಲಿಯಾಂ ಸಂಗಿಂ ಭಂವ್ತಾತ್, ಮೋಗ್ ಕರ್ತಾತ್ ಇತ್ಯಾದಿ ದುಸ್ವಪ್ಣಾಂಯಿ ಹ್ಯಾಚ್ ವೆಳಾರ್ ಕಾಂತಯ್ತಾತ್. ತರಿಪುಣ್ ಹಿ ಪ್ರಾಯ್ ಎಕ್ಯೆ ವ್ಯಕ್ತಿಚಾ ಜೀವನಾಂತ್ ಅತ್ಯಧಿಕ್ ಮಹತ್ವಾಚಿ ಜಾಂವ್ಕ್ ಪಾವ್ತಾ.

★

5 ಚಲ್ಯಾ ಥಾವ್ನ್ ಪುರುಷತ್ವಾಕ್

ಪಾಟ್ಲ್ಯಾ ಲೇಖನಾಂತ್ ಏಕ್ ಚಲೊ ಪುರುಷ್ ಜಾವ್ನ್ ಯೆತಾನಾ ಜಾಂವ್ಚ್ಯಾ ಚಡ್ತಾವ್ ವಿಂಚ್ಣಾರ್ ಬದ್ಲಾಪಾಂವಿಶಿಂ ಆಮಿ ಜಾಣಾ ಜಾಲ್ಯಾಂವ್. ಹಿ ಸರ್ವ್ ಮಾಂಡಾವಳ್ ದೆವಾನ್ ಕಿತ್ಯಾ ಖಾತಿರ್ ಕೆಲ್ಯಾ ಮ್ಹಳ್ಳೆಂ ಆಮಿ ಆತಾಂ ಸಾರ್ಕ್ಯಾ ರೀತಿನ್ ಜಾಣಾ ಜಾವ್ಯಾಂ.

ಸ್ತ್ರೀ ಆನಿ ಪುರುಷ್ :

ಮಾನಸಾಕ್ ರಚ್‌ಲ್ಲ್ಯಾ ದೆವಾನ್ ಸ್ತ್ರೀ–ಪುರುಷ್ ಮ್ಹಳ್ಳ್ಯೊ ವಿಭಿನ್ನ್ ಲಿಂಗ್ ಭೇದ್ ಆಸಾ ಕರುನ್ ಮಹತ್ವಾಚೆಂ ಕಾಮ್ ಕೆಲಾಂ. ಹ್ಯಾ ವರ್ವಿಂ ಏಕ್ ದಾದ್ಲೊ ಆಪ್ಲ್ಯಾ ಸ್ತ್ರೀಯೆಕ್ ಫಾವೊತೊ ಮೋಗ್ ದೀಂವ್ಕ್ ಸಕ್ತಾ. ತಶೆಂ ಭುಗ್ರ್ಯಾಂಚೊ ಖರೊ ಬಾಪ್ ಜಾಂವ್ಕ್ ಪಾವ್ತಾ. ಪುಣ್ ಹ್ಯಾ ಕರ್ನಾರ್ಯಾಂಕ್‌ಯಿ ದೆವಾನ್ ಆಪ್ಲಿ ಗಡ್ ಆಸಾ ಕೆಲ್ಯಾ. ಭುಗ್ರ್ಯಾಂಕ್ ಜನನ್ ದಿಂವ್ಚೆಂ ತೆಂ ಮಹತ್ವಾಚೆಂ ಹಕ್ಕ್ ಎಕಾ ದಾದ್ಲ್ಯಾಕ್ ಕಾಜಾರಿ ಭೆಸಾಂತ್ ರಿಗ್ಲ್ಯಾ ನಂತರ್ ಮಾತ್ರ್ ಲಾಬ್ತಾ. ಕಿತ್ಯಾಕ್ ದೆವಾನ್ ಜ್ಯಾರಿ ಕೆಲಾಂ ಕೀ ಹ್ಯಾ ಸಂಸಾರಿಂ ಯೆಂವ್ಚ್ಯಾ ಹರ್ಯೆಕಾ ಬಾಳಾಕ್ ಏಕ್ ಬಾಪ್ ಆನಿ ಆವಯ್ ಆಸಾಜಾಯ್. ಹಿ ತಾಚಿ ಇಚ್ಛಾ ಜಾವ್ನಾಸಾ. ಕಿತ್ಯಾಕ್ ತ್ಯಾ ಮಾಂ–ಬಾಪಾನ್ ತ್ಯಾ ಭುಗ್ರ್ಯಾಚಿ ಜತನ್ ಫಾವೊತ್ಯೆಪರಿಂ ಘೆವ್ನ್ ಊರ್ಜಿತ್ ಕರುನ್ ಸಮಾಜೆ ಮುಖಾರ್ ಹಾಡುಂಕ್ ಆಸಾ. ಹ್ಯಾ ದೆಖುನ್ ಲಗ್ನಾ ಭೆಸಾಂತ್ ರಿಗಾನಾಸ್‌ಲ್ಲ್ಯಾಂನಿ ಎಕಾಮೆಕಾಚಾ ಮೊಗಾಚಾ ಅತರ್ವರ್ಣಾಂನಿ ದೀಸ್ ಸಾರ್ಕೆಂ ದೆವಾಚ್ಯೆ ಮಾಂಡಾವಳಿಕ್ ತದ್ವಿರುದ್ಧ್ ಜಾವ್ನಾಸಾ.

ದುಸ್ರ್ಯಾ ರೀತಿನ್, ಕಾಜಾರಿ ಜೊಡ್ಯಾಂಚೊ ಮಾಯಾಮೋಗ್ ನಿಜಾಕ್‌ಯೊ ಏಕ್ ಖರೊ ಸಾರ್ಥಕ್ ಆನಿ ಎಕಾಮೆಕಾಚೆ ಮನೋಭಾವ್ ಸಾರ್ಕ್ಯಾ ರೀತಿರ್ ಎಕಾಮೆಕಾಕ್ ವಾಂಟುನ್ ಘೆವುನ್, ಸಮ್ಜಿಕಾಯೆನ್ ಜಿಯೆಂವ್ಚೆ ತಸ್ಲೊ ಆಸಾ. ಏಕ್ ದಾದ್ಲೊ ಆನಿ ಸ್ತ್ರೀ ಲಗ್ನಾ ಉಪ್ರಾಂತ್ ಎಕಾಮೆಕಾಚಾ ಮೋಗಾ ಬಂಧನಾಂತ್ ಸ್ವಾಭಾವಿಕ್ ರೀತಿನ್ ಸಂಭೋಗಾದ್ವಾರಿಂ ಮೆಳ್ತಾಚ್ ತಾಂಚೆ ಥೈಂ ಲಗ್ನಾಚೊ ಮೋಗ್ ಅತ್ಯಧಿಕ್ ರೀತಿರ್ ಚಡ್ತಾ ಆನಿ ಏಕ್ ಕೂಡ್ ಆನಿ ಏಕ್ ಮಾಸ್ ಮ್ಹಳ್ಳೊ ಅನುಭವ್ ತಾಂಚೆ ಥೈಂ ಉಬ್ಜಾತಾ. ಹ್ಯಾ ಮಿಲನಾದ್ವಾರಿಂ ಎಕಾಮೆಕಾಚೆ ಜೀವ್ ಕೋಶ್ ಸಾಂಗಾತಾ ಮೆಳೊನ್ ಮುಖ್ಲ್ಯಾ ಭುರ್ಗ್ಯಾಚಾ ಬುನ್ಯಾದೆಚೆಂ ಥಳ್ ರಚಿತ್ ಜಾತಾ. ಹ್ಯಾ ಖಾತಿರ್ ಆಮಿ ಸರ್ವಾಂನಿ ಜಾಣಾ ಜಾಯ್ಜಾಯ್ ಕೀ ದೆವಾನ್ ಸ್ತ್ರೀ-ಪುರುಷ್ ಮ್ಹಳ್ಳೊ ಲಿಂಗ್ ಭೇದ್ ಆಸಾ ಕರುಂಕ್ ಮುಖಾವೆಂ ಜಾವ್ನಾಸಾ ತೆಂ ಪವಿತ್ರ್ ಮಿಲನ್. ಹ್ಯಾ ಖಾತಿರ್ ಎಕಾಮೆಕಾಚಾ ಮೋಗಾರ್ ಪಡೊನ್ ರಾಂವ್ಚೆಂ ತೆಂ ಲಗ್ನಾ ಭೆಸಾಂತ್ ರಿಗ್‌ಲ್ಲ್ಯಾಂಕ್ ಮಾತ್ರ್ ಖರೆಂ ಆನಿ ಬರೆಂ ದಿಸೊನ್ ರಚ್ನಾರಾಚಾ ಕಾಯ್ದ್ಯಾಂಕ್ ಖಾಲ್ತಿಮಾನ್ ದಾಖಯ್ತಾ.

ಜಾಣ್ವಾಯ್ ಗರ್ಜೆಚಿ :

ಎಕ್ಲ್ಯಾನ್ ಫ್ರೌಡ್ ಪ್ರಾಯೆಕ್ ಪಾವ್ತಾಚ್ ಆಪ್ಲ್ಯಾ ಮತಿಂತ್ ಉದೆಂವ್ಚ್ಯಾ ಸವಾಲಾಂಕ್ ಸಾರ್ಕಿ ಜವಾಬ್ ಮೆಳೊಂಕ್ ಜಾಯ್‌ತರ್ ಮುಖ್ಯ ಜಾವ್ನ್ ತುಜಾ ವ್ಹಡಿಲಾಂ ಲಾಗಿಂ ವಿಚಾರ್ ಕರಿಜಾಯ್. ಚಲ್ಯಾನ್ ಮುಖ್ಯ ಜಾವ್ನ್ ಆಪ್ಲ್ಯಾ ಬಾಪಾಯ್ ಲಾಗಿಂ. ಕಿತ್ಯಾ ತ್ಯೆ ಪ್ರಾಯೆಕ್ ಆಯಿಲ್ಲ್ಯಾ ತುಜಾ ಬಾಪಾಯ್ಕ್ ತ್ಯೆ ವಿಶಿಂ ಸಾರ್ಕೆಂ ನಿತಳ್ ಸಮ್ಜಣಿ ಆಸ್ತಾ ಜಾಲ್ಯಾನ್ ತಾಚೆ ಥಾವ್ನ್ ತುಕಾ ಸಭಾರ್ ಖರ್ಯೊ ಸಂಗ್ತಿ ಮೆಳೊಂಕ್ ಸಾಧ್ಯ ಆಸಾ. ಜರ್ ಹಾಚೆ ಬದ್ಲಾ ತುಂ ತುಜ್ಯಾ ಮಿತ್ರಾಂ ಲಾಗಿಂ ವಿಚಾರುಂಕ್ ವೆಶಿ ತರ್ ತಾಂಚೆ ಥಾವ್ನ್ ಮೆಳ್ಚಿ ಜಾಣ್ವಾಯ್ ಪಣ್ಣಾಸ್ ಟಕ್ಕೆ ಮಾತ್ರ್ ಖರಿ ಜಾವ್ನ್ ಆಸ್ತೈತ್. ಥೊಡಿ ಖರಿ ಸಂಗತ್ ಸಾಂಗಾತಾಚ್ ಸಭಾರ್ ಪಾಟಿ ನಾತ್ಲಿಂ ರೈಲಾಂಯ್‌ತ್ಯೆ ಸಂಗ್ತಿಂನಿ ಮಿಸ್ಳೊನ್ ಆಸ್ತಿತ್ ಆನಿ

ತುಂ ತಿ ಸಂಗತ್ ಸರ್ವ್ ಸಾರ್ಕಿ ಪ್ರಾಣ್ ಘಾಲ್ಶಿನ್, ನಿಸರ್ಲ್ಯಾ ಪಾಚ್ಯೆ ಫಾತ್ರಾರ್ ಪಾಂಯ್ ದವರುಂಕ್ ಪೆಚಾಡ್ಲ್ಯಾ ಪರಿಂ ಜಾಂವ್ಯೆ.

ತುಜ್ಯಾ ಬಾಪಾಯ್ ಥಾವ್ನ್, ತುಕಾ ಸಾರ್ಕಿ ಸಮ್ಜಣಿ ಮೆಳ್ತಾನಾ ತುಜೆಂ ಮುಖ್ಲೆಂ ಜೀವನ್ ನಂದನಾಚೆಂ ಜಾಂವ್ಕ್ ಸಾಧ್ಯ್ ಆಸಾ. ಜರ್ ತುಜೊ ಬಾಪಾಯ್ ಹ್ಯೆ ವಿಶಿಂ ಸಾರ್ಕಿ ಸಮ್ಜಣಿ ದೀಂವ್ಕ್ ಸಕಾನಾ ತರ್, ಹ್ಯೆ ವಿಶಿಂ ಸಾರ್ಕ್ಯಾನ್ ಜಾಣಾ ಜಾಂವ್ಚ್ಯಾಕ್ ತುವೆಂ ಇತರ್ ಪ್ರಾಯೆಸ್ತಾಂಚಿ ಮದತ್ ಘೆವ್ಯೆತ್ ಆನಿ ದೆವಾಚಿ ಪರಿ ಇಚ್ಛ್ಯಾ ಕಶೆಂ ತಿ ತುವೆಂ ಸಾರ್ಕ್ಯಾನ್ ಜಾಣಾ ಜಾವ್ಯೆತ್,

ಜವಾಬ್ದಾರಿಚೊ ಯುವಕ್ ಜಾ:

ಚಲೊ ಆಸ್‌ಲ್ಲ್ಯಾ ಪುರುಷ್ ಸೌಂದರ್ಯಾಕ್ ಪಾವ್ತಾನಾ ತುಂ ತುಜ್ಯಾಚ್ ವ್ಯಕ್ತಿತ್ವಾರ್ ಚಡೀತ್ ಗಮನ್ ದಿಂವ್ಚ್ಯಾಕ್ ಪಾವ್ತಾಯ್. ಸಾಂಗಾತಾಚ್ ತುಕಾ ತುಜೆ ಥ್ಯಂ ಗರ್ಜ್ ಆಸ್ಚ್ಯಾ ವ್ಯಕ್ತಿ ಸ್ವಾತಂತ್ರ್ಯಾಚೊಯಿ ಉಗ್ತ್ರಾಸ್ ಯೆತಾ. ಹ್ಯಾ ವಿಶಿಂ ತುವೆಂ ಸ್ವತಂತ್ರ್ ಜಾಂವ್ಕ್ ತುಜಿಂ ವ್ಹಡಿಲಾಂ ತುಕಾ ಕುಮಕ್ ದಿತೆಲಿಂ. ಕಶಿ?

ದುಬಾವಾವಿಣ್ ಥೊಡ್ಯಾ ಸಂಗ್ತಿಂನಿ ತುಕಾಚ್ ತುಜೊ ನಿರ್ಧಾರ್ ಘೆಂವ್ಚ್ಯಾ ಆಸ್ಪುದ್ ದೀವ್ನ್, ಹ್ಯಾ ಪರಿಂ ತುಕಾ ಗರ್ಜೆಚ್ಯೊ ವಸ್ತು ತುಂಚ್ ಘೆವುಂಕ್, ಗರ್ಜೆಚಿ ಶಿಕಾಪ್ ವಿಂಚುಂಕ್, ತುಕಾ ಸಂದರ್ಭ್ ಲಾಭ್ತೆಲೊ. ಪುಣ್ ಹ್ಯಾ ಸರ್ವ್ ಸಂದರ್ಭಾಂಚೊ ತುವೆಂ ದುರುಪಯೋಗ್ ಕೆಲ್ಯಾ ತರ್ ತುಕಾ ದಿಲ್ಲಿ ಸಡಿಳಾಯ್ ಪರ್ತ್ಯಾ ವ್ಹಡಿಲಾಂ ಥಾವ್ನ್, ಅಶಾರ್ತಾನಾ ತುಜೆಂ ಸ್ವಾತಂತ್ರ್ಯ್ ತುಂಚ್ ಹೊಗ್ಡಾಂವ್ಕ್ ಪಾವ್ತೆಲಾಯ್.

ಹ್ಯೆ ಪ್ರಾಯೆರ್ ತುಜ್ಯಾ ಚಿಂತ್ಪಾಂನಿ ಮಹತ್ವಾಚೆಂ ಬದ್ಲಾಪಾಂ ಘಡೊನ್ ಯೆತಾತ್. ಹೆರಾಂನಿ ಆಪ್ಣಾಕ್ ಹೊಗಳ್ಯೆಜಾಯ್, ಇತ್ಯಾದಿ. ಥೊಡೆ ಯುವಕ್ ಹ್ಯೆ ಪ್ರಾಯೆರ್ ಎಕ್ಲ್ಯಾ ಪರಿಂ ಶಿಣ್ ಘಾಲುಂಕ್ ಕಾಯ್ದ್ಯಾ ವ್ಯಾಳಿಂ ಚಿಂತಾಪ್ ಮತಿಂತ್ ದವರ್ನ್ 'ಗೇಂಗಾಂ' ಬಾಂದುನ್

ಕಾರ್ಬಾರಾಂ ದಾಖಂವ್ಕ್ ಪೆಚಾಡ್ತಾತ್. ಹ್ಯಾ ವರ್ಸಿಂ ಅಸಲ್ಯಾ ಪಂಗ್ಡಾಂನಿ ರಿಗ್‌ಲ್ಲೊ ಯುವಜಣ್ ಬರೆಂಪಣ್ ಕರ್ಚ್ಯಾ ಪ್ರಾಸ್ ವಾಯ್ಟ್‌ಚ್ ಅಧಿಕ್ ಕರುಂಕ್ ವಚೊನ್ ನಿಮಾಣೆ ಕೋಣಾ ಪೆಲ್ಯಾಂಚೆ ಜೀವ್ ಸಯ್ತ್ ಕಾಡ್‌ಲ್ಲೆ ದಾಖ್ಲೆ ಆಮ್ಚ್ಯಾ ಸಮಾಜೆಂತ್ ಕಾಂಯ್ ಉಣೆಂ ನಾಂತ್.

ಹ್ಯಾ ವರ್ಸಿಂ ಪಂಗ್ಡಾಂತ್ ಮೆಳ್ತಾನಾ ಸಾರ್ಕ್ಯಾನ್ ಮೇಟ್ ಕಾಡ್ಚೆಂ ಅತ್ಯಗತ್ಯ್. ತುಜೆ ಧ್ಯೆಂ ಪೌರುಷತ್ವ್ ದಿಸೊನ್ ಆಯ್ಲ್ಯಾರ್‌ಚ್ ಪಾವಾನಾ, ಬಗಾರ್ ತುವೆಂ ತೆಂ ಪುರುಷತ್ವ್ ಖರ್ಯೆಪಣಿಂ ಕಸೆಂ ವಾಪರ್ಯೆತ್ ಮ್ಹಳ್ಳೆಂ ಸಾರ್ಕ್ಯಾನ್ ಮಾಂಡುನ್ ಹಾಡುಂಕ್ ಜಾಯ್. ಹ್ಯಾ ವರ್ಸಿಂ ತುಂ ತುಜ್ಯಾ ವ್ಹಡಿಲಾಂ ಥಾವ್ನ್ ಪಯ್ಸ್ ಸರೊಂಕ್ ಅವ್ಕಾಸ್ ಆಸ್ತಿತ್. ಪುಣ್ ಖರ್ಯಾ ಮಾನವತ್ವಾಕ್ ಆನಿ ಮಹತ್ವ್ ದೀಂವ್ಕ್ ಜಾಯ್. ಪ್ರೌಡ್ ಪ್ರಾಯ್ ಭರ್‌ಲ್ಲಿಚ್ ವರ್ತನ್ ಉಚಾಂಬಳಾಯೆಕ್ ಸೊಡಿನಾಸ್ತಾಂ ಶಾಂತ್ ಸ್ವಭಾವ್ ಹಾಡುಂಕ್ ಪ್ರಯತ್ನ್ ಗರ್ಜೆಚೆಂ.

ಅನಾವಶ್ಯ್ ವ್ಹಡಿಲಾಂ ವಿರೋಧ್ ಮೆಟಾಂ ಕಾಡುಂಕ್ ವಚೊನ್ ಫೊಂಡಾಂತ್ ಪಡ್ಚೆಂ ಸಹಿಂ. ತಾಂಚೊ ಸಾಂಗಾತ್ ಥಿರ್ ಕರುನ್ ಎಕಾ ಮೆಕಾಚಾ ಮಾಯಾಮೊಗಾನ್ ಆನಿ ರಾವ್ಲ್ಯಾಂವ್ ತರ್ ಆಮ್ಚೆಂ ಯುವ ಭವಿಷ್ಯ್ ಪುಣ್ವೆಚಾ ಚಂದ್ರಾ ಪರಿಂ ಝುಳ್ಝುಳಾತ್! ಸಾಂಗಾತಾಚ್ ಆಮ್ಕಾಂ ಜನ್ಮ್ ದಿಲ್ಲ್ಯಾ ತಾಂಕಾಂಯಿ ಆಮ್ಚ್ಯಾ ಥಾವ್ನ್ ಸೂಕ್ತ್ ಸಂತೋಸ್ ಲಾಬಾತ್. ತಸೆಂ ತುಜೆ ತಸ್ಲೊ ವೀರ್ ಪೂತ್ ತಾಂಕಾಂ ಆಸಾ ಮ್ಹಳ್ಳೆಂ ಹೆಮ್ಮ್ ತಾಂಕಾಂ ಭಗಾತ್. ಬದ್ಲಾ, ‘ಹೊ ಕಿತ್ಯಾ ಜನ್ಮಾಲೊಗಿ?’ ಮ್ಹಳ್ಳ್ಯಾ ಚಿಂತ್ಪಾಕ್ ಆನಿ ಯುವಜಣಾಂನಿ ಭಿಲ್ಕುಲ್ ಕಾರಣ್ ದೀಂವ್ಕ್ ಫಾವೊನಾ. ಅಶೆಂ ಕೆಲೆಂ ತರ್ ಸರ್ವೇಶ್ವರ್ ದೇವ್‌ಯಿ ಆಮ್ಚೆರ್ ದಯಾ ದವ್ರಿತ್.

* * *

6 ಚಲ್ಯೆಚಿ ವಾಡಾವಳ್

ಹಿಂವೆ ಕಾಳ್ ಉತ್ರಾಲ್ಲೊಚ್ ಗರ್ಮಿ ಸುರು ಜಾತಾ. ತಶೆಂ ಫುಲಾಂನಿ ಭರ್‌ಲ್ಲ್ಯಾ ರೂಕಾಂ-ಝಾಡಾಂನಿ ಫಳಾಂ ಉದೆತಾತ್. ಹ್ಯೆಚ್‌ಪರಿಂ ತರ್ನ್ಯಾ ಚಲಿಯೊಯಿ ಸ್ತ್ರೀಯೊ ಜಾವ್ನ್ ಪರಿವರ್ತಿತ್ ಜಾತಾತ್. ಏಕ್ ಬೊಂಗೊ ಉಗ್ತೊ ಜಾಲ್ಲೊಚ್ ತಾಚೆ ಥಾವ್ನ್ ಖಂಚ್ಯಾ ರಂಗಾಚೆಂ ಫುಲ್ ಯೆತಾಗಿ ಮ್ಹಣ್ ಸಾರ್ಕ್ಯಾನ್ ಕಲ್ಪನಾಕ್ ಯೆಂವ್ಚೆಪರಿಂ ಚಲಿಯೆಚಿ ಭುಗಾರ್ಯಾ ಪಣಾಲಿ ಪ್ರಾಯ್ ಉತರ್ತಚ್ ತಿ ಸ್ತ್ರೀ ಜಾಂವ್ಕ್ ಪಾವ್ತಾ. ಹ್ಯಾ ಬದ್ಲಾಪಾಂ ವೆಳಿಂ ತುವೆಂ ತುಜೆಸ್ಥಕಿಂ ಫಾವೊತಿ ಸಮ್ಜಣಿ ಘೆಂವ್ಕ್ ಪಳೆಜಾಯ್.

ಘೊಡಿಂ ಬದ್ಲಾಪಾಂ :

ಏಕ್ ಚಲಿ ಪ್ರೌಢ್ ಪ್ರಾಯೆಕ್ ಪಾವ್ತಾನಾ ತಿಚಿ ಲಾಂಬಾಯ್ ವಾಡ್ತಾ ಸಾಧಾರಣ್ ಪಾಂಚ್ ವ ಸ ಇಂಚಾಂ (12 ವ 15 ಸೆಂ. ಮಿ.), ಕೂಡಿಚಿ ಜಡಾಯ್‌ಯಿ ಚಡೊನ್ ಯೆತಾ. ತುಂ ಚಲಿ ಆಸ್‌ಲ್ಲಿ ಸ್ತ್ರೀ ಜಾವ್ನ್ ಬದ್ಲನ್ ಯೆಂವ್ಚ್ಯಾ ಹ್ಯಾ ಘೊಡ್ಯಾ ವರ್ಸಾಂನಿ ತುಜ್ಯೆ ಲಾಂಬಾಯೆಂತ್ ಆನಿ ಜಡಾಯೆಂತ್ ಘೊಡಿ ಮಹತ್ವಾಚಿ ಚಡ್ತಿ ದಿಸೊನ್ ಯೆತಾ. ಘೊಡೆ ಪಾವ್ಟಿಂ ತುಂ ಹೆರಾಂ ಚಲಿಯಾಂ ಪ್ರಾಸ್ ನೊಟೆಂ ವ ಲಾಂಬ್ ತಸೆಂಚ್ ಮಟ್ವಿಂ ವ ಕ್ಷೀಣ್ ದಿಸ್ಚಿ ಸಂಭವ್‌ಯಿ ಆಸ್ತಾತ್. ಹಿ ತಿ ವಾಡಾವಳಿಚಿ ಪ್ರಾಯ್ ತಾಂತಾಂಚಾ ಜೀವಾಕ್ ಅನುಸಾರ್ ಜಾವ್ನ್ ಯೆಂವ್ಚಿ ಜಾವ್ನಾಸಾ. ಚಲಿಯೊ ಹ್ಯೆ ವಾಡಾವಳಿಚ್ಯೆ ಪ್ರಾಯೆಕ್ ಚಲ್ಯಾಂ ಪ್ರಾಸ್ ಎಕಾ ವ ದೋನ್ ವರ್ಸಾಂ ಪಯ್ಲೆಂಚ್ ಲಾಗ್ತಾತ್. ಪುಣ್ ಚಲೆ ಏಕ್ ಪಾವ್ಟಿಂ ವಾಡಾವಳಿಕ್ ಲಾಗ್ಲೆ ತರ್ ತೆ ತಾಂಚಾ ಪ್ರಾಯೆಚಾ ಚಲಿಯಾಂ ಪ್ರಾಸ್ ದಿಂಡೆ ಜಾಂವ್ಕ್ ಪಾವ್ತಾತ್.

ಥೊಡೆ ಪಾವ್ಟಿ ತುಜ್ಯೆ ಕೂಡಿಚೆ ಸರ್ವ್ ಭಾಗ್ ಎಕಾಚ್ ಪ್ರಕಾರ್ ವಾಡಾನಾಂತ್. ಪಯ್ಲೆ ಹಾತ್ ಮಾತ್ಸೆ ವಾಡ್ಲೆ ತರ್ ಉಪ್ರಾಂತ್ ಸರ್ವ್ ಭಾಗಾಂಚಿ ವಾಡಾವಳ್ ಜಾತಚ್ ತೆ ಸಮಾನ್ ದಿಸೊನ್ ಯೆತಾತ್. ಚಡ್ತಾವ್ ಚಲಿಯಾಂಚ್ಯೆ ಕೂಡಿಂತ್ ಚರ್ಬಿಚೊ ವಾಂಟೊ ಭರೊನ್ ಯೆತಾನಾ ಚಲಿಯೊ ಆಡ್ಕುಳ್ಯೊ ಜಾವ್ನ್ ಮಾಸಾ ಲೋದ್ಯಾಂನಿ ಭರೊನ್ ಸೊಭಾಯೆನ್ ಭರ್ತಾತ್.

ಮಹತ್ವಾಚೆಂ ಬದ್ಲಾಪ್ :

ಹ್ಯಾಚ್‌ಪರಿಂ ಏಕ್ ಚಲಿ ಸ್ತ್ರೀತ್ವಾಕ್ ತೆಂಕ್ತಾನಾ ತಿಚ್ಯೆ ಥೈಂ ಏಕ್ ಮಹತ್ವಾಚೆಂ ಬದ್ಲಾಪ್ ಘಡೊನ್ ಯೆತಾ. ತೆಂ ಜಾವ್ನಾಸಾ–ಋತುಸ್ರಾವ್. ಹಾಚೆ ವರ್ವಿಂ ಏಕ್ ಚಲಿ ಖರ್ಯೆ ಸ್ತ್ರೀಯೆಚಿಂ ಲಕ್ಷಣಾಂ ಪ್ರಕೃತೆಕ್ ದಾಖಯ್ತಾ. ತಿಚ್ಯೆ ಕೂಡಿಂತ್ ಹಾರ್ಮೋನಾಂಚಿ ವಾಡಾವಳ್ ಜಾತಾ. ಹ್ಯಾ ಪ್ರಕಾರ್ ಓವರಿಂನಿ ತಾಂತ್ಯಾಕೋಶ್ ಉತ್ಪನ್ನ್ ಜಾತಾತ್. ಪಯ್ಲೆಂ ದಿಸಾಂಚ್ಯೆ ಆವ್ದೆಕ್ ಜಡ್ ದಿಸ್ತಾ ತರೀ ಸಂಪೂರ್ಣ್ ಕಾರ್ಯಾಕ್ ಲಾಗ್ಲ್ಯಾ ಉಪ್ರಾಂತ್ ಚ್ಯಾರ್ ಹಪ್ತ್ಯಾಂಕ್ ಏಕ್ ಪಾವ್ಟಿ. ಅಶೆಂ ಓವರಿಂ ಥಾವ್ನ್ ಭಾಯ್ರ್ ಆಯಿಲ್ಲೆ ತಾಂತ್ಯಾಂಕೋಶ್ ಗರ್ಭಾಕೋಶಾ ಭಿತರ್ ಸೆರ್ವ್ತಾತ್. ಹಾಂಗಾಸರ್ ಆಯಿಲ್ಲೆಂ ತೆಂ ತಾಂತಿಂ ಜಿವೆಂ ದವ್ರುಂಕ್ ತಶೆಂ ಫಳಾಧಿಕ್ ಜಾಂವ್ಚ್ಯಾಕ್ ತಾಚೆ ಭಂವಾರಿಂ ಏಕ್ ದ್ರವ್ ಉತ್ಪನ್ನ್ ಜಾತಾ. ಪುಣ್ ತೆಂ ತಾಂತಿಂ ಫಳಾಧಿಕ್ ಜಾಂವ್ಕ್ ತಾಕಾ ಪುರುಷ್ ಕೋಶಾಚೆಂ ಮಿಲನ್ ಜಾಯ್ನಾಸ್‌ಲ್ಲೆ ವೆಳಿಂ ತೆಂ ದ್ರವ್ ವಿಸರ್ಜಿತ್ ಜಾತಾ. ಆನಿ ತೊಚ್ ಜಾವ್ನಾಸಾ ಋತುಸ್ರಾವ್. ಹಾಚೆ ಬರಾಬರ್ ಥೊಡೆಂ ರಗಾತ್‌ಯೀ ಭಾಯ್ರ್ ವೆತಾ. ಹ್ಯೆ ವೆಳಿಂ ಚಡ್ತಾವ್ ಚಲಿಯೊ ಮಾಹೆತ್ ನಾಸ್ತಾಂ ಗಡ್ಬಡ್ತಾತ್. ದೆಖುನ್‌ಂಚ್ ಭುರ್ಗ್ಯಾಂಕ್ ತ್ಯಾ ತ್ಯಾ ವೆಳಿಂ ತಿ ತಿ ಸಮ್ಜಿಕಾಯ್ ದಿಂವ್ಚಿ ಅತ್ಯವಶ್ಯ್. ಋತುಸ್ರಾವಾ ವೆಳಿಂ ಸಬಾರಾಂಕ್ ದೂಕ್, ತಕ್ಲೆ ಫಡಾಫಡ್ ಇತ್ಯಾದಿ ಆಸ್ತಾ. ಹೆಂ ಸರ್ವ್ ವಾಜ್ಬಿ ಜಾಲ್ಲ್ಯಾನ್ ಅಸಲ್ಯಾ ವೆಳಿಂ ಭಿಯೆವ್ಚಿ ಗರ್ಜ್ ದಿಸಾನಾ.

ಚತ್ರಾಯ್ ಗರ್ಜೆಚಿ:

ಋತುಸ್ರಾವಾ ವೆಳಿಂ ಸಬಾರಾಂ ಮಾನಸಿಕ್ ಧಖ್ಯಾಕ್ ಒಳಗ್ ಜಾಂವ್ಚಿಂ ಆಸ್ತಾತ್. ಅಸೆಂ ಜಾಲ್ಲ್ಯಾನ್ ಹ್ಯಾ ವೆಳಿಂ ತಾಂಕಾಂ ಚತ್ರಾಯ್ ದಿಂವ್ಚಿ ಗರ್ಜೆಚಿ. ಘಾವ್ರೊತಿ ಮಾಹೆತ್ ಪಯ್ಲಿಚ್ ಆಸ್ಲ್ಯಾರ್ ಅಸಲ್ಯಾಚಿ ಗರ್ಜ್ ನಾ. ಹ್ಯ ವೆಳಿಂ ಚಲಿಯಾಂಕ್ ತುಕ್ಲಾಂವ್ಚೆಂ, ತಾಂಕಾಂ ಭರಾಚೆಂ ಕಾಮ್ ದಿಂವ್ಚೆಂ ಇತ್ಯಾದಿ ವ್ಹಡಿಲಾಂನಿ ಆಡಾಯ್ ಜಾಯ್. ಹ್ಯಾಚ್ ಲಗ್ತಿಂ ಹಿಂದ್ವಾಂ ಮಧೆಂ ಆಜೂನ್ ತಿ ರಿವಾಜ್ ಚಾಲು ಉರ್ಲ್ಯಾ. ತಾಂಚೆ ಮಧೆಂ ಋತುಸ್ರಾವಾಚಾ ದಿಸಾಂನಿ ಭಾರಿಚ್ ನಿತಳಾಯ್ ಸಾಂಬಾಳ್ತಾತ್. ಘರಾ ಭಿತರ್ ಥೊಡಿಂ ಪಾಂಯ್ ಸುದಾಂ ದವ್ರಿನಾಸ್ತಾಂ ಭಾಯ್ರ್ ಆಸ್ತಾತ್. ಪುಣ್ ಆತಾಂ ಕಾಳ್ ಬದಲ್ಲಾ ಆನಿ ಲೋಕ್ ಅಸಲ್ಯಾ ಸಂಗ್ತಿಂಕ್ ಮಹತ್ವ ದೀನಾಸ್ತಾಂ ಗುಮಾನ್ ಕರಿನಾಸ್ತಾಂ ಮುಖಾರಿಂಚಾ ಸಮಸ್ಯಾಂಕ್ ವಾಟ್ ಕರುನ್ ದಿಲ್ಲೆ ದಾಖ್ಲೆಯಿ ಸಬಾರ್ ಆಸಾತ್.

ಹೆರ್ ಬದ್ಲಾಪಾಂ:

ಋತುಸ್ರಾವಾ ಬರಾಬರ್‌ಚ್ ಚಲಿ ಥಾವ್ನ್ ಸ್ತ್ರೀ ಪಥಾಕ್ ತೆಂಕ್ತಾನಾ ಥೊಡಿಂ ಬದ್ಲಾಪಾಂ ಮಹತ್ವಾಚಿಂ ದಿಸ್ತಾತ್. ತ್ಯಾ ಪೈಕಿ ಪೆಂಕಾಡ್ ರೂಂದ್ ಪಡ್ಚೆಂ, ಸ್ಥನಾಂಚಿ ವಾಡಾವಳ್ ಮುಖ್ಯ. ಹಿಂ ಸರ್ವ್ ಬದ್ಲಾಪಾಂ ಥೊಡಿಂ ಭಾಯ್ಲ್ಯಾನ್ ದಿಸ್ಚಿಂ ತಸೆಂ ಥೊಡಿಂ ಭಿತರ್ಲ್ಯಾ ಭಿತರ್ ಜಾಂವ್ಚಾಂ ಮುಖ್ಲ್ಯಾ ಜೀವನಾಂತ್ ಭುಗ್ರ್ಯಾಚಿ ಆವೈ ಜಾಂವ್ಚಾಕ್ ಆದಾರ್ ಜಾಂವ್ಚ್ಯಾ ಪರಿಂ ವಾಡಾವಳೆಕ್ ಲಾಗ್ತಾತ್. ಪ್ರಸೂತ್ಪಣ್ ಸಲೀಸ್ ಜಾಂವ್ಚ್ಯಾ ಸಂಗಿಂ, ಭುಗ್ರ್ಯಾಂಕ್ ಸಲೀಸಾಯೆನ್ ಧರುಂಕ್ ರೂಂದಾಲ್ಲೆಂ ಪೆಂಕಾಡ್ ಉಪ್ಕಾರ್ತಾ. ಬಾಂಳ್ತೆರಾವೆಳಿಂ ತಸೆಂ ಉಪ್ರಾಂತ್ ಗರ್ಜೆಕ್ ಪಡ್ಚೆ ಪರಿಂ ಸ್ತ್ರೀಯೆ ಥಂಯ್ ಉತ್ಪನ್ನ್ ಜಾಲ್ಲಿ ಚರಾಬ್ ಉಪ್ಕಾರಾಕ್ ಪಾವ್ತಾ. ಭುರ್ಗೆಂ ಜಲ್ಮಾತಚ್ ಭುಗ್ರ್ಯಾಕ್ ಪಾನೊ ದಿಂವ್ಚಾಕ್ ಸಬಾರ್ ಬದ್ಲಾಪಾಂ ಘಡ್ತಾತ್.

ಪುರುಷಾಂಕ್ ಆಕರ್ಷಣ್:

ಸ್ತ್ರೀಯೆಕ್ ದೆವಾನ್ ದಿಲ್ಲ್ಯಾ ಸೌಕರ್ಯಾಂ ಸಾಂಗಾತಾ ತಿಣೆ ದೆವಾಚ್ಯೆ ಖುಶೆಖಾಲ್ ಘಾವ್ರೊತೊ ಪಾತ್ರ್ ಘೆಂವ್ಕ್ ಆಸಾ. ಮಾನವೀಯ್

ಪುನರುತ್ಪನ್ನಾ ಖಾತಿರ್ ದೆವಾನ್ ಸ್ತ್ರೀ-ಪುರುಷಾಂ ಮಧೆಂ ಎಕಾ ಥರಾಚೆಂ ಆಕರ್ಷಣ್ ಘಡುನ್ ಹಾಡ್ಲಾಂ. ಎಕ್ಯೆ ಚಲ್ಯೆ ಥಂಯ್ ಮುಖ್ಲ್ಯಾ ಭುಗ್ರ್ಯಾಕ್ ಪ್ರಸೂತ್ ಜಾವ್ಪಾಚೆಂ ಖುಣಾಂ ದಿಸೊನ್ ಯೇವ್ನ್ ತಿ ಸರ್ವಾಂಗಿ ಸೊಭಾಯೆನ್ ಭರ್ತಾನಾ ತಿ ಆಪ್ಶಿಚ್ ಬಾಪ್ ಜಾಂವ್ಚಿಂ ಖುಣಾಂ ದಿಸ್ಚ್ಯಾ ಎಕಾ ಪುರುಷಾಕ್ ಆಕರ್ಷಿತ್ ಜಾತಾ. ಹೆಂ ಆಕರ್ಷಣ್ ಬರ್ಯಾಕ್ ತಸೆಂ ವಾಯ್ಟಾಕ್ ಗಳ್ಸಯೆತಾ. ಪುಣ್ ದೆವಾಚಾ ವಿಂಚ್ಣ್ಯಾರ್ ಆಶೀರ್ವಾದಾಂಕ್ ಆಮಿ ಖಾಲ್ತಿಮಾನ್ ಘಾಲ್ಚ್ಯೊ ತರ್ ಆಮಿ ಹ್ಯಾ ಆಕರ್ಷಣಾಚೊ ದುರುಪಯೋಗ್ ಭಿಲ್ಕುಲ್ ಕರುಂಕ್ ಫಾವೊನಾ.

ಸ್ತ್ರೀ-ಪುರುಷಾಂಚಾ ಆಕರ್ಷಣಾಕ್ ಥೊಡ್ಯಾಂನಿ ಲೊಂಕಾಡ್ ಆನಿ ಆಯಸ್ಕಾಂತ್ ಕಸೆಂ ವರ್ಣಿಲಾಂ. ಖರೆಂ ಹೆಂ, ಪುಣ್ ಆಮಿ ಮಾನವ್ ಜಾಲ್ಯಾ ಉಪ್ರಾಂತ್ ತ್ಯಾ ಜೀವ್ ನಾಸ್ಚ್ಯಾ ಲೊಂಕ್ತ್ಯಾ ಆಯಸ್ಕಾಂತಾ ಪರಿಂ ಜಾಂವ್ಚ್ಯಾಕ್ ನಜೊ. ದೆವಾನ್ ಆಮ್ಕಾಂ ಅಕ್ಕಲ್ ದಿಲಾಂ ಜಾಲ್ಲ್ಯಾನ್ ಹ್ಯೆ ಸಂಗ್ತಿಂತ್ ಆಮಿ ಫಾವೊತೆಂ ಸೈರಣ್ ಸಾಂಬಾಳುಂಕ್ ಜಾಯ್. ಗರ್ಜೆ ಭಾಯ್ರ್ ಅಸಲ್ಯಾ ಆಕರ್ಷಣಾಚೊ ಆಮಿ ಪಾಡ್ ಉಪಯೋಗ್ ಕೆಲೊ ತರ್ ಮುಖಾರಿಂ ಆಮ್ಚ್ಯಾ ಭವಿಷ್ಯಾಚೆಂ ಮೂಳ್ ಆಮಿ ಆತಾಂಚ್ ಕುರಾಡಿನ್ ಕಾತರ್ಲ್ಲ್ಯೆ ಪರಿಂ ಜಾಯ್ತ್. ದೆವಾನ್ ಆತ್ಮೊ ಕಿತ್ಯಾ ಖಾತಿರ್ ರಚ್ಲ್ಯಾ ಮ್ಹುಳ್ಳೆಂ ಆಮಿ ದೆವಾಚ್ಯಾ ಉತ್ರಾಂ ಮುಖಾಂತ್ರ್ ಜಾಣಾ ಜಾಲ್ಯಾಂವ್ ತರ್ ಆಮಿ ಭಿಲ್ಕುಲ್ ವಿರೋಧ್ ಲಿಂಗಾಚೆಂ ಆಕರ್ಷಣ್ ಪಿಡ್ತ್ಯಾರ್ ಕರುಂಕ್ ಪಾಂವ್ಚೆ ನಾಂವ್.

7 ಚಲಿ ಆಸ್‌ಲ್ಲಿ ಸ್ತ್ರೀ ಜಾತಾನಾ

ಪಾಟ್ಲ್ಯಾ ಲೇಖನಾಂತ್ ವಿವರ್ಸಿಲ್ಲ್ಯಾ ಪರಿಂ ಸರ್ವ್ ಚಲ್ಯೊ ಸ್ತ್ರೀತ್ವಾಕ್ ತೆಂಕ್ತಾನಾ ಸರ್ವ್ ಬದ್ಲಾಪಾಂನಿ ರೆಂವ್ತಾನಾಂತ್. ಅಸೆಂ ಜಾಲ್ಲ್ಯಾ ವೆಳಾರ್ ತಾಂಚೆ ಥೈಂ ಸಬಾರ್ ಸಮಸ್ಯೆಯೊ ಉದೆಂವ್ಚೆ ಅವ್ಕಾಸ್ ಆಸ್ತಾತ್. ಹೆರಾಂ ಸ್ತ್ರೀಯಾಂ ಪರಿಂ ಜರ್ ತುಜೆ ವಿಶ್ವೆ ಫಾವೊತ್ಯೆ ರೀತಿರ್ ವಾಡೊಂಕ್ ನಾಂತ್ ಆನಿ ಅಸಲ್ಯಾ ಸಂದರ್ಭಾಂನಿ ಜರ್ ತುಕಾ ಹೆರ್ ಕೊಲಾಯ್ತಾತ್, ತುವೆಂ ಭಿಲ್ಕುಲ್ ಅಸಲ್ಯಾಂಕ್ ಗುಮಾನ್ ಕರಿಜಾಯ್ ಮ್ಹಣ್ ನಾ. ತುಜೆಂ ಸಂಯಮ್ ತುವೆಂ ಸಾಂಬಾಳ್ನ್ ಸಂತುಷ್ಟಿ ರಾವೊನ್ ತಾಂಕಾಂ ತುವೆಂ ಫಾವೊತಿ ಜವಾಬ್ ದಿವ್ಯೆತಾ.

ವೇಸ್ ಭಂಗಂವ್ಚೊ ನಹಿಂ:

ಚಡ್ತಾವ್ ಚಲಿಯಾಂ ಥೈಂ ಸ್ತ್ರೀ ಲಕ್ಷಣಾಂ ದಿಸೊನ್ ಯೆತಾನಾ ಸಬಾರ್ ಆವ್ತಾರ್‌ಯೊ ಘಡ್ತಾತ್. ಪಯ್ಲ್ಯಾ ಸುವಾತೆರ್ ಹೆರಾಂಚೆಂ ಆಕರ್ಷಣ್ ಆಪ್ಣಾ ಥೈಂ ವೊಡುಂಕ್ ಮಿನಿ ಸ್ಕರ್ಟ್, ಟ್ಯಾಟ್ ಫಿಟ್ ಡ್ರೆಸ್, ರೂಂದ್ ಗಳ್ಯಾಚ್ಯೊ ಬಾಜ್ವೊ, ಟೈಟ್ ಸ್ವೆಟ್ಟರಾಂ ಇತ್ಯಾದಿ ಘಾಲ್ಚೆಂ ಆಯ್ಚ್ಯಾ ಸಂಸಾರಾಚೆಂ ಫೇಶನ್ ಜಾಲಾಂ. ಹ್ಯಾ ವರ್ವಿಂ ತಿ ಚಲಿ ಆಪ್ಲ್ಯಾ ಖರ್ಯಾ ಆವಯ್ಪಣಾಚೆ ಲಕ್ಷಣಾಂಚಿ ಖುನ್ ಕರ್ತಾ. ಹೆಂ ಕೊಣೆಂ ತರೀ ಚಿಂತ್ಲಾಂ? ಹ್ಯಾ ವರ್ವಿಂ ಪುರುಷ್ ಆಕರ್ಷಿತ್ ಜಾತಾತ್ ಖರೆಂ. ಉಪ್ರಾಂತ್?

ಹ್ಯೆ ವಿಶಿಂ ಮತ್ಸಿ ಚಿಂತ್ಪಾ ಸಕತ್ ಪಾಪರ್ಚಿ ಗರ್ಜ್ ಕಶಿ ದಿಸ್ತಾ. ದೆವಾನ್ ತುಕಾ ದಿಲ್ಲ್ಯಾಂತ್ ತಿಂ ಸ್ತ್ರೀ ಲಕ್ಷಣಾಂ ತುವೆಂ ತಿಂ ಹೆರಾಂಕ್ ಫುಕಟ್ ಪ್ರದರ್ಶಿತ್ ಕರ್ಚ್ಯಾಕ್? ಹ್ಯಾ ವರ್ವಿಂ ಆವಯ್ಪಣಾಕ್ ತುಜಿ

ಕೂಡ್ ತಯಾರ್ ರಾವ್ಲ್ಯಾ ಮ್ಹಣ್ ತುಂ ಹೆರಾಂಕ್ ದಾಖಂವ್ಕ್ ಸಕ್ತೆ ಪುಣ್ ಲಗ್ನಾಚಿ ಆನಿ ಆವಯ್ಪಣಾಚಿ ಗರ್ಜೆಚಿ ಮಾಹೆತ್ ಜೊಡುಂಕ್ ತುಜಿ ಚಿಂತ್ಪಾ ಸಕತ್ ಕಿತ್ಲಿ ಸಕ್ಲ್ಯಾ ತಿ ಸಂಗತ್ ತುವೆಂ ಹ್ಯಾ ವರ್ವಿಂ ಧಿಕ್ಕಾರಿಲ್ಯಾಯ್.

ಬಾರಾ ಮಹಿನೆ ಭರ್ಲ್ಲೆಂಚ್ ಏಕ್ ಮುಜಾರ್ ಸಿಲಾಂ ದವ್ರುಂಕ್ ಸಕ್ತಾ ವ ಸಕ್ಲಾಂ ಜಾನ್ವೆತ್. ಪುಣ್ ಆಮಿ ಮನಿಸ್ ವಿಸಃ ಮನ್ಶತಿ ನಹಿಂ, ಮನ್ಶ್ಯಾಂನಿ ಸಬಾರ್ ಸಂಗ್ತಿ ಶಿಕೊಂಕ್ ಆಸಾತ್ ಭಾವೀ ಜೀವಿತಾಕ್. ಅಶೆಂ ವೇಳಾಪುರ್ವಿಂ ಉಡೊಂಕ್ ಪಳೆಂವ್ಚೆಂ ಆನಿ ಬೊಂಗ್ಳ್ಯಾ ಊಸವ್ನ್ ಗುಲೊಬ್ ಕರ್ಚೆಂ ಏಕ್ಚ್ ಮ್ಹಣ್ಯೆತ್. ಹ್ಯಾ ವರ್ವಿಂ ತ್ಯಾ ಮುಖ್ಲ್ಯಾ ಗುಲೊಬಾಚಿ ಸೊಬಾಯ್ಚ್ ನಿಸ್ಪಂತಾನ್ ಜಾತೆಲಿ. ತಶೆಂ ಆಮಿ ಜಾಗಾ ಜಾಂವ್ಕ್ ಜಾಯ್ ಕೀ ಲಗ್ನ್ ಮ್ಹಳ್ಯಾರ್ ಹೊಕಾಲ್ ಮಾತ್ರ್ ಜಾಂವ್ಚೆ ನಹಿಂ. ತಾಚೆ ಬರಾಬರ್ ತಿಣೆ ಜಾಂವ್ಕ್ ಜಾಯ್ ಏಕ್ ಬರಿ ಘರ್ ಸಾಂಬಾಳ್ಪಿಣ್, ರಾಂದ್ಪಿಣ್, ವಸ್ತುರ್ ಉಂಬಳ್ಪಿಣ್ ತಶೆಂ ಆಪ್ಲ್ಯಾಕ್ ಜಲ್ಮಾಲ್ಲ್ಯಾ ಭುರ್ಗ್ಯಾಂಚಿ ಸಮಾಧಾನೆನ್ ಜತನ್ ಘೆವ್ಪಿಣ್. ಹ್ಯಾ ಬಗಾರ್ ಏಕ್ ಸ್ತ್ರೀ, 'ಖರಿ ಸ್ತ್ರೀ' ಜಾಯ್ನಾ.

ಹೆಂ ನಹಿಂ ಆಸ್ತಾಂ ಏಕ್ ತರುಣ್ ಸ್ತ್ರೀ ಜರ್ ಆಪುಣ್ ಏಕಾ ಪುರುಷಾಲಾಗಿಂ ಲಗ್ನಾಂತ್ ಎಕ್ವಟುಂಕ್ ತಯಾರ್ ಜಾಲ್ಯಾಂ ಮ್ಹಣ್ ಚಿಂತ್ತಾ ತರ್, ತಿ ಆಪ್ಣಾಕ್ ಕಸಲೊ ಪುರುಷ್ ಮೆಳಾಜಾಯ್ ಮ್ಹಣ್ ಆಂವ್ಡ್ತಾ? ಜರ್ ಏಕಾ ದಾದ್ಲ್ಯಾಚಿ ಫಕತ್ ಕಾಮುಖಿ ಆಶಾ ಇತ್ಯರ್ಥ್ ಕರ್ಚೆಂ ಪ್ರಯತ್ನ್ ಮಾತ್ರ್ ಎಕ್ಯೆ ಸ್ತ್ರೀಯೆನ್ ಕೆಲೆಂ ತರ್, ತಿ ಬಿಲ್ಕುಲ್ ತೊ ಪುರುಷ್ ಆಪ್ಲೊ ಖರೊ ಪತಿ ಜಾಂವ್ನ್ ಘೆಂವ್ಚ್ಯಾಕ್ ಪಾಂವ್ಚಿ ನಾ. ಅಶೆಂ ಫಕತ್ ಆಪ್ಲ್ಯಾ ಭಾಯ್ಲ್ಯಾ ಸೊಭಾಯೆನ್ ಏಕಾ ಪುರುಷಾಕ್ ಸಿರಾರ್ ಘಾಲುಂಕ್ ಪಳೆಂವ್ಚ್ಯಾ ಪ್ರಾಸ್ ಗರ್ಜೆಚೆಂ ಮಿತ್ರತ್ವ್ ಜೊಡುನ್ ತುಂ ಏಕ್ ಸ್ತ್ರೀ ಜಾಂವ್ನ್ ಕಸಿ ಆಸಾಯ್–ತಶೆಂ ಪಳೆಂವ್ಚೆಂ ನಿಜಾಕಿ ಬರೆಂ. ಹೆರಾಂಕ್ ತುಜೆ ಗೂಣ್ ಮೆಚ್ಪಾಸಾರ್ಕೆ ವರ್ತನ್ ದಾಖಂವ್ಕ್ ಹೆಂ ತುವೆಂ ಆಪ್ಲ್ಯಾನ್ವೆತ್. ಸಾಂಗಾತಾಚ್

ರಾಂ ಬರಾಬರ್ ಭೆಸಾರ್ತಾನಾ-ಸಂತೋಷ್, ಚುರುಕಾಯ್, ಘಸ್-ಮಾಸ್, ಸ್ವಾರ್ಥ್ ಆನಿ ಭೊಳೆಸಣ್ ತುಮೆಂಯಿ ದಾಖವ್ನ್, ತುಂವೀ ತೆಂಚ್ ಶಿತಾಂಯ್ ಮ್ಹಳ್ಳೆಂ ಕಳವ್ಯೆತ್.

ಜ್ಯೊ ವಯ್ಲ್ಯೊ ಸಂಗ್ತಿ ತುಜೆ ಥೈಂ ನಾಸ್ತಾನಾ ತ್ಯೊ ತುವೆಂ ಹೆರಾಂ ವನ್, ಆಪ್ಣಾಂವ್ನ್ಕ ಭಾರಿಚ್ ತ್ರಾಸ್. ಅಶೆಂ ಕೆಲೆಂ ತರ್ ತುಜೆಂಚ್ ಂತುಸ್ಥಿ ಜೀವನ್ ಪಿಡ್ಯಾಕರ್ ಜಾಯ್ತ್. ತ್ಯಾ ಪ್ರಕಾರ್ ತುಜೆ ಶೆಗುಣ್ ಉಕ್ತ್ರೆಲ್ಯಾಂಚೆರ್ ತುವೆಂ ಕಾಳ್ಜೊ ತಿಜೊ ಲಾಯಿಲ್ಲ್ಯಾಪರಿಂ ಭಾಸ್ ಜಾಯ್ತ್. ಚ್ಯಾ ಖಾತಿರ್ ತುವೆಂ ತುಜ್ಯೊ ಈಷ್ಟಿಣ್ಯೊ ಸೊಧ್ತಾನಾಂಯಿ ಬರ್ಯಾಂತ್ಲ್ಯಾ ರ್ಯೊ ಪಿಂಚುಂಕ್ ಫಾವೊ- ಹ್ಯಾ ವರ್ವಿಂ ತುಮ್ಚ್ಯಾ ಮಧ್ಲೊ ಸಂಬಂಧ್ ಬರೊ ಉರ್ತೊಲೊ, ಎಕಾಮೆಕಾಚೊ ಮಾಯಾಮೋಗ್ ವೃದ್ಧಿ ಜಾತೊಲೊ. ಅಶೆಂ ಜೆಂ ಸ್ತ್ರೀಪಣ್ ದೆವಾಕ್ ಮೆಚ್ಚ್ಯಾಸಾರ್ಕೆಂ ಆನಿ ಲೊಕಾಕ್ ಮಾನ್ಚ್ಯಾಸಾರ್ಕೆಂ ಂಡುನ್ ಹಾಡುಂಕ್ ತುಜ್ಯಾನ್ ಸಾಧ್ಯ ಜಾತೆಲೆಂ.

ರಾಂಕ್ ದೇಜ್ ದೀಜಾಯ್ :

ತರುಣ್ ಪ್ರಾಯೆಕ್ ಭರ್ಲೆಲ್ಯಾ ಯುವತಿಂನಿ, 'ಅಪುಣ್ ಸೊಭಿತ್ ಸೊಂಕ್ ಜಾಯ್' ಮ್ಹಣ್ ಚಿಂತ್ಚೆಂ ನಾಜ್ಕಿ ಜಾವ್ನಾಸಾ. ಪುಣ್ ತುಂ ಯೆತಾಯ್ ತುಜ್ಯಾ ಸೊಭಾಯೆ ಖಾತಿರ್ ಮ್ಹಳ್ಳೆಂ ಪೊಟ್ಟ್ಯು ರಾಜಾಂವ್ ತಿಂತ್ ದವ್ರುನ್ ಸೊಭಾಯೆ ಖಾತಿರ್‌ಚ್ ವೇಳ್ ಪಿಭಾಡ್ಚೆಂ ವ ತುಜಾ, ಂಡಾಕ್‌ಚ್ ಆಧಿಕ್ ಮಹತ್ವ್ ದಿಂವ್ಚೆಂ ಸಾರ್ಕೆಂ ನಹಿಂ. ತುಜ್ಯಾ ಂವಾರಿಂ ದೀಷ್ಟ್ ಘಾಲ್ನ್ ಪ್ರಾಯೆಕ್ ತೆಂಕ್‌ಲ್ಲ್ಯಾ ಚಲಿಯಾಂಕ್ ದೀಷ್ಟ್ ಲಿ ತರ್ ತುಂ ತಾಂಕಾಂ ಪಳೆವ್ನ್ ವಿಸ್ಮಿತ್ ಜಾತೆಲೆಂಯ್. ಸರ್ವಾಂ ನಹಿಂ ರೀ ಥೊಡಿಂ ತಾಂಚ್ಯೆಚ್ ಸಾದ್ಯ ಸೊಭಾಯೆನ್ ಲಕ್ಷಣಿಶ್ ದಿಸಾನಾಂತ್‌ಗಿ? ಾಯ್ಲ್ಲಿ ಸೊಭಾಯ್ ಮಾತ್ರ ಮುಖ್ಲ್ಯಾ ಭದ್ರತೆಚಾ ಜೀವನಾಕ್ ಕಿಂಚಿತ್ ಧಾರ್ ದೀನಾ.

ಭಾಯ್ಲ್ಯಾನ್ ಸೊಭಾಯ್ ಆಸ್‌ಲ್ಲ್ಯಾ ಚಲಿಯಾಂನಿ ಆಪ್ಲ್ಯಾ ತಿಂತ್ ಹೆ ವಿಷಯ್ ಖಂಚೆಂವ್ಕ ಫಾವೊ. ಹ್ಯಾ ಸಂಸಾರಾಂತ್ಲ್ಯಾ ಭಾರ್ ಸ್ತ್ರೀಯೊ ಆಪ್ಲ್ಯಾ ಸೊಭಾಯೆಕ್ ಲಾಗೊನ್, ಬಾಜಾರಿ ಜೀವನ್

ಸಾರುನ್, ಆಪ್ಲೆಂ ಜೀವನ್ ವಿಭಾಡಾಂವ್ಕ್ ಪಾವ್ಲ್ಯಾತ್. "ಎಕ್ಯೆ ಚಲ್ಯೆನ್ ಸೊಭಾಯ್ ಆಸೊನ್ ಆಪ್ಲೆಂ ಜೀವನ್ ವಿಭಾಡ್ಚೆಂ, ಎಕಾ ದುಕ್ರಾಕ್ ಭಾಂಗಾರಾಚಿ ಮುದಿ ತೊಪ್ಲ್ಯಾ ಉಪ್ರಾಂತೀ ಚಿಕ್ಲಾಂತ್ ಉಸ್ತಿಲ್ಲ್ಯಾಪರಿಂ."

ತುಂಜ್ಯೆಸ್ಥಕಿಂ ಸುಧ್ರಾಜಃಯ್ :

ಎಕ್ಯೆ ಚಲ್ಯೆಚ್ಯೆ ಕೂಡಿಂತ್ ಬದ್ಲಾವಣ್ ಜಾಲ್ಲ್ಯೆಪರಿಂ ತಾಚಿ ಚಿಂತ್ನಾ ಸಕತ್‌ಯೊ ಬಹುತೇಕ್ ಬದ್ಲಾತಾ. ಎಕ್ಲಿ ತರ್ನಿ ಚಲಿ ಆತ್ತಾಂ ಉತ್ಸಾಹಾನ್ ಭರ್‌ಲ್ಲಿ ದುಸ್ರ್ಯಾ ಘಡ್ಯೆ ದು:ಖಾನ್ ರಿಂವ್ತಾತ್. ಹ್ಯಾಚ್‌ಪರಿಂ ತಿಚೆಂ ಜೀವನ್‌ಯೊ ಜಾವ್ನಾಸಾ. ಆತಾಂಚಾ ಹ್ಯಾ ಕಾಳಾರ್ ಎಕ್ಯೆ ಚಲ್ಯೆಚೆಂ ಜೀವನ್ ಭಾರಿಚ್ ಸೂಕ್ಷ್ಮ ರೀತಿನ್ ಮಾಂಡುನ್ ಹಾಡ್ಚೆಂ ತಸಲೆಂ. ತರುಣ್ ಪ್ರಾಯೆರ್ ಆಪ್ಲ್ಯೆಸ್ಥಕಿಂ ರಾವೊಂಕ್ ಪಳೆಂವ್ಚೆಂ. ತೊಂಡಾಕ್ ಆಯಿಲ್ಲ್ಯೆಪರಿಂ ಉಲಂವ್ಚೆಂ, ಸಡಿಳ್ ನಡ್ತೆಂ ದಾಖಂವ್ಚೆಂ, ಆಪ್ಣಾ ಥೈಂ ನಾತ್‌ಲ್ಲಿ ಸೊಭಾಯ್ ಕೃತಕ್ ಉಪಕರಣಾಂನಿ ಹಾಡ್ಚಿ, ಇತ್ಯಾದಿ ಸಮಾಜಿಕ್ ಮಾತಿ ಘಾಲುಂಕ್ ಮಾತ್ರ್ ವಿನ: ಬರೆಪಣಾಕ್ ನಹಿಂ. ಹ್ಯಾ ದೆಖುನ್ ತುಜಿ ಭುರ್ಗಿ ಪ್ರಾಯ್ ಉತ್ರೊನ್ ವಾಡೊನ್ ಯೆತಾನಾ ತುವೆಂ ಚಡೀತ್ ಗಂಭೀರ್ ಜಾಂವ್ಕ್ ಜಾಯ್.

ಘರಾಂತ್ ನಿತಳಾಯ್, ವೆಳಾ ತೆಕಿದ್ ಖಾಣ್–ಪೀವನ್, ಅನಿ ನೀದ್ ಹೆಂ ತುಜ್ಯೆ ವಾಡಾವಳಿಕ್ ಚಡೀತ್ ಉಪ್ಕಾರ್ತಾ. ಹ್ಯಾ ವರ್ವಿಂ ತುಜೆಂ ಜೀವನ್‌ಯೊ ಭಾರಿಚ್ ಘಮಂಡಾಯೆಚೆಂ ಜಾತಾ. ತುಜ್ಯಾ ಆವಯ್–ಬಾಪಾಯ್ಕ್ ತುವೆಂ ಲಾಗ್ಯಿಲೆಂ ಜಾಂವ್ಕ್ ಜಾಯ್ ತಶೆಂ ಕಸಲೆಯ್ ಸಮುಸ್ಯೆ ಉದೆಲೆ ತರ್ ತೆ ತಾಂಚೆಲಾಗಿಂ ಸಾಂಗೊನ್ ಫಾವೊತಿ ಜವಾಬ್ ಘೆಂವ್ಕ್ ನಾರ್ಗೊಂಕ್ ನಜೊ. ಬದ್ಲಾ ಈಷ್ಟಿಣ್ಯಾಂಲಾಗಿಂ ಸಾಂಗ್ಲೆಂ ತರ್ ತಾಂಚೆ ಥಾವ್ನ್ ತುಕಾ ಸಾರ್ಕಿ ಜವಾಬ್ ಬಿಲ್ಕುಲ್ ಲಾಭ್ಚಿನಾ.

ತರುಣ್ ಪ್ರಾಯ್ ಸರ್ವಾಂ ಥೈಂ ಸಮುಸ್ಯಾಚಾ ಹರಿವಾಣಾ ಸಂಗಿಂ ಉದೆತಾ. ಹ್ಯಾ ದೆಖುನ್ ತ್ಯಾ ವೆಳಾ ಸರ್ವಾಂಕ್ ಫಾವೊತಿ ತರ್ಭೆತಿ,

ಜಾಣ್ವಾಯ್ ಆನಿ ಅನ್ಭೋಗ್ ಅವಶ್ಯ ಆಸಾತ್. ಹಾಕಾ ಜವಾಬ್ ಆಮ್ಹಿಂ ವ್ಹಡಿಲಾಂ ಜರೂರ್ ದೀಂವ್ಕ್ ಸಕ್ತಾತ್. ಕಿತ್ಯಾ ಹ್ಯಾ ಸಂಸಾರಿಂ ಕೊಣ್ಯೀ ಆಪ್ಲೆಸ್ಥಕಿಂ ಬುದ್ವಂತ್ ಜಾಲ್ಲೊ ನಾ, ತಾಣೆಂ ಹೆರಾಂಚಾ ವರ್ತನಾನ್ ಬುದ್ವಂತ್ಕಾಯ್ ಜೊಡ್ಲ್ಯಾ ಆನಿ ಆಪ್ಲಿ ಕೆಲ್ಯಾ. ತ್ಯಾಪರಿಂ ಯುವಜಣಾಂನಿ ಆಪ್ಲ್ಯಾ ಸಮಸ್ಯಾಂಚೆಂ ಹರ್ವಾಣ್ ವ್ಹಡಿಲಾಂ ಮುಖಾರ್ ದವ್ರುನ್ ಜಾಣ್ವಾಯ್ ಜೊಡುಂಕ್ ಬಿಲ್ಕುಲ್ ಪಾಟಿಂ ಕರುಂಕ್ ನಜೊ.

8 ವಾಂಕ್ಡಿ ವಾಟ್ – ಪಾಡ್ ಸವಯ್

ಲ್ಹಾನ್ ಚಲೊ ಆನಿ ಚಲಿ ಆಸ್ಲ್ಲಿಂ ಕೂಡಿಚ್ಯೆ ಬದ್ಲಾವಣೆ ದ್ವಾರಿಂ ಭುಗ್ರ್ಯಾಂಚೊ ಬಾಪ್ ಆನಿ ಆವಯ್ ಜಾಂವ್ಚೆಂ ನಿಜಾಕೀ ಚಿಂತುಂಕ್‌ಚ್ ಜಾಯ್ನಾಸ್ಲ್ಲೆಂ ನಹಿಂಗಿ? ಹ್ಯೆ ಭಾಯ್ಲ್ಯೆ ಕೂಡಿಚೆ ಬದ್ಲಾವಣೆ ಬರಾಬರ್ ಚಲೆ–ಚಲಿಯಾಂ ಥೈಂ ಎಕಾಮೆಕಾಚಾ ವರ್ತನಾಂತ್‌ಯೀ ಬೃಹತ್ ಬದ್ಲಾಪ್ ದಿಸೊನ್ ಯೆತಾ. ಆಕರ್ಷಣ್ ವೃದ್ಧಿ ಜಾಲ್ಲ್ಯೆಪರಿಂಚ್ ಏಕ್ ಚಲೊ ಚಲಿಯೆ ಥೈಂ ತಶೆಂ ಏಕ್ ಚಲಿ ಚಲ್ಯಾ ಥೈಂ ಆಪ್ಲೆಂ ಧನ್ ಆನಿ ಮನ್ ಖಂಚ್ಯೆತಾ. ಸಾಂಗಾತಾಚ್ ತುಜೆ ಥೈಂ ಎಕಾ ಥರಾಚೆ ಕೌತುಕಾಯ್ (ಕುತೂಹಲ್) ಉಬ್ಜಾತಾ. ತುಜ್ಯೆ ವಾಡೊನ್ ಯೆಂವ್ಚ್ಯೆ ಕೂಡಿ ವಿಷ್ಯಾಂತ್ ಹಿ ಕೌತುಕಾಯ್ ತುಂ ಕಶಿ ನಿಂವ್ಯೆತಾಯ್? ತುಜ್ಯೆ ಇತ್ಲ್ಯೆಕ್ ಕುಡಿಚ್ಯಾ ವಿಶ್ವ್ಯೆಲಾಗಿಂ ಖೆಳೊನ್? ಅಸೆಂ ಕೆಲ್ಲ್ಯೆ ನಿಮ್ತಿಂ ಭಾದಕ್ ಆಸಾ?

ರಸ್ತೊ ಸಾಂಡುನ್ ಖಣ್ಯೆಕ್ ವೆಚೆಂ :

ಅಶೆಂ ತುವೆಂ ತುಜ್ಯಾಚ್ ಲೈಂಗಿಕ್ ವಿಶ್ವ್ಯೆಲಾಗಿಂ ಖೆಳ್ಚೆಂಚ್ ಜಾವ್ನಾಸಾ ಮುಷ್ಟಿ ಮೈಥುನ್ ವ ಹಸ್ತಮೈಥುನ್. ಹಿ ಸವಯ್ ಮನಿಸ್ ಜಾವ್ನ್ ಜನ್ಮಾಲ್ಲ್ಯೆ ಸರ್ವಾಂ ಥೈಂ ಆಸ್ತಾಚ್. ಹ್ಯಾವಿಶಿಂ ಕೊಣೆಂಯ್ ಆಪುಣ್ ಬುದ್ವಂತ್ ಮ್ಹಣ್ಚೆಂ–ನಿಜಾಕಿ ಪಾತ್ಯೆಂವ್ಚೆಂ ನಹಿಂ ಜಾಲ್ಲೆಂ ಸತ್. ಸಂಖ್ಯಾ ಶಾಸ್ತ್ರಜ್ಞಾಂ ಪ್ರಕಾರ್ 13–28 ವರ್ಸಾಂ ಭಿತರ್ಲೆ 95 ಟಕ್ಕೆ ಯುವಕ್ ಆನಿ 50 ಟಕ್ಕೆ ಯುವತಿ ಹ್ಯೆ ಪಾಡ್ ಸವಯೆಕ್ ಬಲಿ ಜಾತಾತ್. ಹೆಂಚ್ ಜಾವ್ನಾಸಾ ರಸ್ತೊ ಸಾಂಡುನ್ ಖಣ್ಯೆಕ್ ವೆಚೆಂ.

ಆತಾಂ ತುಂ ಕಿತೆಂ ಚಿಂತ್ತಾಯ್? ಮುಷ್ಟಿ ಮೈಥುನ್ ಆತಾಂಚಾ ಕಾಳಾರ್ ಸದಾಂಚೆಂ ಜಾಲಾಂ, ಹ್ಯಾ ವರ್ವಿಂ ಕೂಡಿಚಿ ವಾಡಾವಳ್ ಕೃತಕ್‌ಪಣಿ ಮುಖಾರಿತಾ ಮ್ಹಣ್ತಾಯ್? ಫಟಿ ಮಾರ್ಚೆಂ ಆನಿ ಚೊರ್ಚೆಂಯಿ ಆತಾಂಚಾ ಕಾಳಾರ್ ಸದಾಂಚೆಂ ಜಾಲಾಂ. ತರ್ ಜೀವನ್ ಸಾರುಂಕ್ ತೆಂವೀ ಗರ್ಜೆಚೆಂ ಮ್ಹಣ್ಚೆಂ ತುವೆಂ? ತರ್ ಮುಷ್ಟಿ ಮೈಥುನ್ ವಾಜ್ಟಿ ಮ್ಹಳ್ಳ್ಯಾಕ್ ವಾದ್ ಖ್ಯೆಂಸರ್ ಆಸಾ?

ಶಾರೀರಿಕ್ ದೃಷ್ಟೆನ್ ತುಕುನ್ ಪಳೆಲ್ಯಾರ್, ಚಡ್ತಾವ್ ದಾಕ್ತೆರ್, ಆಪ್ರೂಪ್ ಮುಷ್ಟಿ ಮೈಥುನಾ ವರ್ವಿಂ ಭಾದಕ್ ನಾ ಮ್ಹಣ್ ಮಾನ್ತಾತ್. ಪುಣ್ ಚಡ್ತಾವ್ ಮನೋರೋಗ್ ಶಾಸ್ತ್ರಜ್ಞ್ ಸಾಂಗ್ತಾತ್ ಕೀ, ಮುಷ್ಟಿ ಮೈಥುನ್ ಕೆಲ್ಲ್ಯಾನ್ ಹ್ಯಾ ವರ್ವಿಂ ಆಪ್ಣಾಕ್ ಭಾದಕ್ ಆಸಾ ಮ್ಹಣ್ ಚಿಂತ್ಲ್ಯಾರ್ ತಾಚ್ಯೆ ಚಿಂತ್ಪಾ ಸಕ್ತೆ ಕಾಟ್ ಘುಸ್ಪುಟೊನ್ ಭಾದಕ್ ಜಾತಾ ಮ್ಹಣ್. ಪುಣ್ ಹ್ಯಾ ವಿಶಿಂ ಸರ್ವ್ ಯುವಕ್ ಯುವತಿಂನಿ ಆಪ್ಲ್ಯೆಸ್ಥಿಕಿಂ ಸಂಯಮ್ ಸಾಂಬಾಳ್ಚೆಂ ಅತ್ಯವಶ್ಯ್. ಕಿತ್ಯಾಕ್ ರಸ್ತೊ ಸಾಂಡುನ್ ಖಣ್ಯೆಂತ್ಲ್ಯಾನ್‌ಯಿ ಚಲ್ಯೆತ್. ಪುಣ್ ರಸ್ತ್ಯಾ ಪ್ರಾಸ್ ಖಣಿ ಕಿತ್ಲಿ ನಿತಳ್ ಆಸಾತ್! ತುಕಾ ಸಲೀಸಾಯೆನ್ ಚಲೊಂಕ್ ಜಾಯ್ತ್? ತುಜ್ಯಾ ಘರಾ ಪರ್ಯಾಂತ್ ತಿಚ್ ಖಣಿ ತುಕಾ ವಾಟ್ ದಾಖಯ್ತ್? ಹೆಂ ಸರ್ವ್ ಚಿಂತ್ಚೆಂ ಅವಶ್ಯ್ ನಹಿಂಗಿ ಮೊಗಾಳ್ ಯುವಕ್–ಯುವತಿ?

ಸಂಯಮ್ ಸಾಂಬಾಳಿಜಾಯ್ :

ವಯ್ಲಿ ಕರ್ನಿ ಜಾವ್ನಾಸಾ ದೊಗಾಂನಿ ಕರುಂಕ್ ಜಾಯ್ ಆಸ್‌ಲ್ಲಿ ತಿ ಎಕ್ಲ್ಯಾನ್‌ಂಚ್ ವಿಂಗಡ್‌ಚ್ ರೀತಿನ್ ಆಧಾರ್ಚಿ. ದೆವಾನ್ ಕಾಜಾರಾಚೊ ಸಾಕ್ರಾಮೆಂತ್ ಆಸಾ ಕೆಲಾ ಎಕಾಮೆಕಾಚಿ ಕಾಮುಖತಾ ಬರ್ಯಾ ಆನಿ ಖರ್ಯಾ ಥರಾನ್ ಭೊಗುಂಕ್. ಪುಣ್ ಮುಷ್ಟಿ ಮೈಥುನ್ ಕರ್ಚಿ ವ್ಯಕ್ತಿ ಅಸಲೊ ಸಂತೋಸ್ ತಾಚ್ಯೆ ಇತ್ಲ್ಯಾಕ್‌ಚ್ ಭೊಗುಂಕ್ ಪೆಚಾಡ್ತಾ. ಹ್ಯಾ ವರ್ವಿಂ ತುಜ್ಯಾ ಮುಖ್ಲ್ಯಾ ಲಗ್ನಾ ಜೀವನಾಕ್ ವ್ಹಡ್ ಮಾರ್ ಬಸೊಂಕ್ ಸಾಧ್ಯ್ ಆಸಾ. ಕಿತ್ಯಾಕ್ ಎಕ್ಲ್ಯಾನ್ ಆಪ್ಲ್ಯೆ ಕುಡಿಂತ್ಲಿಂ ಪಾಶಾಂವಿಂ ಕೃತ್ಯಾಂ

ಆಪ್ಣಾಯಿತ್ಲ್ಯಾಕ್ ಭೊಗುಂಕ್ ಪ್ರಯತ್ನ್ ಕೆಲ್ಯಾರ್, ತೊ ಆಪ್ಣಾಕ್ ಎಕ್ಲ್ಯಾಕ್ ಮಾತ್ರ್ ಚಿಂತುಂಕ್ ಸಕ್ತಾ ಆನಿ ತೊ ತಾತ್ಕಾಲಿಕ್ ಸಂತುಷ್ಟಿ ಜಾತಾ. ಪುಣ್ ಲಗ್ನಾಂತ್ ತಿ ಗರ್ಜ್ ಆಸಾ—ಎಕಾ ನೊವ್ರ್ಯಾನ್ ಆಪ್ಲ್ಯಾ ಹೊಕ್ಲೆಚಾ ಸಂತೊಸಾ ಖಾತಿರ್ ವಾಪಾರುಂಕ್. ನಹಿಂ ತರ್ ಲಗ್ನಾ ಜೀವನ್ಯೀ ವಿವಾದಾಂನಿ ಭರೊನ್ ತಾತ್ಕಾಲಿಕ್ ಜಾಂವ್ಚೊ ಸಂಭವ್ ಆಸ್ತಾ. ನೊವ್ರ್ಯಾನ್ ಆಪ್ಣಾಯಿತ್ಲ್ಯಾಕ್ ಆನಿ ಹೊಕ್ಲೆನ್ ತಿಚ್ಯೆ ಇತ್ಲ್ಯಾಕ್ ಚಿಂತುನ್ ರಾಂವ್ಚೆ ತಸ್ಲೆ ಮಾರೆಕಾರ್ ಸಂದರ್ಭ್ ಲಗ್ನಾ ಜೀವನಾಂತ್ ದುಸ್ರೆ ನಾಂತ್ ಮ್ಹಣ್ಯೆತ್. ಹೆ ಚಡ್ತಾವ್ ಮುಷ್ಟಿ ಮೈಥುನ್ ಕೆಲ್ಲ್ಯಾ ವರ್ವಿಂ ಉದೆತಾತ್ ಮ್ಹಳ್ಳ್ಯಾಕ್ ಸಭಾರ್ ದಾಖ್ಲೆ ಆಸಾತ್.

ಥೊಡೆ ವಿಚಾರುಂಕ್ ಪುರೊ—ವ್ಯಭಿಚಾರ್ ವ ಸ್ವಲಿಂಗ್‌ರತಿಂತ್ ಮೆತೆರ್ ಜಾಂವ್ಚ್ಯಾ ಪ್ರಾಸ್ ಮುಷ್ಟಿ ಮೈಥುನ್ ಸಂಪೆಂ ನಹಿಂಗಿ ಮ್ಹಣ್. ಪುಣ್ ಹೊ ಸಾತ್ವಿಕ್ ವಿಚಾರ್ ಆಮಿ ಸಾರ್ಕ್ಯಾ ರೀತಿನ್ ವಿಮರ್ಸುಂಕ್ ಜಾಯ್. ಮಾನವ್ ಜಾಲ್ಲ್ಯಾಕ್ ಅಸಲೆ ಚಿಲ್ಲರ್ ಸಂಧಿಗ್ದ್ ಆಡಾಂವ್ಕ್ ಸಾಧ್ಯ್ ನಾಂಗಿ? ಮುಷ್ಟಿ ಮೈಥುನಾ ವರ್ವಿಂ ತುಜಾ ಅಂತಸ್ಕರ್ನಾಚಿ ಕಾಂತನ್ಣಿ ಬಳ್ ಜಾತೆಲಿ. ತುಮೆಂ ಖರೊ ಮೋಗ್ ಕೊಣಾಕ್ ದೀಜಾಯ್‌ಗೀ ತಾಚೊ ದುರುಪಯೋಗ್ ಕೆಲ್ಲ್ಯಾಪರಿಂ ಜಾತೆಲೆಂ. ಸಾಂಗಾತಾ ಅಸಲ್ಯಾ ಮಾರೆಕಾರ್ ಸವಯಾಂಚೊ ತುಂ/ತೆಂ ಗುಲಾಮ್ ಜಾತೆಲ್ಯಾತ್. ಹ್ಯಾ ಖಾತಿರ್ ಆಮ್ಚಿ ಕೂಡ್ ಆಮಿ ಮುಟಿ ಭಿತರ್ ಧರುಂಕ್ ಪಯ್ಲೆಂ ಶಿಕಾಜಾಯ್. ಆಮ್ಚೆಂ ಸಂಯಮ್ ಆಮಿ ಪಯ್ಲೆಂ ಸಾಂಬಾಳಿಜಾಯ್.

ಸ್ವಲಿಂಗ್‌ರತಿ ಅಭ್ಯಾಸ್ :

ವ್ಯಭಿಚಾರ್ ವ ಸ್ವಲಿಂಗ್‌ರತಿ ಕರುಂಕ್ ಜಾಯ್ ಮ್ಹಣ್ ತುಂ ಚಿಂತ್ತಾಯ್ ತರ್ ತುಕಾ ಮುಷ್ಟಿ ಮೈಥುನಾ ವರ್ವಿಂ ಬಿಲ್ಕುಲ್ ಸಂತೋಷ್ ಮೆಳ್ಚೊನಾ. ಹ್ಯಾ ವರ್ವಿಂ ತುಜ್ಯೆ ಮತಿಂತ್ ಪಾಡ್ ಸವಯ್ ಆನಿ ಪಾಡ್ ಚಿಂತ್ನಾಂ ವೃದ್ಧಿ ಜಾತಾತ್. ಹ್ಯಾ ವರ್ವಿಂ ತುಂ ಸ್ವಲಿಂಗ್‌ರತಿಚಾ

ಅಭ್ಯಾಸಾಕ್‌ಯೀ ಪಾವ್ತಲೊಯ್. ಕಿತ್ಯಾ ಅಸಲ್ಯಾ ಎಕೀನ್ ಸಂಪರ್ಕಾಂತ್ ಸಂತುಷ್ಟಿ ಜಾಯ್ನಾಂತ್ ತರ್ ತೆ ಯಾ ತಿಂ ಆಪ್ಲ್ಯಾಚ್ ಕೂಡಿ ತಸ್ಲ್ಯಾ ಚಲ್ಯಾ ವ ಚಲ್ಯೆಚೊ ಸಂಪರ್ಕ್ ಕರ್ತಾತ್.

ಹೆಂ ಸರ್ವ್ ತುವೆಂ ಚಿಂತ್ಚ್ಯಾ ಪ್ರಾಸ್ ತುರ್ಥಾನ್ ಜಾವ್ನ್ ವೆತಾ. ಕಿತ್ಯಾ ಸ್ವಲಿಂಗ್‌ರತಿಂತ್ ಮೆತರ್ ಜಾಂವ್ಚೆಂ ತಾಂಚೆ ಇತ್ಲ್ಯಾಕ್‌ಚ್ ಜಲ್ಮಾ ಥಾವ್ನ್ ತ್ಯಾಪರಿಂ ಜಲ್ಮಾಲ್ಲೆ ನಹಿಂ ಬಗಾರ್ ಹೆರಾಂ ಥಾವ್ನ್ ಶಿಕ್‌ಲ್ಲೆ. ಅಸೊ ತೊ ಅಭ್ಯಾಸ್ ತಾಂಚೆ ಥೈಂ ಅಭಿವೃದ್ಧಿ ಜಾಲ್ಲೊ. ಹೆರಾಂಚ್ಯೆ ಕೂಡಿ ಸಂಗಿಂ ಖೆಳೊನ್ ಆಪ್ಲಿ ಕಾಮುಖಿ ತೃಷಾ ಭಾಗೊಂವ್ಚೆಂ ಮುಳಾವೆಂ ಶಿಕಾಪ್ ಗರ್ಜೆಚೆಂ.

ಅಸಲ್ಯೊ ಸರ್ವ್ ಪಾಡ್ ಸವಯೊ ಉತ್ಪನ್ನ್ ಜಾಂವ್ಕ್ ಆನಿ ವೃದ್ಧಿ ಜಾಂವ್ಕ್ ಸಭಾರ್ ಕಾರಣಾಂ ಆಸ್ಲ್ಯಾರ್‌ಯೀ ತ್ಯಾಂ ಪೈಕಿ ಮುಖೆಲ್ ಕಾರಣ್ ಜಾವ್ನಾಸಾ ಕೀ ಫಾವೊತಿ ಸವ್ಜಣಿ ಆನಿ ಮಾರ್ಗ್‌ದರ್ಶನ್ ನಾಸ್ತಾಂ ಜಾಂವ್ಚ್ಯೊ ಭೊಂಗೊಸ್ತಳ್. ಮನ್ಯಾಕ್ ದೆವಾನ್ ವಿಶೇಸ್ ಚಿಂತ್ಪಾ ಸಕತ್ ದಿಲ್ಯಾ. ಹ್ಯಾ ವರ್ವಿಂ ಮನಿಸ್ ಕಿತೆಂಯ್ ಚಿಂತುಂಕ್ ಸಕ್ತಾ. ಹ್ಯಾಪರಿಂ ಹ್ಯೆ ತರುಣ್ ಪ್ರಾಯೆರ್ ತುಜ್ಯೆ ಕೂಡಿ ಭಿತರ್ ಆನಿ ಭಾಯ್ರ್ ಜಾಂವ್ಚ್ಯಾ ವಿಶೇಸ್ ಬದ್ಲಾಪಾಂಚೊ ಪರಿಣಾಮ್ ಯುವಕ್–ಯುವತಿ ತ್ಯೆ ಪ್ರಾಯೆರ್ ಚಿಂತ್ತಾತ್ ಆಪ್ಲ್ಯೆಸ್ತಕಿಂ. ಹ್ಯಾ ದೆಖುನ್ ಹ್ಯೆ ಪ್ರಾಯೆರ್ ತಾಂಕಾಂ ಫಾವೊತಿ ಜಾಣ್ವಾಯ್ ಆನಿ ಮಾರ್ಗ್‌ದರ್ಶನ್ ಅತೀ ಗರ್ಜೆಚೆಂ. ನಹಿಂ ತರ್ ತಿ ವಾಡೊನ್ ಯೆಂವ್ಚಿ ವಾಲ್ ಫಾವೊತೆ ಥಾಂಕ್ ನಾಸ್ತಾಂ ಆಪ್ಲೆಂ ಮಧುರ್ ಜೀವನ್ ಚಲಂವ್ಕ್ ಪೆಚಾಡ್ತಾ ಆನಿ ವಾಂಕ್ಡಿ ವಾಟ್ ಧರುನ್ ಪಾಡ್ ಸವಯೊ ಚಾಕ್ತಾ.

ಹೆಂ ಆಡಾಂವ್ಕ್ ಆಮ್ಚ್ಯಾ ವ್ಹಡಿಲಾಂನಿ ಫಾವೊತೆಂ ಮೇಟ್ ಹಾತಿಂ ಧರಿಜಾಯ್. ಆಪ್ಲ್ಯಾ ಭುಗ್ರ್ಯಾಂಕ್ ತಿಂ ವಾಡೊನ್ ಯೆತಾನಾ ತಾಂಕಾಂ ಕೂಡಿಚಾ ಚಲಾಕೆ–ಭಲಾಯ್ಕೆ ವಿಶಾಂತ್ ಸಾರ್ಕಿ ಖರಿ ಸವ್ಜಣಿ ದೀಜಾಯ್. ಬದ್ಲಾ 'ಲಜ್' ಮ್ಹಳ್ಳ್ಯಾ ವೋಲಿ ಭಿತರ್ ಲಿಪೊನ್ ರಾವೊನ್ ಕಾಂಯ್‌ತರೀ

ಸಾಂಗೊಂಕ್ ಅಸಾಧ್ಯ್ ಕಶೆಂ ದಾಕಯ್ಲೆಂ ತರ್ ತ್ಯೊ ಚುರುಕ್ ವಂತಿ ಆಪ್ಣಾಯಿತ್ಲ್ಯಾಕ್ ಚಿಂತುಂಕ್ ಪಡೊನ್ ಆಪ್ಲೆಂ ಶಿಂತಿದ್ ಹೊಗ್ಡಾಂವ್ಕ್ ಪಾವ್ತೆಲ್ಯೊ. ಆಶೆಂ ಜಾಲ್ಯಾ ಉಪ್ರಾಂತ್ ಆಮಿ ತಾಂಚೆರ್ ಬದ್ಲಾಪ್ ಘಾಲುನ್ ಕಿತೆಂಚ್ ಪ್ರಯೋಜನ್ ನಾ ಜಾಯ್ತ್. ಏಕ್ ಫಳ್ ತಾಚಾ ಇತ್ಲ್ಯಾಕ್ಚ್ ಕುಸಾನಾ, ಬಗಾರ್ ತಾಚ್ಯೆ ಭಂವ್ತಿಲೆಂ ವಾತಾವರಣ್ ತಶೆಂ ಕರ್ತಾ ವ ಏಕ್ ಕೀಡ್ ಭಿತರ್ ರಿಗ್ತಾ. ಹ್ಯಾ ಖಾತಿರ್ ವ್ಹಡಿಲಾಂನಿ ತರುಣಾಂಚ್ಯೊ ಸಮಸ್ಯಾ ಇತ್ಯರ್ಥ್ ಕರುಂಕ್ ಪೆಚಾಡ್ಚೆಂ ವಾಜ್ಚಿ. ಭುಗ್ರ್ಯಾಂಕ್ ಲಜ್ ದಿಸೊನ್ ತಾಂಚಾ ತೊಂಡಾ ಥಾವ್ನ್ ಯೇಂವ್ಕ್ ಅಸಾಧ್ಯ್ ಜಾಂವ್ಕ್ ಪುರೊ. ಪುಣ್ ವ್ಹಡಿಲಾಂನಿ ತೆಂ ಪಯ್ಲೆಂಚ್ ಜಾಣಾ ಜಾವ್ನ್ ಫಾವೊತೊ ಪರಿಹಾರ್ ದೀಂವ್ಕ್ ಪಳೆಂವ್ಚ್ಯಾಂತ್ ಶಾಣೆಪಣ್ ಖಂಚ್ತಾ.

❧

9 ಅಶೀರ್ ಚಿಂತ್ನಾಂಚೆರ್ ಖಾಡುಂ

ಆಮ್ಚಿ ಮತ್ ಆಮಿ ಫಕತ್ ಕಾಮುಖಿ ಉದ್ರೇಕಿತ್ ಚಿಂತ್ನಾಂಚೆರ್ ಖಂಚಯ್ಲ್ಯಾರ್ ಮಾತ್ರ್ ಆಮ್ಚೆ ಥಂಯ್ ಮುಷ್ಟಿ ಮೈಥುನ್ ವ ಸ್ವಲಿಂಗ್ ರತಿ ವಿಧಾನಾಂ ಉದ್ಭವಿತಾತ್. ಅಶೆಂ ಜರ್ ತುಜ್ಯೆ ಮತಿಂತ್ ಅಸಲಿಂ ಅಶೀರ್ ಚಿಂತ್ನಾಂ ಯೆತಾತ್ ತರ್ ತ್ಯಾ ವಖ್ತಾ ತುವೆಂ ತುಜಿ ಮತ್ ದುಸ್ರ್ಯಾ ಕೂಸಿಕ್ ಬದ್ಲುಂಕ್ ಪೆಚಾಡ್ನ್ ಅಸಲ್ಯಾ ಚಿಂತ್ನಾಂಚೆರ್ ಖಾಡುಂ ಘಾಲುಂಕ್ ಪಳೆಜಾಯ್.

ವಾಚ್ತಾನಾ ವ ಪಿಂತುರಾಂನಿ ಕಿತೆಂಯ್ ಅಸಲೆ ಉದ್ರೇಕಿತ್ ವಿಷಯ್ ಪಾಶಾರ್ ಜಾಲೆ ತರ್ ಆಮಿ ಆಮ್ಚಿ ಮತ್ ಧೃಡ್ ಕರುಂಕ್ ಪೆಚಾಡಿಜಾಯ್. ತಸಲೆ ವಿಷಯ್ ಬಲ್ಕುಲ್ ಮತಿಂತ್ ಧರಿನಾಸ್ತಾಂ ತಸಲ್ಯಾ ವಿಷಯಾವಿಶಿಂ ಕಿಂಚಿತ್ ಚಿಂತಿನಾಸ್ತಾಂ ರಾವ್ಲ್ಯಾರ್ ಬರೆಂ. ನಹಿಂ ತರ್ ತುಂ ತ್ಯಾ ವಿಷಯಾಂಕ್ ಮಹತ್ವ್ ದಿತಾನಾ ತುಜೆಂ ಕಾಳಿಜ್‌ಯಿ ಹಾಂಚೆರ್ ಮೆತೆರ್ ಜಾವ್ನ್ ತೆ ವಿಷಯ್ ತುಜ್ಯೆ ಕುಡಿಂತ್ ಮುದ್ರಿತ್ ಕರುನ್ ತುಕಾ ಉಪ್ರಾಂತ್ಲ್ಯಾ ಅತರ್ವಣಾಂಕ್ ಬಲಿ ಕರುಂಕ್ ಪಾವಾತ್.

ಹೆಂಚ್ ನಹಿಂ ಆಸ್ತಾಂ ಘೊಡ್ಯಾ ಲ್ಹಾನ್ ಸಂದಿಗ್ಧಾಂನಿಯಿ ತುಜೆ ಥೈಂ ಪಾಶಾಂವ್ ಕಿರ್ಲೊಂಕ್ ಸಾಧ್ಯ್ ಆಸಾ. ಪುಣ್ ಅಸಲ್ಯಾ ಥಾವ್ನ್ ತುಂ ಕಸೊ ಚುಕೊನ್ ರಾವ್ತಾಯ್? ಮುಷ್ಟಿ ಮೈಥುನ್ ವ ಸ್ವಲಿಂಗ್‌ರತಿ ಆಧಾರುನ್? ತುವೆಂ ಥೊಡೆಂ ಕಾಮ್ ಕರ್ಯೆತ್, ತುಜಿ ಮತ್ ಇತರ್ ವಿಚಾರಾಂನಿ ಬುಡವ್ಯೆತ್, ಖೆಳ್ಯೆತ್ ವ ಬರ್ಯಾ ವಾಚ್ಪಾಂತ್ ವಿಲೀನ್ ಜಾವ್ಯೆತ್. ತುವೆಂ ಮಾನ್ ದಿಂವ್ಚ್ಯಾ ವ್ಯಕ್ತಿ ಸಂಗಿಂ ಸಂಭಾಷಣ್ ಆಸಾ

ಕರ್ಯೆತ್ ವ ಲಾಗ್ಗಿಲೆಂ ಫೋನ್ ಗುಂವ್ಡಾವ್ನ್ ಇತರ್ ವಿಷಯ್ ವಿಂಚುನ್ ಘೆವ್ಯೆತ್. ತುಜೆ ಸಂಕಷ್ಟ ನಿವಾರುಂಕ್ ತುವೆಂ ದೆವಾಚೆಯೊ ಜತನ್ ಘೆವ್ಯೆತ್.

ನಿತಳ್ ಸಾಹಿತ್ಯ್ ವಾಚುನ್:

ಆಯ್ಚ್ಯಾ ಸಂಸಾರಾಂತ್ ಅಶ್ಲೀಲ್ ಸಾಹಿತ್ಯಾಚೊ ದಳೊಚ್ ಭರೊನ್ ಗೆಲಾ. ಕೊಂಕ್ಣ್ಯಾ ಹೋಟೆಲಾಂತ್ ಸಕಾಳಿಂಚೊ ಪ್ರೊಳೊ ದಾಸ್ತಾನ್ ಪಡ್ಚೆ ಪರಿಂ. ಹ್ಯಾ ವರ್ಸಿಂ ಆಯ್ಚೆಂ ತರುಣ್ ಜನಾಂಗ್ ಫಸ್ವಾತಾ ಆನಿ ವಾಂಕ್ಡಿ ವಾಟ್ ಧರ್ತಾ. ಹಾಕಾ ಮೂಳ್ ಕಾರಣ್ ಜಾವ್ನಾಸಾ ಆಯ್ಚೆಂ ತರುಣ್ ಜನಾಂಗ್ ಆನಿ ತಾಂಚಿ ದಿಶಾ. ಇಸ್ಕೊಲಾಕ್ ವೆಚಾ ಭುಗ್ರ್ಯಾಂಕ್ ತಾಂಚೆ ಹಾತಿಂ ಟೆಕ್ಸ್ಟ ಬೂಕ್ ಪಾವ್ಚ್ಯಾ ಪಯ್ಲೆಂ ಅಸಲೆ ಅಶ್ಲೀಲ್ ಬೂಕ್ ಮೆಳ್ತಾತ್ ಆನಿ ತೆ ಅಸಲ್ಯಾ ಬೂಕಾಂನಿ ಅನಾವಶ್ಯ್ ಶಿಕ್ತಾತ್. ತಸೆಂ ತಾಂಚೆಂ ಬರೆಂ ಜೀವನ್ ಘಾಣ್ಯಾಂತ್ ಘಾಲುನ್ ಪಿಳ್ತಾತ್. ಒಫಿಸಾಂ ಕಾರ್ಖಾನ್ಯಾಂನಿ ಅಸಲ್ಯಾ ಪುಸ್ತಕಾಂಚೊ ದಾಳೊ ಕಾಂಯ್ ಉಣೊ ಆಸಾನಾ. ಫಕತ್ ತಾತ್ಕಾಲಿಕ್ ಸಂತುಷ್ಟಿ ಜೊಡುಂಕ್ ಅಸಲೆ ಬೂಕ್ ಆಜ್ ಖಳ್ಮಿತ್ ನಾಸ್ತಾಂ ಪ್ರಚಾರಾರ್ ಆಸಾತ್. ಯುವ ಜಣಾಂನಿ ಅಸಲ್ಯಾ ಬೂಕಾಂಚೆಂ ಮಿತ್ರತ್ವ ಜೊಡ್ಚೆಂ ಆನಿ ಆಪ್ಲೆಂ ಜೀವನ್ ಬಾಂಯ್ತ್ ಉಡೊನ್ ಸಾಂಡ್ಚೆಂ ಏಕ್ ಚ್ ವ್ಹಣ್ಯೆತ್. ಹೊಚ್ ವೇಳ್ ಆಮಿ ಬರ್ಯಾ ಪತ್ತೇದಾರಿ–ಸಮಾಜಿಕ್ ಕಾಣ್ಯೊ ವಾಚುನ್, ಕ್ರಾಂತಿಕಾರಿ ವೀರಾಂಚ್ಯೊ ಜಿಣ್ಯೊ ವಾಚುನ್ ಪಾಶಾರ್ ಕರ್ಯೆತ್ ಆನಿ ಜಾಣ್ವಾಯ್ ಹೊಗ್ಡಾಂವ್ಚೆ ಪ್ರಾಸ್ ಅಧಿಕ್ ಮಾಘಾನ್ ಜೊಡ್ಯೆತ್. ಈಷ್ಟಾಂಚ್ಯೆ ವತ್ತಾಯೆಕ್ ಬಲಿ ಜಾವ್ನ್ ಕಷ್ಟಾಂಚ್ಯೆ ವಾಟೆಕ್ ಸಾಂಪಡ್ಚೆಂ ಪಯ್ಲೆಂ ಸುವಾತೆರ್ ಆಡಾಂವ್ಕ್ ಜಾಯ್.

ತುಜ್ಯೆ ಮತಿಂತ್ಲಿಂ ಅಶೀರ್ ಚಿಂತ್ಪಾಂ ಧಾಂಪ್ಡಾಂವ್ಕ್ ಸಭಾರ್ ವಾಟೊ ಆಸಾತ್. ಸಾಂಗಾತ್ ಧರ್ತಾನಾ ಬರ್ಯಾ ಈಷ್ಟಾಂಕ್ ಮಾತ್ರ್ ವಿಂಚುನ್ ಘೆಂವ್ಕ್ ಜಾಯ್. ತುಂ ಎಕ್ಲೊಚ್ ಎಕಾ ಕೂಡಾಂತ್ ನಿದೊನ್ ಆಸ್ತಾನಾ ತುಜ್ಯೆ ಥೈಂ ಉದ್ರೇಕ್ ಭರೊನ್ ತುಂ ಅಸಲ್ಯಾ ಪಾಡ್ ಸವಯಾಂಚೊ

ಗುಲಾಮ್ ಜಾತಾಯ್ ಮ್ಹಣ್ ಭೊಗ್ತಾ ತರ್ ತುವೆಂ ತುಜ್ಯಾ ಕೂಡಾಂತ್ ಆನ್ಯೇಕ್ಲ್ಯಾಕ್ ನಿದೊಂಕ್ ಅವ್ಕಾಸ್ ಕರುನ್ ದೀವ್ನ್ ತ್ಯೆ ಪರಿಸ್ಥಿತೆ ಥಾವ್ನ್ ಬಚಾವ್ ಜಾವ್ಯೆತ್. ಸಾಂಗಾತಾಚ್ ಮೋಕ್ಳೆಂ ವ ಉದಾರೆಂ ನಿದ್ಚ್ಯೆ ಪ್ರಾಸ್ ದೆಗೆನ್ ನಿದ್ಚೆಂ ಪ್ರಯತ್ನ್ ಕರ್ಯೆತ್.

ತುವೆಂ ನ್ಹೆಸ್‌ಲ್ಲೆಂ ವಸ್ತುರ್ ಏಕ್‌ಥೆಮ್ ಟ್ರೆಟ್ ವ ವಿಶ್ವ್ಯಾಂಚಾ ಘರ್ಷಣ್ಯಾಕ್ ಪಾತ್ರ್ ಜಾಂವ್ಚೆ ಆಡಾಂವ್ಕ್ ಜಾಯ್. ನಿದೊಂಕ್ ವೆಚ್ಯೆ ಪಯ್ಲೆಂ ಲೇಖಾವರ್ತೆಂ ಖೆಲ್ಯಾರ್ ವ ಪಿಯೆಲ್ಯಾರ್‌ಯೀ ತುಜೆ ಥ್ಯಂ ಸಮಸ್ಯೆ ಉದೆತಿತ್. ಹ್ಯಾ ದೆಖುನ್ ಖಾಣಾ-ಪೀವನಾಂತ್ ಮಿತ್ ಸಾಂಬಾಳ್ಚಿ ಅತ್ಯಧಿಕ್ ಗರ್ಜೆಚಿ ಸಂಗತ್ ಜಾವ್ನಾಸಾ. ಸರ್ವಾಂ ಪ್ರಾಸ್ ಪ್ರಮುಖ್—ತುವೆಂ ತುಜ್ಯೆ ಕೂಡಿಚಿ ನಿತಳಾಯ್ ಸಾಂಬಾಳ್ಚಿ. ಹಾಕಾ ತುವೆಂ ಜಡ್ತಾವ್ ಶೆಳ್ಯಾ ಉದ್ಕಾ ಸ್ನಾನ್ ಘೆಂವ್ಚೆಂ ಫಳಾಧೀಕ್ ಜಾತೆಲೆಂ. ತುಜಿ ಸಮಸ್ಯೆ ವ್ಹಡಿಲಾಂ ಲಾಗಿಂ ಇತ್ಯರ್ಥ್ ಕರ್ನ್ ಭಲಾಯ್ಕಿ ಜಾಣ್ವಾಯ್ ಜೊಡ್ಚಿ ಬರಿ.

ಪಿಂತುರಾಂದ್ವಾರಿಂ ಸಭಾರ್ ಯುವಕ್-ಯುವತಿ ಅಸಲ್ಯಾ ಪಾಡ್ ಸವಯಾಂಕ್ ಬಲಿ ಜಾಲ್ಲಿಂ ಆಸಾತ್. ಹ್ಯಾಚ್ ಖಾತಿರ್ ಸಭಾರ್ ಶಹರಾಂನಿ ಬ್ಲೂ ಫಿಲ್ಮಾಂ’ ದಾಖವ್ನ್ ಆಸ್ತಾ ಆನಿ ಹ್ಯಾ ವರ್ವಿಂ ಉದ್ರೇಕಿತ್ ಜಾಲ್ಲೆ, ಆಪ್ಲೆಂ ಸಂಯಮ್ ಸಾಂಡುನ್ ಮನ್ಜಾತಿಂ ಪರಿಂ ವರ್ತನ್ ಕರುಂಕ್ ಪಾವ್ತಾತ್. ಹ್ಯಾಚ್ ಪರಿಂ ಥೊಡೆ ಯುವಜಣ್‌ಯೀ ಆಸ್ತಾತ್. ಫಕತ್ ಆಪ್ಲ್ಯಾ ಈಷ್ಟಾಂಕ್ ಹಾಸೊಂವ್ಕ್ ತಿಸ್ರ್ಯಾ ವರ್ಗಾಚಾ ಇರಾದ್ಯಾನ್ ಕಾಮುಖತೇನ್ ಭರ್‌ಲ್ಲೆ ತಮಾಸೆ ಉಲವ್ನ್ ತೆ ನಹಿಂಚ್ ಆಪ್ಲೆಂ ಜೀವನ್ ಉಜ್ಯಾಂತ್ ಲಾಸ್ತಾತ್ ಬಗಾರ್ ಹೆರಾಂಚ್ಯೊ ಮತಿಂನಿಂಯೀ ನಾಲಿಯೊ ರ್ಲಾಂವ್ಚೆಂ ಪ್ರಯತ್ನ್ ಕರ್ತಾತ್. ಅಸಲ್ಯಾಂಚೊ ಸಾಂಗಾತ್ ಪಯ್ಸ್ ಕರ್ಚೆಂ ಪ್ರಯತ್ನ್ ಯುವಜಣಾಂನಿ ಕರಿಜಾಯ್. ಪಯ್ಲೆಂ ಆಯ್ಕೊಂಕ್ ಬರೆಂ ಜಾತಾ ಆನಿ ಕೂಡ್ ಉದ್ರೇಕಿತ್ ಜಾತಾ ಜಾಲ್ಯಾರ್‌ಯೀ ಉಪ್ರಾಂತ್ ತಾಚೊ ಪರಿಣಾಮ್ ವಿಶೇಷ್ ರೀತಿರ್ ಘಾಂಕೊನ್ ಚಿಂತ್ನಾಂಚಿ ಮಾರೆಕಾರ್ ವಿಸ್ಪೊಟ್‌ಚ್ ಜಾತಾ.

ತೊ ಕಾಮಾರ್ ವ ಹೆರ್ ಕಸಲ್ಯಾಯ್ ರಾಟಾವಳಿಂನಿ ಆಸ್ತಾನಾ ತಾಚ್ಯೆ ಮತಿಂತ್ ಹ್ಯಾ ಕಾಮುಖಿ ಚಿಂತ್ನಾಂಚೊ ವ್ಹಾಳೊ ವ್ಹಾಳೊಂಕ್ ಲಾಗ್ತಾನಾ ತೊ ಯಾ ತೆಂ ಆಪ್ಲೆಚ್ ಮುಷ್ಟಿ ಮೈಥುನಾಚ್ಯಾ ಸವಯೆಕ್ ಒಳಗ್ ಜಾತಾ. ಹೆಂ ಆಮಿ ಆಡಾಂವ್ಕ್ ಪಳೆಂವ್ಚೆಂ ಆಮ್ಚ್ಯೆಚ್ ಭಲಾಯ್ಕೆ ದೃಷ್ಟೆನ್ ಅವಶ್ಯಕ್ ಜಾವ್ನಾಸಾ. ಆಮಿ ಮಾಸವ್ ಮ್ಹಳ್ಯಾ ಉಪ್ರಾಂತ್ ದೆವಾನ್ ಆಮ್ಕಾಂ ಬರ್ಯಾ ಚಿಂತ್ಪಾಚಿ ಸಕತ್‌ಯಿ ದಿಲ್ಯಾ ತೆಂ ಆಮಿ ಸರ್ವಾಂನಿ ಜಾಣಾ ಜಾಂವ್ಕ್ ಜಾಯ್. ಬದ್ಲಾ ಮನ್ಜಾತಿಂ ಪರಿಂ ಜಿಯೆಂವ್ಚೆಂ ಸಾಧನ್ ಹಾತಿಂ ಧರ್ಲೆಂ ತರ್, ರಾತಿಂ ಪೊಟ್ಟು ಬಾಂಯ್ ತೆವ್ಲ್ಯಾನ್ ಆಮಿ ಚಲೊಂಕ್ ಪೆಚಾಡ್ಲ್ಲ್ಯೆಪರಿಂ ಜಾಯ್ತ್.

ಹ್ಯಾ ಪರೀಗ್ ಜರ್ ತುಂ ಯುವಕ್ ವ ಯುವತಿ ಚಲೊನ್ ಆಯ್ಲ್ಯಾಯ್ತ್ ತರ್, ತ್ಯೆ ವಿಶಿಂ ತುಮಿ ಚಡೀತ್ ಚಿಂತುನ್ ತಕ್ಲಿ ಪಾಡ್ ಕರ್ಚಿ ಗರ್ಜ್ ನಾ. ಕಿತ್ಯಾ ಹ್ಯಾ ಸಂಸಾರಿ ಜಲ್ಮಾಲ್ಲೊ ಹರ್ ಮನಿಸ್ ಹ್ಯಾಂ ಸವಯಾಂಚೊ ಗುಲಾಮ್ ಜಾಲಾ ಮ್ಹಳ್ಳೆಂ ಖರೆಂ. ಬಗಾರ್ ಫುಡೆಂ ತುಮ್ಚ್ಯಾ ಜೀವನಾಂತ್ ಅಸಲೆ ಸಂದರ್ಭ್ ಉದೆಲೆ ತರ್ ತೆ ಆಡಾಂವ್ಚೆಂ ಹರ್ ಪ್ರಯತ್ನ್ ತುಮಿ ಕೆಲೆಂ ತರ್, ಹೆಂ ಲೇಖನ್ ವಾಚ್ಲ್ಲ್ಯಾಕ್ ತುಕಾ ಥೊಡಿ ತರೀ ತೃಪ್ತಿ ಭೊಗಾತ್.

ಜರ್ ಆಮಿ ಜಾಣಾಂವ್ ಅಸಲ್ಯಾ ಪಾಡ್ ಸವಯಾಂನಿ ಆಮ್ಚೆಂ ಜೀವನ್ ಬಹುತೇಕ್ ಪಿಡ್ಯಾರ್ ಜಾತಾ ಮ್ಹಣ್, ತರ್ ಆಮಿ ತಸಲ್ಯಾ ಸವಯಾಂಚೊ ಅನಾವಶ್ಯ ಗುಲಾಮ್ ತರೀ ಕಿತ್ಯಾ ಜಾಂವ್ಚೆ? ದೆವಾಚಾ ಆನಿ ಪ್ರಕೃತಿಚಾ ಕಾಯ್ದ್ಯಾಕ್ ವಿರೋಧ್ ವಚೊನ್ ತಾತ್ಕಾಲಿಕ್ ಸಂತುಷ್ಟಿ ಜೊಡ್ಚ್ಯಾ ಖಾತಿರ್ ಆಮಿ ಕಿತ್ಯಾಕ್ ಭೆಷ್ಟೆಂಚ್ ಖದ್ಕ್ಯಾಂತ್ ಪಡ್ಚೆಂ. ಹ್ಯಾ ವಿಶಿಂ ತರುಣಾಂನಿ ಫಾವೊತಿ ಜಾಣ್ವಾಯ್ ಘೆಂವ್ಕ್ ಜಾಯ್. ವ್ಹಡಿಲಾಂ ಮುಖಾರ್ ಆಪ್ಲ್ಯೊ ಸಮಸ್ಯೆ ದವರ್ನ್ ಜೊಕ್ತೊ ಪರಿಹಾರ್ ಜೊಡಿಜಾಯ್. ಸೂಕ್ತ್ ಸಲಹಾ ಘೆಂವ್ಕ್ ಜಾಯ್. ತೆದ್ನಾಂ ಆಮಿ ಫುಲ್ಚ್ಯೊ ಬೊಂಗೊ ಬರ್ಯಾನ್ ಫುಲೊಂಕ್ ಸೊಡ್ಲ್ಲ್ಯಾಪರಿಂ ಜಾಯ್ತ್.

ನಹಿಂ ತರ್ ಬೊಂಗೊ ಫುಲ್ಲ್ಯಾ ಆದಿಂಚ್ ಬಲಾತ್ಕಾರಾನ್ ಕಿಮ್ಳ್ಟುನ್ ಫುಲಯಿಲ್ಲ್ಯೆಪರಿಂ ಆಮ್ಚೆಂ ಜೀವನ್‌ಯಿ ಸಂಧಿಗ್ಧ್ ಪರಿಸ್ಥಿತೆಂತ್ ವಾಣಾಂತ್ ಫಾಟ್ಲ್ಯಾ ಮಧೆಂ ಅಡ್ಚಾಲ್ಲ್ಯಾ ಆಂಬಾಡ್ಯಾಪರಿಂ ಜಾಂವ್ಕ್ ಪಾವಾತ್. ತರ್ ಆಮಿ ಚತುರ್ ಜಾಂವ್ಯಾಂ ಆನಿ ಆಮ್ಚಿಂ ವಿಘುರ್ ಚಿಂತ್ನಾಂ ಸರ್ವ್ ಪಯ್ಸ್ ಧಾಂವ್ಡಾವ್ಯಾಂ.

◆

WORLD KONKANI CENTRE LIBRARY
विश्व कोंकणी पुस्तकालय
1735

10 ಕೂಡಿಚಿ ಜಾಗ್ರುತ್ಕಾಯ್

ತುಜ್ಯಾ ಕೂಡಿಚಿ ವಾಡಾವಳ್ ಭರೊನ್ ಯೆತಾನಾ ತುಂ ಕಿತೆಂ ಚಿಂತ್ತಾಯ್? ತುಂ ತುಜ್ಯೆ ಕೂಡಿ ವಿಶಾಂತ್‌ಚ್ ಚಿಂತುನ್ ಸಂತೋಸ್ ಪಾವ್ತಾಯ್? ಖರೆಂ. ತುವೆಂ ನಿಜಾಕೀ ತ್ಯೆ ವಿಶಿಂ ಸಂತೋಸ್ ಪಾವೊಂಕ್ ಜಾಯ್. ಕಿತ್ಯಾ, ಸಂಸಾರಾಂತ್ಲ್ಯಾ ಸರ್ವ್ ವಸ್ತುಂ ಪ್ರಾಸ್ ಮನ್ಶ್ಯಾಚಿ ಕೂಡ್ ಅತೀ ಮೊಲಾಧಿಕ್ ಜಾವ್ನಾಸಾ. ಖಂಚಾಯ್ ಮಾನವ್ ನಿರ್ಮಿತ್ ಕಂಪ್ಯೂಟರ್ ವ ತಾಂತ್ರಿಕ್ ಯಂತ್ರಾಂ ಪ್ರಾಸ್ ತಿ ಕಿತ್ಲ್ಯಾಕ್‌ಯಿ ಚುರುಕ್ ಮ್ಹಣ್ಯೆತ್. ತುಜ್ಯೆ ಕೂಡಿಂತ್ಲೆ ಸರ್ವ್ ವಿಶ್ವೆ ಎಕಾ ಮನಾನ್ ಮ್ಹಳ್ಯಾಪರಿಂ ಸಾಂಗಾತಾ ಆಪ್ಲೊ ವಾವ್ರ್ ಚಲಯ್ತಾತ್. ಜರ್ ತುಕಾ ಯುವ ಪ್ರಾಯೆರ್ ಖರೆಂ ಜೀವನ್ ಮಾಂಡಿಜಾಯ್ ಮ್ಹಳ್ಳಿ ಆಶಾ ಆಸಾ ತರ್ ತುವೆಂ ತುಜ್ಯೆ ಕೂಡಿಚ್ಯಾ ಖಂಚಾಚ್ ವಿಶ್ವ್ಯಾ ವಿಷ್ಯಾಂತ್ ಅಜಾಗ್ರುತ್ಕಾಯ್ ಕರುಂಕ್ ಫಾವೊ ನಾ.

ತುಜ್ಯೆ ಕೂಡಿಕ್ ತುವೆಂ ತಾಂಕ್ತಾ ತಿತ್ಲಿ ಜಾಗ್ರುತ್ಕಾಯ್ ವಾಪರಿಜಾಯ್, ಹ್ಯಾ ಪರಿಂ ತುಂ ತುಜ್ಯಾ ರಚ್ನಾರಾಕ್, ವ್ಹಡಿಲಾಂಕ್ ತಶೆಂ ತುಜ್ಯಾ ಸೆಜಾರ್ಯಾಂಕ್ ಪ್ರೀತಿ ಮೊಗಾಚೊ ಜಾಂವ್ಕ್ ಸಾಧ್ಯತಾ ಆಸಾ. ಏಕ್ ಘರ್ ಬಾಂಧ್ತಾನಾ ಜಾಗ್ರುತ್ಕಾಯ್ ಸಾಂಬಾಳಿನಾ ತರ್ ತೆಂ ಬಾಂಧಯಿಲ್ಲ್ಯಾಕ್ ತೆದೊ ವ್ಹಡ್ಲೊ ಮಾನ್ ಮೆಳಾನಾ. ಸಾಂಗಾತಾಚ್ ಏಕ್ ಘರ್ ನಿರ್ಮಳ್ ದವರ್ಲೆಂನಾ ತರ್ ತಾಚಿ ಪಾಡ್ ಫಾಣ್ ಸೆಜಾರ್ಚ್ಯಾ ಘರಾಂಕ್‌ಯಿ ಕಾಂಠಾಳ್ಯಾಚಿ ಜಾಂವ್ಕ್ ಪಾವ್ತಾ. ಅಶೆಂಚ್ ಜರ್ ಆಮ್ಚಿ ಕೂಡ್ ನಿತಳ್-ನಿರ್ಮಳ್ ದವರ್ಲ್ಲಿನಾ ತರ್ ಜಾಂವ್ಚಿ ಸಂಗತ್ ತಿಚ್.

ತುವೆಂ ತುಕಾ ಪಿಡಾ ಯೇನಾಸ್ಚೆಪರಿಂ ಆಡಾಯ್ಲ್ಯಾರ್ ಮಾತ್ರ ಪಾವಾನಾ, ಬಗಾರ್ ತುವೆಂ ತುಜ್ಯೆ ಕೂಡಿಚೊ ಸಂತೋಸ್ ಆನಿ ಅನಂದ್ ಭೊಗೊನ್ ಚಾಕಾಜಾಯ್. ಬರೆಂ ಕಾಮ್, ಬರೆಂ ಚಿಂತಾಪ್, ಹ್ಯಾ ವರ್ವಿಂ ತುಂ ಸರ್ವಾಂಕ್ ಜಾಯ್ ಪಡ್ಚ್ಯೊ ವ್ಯಕ್ತಿ ಜಾತೊಲೊಯ್. ತುವೆಂ ತುಜ್ಯೆ ಮತಿಂ ಹ್ಯಾ ವಿಶಿಂ ಖಂಚಂವ್ಕ ಜಾಯ್ ಜಾಲ್ಲೆ ವಿಷಯ್ ಹಾಂಗಾಸರ್ ವಿವರಿಲ್ಯಾತ್.

ಸಮ ತೂಕಾಚೆಂ ಖಾಣ್ :

ತುವೆಂ ಸೆವ್ಚೆಂ ಖಾಣ್ ತುಕಾ ತ್ರಾಣ್ ದಿಂವ್ಚೆಂ ಪ್ರಾಸ್ ಹೆರ್ ಚಡೀತ್ ಕಾಮಾಂ ಕರ್ತಾ. ತುಜ್ಯಾ ಕೂಡಿಚಾ ನಾಡಾವಳಿಕ್ ಗರ್ಜೆಚೊ. ವಸ್ತು ಆಸಾ ಕರ್ಚ್ಯಾಕ್ ಆನಿ ತ್ಯೊ ಮಾಂಡುನ್ ಹಾಡ್ಚ್ಯಾಕ್ ಕುಮಕ್ ಕರ್ತಾ. ಸಾಖರ್, ಉಂಡೊ, ಬಟಾಟಿ ತಸ್ಲ್ಯಾ ಖಾಣಾಂನಿ ಆಸ್ಚೆ ಕಾರ್ಬೊಹೈಡ್ರೇಟ್ಸ್ ತುಕಾ ತ್ರಾಣ್ ದಿತಾತ್. ಪುಣ್ ತುಜೆಂ ಖಾಣ್ ತಸಲ್ಯಾಚ್ ವಸ್ತುಂನಿ ಭರ್ಲ್ಲೆಂ ತರ್ ಕಿತೆಂ ಪರಿಣಾಮ್? ಹ್ಯಾ ವರ್ವಿಂ ತುಜ್ಯೆ ಕೂಡಿಚ್ಯೆ ನಾಡಾವಳಿಕ್ ಸದಾಂಚ್ಯಾ ಗರ್ಜೆಚ್ಯೊ ವಸ್ತು ಮೆಳಾನಾಸ್ತಾಂ ತುಜಿ ಕೂಡ್ ದಣ್ಸಾತೆಲಿ.

ದೂಧ್, ಲೊಣಿಂ, ಸಾಂಗೊ, ಮಾಸ್ ಆನಿ ಮಾಸ್ಳೆಂತ್ ಆಸ್ಚೆಂ ಪ್ರೊಟೀನ್ ತುಕಾ ಗರ್ಜೆಚೆಂ. ಹೆಂ ನಾಸ್ಲೆಂ ತರ್ ತುಜ್ಯಾ ಕೂಡಿಚೆ 'ಮಸ್ಸಲ್ಸ್' ಆಳ್ಬೆ ಜಾವ್ನ್ ಘಾವೊತ್ತೈಪರಿಂ ಪಾಡಾಶೆನಾಂತ್. ಖನಿಜ್ ವಸ್ತುಯಿ ತುಕಾ ಗರ್ಜೆಚ್ಯೊ. ಹ್ಯೊ ನಾಸ್ಲ್ಯೊ ತರ್ ತುಜೆ ದಾಂತ್ ಆನಿ ಹಾಡಾಂ ಅಸ್ಕತ್ ಜಾತೆಲಿಂ. ಹ್ಯಾಚ್‌ಪರಿಂ ವಿಟಮಿನ್ಸ್‌ಯೀ ಗರ್ಜ್. ಹ್ಯಾ ವರ್ವಿಂ ತುಜ್ಯೆ ಕೂಡಿಂತ್ ಭಾಯ್ಲಿ ಪಿಡಾ ರಿಗಾನಾಶೆಂ ತಿಂ ಆಡಾಯ್ತೆಲಿಂ. ಫಳ್‌ವಸ್ತುಂನಿ ತುಕಾ ದರಬಸ್ತ್ ವಿಟಮಿನ್ಸ್ ಲಾಬ್ತಾತ್. ಸಾಂಗಾತಾಚ್ ತುಕಾ ಅತ್ಯಧಿಕ್ ಉದಾಕ್‌ಯೀ ಗರ್ಜ್. ಹ್ಯಾ ವರ್ವಿಂ ರಗ್ತಾಚ್ಯೆ ನಿತಳಾಯೆಕ್ ಆನಿ ಕೂಡಿಂತ್ಲ್ಯಾ ಹೆರ್ ದ್ರವಾಂಕ್ ಕುಮಕ್ ಲಾಬ್ತಾ.

ಬರ್ಯಾ ವ ವಾಯ್ಟ್ ಖಾಣಾಚಾ ಪರಿಣಾಮಾಕ್ ತುಕಾ ಸಾಟ್ ವ ಸತ್ತರ್ ವರ್ಸಾಂ ಜಾಯ್ಜಾಯ್‌ಚ್ ಮ್ಹಣ್ ನಾ. ಬಗಾರ್ ತುಜ್ಯಾ ಯುವ ಪ್ರಾಯೆರ್‌ಯೀ ಹಾಚೊ ಪ್ರತಿಫಳ್ ಕಳಿತ್ ಜಾತಾ. ವೈಜ್ಞಾನಿಕ್

ಪರಿಶೋಧನಾಂ ಪ್ರಕಾರ್ ಕಳಿತ್ ಜಾಲಾಂ ಕೀ ವಿದ್ಯಾರ್ಥಿಂಕ್ ಬರೆಂ ಖಾಣ್ ದೀಂವ್ಕ ಸುರು ಕೆಲ್ಲೆಂಚ್ ತಾಂಚೆಂ ಶಿಕ್ಪಾ ಜ್ಞಾನ್ ಬಹುತ್ ವೃದ್ಧಿ ಜಾಲಾಂ. ಫಾವೊತೆಂ ಖಾಣ್ ಮೆಳಾನಾಸ್ಲ್ಯಾರ್ ತಾಂಚೆ ಥಾವ್ನ ಬರೆಂ ಕಾಮ್ಂಯೀ ಜಾಯ್ನಾ ತಸೆಂ ತಾಂಚೆಂ ಜೀವನ್ ಮಟ್ಟ್ಂಯೀ ಸುಧ್ರಾನಾ. ಹ್ಯಾ ವರ್ವಿಂ ಕೂಡಿಚಿ ನೈಸರ್ಗೀಕ್ ಸೊಭಾಯ್ ಆನಿ ಭಲಾಯ್ಕೆಚಿ ಚುರುಕಾಯ್‌ಯೀ ಬಹು ತೇಕ್ ಮಾಜ್ವಾತಾ.

ಭಲಾಯ್ಕೆಕ್ ನಿತಳಾಯ್ ಗರ್ಜೆಚಿ:

ಎಕಾ ನಿತಳ್ ಘರಾಂತ್ ವಸ್ತಿ ಕರ್ತೆಲ್ಯಾಂಕ್ ಕಸೆಂ ಚಡೀತ್ ಸಂತೋಸ್ ಮೆಳ್ತಾಗೀ ತ್ಯೆಚ್ ಪರಿಂ ಆಮ್ಚ್ಯಾ ಜೀವನಾಂತ್ ಆಮ್ಚಿ ಕೂಡ್‌ಯೀ ನಿತಳ್ ದವ್ರುಂಕ್ ಪ್ರಯತ್ನ್ ಕರಿಜಾಯ್. ಸದಾಂ ನ್ಹಾಣ್ ಎಕ್ಲ್ಯಾಕ್ ಉತ್ತೇಜಿತ್ ಕರ್ತಾ ಆಸಿ ಭಲಾಯ್ಕೆಭರಿತ್ ದವರ್ತಾ, ತುವೆಂ ಹಾತಿಂ ಧರ್ಚ್ಯಾ ವಸ್ತುಂನಿ ತಸೆಂ ಭಂವ್ತಿಲ್ಯಾ ವಾತಾವರಣಾಂತ್ ಬಹು ಸೂಕ್ಷ್ಮ ಅಣು ಜೀವಿ ಮಿಸ್ಳೊನ್ ಆಸ್ತಾತ್ ತ್ಯೊ ತುಜ್ಯಾ ಕೂಡಿಚ್ಯಾ ಸಂಪರ್ಕಾಕ್ ಲಾಗ್ತಾತ್. ಅಸೆಂ ಸಾಬು ಹ್ಯೊ ಕ್ರಿಮಿ ನಾಶ್ ಕರುಂಕ್ ಸಕ್ತಾನಾ ಉದ್ಕಾವರ್ವಿಂ ತ್ಯೊ ತುಜ್ಯೆ ಕೂಡಿ ಥಾವ್ನ ವಿಂಗಡ್ ಸರ್ತಾತ್. ತುಜ್ಯಾ ಹಾತಾಂ ಥೈಂ ತುವೆಂ ಅತೀ ಗಮನ್ ದವ್ರುಂಕ್ ಜಾಯ್, ಕಿತ್ಯಾ, ಹ್ಯಾ ಹಾತಾಂನಿ ತುಂ ತುಜೆಂ ಖಾಣ್ ಸೆವ್ತಾಯ್ ತಸೆಂ ಹೆರಾಂಕ್ ಆಪ್ಡುಂಕ್ ವ ಹೆರಾಂನಿ ಆಪಡ್‌ಲ್ಲ್ಯೊ ವಸ್ತು ವಾಪರುಂಕ್ ತೆ ತುಂ ಉಪ್ಯೋಗಿತಾಯ್.

ತುವೆಂ ತುಕಾಚ್ ನಿತಳ್ ದವರ್‌ಲ್ಲ್ಯಾಂತ್ ನಹಿಂಚ್ ತುಕಾ ಬರೆಪಣ್ ಲಾಭ್ತೆಲೆಂ, ಬಗಾರ್ ತುಜ್ಯೆ ಲಾಗಿಂ ಯೆತೆಲ್ಯಾಂಕ್‌ಯೀ ತುಂ ಆಕರ್ಷಿತ್ ಕರುಂಕ್ ಪಾವ್ತೊಲೊಯ್. ಜರ್ ಏಕ್ ಮೆಳ್ಕುಟೆಂ ಘರ್ ತುಂ ಪಳೆಯ್ಸಿ ತರ್, ತುಂ ತ್ಯಾ ಘರಾಂತ್ ವಸ್ತಿ ಕರ್ತೆಲ್ಯಾಂ ವಿಶಿಂ ಕಸಲಿ ಅಭಿಪ್ರಾಯ್ ಮಾಂಡ್ಸಿ? ಹ್ಯೆಚ್-ಪರಿಂ ಲೋಕ್ ತುಜಿ ನಿತಳಾಯ್ ಪಳೆವ್ನ ತುಜೆರ್ ತೀರ್ಪ್ ಮಾಂಡ್ತೆಲೆ. ತುಜ್ಯೆ ಕೂಡಿರ್ ಹೆಣೆಂ ತೆಣೆಂ ಚಿಕೊಲ್ ಭರೊನ್

ಆಸ್ಲೊ ತರ್ ತುಂ ಹೆರ್ ಮಿತ್ರಾಂಕ್ ಆಪ್ಣಾಂವ್ಕ್ ಬಲ್ಕುಲ್ ಸಕ್ಚೊನಾಂಯ್. ಅಶೆಂ ತುವೆಂ ತುಕಾಚ್ ನಿತಳ್ ದವರ್ಲ್ಲ್ಯಾಂತ್ ತುಕಾ ಚಡ್ತೀಕ್ ಮಾನ್ ಜರೂರ್ ಹೆರಾಂ ಥಾವ್ನ್ ಮೆಳ್ತೊಲೊಚ್.

ತುಜ್ಯೆ ಕೂಡಿಕ್ಯೆ ವಾಡಾವಳಿಕ್ ವ್ಯಾಯಾಮ್‌ಯೀ ಅತೀ ಅವಶ್ಯ ಕಾವ್ನ್ಯಾಸಾ. ವ್ಯಾಯಾಮ್ ನಾಸ್ಲ್ಲಿ ಕೂಡ್ ಎಕಾ ಖರ್ಯಾ ಮನ್ಯಾಚಿಂ ಂಚ್ಯಾರ್ ಲಕ್ಷಣಾಂ ಹೊಗ್ತಾಂವ್ಕ್ ಪಾವ್ತಾ. ಸದಾಂ ನ್ಹಾಣ್, ಖಾಕ್ಯೆ ಸಂದಾ ತಸೆಂ ತಸ್ಲ್ಯೆಚ್ ಜಾಗ್ಯಾಂಚಿ ನಿತಳಾಯ್ ತುಕಾ ಭಂವಾರಿಂ ದಾಂಚ್ ಸಂತುಷ್ಟಿ ದವ್ರುಂಕ್ ಸಕ್ತಾ. ನಿತಳಾಯೆ ಬರಾಬರ್ ಬರೆಂ ಾಣ್ ಸೆವ್ಲೆಂ ತರ್ ತುಜಿ ಕೂಡ್ ಪ್ರಪುಲ್ಲಿತ್ ಜಾಂವ್ಚ್ಯಾಂತ್ ದುಭಾವ್ ನಾ.

ತುಜಾ ದಾಂತಾಂ ವಿಶ್ರಾಂತ್‌ಯೀ ತುವೆಂ ಮಹತ್ವಾಚೊ ಪಾತ್ರ ಹ್ಸಿಜಾಯ್. ಖಾಣಾಂತ್ಲೆ ಲ್ಹಾನ್ ಲ್ಹಾನ್ ಕುಡ್ಕೆ ದಾಂತಾಂ ಮಧೆಂ ವ ಯ್ರ್ ಚಿಡ್ಕೊನ್ ಆಸ್ತಾತ್. ಹ್ಯಾ ವರ್ವಿಂ ಎಸಿಡಾ ಥಾವ್ನ್ ನಿರ್ಮಿತ್ ಕಾಂವ್ಚೆಂ ಪದರ್ ದಾಂತಾಂಕ್ ಮೆಳಾನಾಸ್ಚೆ ಪರಿಂ ಜಾತಾ. ಅಶೆಂ ಸದಾಂಚ್ ಕಾಲೆಂ ತರ್ ಥೊಡ್ಯಾಚ್ ಮಹಿನ್ಯಾಂನಿ ಹೆಂ ಘಟ್ ಪದರ್ ಕರ್ಗೊನ್ ಾಂತಾಂಕ್ ಕೀಡ್ ಖಾತಾ. ಹ್ಯಾ ವರ್ವಿಂ ಥೊಡೆ ಪಾವ್ಟಿಂ ದಾಂತಾಂಚ್ಯೊ ಜ್ಜ್ಯೊ ಸುಜೊನ್ ದಾಂತ್ ಝುಡೊನ್ ವೆಚೊ ಪ್ರಸಂಗ್‌ಯೀ ಆಸ್ತಾ. ಶೆಂ ದಾಂತ್ ಝುಡ್ಲೆ ತರ್ ತುಜಿ ಸೊಭಾಯ್‌ಯೀ ಮಾಜ್ವಾತಾ.

ತೋಂಡ್ ಸದಾಂಚ್ ನಿತಳ್ ದವರ್ಲ್ಲ್ಯಾನ್ ನಿರ್ಮಳ್ ವಾರೆಂ ವುಂಕ್ ಆಧಾರ್ ಜಾತಾ. ಸಭಾರ್ ಗ್ಲಾಸ್ ಉದಾಕ್ ಪಿಯೆಲ್ಲ್ಯಾಂತ್ ಾಕಾ ಕುಮಕ್ ಜಾತಾ. ತುಜೆಂ ತೋಂಡ್ ಎಕಾ ಘರಾಚೆಂ ಮುಖ್ಲೆಂ ಾರ್ ಕಶೆಂ ಆಸಾಜಾಯ್. ಜರ್ ಎಕಾ ಘರಾಚೆಂ ಮುಖ್ಲೆಂ ದಾರ್‌ಚ್ ಾಣಿನ್ ಯಾ ಅನಿತಳಾಯೆನ್ ಬುಡ್ಲೆಂ ತರ್ ತ್ಯಾ ಘರಾ ಭಿತರ್ ಕೊಣ್ ್ರವೇಶ್ ಘೆತ್? ಜರ್ ಆಮಿ ಭಾಯ್ಲ್ಲ್ಯಾನ್ ನಿತಳ್ ಉರ್ಲ್ಲ್ಯಾಂವ್ ರ್, ಭಿತರ್ಲ್ಲ್ಯಾನ್‌ಯೀ ತಸಲಿಚ್. ನಿತಳಾಯ್ ದವ್ರುಂಕ್ ಆಮ್ಕಾಂ ಶೇಷ್ ತ್ರಾಸ್ ಜಾಂವ್ಚೆ ನಾಂತ್.

ಫಾವೊತಿ ವಿಶ್ರಾಂತಿ ಗರ್ಜ್:

ಹರ್ಯೆಕಾ ದಿಸಾ ಆಮ್ಚ್ಯಾ ಕೂಡಿಂತ್ಲೆ ಮಿಲ್ಯಾಂತರ್ ಜೀವ್‌ಕಣ್ ಮರೊನ್ ಪಡ್ತಾತ್ ಆನಿ ಹಾಂಚೊ ಜಾಗೊ ಹೆರಾಂನಿ ಭರ್ತಿ ಕರಿಜಾಯ್ ಪಡ್ತಾ. ತುಜ್ಯೆ ಕೂಡಿಂತ್ ಥೊಡಿ ಉಪ್ಯೋಗಾಕ್ ಪಡಾನಾಸ್ಲ್ಲಿ ಮಸ್ತ್ ಮುಸ್ಸಲಾಂನಿ ಜಮೊ ಜಾತಾ, ಪ್ರತ್ಯೇಕ್ ಜಾವ್ನ್ ಕಾಮ್ ವ ವ್ಯಾಯಾಮ್ ಕೆಲ್ಲ್ಯಾ ವೆಳಾ. ಹ್ಯಾ ವರ್ವಿಂ ತುಜ್ಯೆ ಕೂಡಿಂತ್ ಪುರಾಸಣ್ ಭೊಗ್ತಾ. ಹ್ಯಾ ದೆಖುನ್ ಥ್ಯೆಂಸರ್ ನಾಶ್ ಜಾಲ್ಲಿ ವಸ್ತ್ ಪರತ್ ಜಮೊ ಜಾಂವ್ಕ್ ಜಾಯ್ ತರ್, ತಶೆಂ ತುಜಿ ಕೂಡ್ ಬರಿ ಉರಾಜಾಯ್ ತರ್ ತುಕಾ ವಿಶ್ರಾಂತ್ ಅತೀ ಗರ್ಜೆಚಿ ಆಸಾ. ತುಜ್ಯಾ ಮೆಂದ್ವಾಕ್ ತಶೆಂ ಮುಳ್ ಶಿರಾಂಕ್‌ಯೀ ವಿಶ್ರಾಂತ್ ಜಾಯ್. ತುವೆಂ ನಿದ್ಲ್ಯಾ ಖರಿತ್ ಹಾಂಕಾಂ ವಿಶ್ರಾಂತ್ ಮೆಳಾನಾ.

ತುಂ ತರುಣ್ ಜಾವ್ನಾಸೊನ್ ತುಕಾ ಥೊಡಿಚ್ ವಿಶ್ರಾಂತ್ ಪುರೊ ಮ್ಹಣ್ ದಿಸ್ತಾ ಜಾಂವ್ಕ್ ಪುರೊ. ಪುಣ್ ಯುವ ಪ್ರಾಯೆರ್ ಆಸ್ಚ್ಯಾ ತಸಲಿ ಸಕತ್ ತುಜ್ಯಾ ಜೀವನಾಂತ್ ನಿರಂತರ್ ಮ್ಹಾಳಾನಾ. ಸಾರ್ಕಿ ವಿಶ್ರಾಂತ್ ನಾಸ್ಲ್ಲ್ಯಾ ವರ್ವಿಂ ತುಜ್ಯೆ ಕೂಡಿಂತ್ ಹೆರ್ ಪಿಡಾ ಉಬ್ಜೊಂಕ್‌ಯೀ ವಾಟ್ ಮೆಳ್ತಾ. ನಿಜಾಕ್‌ಯೀ ಎಕಾ ವಾಡೊನ್ ಯೆಂವ್ಚ್ಯಾ ಯುವಜಣಾಕ್ ಎಕಾ ಪ್ರಾಯೆಸ್ತಾ ಪ್ರಾಸ್ ಚಡೀತ್ ನೀದೆಚಿ ಗರ್ಜ್ ಆಸಾ. ನೀದ್ ಉಣಿ ಜಾಲ್ಲ್ಯಾಪರಿಂ ಚಿಂತ್ಪಾ ಸಕತ್ ಉಣಿ ಜಾತಾ ತಸೆಂ ಉಗ್ಡಾಸ್‌ಯೀ ಉಣೊ ಜಾತಾ. ಹ್ಯಾ ವರ್ವಿಂ ತುಂ ಆಡ್ಚ್ಯಾನ್, ವಿಶ್ರಾಂತಿವೀನ್, ರಾಗಿಷ್ಟ್ ಆನಿ ವಯ್ಲ್ಯಾ ಸಂಕ್ಷ್ಟಾಂನಿ ಕಠೀಣ್ ಲಾಚಾರ್ ಜಾತಾಯ್. ಒತ್ತ್ರಡ್ ಆನಿ ಪ್ರಯಾಸ್ ಪಡ್‌ಲ್ಲ್ಯಾನ್ ಹ್ಯೊ ಸಂಗ್ತಿ ವೃದ್ಧಿ ಜಾತಾತ್.

ಅಶೆಂ ತುವೆಂ ತುಜ್ಯೆ ಕೂಡಿಕ್ ಫಾವೊ ತಿ ವಿಶ್ರಾಂತ್ ದೀಂವ್ಕ್‌ಚ್ ಜಾಯ್. ತುಕಾ ಜಾಯ್ ಪುರ್ತಿ ನೀದ್ ಹರ್ ರಾತಿಂ ಪಡ್ಲಿ ತರ್ ತುಜ್ಯಾ ಕಾಮಾಚೊ ವೇಳ್, ಗೂಣ್ ಬರಾಬರ್ ವೃದ್ಧಿ ಜಾತಲೊ. ತುಕಾ ತುಜೆಂ ಜೀವನ್ ಸಂತೋಸ್ ಹಾಡ್ನ್ ಯೆತಾನಾ ಮತಿಂ ಸಮಾಧಾನ್‌ಯೀ ವಿರಾಜ್ ಕರ್ತೆಲೆಂ.

○—○

11 ನ್ಹೆಸಾಣ್ ಆನಿ ತುಜೆ ಗೂಣ್

ತುಜ್ಯಾ ಭಂವ್ತಿಚಾ ಪ್ರದೇಶಾಂತ್, ಶೆತಾಂ-ಭಾಟಾಂ, ಫುಲಾಂ-ಫಳಾಂ, ಮಾಸ್ಳ್ಯಾಂ ಇತ್ಯಾದಿಂಚೊ ರಂಗ್ ಪಳೆವ್ನ್ ತುಂ ಆಕರ್ಷಿತ್ ಜಾಲಾಯ್ ಆಸ್ಶೆತ್. ಹ್ಯಾ ವರ್ವಿಂ ಆವ್ಡ್ಯೊ ರಚ್ಣ್ಯಾರ್ಯೊ ವಿವಿಧ್ ರಂಗ್ ಆನಿ ಸೊಭಾಯ್ ಅತ್ರಿಗ್ತಾ ತೆಂ ಕಳೊನ್ ಯೆತಾ. ಎಕ್ಲೊ ನಿರ್ಜೀವ್, ಮ್ಹಾತಾರೊ ವ ನಿರುತ್ಸಾಹಿ ದಿಸೊಂಕ್ ಆಶೆನಾ. ತರ್ ನಿಜಾಕಿ ವರ್ತೊ ಸಂತೋಷ್ ಹ್ಯಾ ಸಂಸಾರಾಂತ್ಲ್ಯಾ ಲೋಕಾ ಮಧ್ಲೆಂ ವಿಭಿನ್ನ್ ಫೆಶನ್ ಪಳೆಂವ್ಕ! ಪುಣ್ ಥೊಡೆಂ ರಾವೊನ್ ಚಿಂತ್ಲ್ಯಾರ್ ಎಕ್ಲೊ ಭಾಯ್ಲ್ಯಾನ್ ಕಿತ್ಲೊ ಆಕರ್ಷಿಕ್ ದಿಸ್ಲ್ಯಾರ್ಯೊ ಭಿತರ್ಲ್ಯಾನ್ ತಾಚೆ ಗೂಣ್ ಕೋಣ್ ಜಾಣಾ?

ತುಂ ಲ್ಹಾನ್ ಆಸ್ತಾನಾ ತುಜೆಂ ನ್ಹೆಸಾಣ್ ತುಜೆ ಗೂಣ್ ಸಾಂಗಾನಾ. ತುಜ್ಯಾ ವ್ಹಡಿಲಾಂನಿ ತುಕಾ ತೆಂ ನ್ಹೆಸಾಣ್ ವಿಂಚ್ಲೆಂ ಆನಿ ತಾಣೆಂಚ್ ತುಜೆ ಕೇಸ್ ಉಗಯಿಲ್ಲೆ. ಪುಣ್ ತುಕಾ ಪ್ರಾಯ್ ಭರೊನ್ ಯೆತಚ್ ತುಜ್ಯಾ ನ್ಹೆಸ್ಪಾ ವಿಂಚವ್ಣೆ ವಿಶಾಂತ್ ತಾಣಿ ತುಕಾ ಸ್ವಾತಂತ್ರ್ಯ ದಿಲೆಂ, ಕೇಸ್ ಉಗಂವ್ಕ ತುಕಾಚ್ ಸೊಡ್ಲೆಂ. ಆತಾಂ ತುಜೆಚ್ ವಿಂಚವ್ಣ್ ಹಾಂಗಾಸರ್ ಆಯ್ಲಿ. ತುಂ ಭಿತರ್ಲ್ಯಾನ್ ಕಸೊ ಆಸಾಯ್ ವ್ಹಳ್ಯಾವಿಶಿಂ ಭಾಯ್ಲ್ಯಾನ್ ದಿಷ್ಟಿಲ್ಯಾಂಕ್ ಕಳಿತ್ ಜಾಂವ್ಕ ಸುರು ಜಾಲೆಂ. ತುಜೆಂ ನ್ಹೆಸಾಣ್ ತುಜೆ ವಿಶಿಂ ಕಿತೆಂ ಸಾಂಗ್ತಾ?

ಸಮತೋಲನ್ ದವರ್ :

ಭಾರಿಚ್ ಫೇಶನಾಂಕ್ ಲಬ್ಡ್ಲಿಂ ಆಪುಣ್ ಕಿತ್ಲಿಂ ಸ್ವಾರ್ಥಿ, ಗರ್ವಿ ಆನಿ ಹಂಕಾರಿಗಿ ಮ್ಹಳ್ಳೆಂ ಭಾಯ್ಲ್ಯಾನ್ ಕಳಿತ್ ಕರ್ತಾತ್, ತಿಂ ಸದಾಂಚ್

ಆಪ್ಲ್ಯಾ ನ್ಹೆಸ್ಪಾದ್ವಾರಿಂ ಸರ್ವಾಂಕ್ ಆಕರ್ಷಿಕ್ ದಿಸೊಂಕ್ ಜಾಯ್ ಮ್ಹಣ್ ಆಶೆತಾತ್. ಅಶೆಂಚ್ ಆಪುಣ್ ಅತೀ ಸಾದೊ ದಿಸೊಂಕ್ ಜಾಯ್ ಮ್ಹಣ್ ವೇಸ್ ಪಾಂಗುರ್ಚ್ಯಾಂತ್ಯೀ ಹಂಕಾರ್ ಆನಿ ಗರ್ವ್ ಮಿಸ್ಳೊನ್ ಆಸ್ತಾ, ಕಿತ್ಯಾಕ್ ಅಸಲೊ ಮನಿಸ್ ಜಾಂವ್ಕ್ ಪುರೊ ಆಳ್ಶಿ ಪುಣ್ ತ್ಯಾಚೆ ಥೈಂ ಹೆರ್ ತಾಕಾ ಪಳೆತಾನಾ ಗುಮಾನ್ ಕರಿನಾಸ್ಚೆ ಸ್ವಭಾವ್ ಆನ್ವೃತ್ತಿತ್ ಆಸ್ತಾತ್. ಹ್ಯಾ ದೋನ್ ಅತೀವ್ ಸಂಗ್ತಿಂ ಮಧೆಂ ಆಸ್ಚೆ ಆಪ್ಲ್ಯೆಚ್ ವಿಶಿಂ ಚಡಿತ್ ಚಿಂತಿನಾಂತ್ ತಶೆಂ ಹೆರಾಂ ವಿಶಿಂಯೀ ಥೊಡೆಂ ತರೀ ಚಿಂತ್ತಾತ್. ಅಸಲ್ಯಾಂ ಥೈಂ ಬರಿ ರೂಚ್ ಆನಿ ಆಧುನೀಕರಣ್ ದಿಸೊನ್ ಯೆತಾ.

ಥೊಡ್ಯಾಂ ಥೈಂ ಆಪುಣ್ ಆದ್ಲ್ಯಾ ಕಾಳಾಚೊ ವ್ಯಕ್ತಿ ಮ್ಹಳ್ಳೆಂ ಭಾವನ್ ಯೇಂವ್ಕ್ ನಜೊ ಮ್ಹಳ್ಳ್ಯಾ ಖಾತಿರ್ ಆಧುನಿಕ್ ಫೇಶನ್ ಕರ್ತಾತ್ ಜಾಂವ್ಕ್ ಪುರೊ. ಪುಣ್ ಅಸಲ್ಯಾಂ ಅತ್ಯಾಧುನಿಕ್ ಮತಿಚಾ ತಶೆಂ ಅತೀ ಪುರಾತನ್ ರೀತಿಂಚ್ಯಾ ಮಧ್ಲೆ ಸಭಾರ್ ಆಸಾತ್. ಅಸಲ್ಯಾಂ ಮಧೆಂ ಆಸ್ಲ್ಯಾರ್ ತುಜೆಂ ನ್ಹೆಸಾಣ್ಯೀ ಸದಾಂಚ್ ಬರೆಂ ಆಸ್ತೆಲೆಂ, ತಶೆಂ ತುಂ ಕೆದ್ನಾಂಚ್ ಹರ್ಯೆಕಾ ನವ್ಯಾ ಫೇಶನಾಂ ಪಾಟ್ಲ್ಯಾನ್ ಲೆಂಬೆವ್ನ್ ಆಸ್ಚೊನಾಂಯ್.

ತುಕಾಚ್ ತುಂ ವಿಚಾರ್ :

ಆಪುಣ್ ಭಾರಿಚ್ ಸ್ಟೈಲ್ ದಿಸ್ಲ್ಯಾರ್ ಕೋಣಾಕ್ ಬರೆಪಣ್ ಲಾಭಾತ್? ಹೊ ಆರ್ಥಿಕ್ ಸಂಸಾರ್ ಬುನ್ಯಾದಿ ಥಾವ್ನ್ ನವ್ಯಾ ಫೇಶನಾಂಕ್ ಲಾಬ್ಡಾಲಾ ಆನಿ ಪ್ರಚೋದಿತ್ ಕರ್ತಾ. ತಾಂಚಿ ಆಶಾ ಎಕ್‌ಚ್ ಪೈಶೆ ಕರ್ಚಿ. ತುಂ ತಸಲ್ಯಾಂಚಾ ಹಾತಿಂ ಖೆಳೊಂಕ್ ವೆಶಿ ತರ್ ತುಜೆ ಥಾವ್ನ್ ತಾಂಕಾಂ ಬರೆಪಣ್ ಲಾಭ್ತೆಲೆಂ, ಪುಣ್ ಖರ್ಯಾ ರೀತಿನ್ ತುಕಾ ಕಿತೆಂಚ್ ಬರೆಪಣ್ ಲಾಭ್ಚೆಂನಾ.

ಏಕ್ದಮ್ ಸಾದೆಂ ಜಾವ್ನಾಸ್ಲ್ಯಾಂತ್ ತುಕಾ ಚಡೀತ್ ಖರ್ಚ್ ಪಡಾನಾ ಜಾವ್ಯೆತ್. ಪುಣ್ ಹ್ಯಾ ವರ್ವಿಂ ತುಕಾ ಏಕ್ ಬರೆಂ ಕಾಮ್ ವ ಹೆರಾಂ ಥಾವ್ನ್ ಮಾನ್ ಬಿಲ್ಕುಲ್ ಮೆಳ್ಚೊನಾ. ಪುಣ್ ಎಕ್ಲ್ಯಾಚೆಂ

ವಸ್ತುರ್ ಮೋಲಾಧಿಕ್ ಸಹಿಂ ತರೀ ನಿತಳ್–ನಿರ್ಮಳ್ ಆಸ್ಲೆಂ ತರ್ ತಸ್ಲ್ಯಾಕ್ ಜರೂರ್ ಮಾನ್ ಆಸಾ· ಹೆರ್ ತಾಕಾ ಚಡ್ತಿಕ್ ಮಾನ್ ದಿತಾನಾ ತಾಚೆ ಥೈಂ ಪಾತ್ಯೆಣಿಯೀ ಚಡ್ತೆಲಿ.

ನ್ಹೆಸ್ಪಾ ಮುಖಾಂತ್ರ್ ವಳಕ್ :

ತುಂ ಕಸೊ ನ್ಹೆಸ್ತಾಗಿ ತಶೆಂ ತುಜ್ಯಾ ವಿಶಾಂತ್ ದುಸ್ರ್ಯಾ ಸಂಗ್ತಿಂನಿ ಕಳ್ತಾ. ಹ್ಯಾ ವರ್ವಿಂ ತುಜೊ ವರ್ಗ್ ವ ಪಂಗಡ್ ಚಿಂತ್ಯೆತಾ. ಸಂಸಾರಾಚ್ಯೆ ಸುರ್ವೆರ್ ಥಾವ್ನ್ಯೀ ಎಕಾ ವ್ಯಕ್ತಿಚೆಂ ನ್ಹೆಸಾಪ್ ಪಳೆವ್ನ್ ತೊ ಕೊಣ್‌ಗಿ ಮ್ಹಣ್ ಪಾರ್ಕಿತಾಲೆ. ಪುಣ್ ಆತಾಂಚಾ ಕಾಳಾರ್‌ಯೀ ಎಕ್ಲ್ಯಾಚೆಂ ನ್ಹೆಸಾಪ್ ಪಳೆವ್ನ್ ತೊ ಕಸಲ್ಯಾ ವರ್ಗಾಚೊ ಮ್ಹಳ್ಳೆಂ ಪಾರ್ಕಿತಾತ್. ಎಕ್ಲ್ಯಾ ಥೈಂ ತಾಚೆಂ ನ್ಹೆಸಾಪ್ ತಸಲೆಂ ತರ್‌ಯೀ ತಾಚೆ ಗೂಣ್ ವಿಭಿನ್ನ್ ಆಸ್ಯೆತ್. ಪುಣ್ ಭಾಯ್ಲ್ಯಾ ನ್ಹೆಸ್ಣಾನ್ ತಾಕಾ ತೊ ಬಿಲ್ಲೊ ಮೆಳ್ನಾ ತರ್, ತಾಕಾ ವ ಹೆರಾಂಕ್ ದುಸ್ರೊನ್ ಫಾಯ್ದೊ ನಾ.

ನ್ಹೆಸ್ಪಾದ್ವಾರಿಂ ಪೊಲೀಸ್, ಉಜ್ಯಾ ರಕ್ಷಕ್, ನರ್ಸ್ ವ ಯಾಜಕ್ ಮ್ಹಳ್ಳೆಂ ಆಮ್ಕಾಂ ಕಳಿತ್ ಜಾತಾ. ಹ್ಯಾ ವರ್ವಿಂಚ್ ಸಹಿಂಚ್ ತಾಂಚಿ ವೃತ್ತಿ ಕಳಿತ್ ಜಾತಾ, ಬಗಾರ್ ತಾಂತಾಂಕಾಂ ಮೆಳ್ಚೊ ಮಾನ್‌ಯೀ ಮೆಳ್ತಾ. ಸಾಧಾರ್ಣ್ ಸಾಡೆತೀನ್ ಹಜಾರ್ ವರ್ಸಾಂ ಆದಿಂ ವ್ಯಭಿಚಾರಿಣಿ ‘ ಶೊಲ್ ’ ಆನಿ ‘ ವೇಯ್ಲ್ ’ ಪಾಂಗುರ್ತಾಲಿಂ. ಹ್ಯಾ ವರ್ವಿಂ ತಾಂಚಿ ವೃತ್ತಿ ಕಿತೆಂ ತಿ ಕಳ್ತಾಲಿ. ಹ್ಯೆಚ್‌ಪರಿಂ ಆತಾಂಚೆ ರಾಜ್‌ಕಾರಣಿಯೀ ವಿವಿಧ್ ನ್ಹೆಸಾಪ್ ವಾಪರ್ತಾತ್. ಅಶೆಂ ಆಸ್ತಾಂ ಜರ್ ಆಮಿಂಯೀ ಹಾಂಚ್ಯೆಪರಿಂಚ್ ನ್ಹೆಸ್ಲ್ಯಾಂವ್ ತರ್ ಆಮ್ಕಾಂ ತಾಂಚ್ಯಾ ವರ್ಗಾಂತ್ ಮೆಳಯಿಲ್ಲ್ಯಾಂತ್ ಕಾಂಯ್ ಸವಾಲ್ ಆಸಾ? ಥೊಡೆ ಪಾವ್ಟಿ ಅಸಲ್ಯಾ ನ್ಹೆಸ್ಪಾವರ್ವಿಂ ಆಮಿ ಆವ್ಟ್ಯಾಂ ಬರೆಂ ನಾಂವ್‌ಯೀ ಹೊಗ್ಡಾಯ್ತಾಂವ್. ತೆದ್ನಾಂ ಆಮಿ ಹೆರಾಂಕ್ ದುಸ್ರೊನ್ ಕುಸ್ಕುಟ್ ಪ್ರಯೋಜನ್ ನಾ.

ಕೇಸಾಂಚಿ ತಾರೀಫ್ :

ತುಜೆ ಕೇಸ್ ತುಂವೆ ಸಭಾರ್ ರೀತಿಂನಿ ಉಗವ್ಯೆತಾತ್. ಆದ್ಲ್ಯಾ ಶತಮಾನಾಂನಿ ಕೇಸಾಂಚಿ ತಾರೀಫ್ ದೇಶಾ ಥಾವ್ನ್ ದೇಶಾಕ್ ತಶೆಂ ವೇಳಾ ಥಾವ್ನ್ ವೇಳಾಕ್ ಬದ್ಲಾತ್ತ್ ಆಯ್ಲ್ಯಾ. ತುವೆಂ ತುಜ್ಯಾ ಕೇಸಾಂಚಿ ತಾರೀಫ್ ಬದ್ಲಿಲ್ಲ್ಯಾಂತ್ ಕಾಂಯ್ ಬದ್ಲಾವಣ್ ದಿಸ್ತಾ? ವ್ಹಯ್. ಮನ್ಶ್ಯಾಚೊ ಹಂಕಾರ್ ಥೊಡೆ ಪಾವ್ಟಿ ವಿಭಿನ್ನ್ ಕೇಸಾಂಚಾ ತಾರೀಫೆ ಮುಖಾಂತ್ರ್ ಕಳಿತ್ ಜಾತಾ.

ಆತಾಂಚಾ ಕಾಳಾರ್ ಯುವಜಣಾಂಚಿ ಕೇಸಾಂ ತಾರೀಫ್ ಅತ್ರಿಗಿತ್ ಜಾಲ್ಯಾ.—ಚಡ್ತಾವ್ ಲಾಂಬ್ ಕೇಸ್ ಆನಿ ಲಾಂಬ್ 'ಸೈಡ್ ಲೊಕ್ಸ್.' ಪುರಾತನ್ ಕಾಳಾರ್‌ಯಿ ದಾಡ್ಲೆ ಸ್ತ್ರೀಯಾಂ ಪ್ರಾಸ್ ಲಾಂಬ್ ಕೇಸ್ ಸೊಡುನ್ ಆಸ್‌ಲ್ಲೆ. ಪುಣ್ ಪ್ರಕೃತಿ ನಿಯಮಾನುಸಾರ್ ದಾಡ್ಲ್ಯಾಚೆ ಕೇಸ್ ಸ್ತ್ರೀಯೆಚಾ ಕೇಸಾಂ ಪ್ರಾಸ್ ಮಟ್ವೆ ಆಸ್ಲ್ಯಾರ್ ಸೊಭಾಯ್ ನ್ಹಂಯ್ಗಿ? ಲಾಂಬ್ ಕೇಸಾಂಚೆರ್ ಏಕ್ ಸ್ತ್ರೀ ಕಿತ್ಲಿ ಸೊಭ್ತಾ! ಎಕಾ ದಾಡ್ಲ್ಯಾನ್ ಸ್ತ್ರೀಯೆಪರಿಂ ಲಾಂಬ್ ಕೇಸ್ ಸೊಡ್ಲ್ಯಾರ್ ತಸೆಂ ಎಕ್ಯೆ ಸ್ತ್ರೀಯೆನ್ ದಾಡ್ಲ್ಯಾಪರಿಂ ಆಪ್ಲೆ ಕೇಸ್ ಮಟ್ವೆ ಕೆಲ್ಯಾರ್ ತಾಂತುಂ ನೈತಿಕ್ ಸೊಭಾಯ್ ಬಿಲ್ಕುಲ್ ಆಟಾಪುನ್ ಆಸಾನಾ. ಅಸೆಂ ಆಮಿಂ ಆಮ್ಚೆಂ ಕೇಸ್‌ಯಿ ನ್ಹೆಸ್ಪಾಪರಿಂಚ್ ನಿರ್ಮಳ್ ದವರಿಜಾಯ್.

ಸುಗಂಧ್ ವಸ್ತುಂಚಿ ಗರ್ಜ್:

ಪ್ರಾಚೀನ್ ಕಾಳಾ ಥಾವ್ನ್ ಮನಿಸ್ ಆಪ್ಲ್ಯಾ ಕೂಡಿರ್ ಸುಗಂಧ್ ವಸ್ತು ವಾಪರುನ್ ಆಯ್ಲಾ. ಆಮಿಂ ಜಾಣಾಂವ್‌ಕೀ ಲೋಕ್ ವಸ್ತುರ್ ನ್ಹೆಸ್ತಾ ನಹಿಂ ಫಕತ್ ಆಪ್ಲೆಂ ಆಂಗ್ ಧಾಂಪುಂಕ್ ಬಗಾರ್ ಆಪ್ನಾಕ್ ಹೆರಾಂ ಥೈಂ ಚಡೀತ್ ಆಕರ್ಷಿತ್ ಕರುಂಕ್‌ಯಿ. ಅಸೆಂಚ್ ಆಪ್ಲೆಂ ಮುಖಮಳ್ ಯಾ ಆಂಗಾಚಿ ಕಾತ್ ಹೆರಾಂಕ್ ಆಕರ್ಷಿತ್ ಕರ್ಚ್ಯಾಕ್ ಆದ್ಲ್ಯಾ ಕಾಳಾಚೆ ಹಿಬ್ರು ಪರ್ಯಾಂತ್ ಸುಗಂಧ್ ವಸ್ತು ವಾಪಾರ್ತಾಲೆ.

ಪುಣ್ ಆತಾಂಚಾ ಕಾಳಾರ್ ಸ್ತ್ರೀಯೊ ಆನಿ ಚಲಿಯೊ ಲೇಖಾವರ್ತ್ಯಾ ಮಾಫಾನ್ ಸುಗಂಧ್ ವಸ್ತು ವಾಪಾರ್ತಾತ್ ತೆಂ ಪಳೆತಾನಾ ನಿಜಾಕ್‌ಯೀ ಥೊಡ್ಯಾಂಚೊ ಕಾಂತಾಳೊ ಯೆತಾ! ತರುಣ್ ಚಲಿಯಾಂನಿ ಹ್ಯಾ ವಿಶಿಂ ಜಾಣಾಂ ಜಾಂವ್ಕ್ ಜಾಯ್ ಕೀ ಅಸಲ್ಯಾಂ ವಸ್ತುಂ ವರ್ವಿಂ ತಾಂಚೆ ಕೂಡಿಕ್ ಜಾಂವ್ಚ್ಯಾ ಬರೆಪಣಾ ಪ್ರಾಸ್ ವಾಯ್ಟ್‌ಚ್ ಅತ್ಯಧಿಕ್ ಮ್ಹಳ್ಳೈಂ. ಥೊಡ್ಯಾ ತೆಂಪಾಕ್ ಅಸಲ್ಯೊ ಕೃತಕ್ ಸುಗಂಧ್ ವಸ್ತು ಸೊಭಾಯ್ ದಿತಿತ್ ತರೀ ಉಪ್ರಾಂತ್ ತಾಂಚಾ ಮುಖಮಳಾ ವಯ್ಲಿ ನೈಜ್ ಸೊಭಾಯ್ ಖಂಡಿತ್ ಜಾವ್ನ್ ಮಾಜ್ವಾತೆಲಿ.

ಅಶೆಂ ಕೆಲ್ಲ್ಯಾನ್ ತುಂ ಸಹಿಂಚ್ ತುಜಿ ಸೊಭಾಯ್ ವಿಭಾಡುಂಕ್ ಪಾವ್ತೆಲೆಂಯ್, ಬಗಾರ್ ತುಜ ತಸಲ್ಯಾ ಕೃತಕ್ ವೇಶಾದ್ವಾರಿಂ ತುಜ್ಯಾ ನ್ಹಿಡಿಲಾಂಕ್‌ಯೀ ಲೋಕ್ ತುಕ್ತೊಲೊ. ಕೊಣೆಂಚ್ ಚಿಂತ್ಚೆಂ ನಾಕಾ ಕೀ ಕೃತಕ್ ಸೊಭಾಯ್ ಚಿರಕಾಳ್ ಎಕ್ಲ್ಯಾ ಥೈಂ ವಿರಾಸ್ತೆಲಿ ಮ್ಹಣ್. ಹಾಚೆ ಪ್ರಾಸ್ ನೀಜ್ ಸೊಭಾಯ್‌ಚ್ ತಿ ಖರಿ ಜಾವ್ನ್ ಆಖೇರ್ಯ್ ಪರ್ಯಾಂತ್ ಉರ್ತೆಲಿ.

12 ಈಷ್ಟಾಂಚಿ ವಿಂಚವ್ಣ್ ಕಶಿ?

ಏಕ್ ಖರೊ ಈಷ್ಟ್ ಎಕ್ಲ್ಯಾಚ್ಯಾ ಜೀವನಾಂತ್ ಚಡೀತ್ ಸಂತೋಸ್ ಹಾಡ್ತಾ. ಜೆ ಮನಿಸ್ ಎಕ್ಸುರೆ ಜಿಯೆಂವ್ಕ್ ಆಶೆತಾತ್ ತೆ ನಿಜಾಕ್‌ಯಿ ತಾಂಚಾ ಜೀವನಾಂತ್ ಸಂತುಷ್ಟಿ ನಾಂತ್ ಮ್ಹಣ್ಯೆತ್. ತರ್ ಮಿತ್ರತ್ವ ಜೀವನಾಂತ್ ಸಂತೋಸ್ ಕಸೊ ಹಾಡ್ತಾ?

ಎಕಾ ಈಷ್ಟಾ ಸಾಂಗಾತಾ ಖಂಚೆಂಯ್ ಏಕ್ ಕಾಮ್ ಕೆಲೆಂ ತರ್ ತಾಂತುಂ ದೊಡ್ತೊ ಸಂತೋಸ್ ಜೊಡ್ಯೆತಾ. ಹೆಂಚ್ ನಹಿಂ ಆಸ್ತಾಂ ಖಂಚಿಯಿ ಸಂಗತ್ ತುಜ್ಯೆ ವರ್ವಿಂ ಅಸಾಧ್ಯ್ ಜಾಲ್ಲಿ ತುಜಾ ಈಷ್ಟಾಚ್ಯೆ ವಿಂಚವ್ಣೆನ್ ಆನಿ ಸಾಂಗಾತಾನ್ ತಿ ಪರಿಪೂರ್ಣ್ ಕರ್ಯೆತಾ. ಎಕ್ಲ್ಯಾಕ್ ಕಷ್ಟ್ ಆಯಿಲ್ಲ್ಯಾ ತೆದಾಳಾ ಪರಿಹಾರ್ ಕರುಂಕ್ ಈಷ್ಟಾಗತ್‌ಚ್ ಅಧಿಕ್ ಉಪ್ಕಾರ್ತಾ. ಈಷ್ಟಾಂವರ್ವಿಂ ಅಪಾಯಾ ವೆಳಾರ್ ಜಾಗ್ವಣ್, ಚುಕವ್ಣೆ ವೆಳಾರ್ ಕುಮಕ್ ತಶೆಂ ಕಷ್ಟಾಂಚಾ ಸಂಗ್ತಿಂನಿ ಉತ್ತೇಜನ್ ಜರೂರ್ ಲಾಭ್ತಾ. "ಏಕ್ ಖರೊ ಈಷ್ಟ್ ತುಜೊ ಮೋಗ್ ಸದಾಂಚ್ ಕರಿತ್. ಪುಣ್ ತುಜೊಚ್ ಭಾವ್, ತಾಚೆರ್ ಸಂಕಷ್ಟ್ ಆಯಿಲ್ಲ್ಯಾ ವೆಳಾರ್ ಮಾತ್ರ್" ಹಿ ಸಾಂಗ್ಣಿ ನಿಜಾಕಿ ಖರೋಖರ್ ಜಾವ್ನಾಸಾ.

ಎಕ್ಲ್ಯಾಚೊ ಈಷ್ಟ್ ಜಾಂವ್ಚೊ ಮ್ಹಳ್ಯಾರ್ ಫಕತ್ ಎಕಾ ಈಷ್ಟಾ ಪರಿಂ ವರ್ತನ್ ದಾಖಂವ್ಚೆ ಪ್ರಾಸ್ ಅಧಿಕ್ ತ್ರಾಸಾದಾಯಕ್. ಏಕ್ ಖರೊ ಈಷ್ಟ್ ತುಕಾ ಸದಾಂಚ್ ತಶೆಂ ತುಜ್ಯಾ ಕಾಮಾಂನಿ ಪ್ರಾಮಾಣಿಕ್ ಜಾವ್ನ್ ಆಸ್ತಾ. ತುಜೆ ಈಷ್ಟ್ ಹ್ಯಾ ಪರಿಂ ಆಸಾತ್?

ಪ್ರಸ್ತುತ್, ಚೆಡ್ವಾನ್ ಜಣ್ ಆಪ್ಲ್ಯಾ ಸೆಜಾರ್ಯಾಕ್ ಕುಮಕ್ ಕರ್ಚ್ಯಾ ಪ್ರಾಸ್ ತಾಕಾ ಪಾಟಿಂ ಘಾಲುಂಕ್‌ಚ್ ಪಳೆತಾತ್. ಕಿತ್ಯಾಕ್ ಥೊಡ್ಯಾ ಈಷ್ಟಾಂ ಥೈಂ ಪ್ರಾಮಾಣಿಕ್ಪಣಾ ಪ್ರಾಸ್ ಸ್ಪರ್ಧಾತ್ಮಕ್ ಸ್ಪಿರಿತ್‌ಚ್ ಚಡ್ ಆಸ್ತಾ. ಥೊಡ್ಯಾಂಚಿ ಈಷ್ಟಾಗತ್ ಹೆರಾಂನಿ ಕಿತೆಂಯ್ ಗರ್ಜ್ ಆಶೆತಾ ಮ್ಹಣಾಸರ್ ವ ಬದ್ಲಾಪ್ ವಿಚಾರ್ತಾ ಮ್ಹಣಾಸರ್ ಮಾತ್ರ್ ಆಸ್ತಾ. ಹ್ಯಾ ಸ್ಪರ್ಧಾತ್ಮಕ್ ಸಂಸಾರಾಂತ್ ಏಕ್ ಖರೊ ಈಷ್ಟ್ ಮೆಳೊಂಕ್ ನಿಜಾಕೀ ನಾರಿಚ್ ಕಷ್ಟ್ ಆಸಾತ್ ಮ್ಹಣ್ಯೆತ್.

ಜರ್ ತುಜ್ಯಾ ಜೀವಾಕ್ ಜೀವ್ ದಿಂವ್ಚೆ, ತುಜೆ ಕಷ್ಟ್ ಆಪ್ಲೆಚ್ ಮ್ಹಣ್ ಲೆಖ್ಚೆ ಈಷ್ಟ್ ತುಕಾ ಮೆಳಾನಾಂತ್ ತರ್ ತುಂ ತಸಲೆ ಈಷ್ಟ್ ಕಶೆ ಆಪ್ಣಾಂವ್ಕ್ ಸಕ್ತಾಯ್? ಹಾಕಾ ತುಕಾ ಬರೆಚ್ ತ್ರಾಸ್ ಲಾಗ್ತೆಲೆ ತರೀ ಹಾಂಚೆ ವರ್ವಿಂ ತುಕಾ ಬರಿಚ್ ಕುಮಕ್ ಲಾಭ್ತೆಲಿ.

ಯೋಗ್ಯ ಈಷ್ಟಾಂಚೊ ಸಾಂಗಾತ್:

“ಈಷ್ಟ್ ಆಪ್ಣಾಂವ್ಕ್ ಏಕ್‌ಚ್ ವಾಟ್ ಕೀ ಆಪ್ಣಿಂ ಏಕೀನ್ ಜಾಂವ್ಚೆಂ”— ಹ್ಯೆ ಸಾಂಗ್ಣ್ಯಾಂತ್‌ಯಿ ಜರೂರ್ ಸತ್ ಝುಳ್ಕ್ತಾ, ಥೊಡೆ ವಾವ್ಟಿ ಹೆರಾಂಕ್ ಅಭಿಮಾನಾನ್ ದೆಖ್ತೆಲ್ಯಾಂಕ್‌ಚ್ ತಾಚೆ ತಸಲ್ಯಾ ಯುವಪಣಾಂ ಥಾವ್ನ್ ಸಾಂಗಾತ್ ಮೆಳಾನಾ ತರ್ ಮತಿಕ್ ಬರೆಂಚ್ ದುಖ್ತಾ ಮೂ ತಾಚೆ ಈಷ್ಟ್ ತಾಚಿ ಈಷ್ಟಾಗತ್‌ಚ್ ಸಾಂಡ್ಚೆ ತಸಲೆ ತರ್ ತಾಚ್ಯಾ ಕಾಳ್ಜಾಕ್ ಬರೊಚ್ ಮಾರ್ ಬಸ್ತಾ. ಕಿತ್ಯಾಕ್ ತೆ ನೆಣಾಂ ಆಸ್ತಾತ್ ಕೀ ಈಷ್ಟಾಗತ್ ಮ್ಹಳ್ಯಾರ್ ದೋನ್ ವಾಟಾಂಚೊ ರಸ್ತೊ ಮ್ಹಣ್.

ಹ್ಯಾ ದೆಖುನ್ ಆಮಿಂ ಆಮ್ಕ್ಯಾಂಚ್ ವಿಚಾರುಂಕ್ ಜಾಯ್ ಕೀ: ಹಾಂವೆ ಹೆರಾಂಲಾಗಿಂ ಈಷ್ಟಾಗತೆನ್ ರಾವೊಂಕ್ ಕಿತೆಂ ಕರಿಜಾಯ್? ಹೆರಾಂ [illegible] ಹಾಂವೆ ಕಿತ್ಲೊ ನಿಸ್ವಾರ್ಥಿ ಆನಿ ನಿಷ್ಕಪಟಿ ಮನೋಭಾವ್ ದವರಿಜಾಯ್, ತಾಂಚೆ ಬರೆಪಣಾ ಖಾತಿರ್ ಆನಿ ಸಂತೋಸಾ ಖಾತಿರ್ ಹಾಂವೆ ಕಿತ್ಲೆಂ ಪ್ರಯತನ್ ಕರಿಜಾಯ್? ಹಾಂವ್ ಹೆರಾಂಚೊ ಈಷ್ಟ್ ಮ್ಹಣ್ ಮಾನುನ್ ಘೆಂವ್ಚ್ಯಾಕ್ ಹಾಂವೆ ಮ್ಹಜೆ ಥೈಂ ಕಸಲೆ ಸುಗುಣ್ ಬಾಂಧುನ್ ಹಾಡುಂಕ್ ಜಾಯ್?

ತುಕಾ ಚಡ್ತಾವ್ ಮೆಳ್ಚೆ ತೆ ಈಷ್ಟ್, ತುಂ ಕಸಲ್ಯಾ ಈಷ್ಟಾಂಚೊ ಸಾಂಗಾತಾ-ಆಶೆತಾಯ್ಗೊ ಮ್ಹಳ್ಳ್ಯಾಚೆರ್ ಹೊಂದ್ಲೊವ್ನ್ ಆಸ್ತಾ. ಥೊಡೆ ಆಪ್ಣಾಲಾಗಿಂ ಆಸ್ಚೆ ಪಯ್ಶೆ ಖರ್ಚುನ್ ಈಷ್ಟಾಂಕ್ ಜೊಡ್ತಾತ್, ಹೆರ್ ಥೊಡೆ ಆಪ್ಲ್ಯಾ ಸಂತೋಸಾಂತ್ ಭಾಗಿ ಜಾಂವ್ಕ್ ಹೆರಾಂಕ್ ಆಪವ್ನ್ ಈಷ್ಟ್ ಜೊಡ್ತಾತ್ ಆನಿ ಹೆರ್ ಖೆಳಾ ಸಾಮುಗ್ರಿ ಇತ್ಯಾದಿ ವಾಂಟ್ಯಾರ್ ಹಾಡುನ್ ಈಷ್ಟ್ ಜೊಡ್ತಾತ್. ಖರೆಂ, ಹ್ಯಾ ವರ್ವಿಂ ಥೊಡೆ ತುಜೆ ಈಷ್ಟ್ ಜಾತೆಲೆ. ಏಕ್ ಸಾಂಗ್ಣಿ ಸಾಂಗ್ತಾ: ಚಡ್ತಾವ್ ಈಷ್ಟ್ ಆಸ್ಚೆ ಎಕಾ ಗ್ರೇಸ್ತಾಕ್ ಮಾತ್ರ್. ಎಕ್ಲೊ ಆಪ್ಲೆ ಪೈಸೆ ಅನಾವಶ್ಯ್ ವಿಭಾಡ್ತಾನಾ ತಾಚೆ ಭಂವಾರಿಂ ಈಷ್ಟಾಂಚೊ ಝುಂಗಡ್‌ಚ್ ಆಸ್ತಾ. ಪುಣ್ ಪೈಸೆ ಉಣೆ ಜಾಲೆ ಮ್ಹಣ್ತಾನಾ ಈಷ್ಟ್‌ಯಿ ಆಪ್ಶೆಚ್ ಉಣೆ ಜಾತಾತ್.

ಯೋಗ್ಯ್ ಈಷ್ಟಾಂಕ್ ಪೈಸ್ಯಾಂನಿ ಮೊಲಾಕ್ ಘೆಂವ್ಕ್ ಅಸಾಧ್ಯ್. ಖರೆ ಈಷ್ಟ್, ತುಜೆಂ ವ್ಯಕ್ತಿತ್ವ್; ತುಜೆ ಗೂಣ್ ಪಳೆವ್ನ್ ತುಜೆಂ ಮಿತೃತ್ವ ಆಶೆತಾತ್ ನಿಸಃ ತುಜೆ ಥಾವ್ನ್ ತಾಂಕಾಂ ಕಿತೆಂ ಮೆಳ್ತಾ ಮ್ಹಣ್ ನಹಿಂ. ಸರ್ವಾಂ ಥೈಂ ಈಷ್ಟಾಗತೆಚೊ ಸ್ವಭಾವ್ ದವರ್ಚೊ ಬರೊ. ತುಕಾ ಜರ್ ನಿಷ್ಕಪಟ ಈಷ್ಟ್ ಜಾಯ್ ತರ್ ತುವೆಂ ಪಯ್ಲಿ ವಿಶ್ವಾಸಿ ಸಾಂಗಾತ್ಯಾಂಚಿ ವಿಂಚವ್ಣ್ ಕರುಂಕ್ ಜಾಯ್.

ಬರಿ ವಿಂಚವ್ಣ್ ಮಹತ್ವಾಚಿ ಕಿತ್ಯಾ?

ಸಮಾಜಿಕ್ ಸಂಬಂಧಾಚೆಂ ಮುಳಾವೆಂ ತತ್ವ್‌ಚ್ ತಶೆಂ ಆಸಾಕೀ ತುಜ್ಯೆ ಭಂವಾರಿಲ್ಯಾಂಪರಿಂ ಜಾಂವ್ಕ್ ತುಂ ಆಶೆತಾಯ್ ತರ್ ತುವೆ ತಾಂಚೆ ಸಂಗಿಂ ಫಾವೊತೊ ಭಾಗಿದಾರ್ ಜಾಂವ್ಕ್ ಜಾಯ್. ತುಜ್ಯಾ ಈಷ್ಟಾಂಕ್‌ಚ್ ಪಳೆವ್ನ್ ಸಾಂಗ್ಯೆತ್ ಕೀ ತುಂ ಕಸಲೊ ವ್ಯಕ್ತಿ ಜಾವ್ನಾಸಾಯ್ ವ ಜಾಂವ್ಕ್ ಪಾವ್ತಾಯ್ ಮ್ಹಣ್. ತುಜ್ಯಾ ಈಷ್ಟಾಂಚಾ ಪ್ರಭಾವಾನ್ ತುಜೆ ಥೈಂ ತಾಂಚೆ ಗೂಣ್ ಯೆಂವ್ಚಿ ಸಾಧ್ಯತಾ ಆಸಾ.

ಜೆ ಪ್ರಾಮಾಣಿಕ್ ಆನಿ ಸಭ್ಯ್, ಪೆಲ್ಯಾಚಾ ಹಿತಾಚೆ, ದೆವಾ ಆನಿ ತಾಚಾ ಉತ್ರಾಂ ಥೈಂ ಪಾತ್ಯೆಣಿ ಆಸ್ಚೆ ತಶೆಂ ಖರೆಂ ಮ್ಹಣ್ ದಿಸ್‌ಲ್ಲೆಂ ಕಾಮ್ ಪ್ರೊತಾಶ್ ಪಾಂವ್ಚೆ-ಅಸಲ್ಯಾ ಈಷ್ಟಾಚಿ ವಿಂಚವ್ಣ್ ಕರಿಜಾಯ್. ನಹಿಂ

ಸ್ತಾಂ ಸ್ವಾರ್ಥಿ, ಹುಂಕಾರಿ, ಗರ್ವಿ, ಹೆರಾಂಚ್ಯೆ ಸೊಭಾಯೆ ಖಾತಿರ್ ಕಿತೆಂಯ್ ಕಾಮ್ ಕರುಂಕ್ ತಯಾರ್, ಪಿಂವ್ಡೆ, ಚೋರ್ ಆಸಲೆ ಜರ್ ತುಜ್ಯೆ ಭೊಂವಾರಿ ಆಸಾತ್ ತರ್ ತುಂ ತಾಂಕಾಂ ಈಷ್ಟ್ ಮ್ಹಣ್ ಆಪಂವ್ಕ ಶಕ್ತ್ಯಗಿ?

ತತ್ರಾಯ್ !

ಜರ್ ತುಂ ತಸಲ್ಯಾಂಚೊ ಲಾಗ್ಶಿಲೊ ಸಾಂಗಾತಿ, ಏಕ್‌ಚ್ ತುಂವೆ ತಾಂಚೆ ಸಾಂಗಾತಾಚ್ ರಾವಾಜಾಯ್ ಪಡ್ತೆಲೆಂ. ಆಡ್ ವೆಚೆಂ ಮ್ಹಳ್ಯಾರ್ ಈಷ್ಟಾಗತ್‌ಚ್ ತುಟೆಂವ್ಚಿ ಮ್ಹಣ್ಯೆತ್. ಕಿತ್ಯಾಕ್‌ಗೀ ಮ್ಹಳ್ಯಾರ್ ಅಶೆಂ ಕೆಲ್ಲ್ಯಾನ್ ತುಮ್ಚಿ ಮಧೆಂಚ್ ಝುಗ್ಡೆಂ ಉಬ್ಜತೆಲೆಂ. ಚಡ್ತಾವ್ ಆಸಲೆ ವ್ಯಕ್ತಿ ಹೆರಾಂಕ್ ತಮಾಷೆ ಕರ್ತಾತ್. ಪುಣ್ ಆಪುಣ್ ಕಸಲೊ ಮ್ಹಳ್ಳೆಂ ಸೂತ್ರ ನಾ ತುಕ್ತಾತ್. ಹೆರಾಂಚ್ಯೆ ಸಂಗ್ತಿಂನಿ ಮೆಳ್ಚಿ ಖಾತಿರ್ ಖರೆ ಈಷ್ಟ್ ಎಕಾಮೆಕಾ ಶೀದಾ ಉಲಯ್ತಾತ್ ಎಕಾಮೆಕಾ ಕುಮಕ್ ಕರ್ತಾತ್ ಆನಿ ಗರ್ಜ್ ಪಡ್‌ಲ್ಲ್ಯಾ ಥೈಂ ತೆಚ್ ಜಾವ್ನ್ ಸುಧ್ರೊಂಕ್ ಪಳೆತಾತ್. ಜರ್ ತುಕಾ ಏಕ್ ಖರೊ ಬರೊ ಸಾಂಗಾತಿ ಜೊ ಶೀದಾ ಉಲಂವ್ಚೊ ಆನಿ ಶೀದಾ ಚಿಂತ್ಚೊ ಮೆಳಾತ್ ತರ್ ನಿಜಾಕ್‌ಯಿ ತೊ ಏಕ್ ಮೊಲಾ ಮುಖಾರ್ ಸ್ಚಿ ನಿಧಿ. ಖರೆ ಸಾಂಗಾತಿ ವಜ್ರಾಕ್ ಸಮಾನ್ ಜಾವ್ನಾಸಾತ್—ಮೊಲಾಧಿಕ್ ಪುಣ್ ಭಾರಿಚ್ ಉಣೆ. ದುಸ್ರ್ಯಾ ಸಂಗ್ತಿಂಕ್ ಕಪಟಿ ಈಷ್ಟ್ ಸಾಧ್ಯಾ ಫಾತ್ರಾಂಕ್ ಸಮಾನ್—ತೆ ಖೈಂಸರ್‌ಯಿ ಮೆಳ್ತಾತ್.

ಪ್ರಸಕ್ತ್ ಸಭಾರ್ ಯುವಜಣ್ ರಚ್‌ಲ್ಲ್ಯಾ ರಚ್ನಾರಾ ಥೈಂ ವ ತಾಚಾ ಉತ್ರಾಂ ಥೈಂ ಪಾತ್ಯೆಣಿ ನಾಸ್‌ಲ್ಲ್ಯಾನ್ ಹ್ಯಾ ಭಾವನಾನ್ ಭರ್ಲ್ಯಾತ್ “ಆಜ್ ಪಿಯೆವ್ಯಾಂ ಆನಿ ಖಾವ್ಯಾಂ, ಫಾಲ್ಯಾಂ ಮರೊಂಕ್ ಆಸಾ.” ಜರ್ ತುಂವೀ ಅಸಲ್ಯಾ ವಿಧುರ್ ಚಿಂತ್ನಾಂನಿ ಭರ್‌ಲ್ಲ್ಯಾಂಚೊ ಸಾಂಗಾತ್ ಆಶೆಸಿ ಜರ್ ತುಂವೀ ತುಜೆಂ ಮುಖ್ಲೆಂ ಫಳಾಧಿಕ್ ಭವಿಷ್ಯ ಮುಳಾಂತ್‌ಚ್ ಕೊಗ್ಡಾಂವ್ಕ ಪಾವ್ತಲೊಯ್.

ಜರ್ ಎಕ್ಲೊ ಆಪ್ಲ್ಯಾ ಸ್ವಾರ್ಥಿ ಚಿಂತ್ನಾಂನಿ ಹೆರಾಂಕ್ ಆಪ್ಲಿ ಕುಮಕ್ ದಿತಾನಾ ತುಕಾಯಿ ಆಪಯ್ತಾ ತರ್ ತಸಲ್ಯಾ ಸಾಂಗಾತಾ ತುಕಾ ಆಜಿ ಕುಮುಕ್ ಕಿತ್ಲ್ಯಾ ಮಾಫಾನ್ ದೀಂವ್ಕ ಜಾಯ್ತ್? ಚಿಂತ್ಯಾಂ ಏಕ್

ಭುರ್ಗೆಂ ಎಕಾ ಚಿಕ್ಲಾಚಾ ಕೊಂಡಾಂತ್ ಖೆಳೊನ್ ಆಸಾ, ಆನಿ ತಾಕಾ ಪಳೆತಚ್ ತುಜೆಂ ಮನ್ ತಾಕಾ ಧುವ್ಯಾಂ ಆನಿ ನಿತಳ್ ಕರ್ಯಾಂ ಮ್ಹಣ್ ಆಶೆತಾ. ತರ್ ತುಂ ತ್ಯಾ ಕೊಂಡಾಂತ್‌ಚ್ ಬುಡೊನ್ ತುಜ್ಯಾಯಿ ಆಂಗಾಕ್ ಚಿಕೊಲ್ ಕರುನ್ ಉಪ್ರಾಂತ್ ತ್ಯಾ ಭುಗ್ರ್ಯಾಕ್ ನಿತಳ್ ಕರುಂಕ್ ಪಳೆಶಿಗಿ? ನ್ಹಯ್ ತರ್ ತುಂ ಸಂಪೂರ್ಣ್ ಚುಕ್ಲಾಯ್! ಹಾಚೆ ಪ್ರಾಸ್ ಜರ್ ತುಂ ತ್ಯಾ ಭುಗ್ರ್ಯಾಕ್‌ಚ್ ಪಯ್ಲೆಂ ತ್ಯಾ ಚಿಕ್ಲಾಚಾ ಕೊಂಡಾ ಥಾವ್ನ್ ಭಾಯ್ರ್ ಯೇಂವ್ಕ್ ಸಾಂಗೊನ್ ಉಪ್ರಾಂತ್ ಜರ್ ತುಂ ತಾಕಾ ನಿತಳ್ ಕರುಂಕ್ ಪಳೆಶಿ, ತುಜಿ ಜಾಣ್ವಾಯ್ ತುಕಾ ತುಜ್ಯಾ ಆಂಗಾಕ್ ಲಾಗ್ಲ್ಲ್ಯಾ ಚಿಕ್ಲಾ ಥಾವ್ನ್ ನಿವ್ರಾಯ್ತೆಲಿ.

ನಿಜಾಕ್‌ಯಿ ಎಕಾ ವ್ಯಕ್ತಿ ಥಂಯ್ ಜರ್ ಪಾಡ್ ಸವಯ್ ಆಸಾ ಆನಿ ತಸಲ್ಯಾಚೊ ಸಾಂಗಾತ್ ತುಂ ಆಶೆತಾಯ್ ತರ್ ತಾಚೊ ಪರಿಣಾಮ್ ತುಜೆರ್‌ಯಿ ಥೊಡೊ ಖಂಚ್ತಾ. ಕಿತ್ಯಾಕ್‌ಗಿ ಮ್ಹಳ್ಯಾರ್ ತಾಚೆಂ ಚಿಂತಾಪ್ ಅಶೆಂ ಆಸ್ತಾ ಕೀ, ಜರ್ ತಾಚೆ ಥೈಂ ಪಾಡ್ ಸವಯೊ ಆಸ್ಲ್ಯಾರ್‌ಯಿ ತುಂ ತಾಕಾ ಸಾಂಗಾತ್ ದಿತಾಯ್ ಜಾಲ್ಲ್ಯಾನ್ ತೊ ಆಪ್ಲ್ಯಾ ವಾಯ್ಟ್ ಸವಯೊ ಮುಂದರುನ್ಂಚ್ ವೆತಲೊ. ಅಸಲ್ಯಾಂಕ್ ಜಾತಾ ತ್ಯಾ ಮಾಫಾನ್ ಪಯ್ಲೆಂಚ್ ಬರೆಂ ಕರ್ನ್, ಉಪ್ರಾಂತ್‌ಚ್ ಸಾಂಗಾತ್ ಧರ್ಲ್ಯಾರ್ ಬರೆಂ.

* * *

13 ಘರಾ ರಾವ್ರೊಂಕ್ ಬೆಜಾರಾಯ್?

ದೋನ್ ಘರಾಂ ಜರ್ ಸರಿಸಮಾನ್ ನಾಂತ್ ತೆದ್ನಾಂ ಯುವಜಣಾಂ ಥೈಂ ಬೆಜಾರಾಯೆ ಸಮಸ್ಯೆ ಉದೆತಾತ್. ಪಯ್ಲೆಂಚಾ ಕಾಳಾರ್ ಅಶೆಂ ನಾತ್ಲ್ಲೆಂ. ಕುಟ್ಮಾ ಮಧೆಂ ಸಭಾರ್ ಸಂಗ್ತಿ ತಿಂ ಮಾಂಡುನ್ ಹಾಡ್ತಾಲಿಂ. ಪುಣ್ ಆಯ್ಚ್ಯಾ ಕಾಳಾರ್ ಥೊಡ್ಯಾ ಯುವಜಣಾಂಕ್ ಘರ್ ವ್ಹಾಳ್ಯೆಂ ಜೆಂವ್ಚೆ ಆನಿ ನಿದ್ಚೆ ಜಾಗೊ ಜಾಂವ್ಕ್ ಪಾವ್ಲಾ ತೆಂ ದಿಸೊನ್ ಯೆತಾ.

ಜರ್ ತುಕಾ ಬೆಜಾರಾಯೆಚಿ ಸಮಸ್ಯಾ ಬಳಿಷ್ಠ್ ಆಸಾ, ತರ್ ತುಕಾ ತುಜಾ ಘರಾಂತ್ಲಿ ಖುಶಾಲಾಯ್ ಆಧಿಕ್ ಉಣಿ ಜಾತೆಲಿ. ಹ್ಯಾ ದೆಖುನ್ ತುಂ ಕೆದ್ನಾಂ ಘರಾಂತ್ಲ್ಯಾ ಭಾಯ್ರ್ ಪಡಾನ್‌ಗೀ ವ್ಹಣ್ ಚಿಂತುನ್ ತುಜಿ ಬೆಜಾರಾಯ್ ಹೆರ್ ಸಂಗ್ತಿಂನಿ ಭರ್ಸುಂಚೆಂ ಪ್ರಯತ್ನ್ ಕರ್ತಲೊಯ್. ಯುವಜಣಾಂ ಥೈಂ ಹಿ ಸಂಗತ್ ನೈತಿಕ್ ರೀತಿರ್ ವಾಡೊನ್ ಯೆತಾ. ತುಜಿ ಪ್ರಾಯ್ ಭರೊನ್ ಯೆತಾನಾ ತುಂ ಭಾಯ್ಲಿ ದೀಷ್ಟ್ ವಾಡಯ್ತಾಯ್. ತುಜಿ ಕೌತುಕಾಯ್‌ಯಿ ವಾಡ್ತಾ. ಪರಿಶೋಧನಾಂ ಮುಖಾಂತ್ರ್ ನವ್ಯೊ ಸಂಗ್ತಿ ತುಂ ಕರುಂಕ್ ಆಶೆತಾಯ್. ಪುಣ್ ಹಾಂಗಾಸರ್ ಏಕ್ ಸವಾಲ್ ಉಬ್ಜಾತಾ ಕೀ ಹೊ ತುಜೊ ವಾಡ್ಲ್ಲೊ ಮನೋಭಾವ್ ತುಂ ಹೆರಾಂಕ್ ಕಸೊ ಕಳಿತ್ ಕರ್ತಾಯ್? ತುಜ್ಯೆ ಥೈಂ ಹೊ ಮನೋಭಾವ್ ಉದೆಂವ್ಕ್ ಘರ್ಚ್ಯಾಂನಿ ತುಜೆರ್ ಘಾಲ್ಲಿ ಬಂಧಿ ವ ತಾಂಚಿ ಶಿಕವ್ಣ್ ಕಾರಣ್ ? ತರ್ ತುಕಾ ಜಾಂವ್ಚ್ಯೆ ಹ್ಯೆ ಭೆಜಾರಾಯೆಕ್ ಕಿತೆಂ ಕಾರಣ್ ?_ಹೆಂ ತುಂ ಖಂಚ್ಯೆ ರೀತಿರ್ ಪರಿಹಾರ್ ಕರ್ತಾಯ್ ?

ಭಾವನಾಂವರ್ವಿಂ ವ್ಯತ್ಯಾಸ್ ಹಾಡ್ಯೆತ್:

ಥೊಡ್ಯಾ ಘರಾಂನಿ ಸಮಾಧಾನ್ ಆನಿ ಶಾಂತಿ ಭಾರಿಚ್ ವಿರಳ್ ಆಸ್ತಾ. ಚಡಾವತ್ ತುಜೆಂಚ್ ಭಾವನ್ ನಿರ್ಧಾರ್ ಕರ್ತಾಕೀ ತುಕಾ ಘರ್ಚೆಂ ಜೀವನ್ ಖುಶಾಲಾಯ್ ಹಾಡ್ತಾ ವ ನಾಂ ತೆಂ. ಹೆಂ ಕಿತ್ಯಾಕ್? ತ್ಯಾ ಸುತ್ತುರಾಂತ್ ಆಪ್ಲೆಂ ಜೀವನ್ ಸಂತೊಸಾಂವ್ಕ ಸಕ್ಚೆ ಯುವಜಣ್ ಆಸ್ತಾತ್, ಪುಣ್ ಥೊಡ್ಯಾಂಕ್ ಬೆಜಾರಾಯ್ ಬೊಗ್ತಾ. ವ್ಹಳ್ಯಾರ್ ಥೊಡ್ಯಾಂಕ್ ಆಪ್ಲ್ಯಾಚ್ ಘರ್ಚ್ಯಾ ಜೀವನಾಂತ್ ಬರೆಂ ಭಾವನ್ ಆಸ್ತಾ. ಹ್ಯಾ ಸಂಗ್ತಿಂನಿ ತುಜೆಂ ಭಾವನ್ ಸಾರ್ಕೆಂ ಕರುಂಕ್ ಪಳೆಂವ್ಚೆಂ ಬರೆಂ.

ಹರ್ಯೆಕಾ ಕುಟ್ಮಾಕ್ ತಾಚೆಂಚ್ ವ್ಹಳ್ಳಿಂ ವ್ಯಕ್ತಿತ್ವ ಆಸ್ತಾ. ಹೆಂ ಎಕ್ಲ್ಯಾ ವರ್ವಿಂ ಬಾಂದುನ್ ಹಾಡ್ಲ್ಲೆಂ ನಹಿಂ ಬಗಾರ್ ಕುಟ್ಮಾಚಾ ಸರ್ವ್ ಸಾಂದ್ಯಾಂಚ್ಯಾ ಎಕ್ವಟಾನ್ ಘಡ್ಲ್ಲೆಂ. ತುಜೆಂ ಕುಟಾಮ್ ವ್ಹಳ್ಯಾರ್ ಕಿತೆಂ? ತುಜೆಂ ಘರ್ ಏಕ್ ಆತುರಾಯೆಚೊ ಆನಿ ಉತ್ಸಾಹಾಚೊ ಜಾಗೊ? ತುಂ ತುಮ್ಚ್ಯಾ ಜೆವ್ಣಾವೆಳಿಂ ಸಾಂಗಾತಾ ಕರ್ಚ್ಯಾ ಉಲವ್ಣ್ಯಾಂತ್ ಖುಶಾಲಾಯ್ ಭೊಗ್ತಾಯ್? ಎಕಾಮೆಕಾಚಾ ವ ಸಾಂಗಾತಾ ಕರ್ಚ್ಯಾ ಸಂಗ್ತಿಂನಿ ಸಂತೋಸ್ ಪಾವ್ತಾಯ್? ವ ತುಮಿ ಘರಾ ಸರ್ವಾಂ ವೆವೆಗ್ಳ್ಯಾ ರೀತಿಂನಿ ಚಲ್ತಾತ್, ಎಕಾಮೆಕಾಕ್ ಆತುರಾಯ್ ನಾಸ್ಲ್ಲ್ಯಾಪರಿಂ? ಖಂಚಿ ರೀತ್ ತುಂ ಪಸಂದ್ ಕರ್ತಾಯ್?

ತುಂವೆ ಚಿಂತ್ಚ್ಯಾಪರಿಂ ಹೆರಾಂ ಚಲಾನಾಂತ್ ತರ್ ತುಕಾ ಸಲೀಸ್ ಹೆರಾಂಕ್ ದುಸೊರ್ಂಕ್. ಪುಣ್ ಹ್ಯಾ ವಿಶಾಂತ್ ದೂರ್ ದಿಂವ್ಚ್ಯಾ ಪೈಲೆಂ ತುಂಚ್ ತುಕಾ ವಿಚಾರ್: ತುಂ ತುಜ್ಯಾಸ್ಥಕಿಂ ತುಜ್ಯಾ ಕುಟ್ಮಾಚೊ ಸಂತೋಸ್ ಆನಿ ಮೋಗ್ ವಾಡಂವ್ಕ ಕಿತೆಂ ಕರ್ತಾಯ್? ಕುಟ್ಮಾಚಾ ಬರ್ಯಾಪಣಾಖಾತಿರ್ ತುಂ ಕಿತ್ಲೊ ವಾವುರ್ತಾಯ್? ಏಕ್ ತಾರುಂ ಜರ್ ವಾದಾಳಾಂತ್ ಸಾಂಪಡ್ಲಾಂ, ತೆದ್ನಾಂ ನಾವಿಕಾನ್ ಮೂಲ್ಯಾಂತ್ ಬಸೊನ್ ದೂರ್ ದಿಲ್ಯಾರ್ ಪಾವಾನಾ. ತೆದ್ನಾಂ ಸರ್ವಾಂನಿ ಸಾಂಗಾತಾ ವಾವ್ರಿಜಾಯ್ ಆನಿ ಹ್ಯಾ ವಾದಾಳಾಕ್ ಸಾಂಪ್ಡಾಲ್ಲೆಂ ತಾರುಂ ದರ್ಯಾಂತ್ ಸುಗಮಯೆನ್ ಪಯಣ್ ಕರ್ಚೆಪರಿಂ ಪಳೆಜಾಯ್.

ಕೆದ್ನಾಂಯ್ ಬೆಜಾರಾಯ್ ಭೊಗ್ಚೆ ಯುವಜಣ್ ತಾಂಕಾಂ ದಿಲ್ಲ್ಯಾ ಸಂಗ್ತಿಂಚೆಂ ಮೋಲ್ ಪಳೆಂವ್ಕ್ ಚುಕ್ತಾತ್. ತುಕಾ ಇಸ್ಕೊಲಾಂತ್, ಕಾಮಾ ಕಡೆನ್, ವ ಘರಾಂತ್ ಕಿತೆಂಯ್ ಕಾಮ್ ಆಸೊಂ, ತೆಂ ತುಜ್ಯಾ ಜೀವನಾಕ್ ಕಿತ್ಲೆಂ ಲಾಗು ಜಾತಾ, ತಶೆಂಚ್ ಹೆರಾಂಚಾ ಜೀವನಾಕ್ ಕಿತ್ಲೆಂ ಲಾಗು ಜಾತಾ, ಆತಾಂ ಯಾ ಮುಖಾರಿಂ ಮ್ಹಳ್ಳೆಂ ತೆಂ ಪಳೆಂವ್ಕ್ ಜಾಯ್. ಜರ್ ತುಕಾ ತೆಂ ಕರುಂಕ್ ಜಾತಾ ಜಾಲ್ಯಾರ್ ತುವೆಂ ಎಕಾ ಖರ್ಯಾ ಉದ್ಧೇಶಾನ್ ತೆಂ ಕರಿಜಾಯ್. ಹ್ಯಾ ವರ್ವಿಂ ತುಜ್ಯಾ ಜೀವನಾಂತ್ ಖುಶಾಲಾಯ್ ಭರ್ತಾನಾ ಬೆಜಾರಾಯ್ ಆಪ್ಶಿಚ್ ನಿವಾರ್ತೆಲಿ.

ತುಕಾ ಆತಾಂ ಭೊಗ್ಚಿ ಬೆಜಾರಾಯ್ ಆನಿ ತ್ಯಾ ಮುಖಾಂತ್ರ್ ವೃದ್ಧಿ ಜಾಂವ್ಚ್ಯೊ ಸವಯೊ ಆನಿ ಸ್ವಭಾವ್ ತುಜ್ಯಾ ಮುಖ್ಲ್ಯಾ ಜೀವಿತಾಚಾ ಜೈತಾಕ್ ಮಾರಕ್ ಜಾತೆಲ್ಯೊ. ಜರ್ ತುಂ ಏಕ್ ಘರ್ ಬಾಂದುಂಕ್ ಚಿಂತ್ತ್ಯಾಯ್ ಆನಿ ಕಾಮ್ ಹಾತಿಂ ಧರ್ತ್ಯಾಯ್ ತರ್ ತುವೆಂ ಪ್ರಥಮತ್ ಫಾತೊರ್, ರೇಂವ್, ಸಿಮೆಂಟ್ ಇತ್ಯಾದಿ ಹಾಡುನ್ ವೊಣದಿ ಉಭಾರುನ್ ತಾಚ್ಯೆ ವಯ್ರ್ ಪಾಕಾಸೆ ಘಾಲ್ತಚ್ ನಳೆ ಬಸಯ್ಲ್ಯಾರ್ ಮಾತ್ರ್ ತೆಂ ಸಾರ್ಕೆಂ ಘರ್ ಜಾತಾ. ತರೀ ತಾಂತುಂ ಮನ್ಯಾಂಚಿ ವಸ್ತಿ ಜಾತಾಸರ್ ತಾಕಾ ಘರ್ ಮ್ಹಣ್ ಆಪಂವ್ಕ್ ಜಾಯ್ನಾ. ಹ್ಯೆಚ್ ಪರಿಂ ತುವೆಂ ಆತಾಂ ಘರಾಂತ್ ವ ಇಸ್ಕೊಲಾಂತ್ ಶಿಕ್ಚ್ಯೊ ಸರ್ವ್ ವಸ್ತು ತುಜ್ಯಾ ಭಾವೀ ಜೀವಿತಾಕ್ ಆಧಾರ್ ಜಾತಾತ್. ತ್ಯಾ ಪರಿಂ ತುವೆಂ ತುಜೆಂ ಜೀವನ್ ಮಾಂಡುನ್ ಹಾಡ್ಲ್ಯಾರ್ ಮಾತ್ರ್ ತೆಂ ಸಾರ್ಥಕ್ ಜಾಯ್ತ್. ತುವೆಂ ಸಾದೆಂ, ತಸೆಂ ತವಳ್ ತವಳ್ ಪ್ರೋತ್ಸಾಹ್ ದಿಂವ್ಚೆಂ ಕಾಮ್ ವ ಘರ್ಚೆಂ ಕಾಮ್ ಪಾಟಾಪಾಟ್ ಕೆಲೆಂ ತರ್ ತುಂ ಸೊಸ್ಣಿಕಾಯ್ ಆನಿ ನಿರ್ಧಾರ್ ಶಿಕೊನ್ ತುಜೆಂ ಮುಖ್ಲೆಂ ಜೀವನ್ ಸಾರ್ಥಕ್ ಕರುಂಕ್ ಪಾವ್ತೊಲೊಯ್.

ಸುರ್ವಿಲಿ ಆನಿ ವಿಸ್ತಾರ್ ಆತುರಾಯ್:

ಕೆದ್ನಾಂಯ್ ಸುಟೊ ವೇಳ್ ಮೆಳ್ಳೊ ತರ್ "ಕಾಂಯ್ ಕರುಂಕ್ ನಾ" ಮ್ಹಳ್ಳೆಂ ಉತ್ರಾಂ ಆಯ್ಕೊಂಕ್ ಮೆಳ್ತಾತ್. ಅಸೆಂ ಮ್ಹಳ್ಯಾರ್ ಆತುರಾಯೆಚೆಂ ಆನಿ ಯೋಗ್ಯ ಕಾಮ್ ಕರುಂಕ್ ನಾ ಮ್ಹಣ್ ನಹಿಂ ಬಗಾರ್ ಸುರ್ವಿಲೆ

ವಾಚ್ಪಾಚೆಂ ಮಹತ್ವ್ ಪಯ್ಲೆಂ ಜಾಣಾ ಜಾಯ್ಜಾಯ್. ಉಪ್ರಾಂತ್ ಭಾವನಾ ಸಕತ್ ಆನಿ ಚಿಂತಾಪ್‌ಚ್ ನಾ ಮ್ಹಳ್ಳ್ಯಾಚೊ ಅರ್ಥ್ ಹೊ. ನಹಿಂ ತರ್ ಅಸಲ್ಯಾ ಚಿಂತ್ಪಾಂಚಾಂಕ್ ಮ್ಹಣ್ಯೆತ್‌ಕೀ ತಾಂಚಾ ಆತುರಾಯೆಚ್ಯೊ ವಸ್ತುಚ್ ಬೋವ್ ವಿರಳ್ ಮ್ಹಣ್.

ಸುರ್ವಿಲಿ ಆತುರಾಯ್ ಜೊಡುಂಕ್ ಆತಾಂಚಾ ಕಾಳಾರ್ ಘರಾಭಿತರ್ ಪ್ರೋತ್ಸಾಹ್ ಮೆಳಾನಾ. ಥೊಡೆ ಯುವಜಣ್ ಜಾಲ್ಯಾರೀ ಚುರುಕ್ ಭಾಗಿದಾರಾಂ ಪ್ರಾಸ್ ಪ್ರೇಕ್ಷಕಾಂಪರಿಂ ಘರಾ ಭಿತರ್ ಆಸ್ತಾತ್. ಘರಾ ಭಿತರ್ ವೇಳ್ ಪಾಶಾರ್ ಕರುನ್, ಫಿಲ್ಮಾಂದೆಖೊನ್, ಟೆಲಿವಿಶನ್ ಪಳೆವ್ನ್, ಸಂಗೀತ್ ಆಯ್ಕೊನ್, ಹೆರಾಂಚೊ ಖೆಳ್ ಪಳೆವ್ನ್ ರಾವ್‌ಲ್ಲ್ಯಾಂತ್ ನವಾಲ್ ನಾ.

ಹಾಚೆ ಪ್ರಾಸ್ ತುವೆಂ ತುಜೆಸ್ಥಕಿಂ ಕಾಮಾಂ ಕೆಲ್ಲ್ಯಾಂತ್ ಬರೆಪಣ್ ಆಸಾ. ಹ್ಯಾ ವರ್ವಿಂ ತುಜ್ಯಾ ಮುಖ್ಲ್ಯಾ ಜೀವನಾಚಿ ಬೆಜಾರಾಯ್ ಪಯ್ಸ್ ಕರ್ಯೆತ್. ಹ್ಯಾ ವರ್ವಿಂ ತುಂ ತುಜ್ಯಾಚ್ ಪಾಂಯಾರ್ ಉಬೊ ರಾವೊಂಕ್ ಸಕ್ತಾನಾ ಹೆರಾಂಕ್ ಖುಶಿ ಕರುಂಕ್‌ಯೀ ಪಾವ್ತಲೊಯ್. ನಹಿಂ ತರ ತುಂ ಹೆರಾಂಚ್ಯಾ ಕಾಮಾಚೆರ್‌ಚ್ ವೀಕ್ಷಕ್ ಜಾವ್ನ್ ರಾವ್ತಾನಾ ತುಜ್ಯಾ ಭಾವೀ ಜೀವನಾಚಿ ಬೆಜಾರಾಯ್ ಚಡ್ತೆಲಿ, ತುಜೆಸ್ಥಕಿಂ ಕಾಮಾಂ ಕರುಂಕ್ ತ್ರಾಸ್ ಜಾತೆಲೆ, ತುಜೆಂ ಜೀವನ್ ಖುಶಾಲ್ಭರಿತ್ ದವ್ರುಂಕ್ ತುಂ ಸಕ್ಚೊ ನಾಂಯ್. ಹೆಂ ಲ್ಹಾನ್ ಭುರ್ಗ್ಯಾಂಕ್ ಜಾಲ್ಯಾರ್ ಚಲ್ತಾ, ಪುಣ್ ವಾಡ್‌ಲ್ಲ್ಯಾ ಯುವಜಣಾಂಕ್ ನಹಿಂ.

ತುಜ್ಯೊ ಆತುರಾಯೆಚಿ ವಿಸ್ತಾರಾಯ್ ಕಿತ್ಲಿ? ವಿಚಾರಾತ್ಮಕ್ ಆನಿ ಕ್ರಿಯಾತ್ಮಕ್ ಚಟುವಟಿಕೊ ಯಥೇಷ್ಟ್ ಆಸಾತ್. ಟೆಲಿವಿಷನ್ ಪಳೆಂವ್ಚ್ಯಾ ಪ್ರಾಸ್ ವಾಚುನ್ ಬಸ್ಲ್ಯಾರ್ ಅಧಿಕ್ ಬರೆಂ. ಹ್ಯಾ ವರ್ವಿಂ ತುಕಾ ಅಧಿಕೃತ್ ಲಾಭ್ ಮೆಳ್ತಲೊ. ಕಿತ್ಯಾಕ್ ಪುಸ್ತಕಾಂನಿ ನಾತ್‌ಲ್ಲಿ ಚಟುವಟಿಕಾ ವೃತ್ತಿ, ಮನ್ಶ್ಯಾಂ, ಮನ್ಜಾತಿ ವಿಶ್ಯಾಂತ್ಲಿ ಜಾಣ್ವಾಯ್ ಹೆರ್ ಖಂಯಿಂಚ್ ಮೆಳಾನಾ. ವಾಚಾಪ್ ಮುಂದರಿಲ್ಲ್ಯಾಪರಿಂ ವಾಚ್ಪಾಚಿ ಅಭಿರುಚ್ ವಾಡ್ತಾ ಆನಿ ವಾಚ್ಪಾ ಮಾರಿಫಾತ್ ತುಜಿ ಜಾಣ್ವಾಯ್ ಅಧಿಕ್ ಮಾಫಾನ್ ವಾಡ್ತಾ. ಪುಣ್ ಫಕತ್ ವೇಳ್ ಪಾಶಾರುಂಕ್ ವಾಚುನ್‌ಂಚ್ ಗೆಲ್ಯಾರ್ ಪಾವಾನಾ

ಮತಿಂತ್ ಧ್ಯೇಯ್ ದವರುನ್ ವಾಚ್ಲೆಂ ತರ್ ತುಂ ಆತಾಂ ತಶೆಂ ಮುಖ್ಲ್ಯಾ ಫುಡಾರಾಂತ್ ಮಹತ್ವಾಚಿಂ ಕಾಮಾಂ ಕರುಂಕ್ ಪಾವ್ತಲೊಯ್.

ಖರೆಂಚ್, ಹರ್ಯೆಕ್ಲ್ಯಾ ಹೆರಾಂನಿ ಸಂತೋಸಾನ್ ಆಸ್ಚ್ಯಾ ಸಂಗ್ತಿ ಅಪೇಕ್ಷಿನಾ. ಥೊಡ್ಯಾಂಕ್ ರುಕಾಚೆಂ ವ ಲೋಹಾಚೆಂ ಕಾಮ್, ಹೆರಾಂಕ್ ಪಿಂತುರಾಂ ಸೊಡಂವ್ಚಿಂ ವ ಫುಲಾಂ-ಝಾಡಾಂ ಲಾಂವ್ಚೆಂ ಅಶೆಂ ವಿವಿಂಗಡ್ ಸವಯೊ ಆಸ್ತಾತ್. ಚಲಿಯಾಂ ಮಧೆಂಯಿ ಥೊಡ್ಯಾಂಕ್ ರಾಂದಾಪ್ ತರ್ ಹೆರಾಂಕ್ ಶಿಂವ್ಪೊಣ್ ಅಶೆಂ ವಿವಿಧ್ ಸವಯೊ ಆಸ್ತಾತ್. ಪುಣ್ ಘರಾಂತ್ ವ ಹೆರ್‌ಕಡೆನ್ ನವಿಂ ಕಾಮಾಂ ಕರುಂಕ್ ಶಿಕ್ಲ್ಯಾರ್ ತಶೆಂಚ್ ವಿಂಚ್ಲ್ಯಾರ್ ಕಾಮಾಂ ಕರ್ಚಿ ಸವಯ್ ಅಭಿವೃದ್ಧಿ ಕೆಲ್ಯಾರ್ ಮತಿಕ್ ಸಮಾಧಾನ್ ತಶೆಂ ತುಜೆಂ ಜೀವನ್‌ಯಿ ಕೌತುಕಾಯೆಚೆಂ ಜಾತೆಲೆಂ.

ಜರ್ ತುಜ್ಯಾಚ್ ಅತ್ರೆಗಾಚೆಂ ಕಾಮ್ ಕರುಂಕ್ ಜರ್ ತುಕಾ ಉತ್ಸಾಹ್ ಯೇನಾ ತರ್ ಹೆರಾಂ ಖಾತಿರ್ ತರೀ ತುಂವೆ ಘರಾ ಥಾವ್ನಂಚ್ ಕಾಮ್ ಕರ್ಯೆತ್. ತುವೆಂ ತುಜೆಂಚ್ ಕಾಮ್ ಕರುನ್ ಸಂತೋಸ್ ಪಾಂವ್ಚ್ಯಾ ಪ್ರಾಸ್ ಹೆರಾಂಚಾ ಕಾಮಾಂನಿ ಕುಮಕ್ ಕರುನ್—ಜಾಂವ್ಕ ಪುರೊ, ತುಜ್ಯಾಚ್ ಕುಟ್ಮಾಂತ್ಲೆ, ಸೆಜಾರಿ, ಮಿತ್ರ್ ತುಜೊ ಮಹತ್ವಾಚೊ ವೇಳ್ ಪಾಶಾರ್ ಕೆಲ್ಯಾಂತ್ ತುಜ್ಯೆ ಮತಿಕ್ ದೊಡ್ತೊ ಸಂತೋಸ್ ಮೆಳ್ತಲೊ. ಅಸಲೆ ಸಂದರ್ಭ್‌ಯಿ ಮೆಳ್ಚೆ ವಿರಳ್. ಹೆರಾಂನಿ ತುಕಾ ಆಪಂವ್ಚೆ ಪರ್ಯಾಂತ್ ರಾಕೊನ್ ರಾಂವ್ಚೆಂ ನಹಿಂ ಬಗಾರ್ ತುಂವೆ ಜಾಂವ್ನಂಚ್ ವಿಚಾರ್ನ್ ಕರ್ಚೆಂ ಬರೆಂ. ಜರ್ ತುಜೆ ಥಾವ್ನ್ ತೆಂ ಕಾಮ್ ಜಾಯ್ತ್ ಮ್ಹಣ್ ಬಲ್ಕುಲ್ ಚಿಂತಿನಾತ್‌ಲ್ಲ್ಯಾ ವೆಳಾ ಜರ್ ತುಂವೆ ತೆಂ ಕೆಲ್ಯೆಂ ತರ್, ಮಿತ್ರಾಕ್ ಭೊಗ್ಚೊ ಸಂತೋಸ್ ತರೀ ಕೆದೊ ವತೊರ್, ಪ್ರಯತ್ನ್ ಕರ್.

ಅಶೆಂ ಕೆಲ್ಲ್ಯಾವರ್ವಿಂ ತುಜೆಸ್ಥಕಿಂ ತುಂ ತುಜೊ ಅಮೂಲ್ಯ್ ವೇಳ್ ಬರ್ಯಾ ಕಾಮಾಂ ಖಾತಿರ್ ವಿನಿಯೋಗುನ್ ಆಸ್ತಾನಾ ತುಜ್ಯೆ ಮತಿಕ್‌ಯಿ ಶಾಂತಿ ತಶೆಂ ಹೆರಾಂಕ್‌ಯಿ ತುಂವೆ ಘರಾ ಆಸ್ಚೆಂ ಮ್ಹಳ್ಯಾರ್ ಆಧಿಕ್ ಸಂತೋಸ್ ಭೊಗ್ತಾನಾ ತುಕಾ ತುಜ್ಯೆ ಮತಿಂತ್ಲಿ ಬೆಜಾರಾಯ್ ಆಸ್ಸೈಚ್ ಪಯ್ಸ್ ಧಾಂವ್ತೆಲಿ ಆನಿ ತುಂವೀ ಘರಾ ಭಿತರ್ ಖುಶಾಲ್ಕಾಯೆನ್ ತುಜಿ ಜಿಣಿ ಸಾರುಂಕ್ ಸಕ್ತಲೊಯ್.

14 ವ್ಹಡಿಲಾಂಚೆರ್ ತುಜಿ ದೀಷ್ಟ್

ಜರ್ ತುಜೆಲಾಗಿಂ ಹೆರ್ ಯುವಜಣ್ ಆಸ್ಲ್ಯಾರ್ ವ್ಹಡಿಲಾಂವಿಶಿಂ ಸಾಂಗ್ತಾತ್ ತರ್ ತಿಂ ತಾಂಚೆ ವಿಶಾಂತ್‌ಚ್ ಥೊಡೆಂ ಕಳಿತ್ ಕರ್ತಾತ್. ತುಜ್ಯಾ ಮಾಂ-ಬಾಪಾಂವಿಶಿಂ ತುಂ ಕಿತೆಂ ಸಾಂಗುಂಕ್ ಆನಿ ಕರುಂಕ್ ಆಶೆತಾಯ್ ಮ್ಹಳ್ಯಾರ್ ತುಜ್ಯಾ ಮತಿಂತ್ ಆನಿ ಕಾಳ್ಜಾಂತ್ ಕಿತೆಂ ಆಸಾ ತೆಂ ಕಳಿತ್ ಜಾತಾ. ಹ್ಯಾ ವರ್ವಿಂ ತುಂ ಆತಾಂ ಕಸಲೊ ವ್ಯಕ್ತಿ ಜಾವಾಸಾಯ್ ಮ್ಹಳ್ಳೆಂಯಿ ಜಾಣಾ ಜಾವ್ಯೆತ್. ಪೂತ್ರ ಸಹಿಂ ತುಂ ಮುಖಾರಿಂ ಕಿತೆಂ ಜಾಂವ್ಕ್ ಪಾವ್ತಲೊಯ್ ಮ್ಹಳ್ಯಾಚೊಯಿ ನಿರ್ಧಾರ್ ಕರ್ಯೆತಾ. ಘರಾ ಭಿತರ್ ತುಂ ಕಸಲೆಂ ವರ್ತನ್ ಹಾಡ್ತಾಯ್‌ಗಿ ತ್ಯಾಚ್‌ಪರಿಂ ಭವಿಷ್ಯಾಂತ್ ತುಂವೀ ಜಾಂವ್ಕ್ ಪಾವ್ತಾಯ್.

ಥೊಡೆ ಯುವಜಣ್ ಆಸ್ಲ್ಯಾರ್ ಮಾಂ-ಬಾಪಾಂವಿಶಿಂ ವಿರೋಧ್ ಅಭಿಪ್ರಾಯ್‌ಚ್ ಮಾಂಡುನ್ ಹಾಡ್ತಾತ್. ತಿಂ ಅಶೆಂ ಚಿಂತ್ತಾತ್ ಕೀ ತಾಂಚಿ ಆಶಾ-ಆತ್ರಿಗ್ ವ್ಹಡಿಲಾಂಕ್ ಕಳಾನಾ, ತ್ಯಾಪರಿಂ ತಿಂ ವ್ಹಡಿಲಾಂ ಆದ್ಲ್ಯಾಚ್ ರೀತಿ ರಿವಾಜಿಂಕ್ ಚಿಡ್ಕೊನ್ ರಾವೊನ್ ನವ್ಯಾ ಜಗತ್ತಾಂತ್ ಸಾರ್ಕ್ಯಾ ಮಾಪಾನ್ ಜಿಯೆಂವ್ಕ್ ನೆಣಾಂತ್ ಮ್ಹಣ್. ಅಸಲಿಂ ಚಿಂತ್ನಾಂ ಮತಿಂತ್ ಖಂಚಯ್ಲ್ಲಿಂ ತರ್, ತಿಂ ವೃದ್ಧಿ ಪಥಾರ್ ಪಾವೊನ್ ಉಪ್ರಾಂತ್ಲಿಂ ಭಾವನಾಂ ಕ್ರಾಂತಿಕಾರಿ ಜಾತಾತ್. ತಿಂ ಸಾರ್ಕ್ಯೆಂ ವಾಟೆಕ್ ಹಾಡುಂಕ್ ಪ್ರಯತ್ನ್ ಕೆಲೆಂ ನಾ ತರ್ ತಿಚ್ ಸವಯ್ ಜಾಂವ್ಕ್ ಪಾವ್ತಾ. ಹೆಂ ಹೆರಾಂ ಸಂಗಿಂ ಮಿಸ್ಳ್ಯಾತಾನಾ ಕಳೊನ್ ಯೆತಾ. ಅಶೆಂ ತುಂ ಖಂಯ್ಸರ್ ಪಾವ್ಲ್ಯಾಯ್ ಮ್ಹಣ್ ಚಿಂತ್ಲ್ಯಾರ್ ಆದಿಂಚ್ ತುಂ ಸಮಾಜಿಕ್ ನೀತಿ-ನಿಯಮಾಂಕ್ ಆಡ್ ವಚೊನ್ ಕಷ್ಟಾಂಕ್ ಸಾಂಪಡ್ತೊಲೊಯ್.

ಆಸಾತ್ ಸಭಾರ್ ಯುವಜಣ್, ಜೆ ಹ್ಯಾಪರಿಂ ಭೊಗ್ಣಾಂ ನಾಸ್ಲ್ಲೆ ತೆ ಂಚಾ ವ್ಹಡಿಲಾಂಕ್ ಮಾನ್ ದಿತಾತ್. ಕಿತ್ಯಾಕ್ ತೆ ಜಾಣಾಂತ್ ಕೀ ತ್ಯಾ ಜಗತ್ರಾಂತ್ ಕಿತೆಂ ಸರ್ವ್ ಸಂಕಷ್ಟ ಆಸಾತ್ ಆನಿ ಹ್ಯಾ ವರ್ವಿಂ ಂಚೆಂ ಭವಿಷ್ಯ ಕಿತೆಂ ಜಾಯ್ತ್ಗೀ ಮ್ಹಣ್. ಹ್ಯಾ ವರ್ವಿಂ ತಾಂಚೆ ್ರಂ ವಿರೋಧ್ ಅಭಿಪ್ರಾಯ್ ಬಿಲ್ಕುಲ್ ಉದೆನಾಂತ್. ತೆ ತಾಂಚಾ ಾಂ-ಬಾಪಾಚಾ ಸಾಂಗ್ಣ್ಯಾಂಕ್ ಪುರ್ತೊ ಮಾನ್ ದೀವ್ನ್ ಚಲ್ತಾತ್.

ಾಂ-ಬಾಪಾಂಕ್ ದಿಂವ್ಚೊ ಮಾನ್ :

ಆಪ್ಲ್ಯಾ ಭುಗ್ರ್ಯಾಂಕ್ ಫಾವೊತೆಂ ಸತಾ-ನೀತಿಚೆಂ ಶಿಕಾಪ್ ದೀನಾಸ್ತ್ಯಾ ಮಂಯ್-ಬಾಪ್ಯಾವಿಶಿಂ ಕಿತೆಂ ಅಭಿಪ್ರಾಯ್? ಆಶೆಂ ಮ್ಹಣ್ತಾಚ್ ತಾಂಕಾಂ ಾಂ-ಬಾಪಾಚೊ ಮಾನ್ ದೀನಾಶೆಂ ತಾಣಿಂ ಸಾಂಗ್ಲ್ಲ್ಯಾಪರಿಂ ಚಲೊಂಕ್ ಜೊ ಮ್ಹಣ್ಟೆಂ? ಅಶೆಂ ಕೆಲ್ಲ್ಯಾ ವರ್ವಿಂ ಆಪ್ಲ್ಯಾ ವ್ಹಡಿಲಾಂಚೆರ್ ಆಸ್ಚೆಂ ಂ ಭಾವಸ್ ಬಿಲ್ಕುಲ್ ಬದ್ಲೊಂಕ್ ಜಾಯ್ನಾ. ಹಾಕಾ ಸಭಾರ್ ರಣಾಂ ಆಸಾತ್.

ತುಜೆ ವರ್ವಿಂಚ್ ನಹಿಂ ಆಸ್ತಾಂ ತುಜೆ ಖಾತಿರ್ ತುಜ್ಯಾ ವ್ಹಡಿಲಾಂನಿ ಲ್ಲೆಂ ಸರ್ವ್ ತುಂ ಪಸಂದ್ ಕರಿನಾಂಯ್ ಜಾಂವ್ಕ್ ಪುರೊ. ಪುಣ್ ಏಕ್ ಡಿ ರಾವ್ ಆನಿ ಚೀಂತ್ : ತುಜ್ಯಾ ಜನನಾ ಉಪ್ರಾಂತ್ ತುಜಾ ಮಾಂ ಆನಿ ಪಾನ್ ತುಜ್ಯೆವಿಶಿಂ ಕಿತ್ಲಿ ಜತನ್ ಘೆತ್ಲ್ಯಾ. ತಾಣಿಂ ತುಕಾ ಖಾಣ್- ವನ್ ಆನಿ ನ್ಹೆಸ್ಪಾಕ್ ವಸ್ತುರ್ ದಿಲಾಂ, ರಾವ್ಪಾಕ್ ಘರ್ ಆನಿ ತುಜೆಂ ಾಪ್ ತಾಣಿಂ ಪಳೆಲಾಂ.

ತುಜೆ ಖಾತಿರ್, ತುಂ ಲ್ಹಾನ್ ಥಾವ್ನ್ ವ್ಹಡ್ ಜಾತಾ ಪರ್ಯಾಂತ್ ಜ್ಯಾ ವ್ಹಡಿಲಾಂನಿ ಘೆತ್ಲ್ಲಿ ಜತನ್ ಹೆರಾಂ ಥಾವ್ನ್ ತುಕಾ ಮೆಳೊಂಕ್ ಲ್ಲಿ ತರ್, ತುಂವೆ ತಾಂಕಾಂ ಏಕ್ ಲ್ಹಾನ್ ಐಶ್ವರ್ಯ್ಚ್ ದಿಂವ್ಚ್ಯಾಕ್ ಶಾತ್. ಹ್ಯಾ ಖಾತಿರ್ ತರೀ ತುಂವೆ ತುಜ್ಯಾ ವ್ಹಡಿಲಾಂಕ್ ಜರೂರ್ ಾನ್ ದೀಂವ್ಕ್ ಫಾವೊ. ಉಪ್ರಾಂತ್, ತುಂ ಕಾಜಾರ್ ಜಾವ್ನ್ ಮಾಂ ಬಾಪ್ ಜಾತಾನಾ ತುಕಾ ಕಳಿತ್ ಜಾಯ್ತ್ ಕೀ ತುಜ್ಯಾ ಮಾಂ-ಬಾಪಾನ್

ತುಜ್ಯೆ ಖಾತಿರ್ ಕಿತ್ಲೆ ಕಷ್ಟ್ ಕಾಡ್ಲ್ಲೆಗಿ ಮ್ಹಳ್ಳೆಂ. ಹ್ಯಾ ಖಾತಿರ್ ತುಂ ಆತಾಂಚ್ ಕಿತ್ಯಾ ತಾಚೆ ಥೈಂ ಅಭಿಮಾನ್ ದಾಕ್ಯನಾಂಯ್? ತುಜೆ ಖಾತಿರ್ ತಾಣಿ ಕಾಡ್ಲ್ಲ್ಯಾ ಕಷ್ಟಾಂ ಖಾತಿರ್ ಜರ್ ತುಂ ತಾಂಕಾಂ ಪಾಟಿಂ ಮೋಗ್ ಆನಿ ಮಾನ್ ದಿಶಿ ತರ್, ತುಂ ಏಕ್ ಬುದಿಪ್ರಕಾಸಾಕ್ ಪಾವ್ಲ್ಲಾಯ್ ಮ್ಹಣ್ ದಾಖಯ್ತಲೊಯ್, ಜಾಚೆ ಥೈಂ ಆಸ್ತಾ ಬರೆಂ ಚಿಂತಾಪ್ ಆನಿ ಜೊ ಆಪ್ಣಾಕ್ ಬರೆಂ ಕೆಲ್ಲ್ಯಾಂಕ್ ಪಾಟಿಂ ಬರೆಂ ದಿತಾ ತಶೆಂ.

ಕೆದ್ನಾಂಯ್ ಸಾಂಗೊಂಕ್ ಜಾಯ್ನಾ ಕೀ ತುಜಿಂ ವ್ಹಡಿಲಾಂ ಸಾರ್ಕಿಂ ಮ್ಹಣ್. ತಾಂಚೆ ಥೈಂ ಚೂಕ್ ಘಡ್ಚಿ ಸಾಧ್ಯತಾ ಆಸಾ. ಪುಣ್ ತುಜ್ಯೆ ಥೈಂಯಿ. ತುಕಾ ಜೀವನಾಚೆ ಚಡಿತ್ ಅನ್ಭೋಗ್ ನಾಸ್ಲ್ಲ್ಯಾನ್ ತುಂ ಚಡೀತ್ ಚೂಕಿ ಆಧಾರುನ್ಂಚ್ ವೆಶಿ. ತುಂ ತುಜ್ಯಾ ವ್ಹಡಿಲಾಂಚ್ಯೊ ಚೂಕಿಚ್ ಆಕ್ಷೇಪುಂಕ್ ವಚೊನ್ ತುಜ್ಯಾ ಚೂಕಿಂವಿಶಿಂ ತಾಣಿಂ ತುಕಾ ಕಿತೆಂಚ್ ಸಾಂಗೊಂಕ್ ನಜೊ ಮ್ಹಣ್ ಅಪೇಕ್ಷಿತಾಯ್? ತುಂವೆ ಸ್ಥಿರ್ ರಾಂವ್ಚ್ಯಾಕ್ ತಾಂಚ್ಯೊ ಚೂಕಿ ಲಕ್ಷಾಂತ್ ದವ್ರುಂಕ್ ನಜೊ ಜಶ್ಯೊ ತುಜ್ಯೊ ಚೂಕಿ ತಾಣಿ ತ್ಯೆಚ್ಪರಿಂ ಕರ್ಚ್ಯಾಕ್. ತಾಂಚೆ ಮತಿಂತ್ ಅಧಿಕ್ ಹಾರ್-ಭಾರ್ ಆಸ್ಲ್ಲ್ಯಾನ್ ತಿಂ ಘಡ್ಯನ್ ಪಡೊಂಕ್ ಪುರೊ. ಜೊ ಕೋಣ್ ದಯಾ ಅಭ್ಯಾಸ್ ಕರಿನಾ ತೊ ದಯೆವೀನ್ಂಚ್ ಆಪ್ಲೆಂ ತೀರ್ಪ್ ದಿತಾ. ತೀರ್ಪಾಚೆರ್ ದಯಾ ಜಯಶೀಲ್ ಜಾವ್ನ್ ಭಾಯ್ರ್ ವೆತಾ.

ಥೊಡೆ ಪಾವ್ಟಿ ವ್ಹಡಿಲಾಂನಿ ಕರ್ಚೆಂ ಕಾಮ್ ತುಜ್ಯೆ ದೀಷ್ಟಿಕ್ ಚೂಕ್ ಮ್ಹಣ್ ದಿಸ್ಚಿ ಸಾಧ್ಯತಾ ಆಸಾ. ಅಸೆಂ ತರ್, ತ್ಯಾ ವಿಶಿಂ ವ್ಹಡಿಲಾಂನಿ ಸ್ಥಿರ್ ಮೇಟ್ ಕಾಡ್ಲ್ಲಾಂ ತರ್, ತುಂ ಕಿತೆಂ ಕರ್ತಾಯ್? ತುವೆಂ ತುಜ್ಯಾ ಮತಿಂತ್ ಖಚಿತ್ ಕರಿಜಾಯ್ ಕೀ ತುಜ್ಯಾ ವ್ಹಡಿಲಾಂಚೆಂ ಸ್ಥಾನ್ ತುಜ್ಯಾ ಸ್ಥಾನಾ ಪ್ರಾಸ್ ಕಿತ್ಲ್ಯಾಕ್ಯಿ ಊಂಚ್ಲೆಂ. ತಾಂಕಾಂ ತುಜೆ ವಯ್ರ್ ಮಹತ್ವಾಚಿ ಜವಾಬ್ದಾರಿ ಆಸಾ. ತುಜ್ಯೆ ವಿಶಿಂ ತಾಣಿಂ ಕಾಡ್ಚೆಂ ಮೇಟ್ ತಾಂಚೆರ್ಯಿ ಬಾಧಿತ್ ಜಾತಾ.

- ಮಾನವೀಯ್ ಸಮಾಜೆಂತ್ ಏಕ್ ಸ್ಥಾನ್-ಮಾನ್ ಮ್ಹಳ್ಳೆಂ ಆಸಾ.

ಾಚೆವೀನ್ ಗುಸ್ಪಡ್ ಗೊಂದೊಳ್ ಆನಿ ಅರಾಜಕ್ ಸ್ಥಿತಿ. ಎಕ್ಲ್ಯಾ ಕ್ರಿಕೆಟ್ ಪ್ಲೇಯರ್ ಆಪ್ಲ್ಯಾ ಟೀಮ್ ಮೆನೇಜರಾಕ್‌ಚ್ ಕಸೆಂ ಬೇಟ್ ಧರ್ಚೆಂಗೀ ಮ್ಹಣ್ ಶಿಕಂವ್ಕ ವಚಾನಾ. ಪುಣ್ ಏಕ್ ಬರೊ ಮೆನೇಜರ್ ಆಪ್ಲ್ಯಾ ಹಾತಾಖಾಲ್ ಆಸ್‌ಲ್ಲ್ಯಾಂಚಿಂ ಸೂಚನಾಂ ಘೆತಾ. ಪುಣ್ ಎಕ್ಲ್ಯಾ ಆಪ್ಣಾಕ್ ಜಸೆಂ ಜಾಯ್, ತಸೆಂ ಜಾಯ್ ಮ್ಹಣ್ ಸಾಂಗೊನ್‌ಚ್ ವಚಾತ್ ತರ್, ದ್ಯಾಂ ಥೈಂಸರ್ ಆಪ್ಶಿಚ್ ಗುಸ್ಪಡ್ ಉದ್ಭವ್ತಾ ನಹಿಂಗಿ?

ಹ್ಯಾಚ್ ಪರಿಂ ಕುಟುಂಭಿಕ್ ಜೀವನಾಂತ್‌ಯಿ ಏಕ್ ಕ್ರಮ್ ಆಸಾ ತಾಯ್. ಹ್ಯಾಚ್ ಪರಿಂ ಬಾಪಯ್ ಎಕಾ ಕುಟ್ಮಾಚೊ ವ್ಹಡಿಲ್ ಆನಿ ಮಯ್ ತಾಕಾ ಸಹಾಯಕ್ ಜಾವ್ನಾಸಾ, ತಾಂಚೆ ಖಾಲ್ ತಾಂಚಿಂ ಭುರ್ಗಿಂ ಸಾತ್. ಹ್ಯಾ ದೆಖುನ್ ತಾಣಿಂ ತುಜೆರ್ ಥೊಡ್ಯೊ ಗರ್ಜೆಚ್ಯೊ ಸಂಗ್ತಿ ವರ್‌ಲ್ಲ್ಯಾ ವೆಳಾರ್, ತುವೆಂ ರಾತಿಂ ಕಿತ್ಲ್ಯಾ ವರಾಂ ಪಯ್ಲೆಂ ಘರಾ ಭಿತರ್ ಸಾಜಾಯ್, ಕೊಣಾಂಚೊ ಸಾಂಗಾತ್ ಧರಿಜಾಯ್, ಕಸೊ ಾಂಕಾಂ ಮಾನ್ ದೀಜಾಯ್ — ತ್ಯೊ ತುವೆಂ ಉಪ್ಕಾರಿ ಮನಾನ್ ಾಳಿಜಾಯ್. ನಹಿಂ ತರ್ ತುಂ ತುಜ್ಯಾಚ್ ರಚ್ಣಾರಾಂ ವಿರೋಧ್ ಝುಗಾಡ್ಯಾಕ್ ದೆಂವ್ತಲೊಯ್. ಹಾಂಗಾಸರ್ ಕೋಣ್ ಸಲ್ವಾತಾ ಮ್ಹಳ್ಳೆಂ ಕಾಚ್ ಕಳ್ತೆಲೆಂ. ಜರ್ ತುಂ ತುಜ್ಯಾ ವ್ಹಡಿಲಾಂಕ್ ಖರೊ ಮಾನ್ ದೀವ್ನ್ ಚಲೊಂಕ್ ಶಿಕ್ತಿ ತರ್ ಮಾತ್ರ್ ತುಂ ತುಜ್ಯಾ ಮುಖ್ಲ್ಯಾ ಜೀವನಾಂತ್‌ಯಿ ವ್ಹಡ್ ಸ್ಥಾನಾರ್ ಆಸ್ಚಾಂಕ್ ಫಾವೊತೊ ಮಾನ್ ಪ್ಸೊಚ್ ದೀಂವ್ಕ ಪಾವ್ತಲೊಯ್. ಹಾಕಾಚ್ ಲಾಗೊನ್ ಆಪ್ಲ್ಯಾ ವ್ಹಡಿಲಾಂ ವಿಶಿಂ ವಿರೋಧ್ ಅಭಿಪ್ರಾಯ್ ಯುವಜಣಾಂಚೆಂ ಜೀವನ್‌ಂಚ್ ಡ್ಡ್ಯಾರ್ ಕರ್ತೆಲಿ.

ರಾಂಚ್ಯೆ ತಾಬೆಂತ್ ಆಸ್ತಾನಾ ಲಿಸಾಂವ್:

ತುಂ ಆತಾಂ ತುಜ್ಯಾಚ್ ವ್ಹಡಿಲಾಂಚಾ ಸ್ಥಾನಾರ್ ಆಸೊನ್ ತುಕಾ ಥೊಡಿಂ ಭುರ್ಗಿಂ ಆಸಾತ್ ಮ್ಹಣ್ತಾಚ್ ತುಂ ತಾಂಚೆ ಥಾವ್ನ್ ಘನ್ ಆನಿ ಮಾನ್ ಆಶೆನಾಂಯ್‌ಗಿ? ಪುಣ್ ಜರ್ ತುಂಚ್ ತುಜ್ಯಾ ವ್ಹಡಿಲಾಂಕ್ ಫಾವೊತೊ ಮಾನ್ ದೀವ್ನ್ ವಿಧೇಯ್ ಜಾಂವ್ಕ ನಾಂಯ್ ತರ್ ತುಕಾ

ತುಜ್ಯಾ ಭುಗಾರ್ಯಾಂಕ್ ತ್ಯಾ ಪರಿಂ ಮಾನ್ ದೀವ್ನ್ ಚಲಂವ್ಚ್ಯಾಕ್ ಶಿಕಂವ್ಕ್ ಬಿಲ್ಕುಲ್ ಜಾಂವ್ಚೆಂ ನಾ. ತುಂ ಕಿತೆಂ ಲುಂವ್ತಾಯ್‌ಗೀ ತಿಂಚ್ ಬೀಂಯಾಂ ತುಂ ವೊಂಪ್ತೊಲೊಯ್. ಹ್ಯಾಚ್ ಖಾತಿರ್ ತುಂ ಹ್ಯಾ ಯುವ ಪ್ರಾಯೆರ್‌ಚ್ ಹೆಂ ಸರ್ವ್ ಬರೆಂ ಕರ್ನ್ ಶಿಕ್ಯಿ ತರ್ ತುಜ್ಯೆ ಥೈಂಚ್ ತುಂ ಜವಾಬ್ದಾರಿ ಮಾಂಡುನ್ ಹಾಡುನ್ ಏಕ್ ಖರೊ ವ್ಹಡಿಲ್ ಜಾಂವ್ಕ್ ಪಾವ್ತಲೊಯ್.

ಜರ್ ತುಂ ಲ್ಹಾನ್ ಆಸ್ತಾನಾಂಚ್ ತುಜ್ಯಾ ಮಾ-ಬಾಪಾ ಥೈಂ. ವಿರೋಧ್ ಅಭಿಪ್ರಾಯ್ ಮಾಂಡುನ್ ರಾವ್ತಾಯ್ ತರ್ ಉಪ್ರಾಂತ್ ತುಜೆಂ ಜೀವನ್‌ಂಚ್ ವಿಭಾಡ್ತೆಲೆಂ. ಎಕ್ಲ್ಯಾ ಅಧೀನ್ ತುಂ ಕಾಮಾರ್ ಆಸ್ತಾನಾ ತಾಣೆಂ ತುಕಾ ಕಿತೆಂಯ್ ಚೂಕ್ ಮ್ಹಣ್ ಸಾಂಗ್ಚೆಂ ಬರೆಂ ಲಾಗ್ಚೆಂ ನಾ. ತುಜ್ಯಾ ಕಾಮಾ ವಿಶಾಂತ್‌ಚ್ ತುಂ ವಿಶೇಷತಾ ದೆಖ್ತಲೊಯ್. ತುಜ್ಯಾ ಸಾಂಗಾತಿ ಕಾಮೆಲ್ಯಾಂ ಥೈಂಯಿ ತುಜೊ ಅಭಿಪ್ರಾಯ್ ಕೀಳ್ ಜಾತಲೊ. ತಾಣೆಂ ತುಜೆ ಖಾತಿರ್ ಕಿತೆಂ ಬರೆಪಣ್ ಕೆಲ್ಯಾರ್‌ಯಿ ತುಜೆಂ ತಾಂಕಾಂ ದುಸೊರ್ಣೆಂಚ್ ಖಂಚ್ತೆಲೆಂ. ಯಾ ತುಂ ಎಕಾ ಶಾಲಾಕ್ ಏಕ್ ವೃತ್ತಿ ಶಿಕೊಂಕ್ ಗೆಲ್ಲ್ಯಾ ವೆಳಾ, ವ ತುಕಾ ಕಸಲೆಂಯ್ ಕಾಮ್ ಶಿಕಂವ್ಚ್ಯಾ ವೆಳಾ ತುಜ್ಯೆ ಥೈಂ ಥೊಡ್ಯಾಚ್ ತೇಂಪಾನ್ ತುಕಾ ಶಿಕಂವ್ಚ್ಯಾ ಮೆಸ್ತ್ರಿ ಪ್ರಾಸ್ ತುಂಚ್ ಜಾಣಾರಿ ಮ್ಹಳ್ಳಿ ಅಭಿಪ್ರಾಯ್ ಉದೆತೆಲಿ. ಅಸಲ್ಯಾ ಭಾವನಾಂ ವರ್ವಿಂ ತುಂ ಖಂಡಿತ್ ಜಾಪ್ನ್ ಚಡ್ತೀಕ್ ರಗ್ಳ್ಯಾಂಕ್ ಸಾಂಪಡ್ತೊಲೊಯ್.

ಕುಟ್ಮಾ ಜೀವನ್ ಮ್ಹಳ್ಯಾರ್ ಕಿತೆಂ ಆನಿ ತುಜೊ ವಾಂಟೊ ಕಸಲೊ ಹೆಂ ತುವೆಂ ಮಹತ್ವಾನ್ ಪಳೆಜಾಯ್. ಪುಣ್ ಕುಟ್ಮಾ ಜೀವನಾಂತ್ ತುಜೆಂ ಸ್ಥಾನ್ ಸಾರ್ಕೆಂ ದವ್ರುಂಕ್ ಯುವ ಪ್ರಾಯೆರ್‌ಚ್ ತುಂ ಅಬಲ್ ಜಾಸಿ ತರ್ ತುಂ ತುಕಾಚ್ ಉಪದ್ರಾಂನಿ ಮಿಸ್ಳ್ಯಾಯ್ತಲೊಯ್. ಹ್ಯಾ ವರ್ವಿಂ ನಹಿಂಚ್ ತುಜ್ಯಾ ಕುಟ್ಮಾಚಾ ಸಂಬಂಧಾಕ್ ಮಾರ್ ಬಸ್ತಾಲೊ ಬಗಾರ್ ಉಪ್ರಾಂತ್ಲ್ಯಾ ಜೀವನಾಂತ್‌ಯಿ ವ್ಹಡಿಲಾಂಕ್ ದಿಂವ್ಚ್ಯಾ ಮಾನಾಂತ್. ಜರ್ ತುಕಾ ಚಡೀತ್ ವರ್ಸಾಂ ಸುಖಾ ಸಂತೋಸಾನ್ ಜಿಯೆಂವ್ಕ್ ಜಾಯ್ ಮ್ಹಳ್ಳಿ ಅಭಿಲಾಷಾ ಆಸಾ ತರ್ ತುವೆಂ ಪ್ರಥಮತ್ ತುಜ್ಯಾ ಘರಾ ತುಜ್ಯಾ ಮಾಂ-ಬಾಪಾಕ್ ಮಾನ್ ದೀಂವ್ಕ್ ಕರ್ಚೆಂ ಪ್ರಯತ್ನಾಂಚ್ ತುಂವೆ ಲುಂವೊಂಕ್ ಆಸ್ಚ್ಯಾ ಝಾಡಾಂಚೆಂ ಭೀಂ ಜಾತೆಲೆಂ. ●

15 ಶಾಲಾಂತ್ ಶಿಕಾಪ್ ಕಿತ್ಯಾಕ್?

ತುಂವೆ ಶಾಲಾಕ್ ಕಿತ್ಯಾಕ್ ವೆಚೆಂ? ತುಂವೆ ತುಜ್ಯಾ ನಿಶ್ಚಿತ್ ಪ್ರಾಯೆ ಪರ್ಯಾಂತ್ ಲಾಗ್ಯಿಲ್ಯಾ ಶಾಲಾಕ್ ವಚೊನ್ ಶಿಕೊಂಕ್‌ಚ್ ಆಸಾ. ವ ಜರ್ ತುಂ ಆಜೂನ್ ಲ್ಹಾನ್ ಆಸಾಯ್, ತರ್ ತುಂವೆ ತುಜ್ಯಾ ವ್ಹಡಿಲಾಂನಿ ಸಾಂಗ್ಚೆ ಪರಿಂ ಚಲೊಂಕ್ ಆಸಾ. ಪುಣ್ ತುಂವೆ ಶಾಲಾಕ್ ವೆಚ್ಯಾಕ್ ಹೆರ್ ಕಾಂಯ್ ಕಾರಣಾಂ ದಿಸ್ತಾತ್? ತುಂವೆ ಘರಾಚ್ ಕಾಮ್ ಕೆಲ್ಲ್ಯಾ ಪ್ರಾಸ್ ಶಾಲಾಕ್ ಗೆಲ್ಲ್ಯಾಂತ್ ತುಕಾ ಕಾಂಯ್ ಚಡೀತ್ ಬರೆಪಣ್ ದಿಸ್ತಾ? ತುಕಾ ಕಳಿತ್ ಆಸಾತ್ ಕೀ ಸಭಾರ್ ಯುವಜಣ್ ಶಿಕಾಜಾಯ್ ಮ್ಹಳ್ಳ್ಯಾ ಖಾತಿರ್ ಮಾತ್ರ್ ಶಾಲಾಕ್ ವೆತಾತ್. ಶಿಕ್ಪಾಚಾ ಸಂದರ್ಭಾಚೊ ಸದುಪಯೋಗ್ ಜೊಡಿನಾಸ್ತಾಂ ತೆ ತಾಂಚೆಂ ಮುಖ್ಲೆಂ ಜೀವನ್ಂಚ್ ಲಾಯ್‌ಲೂಟಾಯ್ತಾತ್. ತೆ ನೆಣಾಂತ್ ಲ್ಹಾನ್ ಪ್ರಾಯೆರ್ ಕಿತೆಂ ಕರ್ತಾತ್ ಮ್ಹಳ್ಳೆಂ. ಎಕ್ಲೊ ಆಪ್ಲ್ಯಾ ಯುವಪ್ರಾಯೆರ್ ಕಿತೆಂ ಕರ್ತಾಗೀ ತಾಚೊ ಪರಿಣಾಮ್ ತಾಣೆ ಉಪ್ರಾಂತ್ ಕಿತೆಂ ಕರ್ಯೆತ್ ಮ್ಹಳ್ಳ್ಯಾಚೆರ್ ಖಂಚ್ತಾ.

ಪ್ರಾಯೋಗಿಕ್ ತರ್ಬೆತಿ :

ತುಂವೆ ಜಾವ್ನ್ ಚಿಂತುಂಕ್ ಜಾಯ್ ಕೀ ತುಕಾ ಸಭಾರ್ ವರ್ಸಾಂ ತುವೆಂಚ್ ಆಧಾರ್ ದೀಂವ್ಕ್ ಆಸ್ತಲೊ. ಆಖ್ರೇಕ್ ತುಂವೆ ಏಕ್ ಘೊವ್ ಆನಿ ಬಾಪಯ್ ವ ಬಾಯ್ಲ್ ಆನಿ ಆವಯ್ ಜಾವ್ನ್ ಸೆವಾ ಕರುಂಕ್ ಆಸ್ತೆಲಿ. ಹಿ ಜವಾಬ್ದಾರಿ ತುಂ ಸಲೀಸ್ ಆನಿ ಖುಶಾಲ್ಭರಿತ್ ಕರುಂಕ್ ಆಶೆತಾಯ್? ಹ್ಯಾ ಖಾತಿರ್‌ಚ್ ತುಂವೆ ತುಜ್ಯಾ ಶಾಲಾ ಜೀವನಾಂತ್ ಫುಡಾರಾಕ್ ಗರ್ಜ್ ಪಡ್ಚ್ಯಾ ಸಂಗ್ತಿ ಸಾರ್ಕ್ಯಾ ರೀತಿನ್ ಶಿಕೊನ್ ತಜ್ವೀಜ್ ಕರುಂಕ್ ಆಸಾತ್.

ಸಭಾರ್ ಶಾಲಾಂನಿ ವಿವಿಧ್ ಕೌಶಲ್ಯಾಂಚಾ ಮೂಳಾವ್ಯಾ ಸಂಗ್ತಿಂವಿಶಿಂ ತರ್ಭೆತಿ ಶಿಕಾಪ್ ದಿತಾತ್. ಯುವಕಾಂಕ್—ಕಾರ್ಪೆಂಟ್ರಿ, ಇಲೆಕ್ಟ್ರಿಕ್, ವೆಲ್ಡಿಂಗ್, ಎಕೌಂಟಿಂಗ್, ಮೆಶಿನಿಸ್ಟ್, ಮೋಟಾರ್ ಮೆಕ್ಯಾನಿಕ್ ಇತ್ಯಾದಿ ತಶೆಂ ಯುವತಿಂಕ್–ಸೆಕ್ರೆಟೇರಿಯಲ್, ರಾಂದಾಪ್, ಶಿಂವಣ್, ಡ್ರಾಫ್ಟ್ಸಮ್ಯಾನ್ ಇತ್ಯಾದಿ ವೃತ್ತ್ಯೊ ಆಸಾತ್. ಅಸಲ್ಯಾ ಸಂಗ್ತಿಂನಿ ತರ್ಭೆತಿ ತುಜ್ಯೆಸ್ಥಕಿಂ ಜೊಡುಂಕ್ ಅಸಾಧ್ಯ. ಹಾಕಾ ತುಂವೆ ಹ್ಯಾ ಸಂಗ್ತಿಂನಿ ಜಾಣ್ವಾಯ್ ಆಸ್‌ಲ್ಲ್ಯಾಂ ಥಾವ್ನ್ ಮಾಹೆತ್ ಜೊಡುಂಕ್ ಆಸಾ. ಅಶೆಂ ತುಂ ಶಾಲಾಕ್ ವೆತಾನಾಂಚ್ ಅಸಲ್ಯಾ ತುಜ್ಯಾ ವಿಂಚವ್ಣೆಚ್ಯಾ ಸಂಗ್ತಿಂನಿ ತುಂವೆ ತರ್ಭೆತಿ ಜೊಡ್ಯೆತ್ ನಹಿಂಗಿ? ಅಶೆಂ ಶಾಲಾ ಜೀವನ್ ಸಂಪ್ತಚ್ ತುಂ ವೃತ್ತಿ ಶಿಕ್ಷಣಾಕ್ ಲಾಗ್ತಾನಾ ಹ್ಯಾ ವಿಶಿಂ ತುಜ್ಯಾ ಮಾಂ-ಬಾಪಾಲಾಗಿಂ ತುಂವೆ ಸವಿಸ್ತಾರ್ ವಿವರುವ್ಯೆತ್. ಅಶೆಂ ತಾಂಚ್ಯೆ ಮಾಹೆತಿ ವರ್ವಿಂ ತುಜಿ ಕುಮಕ್ ಜೊಡ್ಯೆತ್.

ಬರೆಂ ಕರ್ನ್ ವಾಚುಂಕ್ ಶಿಕ್ :

ತುವೆಂ ಶಾಲಾಂತ್ ಶಿಕ್ಚ್ಯೊ ಸಭಾರ್ ಸಂಗ್ತಿ ಅಭ್ಯಾಸ್ ಕರ್ಯೆತ್. ತ್ಯಾ ಪೈಕಿ ತುಕಾ ಚಡ್ತೀಕ್ ಆತುರಾಯ್ ಹಾಡ್ಚಿ ಸಂಗತ್ ಜಾವ್ನಾಸಾ, ಹಾಚೆರ್ ಅತ್ಯಧಿಕ್ ವಶೀಲಾಯ್ ಲಾಬ್ತಾ ತುಜ್ಯಾ ಮುಖ್ಲ್ಯಾ ಭಾವೀ ಫುಡಾರಾಕ್. ತೆಂ ಜಾವ್ನಾಸಾ ವಾಚ್ಚಿ ಸಾಮರ್ಥ್ಯ–ಆನಿ ಬರೆಂ ಕರ್ನ್ ವಾಚಾಪ್. ಹಿ ಜಾವ್ನಾಸಾ ಚಾವಿ ಸಭಾರ್ ಜಾಣ್ವಾಯ್, ಖುಶಾಲಾಯ್ ಆನಿ ಚತುರ್‌ಪಣಾಚಿ.

ತುಜ್ಯಾ ಸಾದ್ಯಾ ಜೀವನಾಂತ್ ತುಕಾ ಸಭಾರ್ ಸಂಗ್ತಿ ವಾಚುಂಕ್ ಮೆಳ್ತಾತ್ : ಲೇಬಲಾಂ, ಪುಸ್ತಕಾಂ, ಮೆಗ್ಝಿನಾಂ, ವಾರ್ತಾ ಪತ್ರಾಂ, ತಶೆಂ ಪತ್ರಾಂ. ಪುಣ್ ವಾಚ್ಪಾಂತ್ ಆಳ್ಶ್ಯಾಂಕ್ ಹೆಂ ಸರ್ವ್ ನಾಕಾರಿ ಜಾವ್ಯೆತ್. ಪುಣ್ ಜರ್ ತುಂ ಬರೆಂ ಕರ್ನ್ ವಾಚುಂಕ್ ಶಿಕ್ಸಿ ತರ್, ಹ್ಯಾ ದ್ವಾರಿಂ ತುಜೆಂ ಜೀವನ್ ಸುಖ್–ಸಂತೋಸಾಚಾ ಥಳಾರ್ ನಾಸ್ಚ್ಯೆಪರಿಂ ತುವೆಂ ವಾಚ್ಪಾ ದ್ವಾರಿಂ ಸಂಪೂರ್ಣ್‌ಕಾಯ್ ಜೊಡ್ಯೆತ್. ಬರೆಂ ವಾಚಾಪ್ ಆನಿ ಬರೆಂ ಉಲವ್ಣೆಂ ಎಕಾಮೆಕಾಚೆ ಲಾಗ್ಶಿಲೆ ಗಾಂಚ್ ಜಾವ್ನಾಸಾತ್.

ವಾಚುಂಕ್ ತುಕಾ ಹೆರಾಂಪರಿಂ ತತ್ಸಾರ್ ಆಸಾತ್ ತರ್ ಪಾಟಿಂ
ರಾನಾಕಾ. ವಾಚಾಪ್ ಜಾವ್ನಾಸಾ ಸವಯೆಚೆಂ ಮೂಳ್. ಹ್ಯಾಚ್ಪರಿಂ
ಚ್ತಾನಾ ಸಬ್ದಾಂಚೆಂ ಜೋಡನ್, ಉಚ್ಚಾರಣ್ ಆನಿ ಅರ್ಥ್ಯೀ ತುಂವೆ
ರ್ಕ್ಯಾನ್ ಜಾಣಾ ಜಾಂವ್ಕ್ ಪ್ರಯತ್ನ್ ಕರಿಜಾಯ್. ಚಿಕ್ಕೆ ವ್ಹಡ್ಲ್ಯಾನ್
ಚ್ಲ್ಯಾರ್ ತುಜ್ಯೆ ಮತಿಕ್ಯೀ ತುರ್ಥಾನ್ ಖಿಂಚ್ತೆಲೆಂ, ಉಚ್ಚಾರ್
ರ್ಕೊ ಜಾತೊಲೊ ಆನಿ ಅರ್ಥ್ಯೀ ತುರ್ಥಾನ್ ಮೆಳ್ತೊಲೊ. ಜರ್
ಕಾ ವಾಚುಂಕ್‌ಚ್ ಅಸಾಧ್ಯ್ ತರ್, ಬರೆಂ ಕರ್ನ್ ವಾಚ್ತೆಲ್ಯಾಂ ಥಾವ್ನ್
ುಂವೆ ಆಯ್ಕೊನ್ವೈತ್. ಹ್ಯಾ ವರ್ವಿಂ ತುಂವೆ ಕರ್ಚ್ಯೊ ಚೂಕಿ ತುಕಾ
ುಧಾರುಂಕ್ ಸಲೀಸ್ ಜಾಯ್ತ್.

ಕ್ಪಾ ಮಾರಿಫಾತ್ ಹೆರ್ ಲಾಭ್ :

ಶಾಲಾಂತ್ ಶಿಕಂವ್ಚೆ ಥೊಡೆ ವಿಷಯ್ ತಿತ್ಲೆ ಮಹತ್ವಾಚೆ ನಹಿಂ
ಸ್ಯೆತ್. ಪುಣ್ ಹಾಂಚೆ ವರ್ವಿಂ ತುಜಿ ಜಾಣ್ವಾಯ್ ಹೆರ್ ವರ್ತುಲಾಂನಿ
ಡ್ತಾ. ಚರಿತ್ರಾ, ಭಾಸೊ, ಭೂಗೋಳ್ ಶಿಕ್ಲ್ಯಾನ್ ತುಕಾ ಸಂಸಾರಾಚಾ
ವಿಧ್ ಮನ್ಯಾಂ ಆನಿ ಜಾಗ್ಯಾಂಚಿ ವಳಕ್ ಜಾತಾ. ಲೇಖಾಂ ಸಭಾರಾಂಕ್
ಕ್ಲೆ ಫಡಾಫಡಿಚೆಂ ತರೀ ಸಭಾರ್ ವೃತ್ತಿ ಆನಿ ವ್ಯಾಪಾರಾಂತ್ ಗರ್ಜೆಚೆಂ
ಸಾತ್. ಘರ್ ಸಾಂಬಾಳ್ತೆಲ್ಯಾಕ್ ತರೀ ಸದಾಂಚೆಂ ಲೇಖ್—ಪಾಕ್
ರುಂಕ್ ಹಿಂ ಗರ್ಜೆಚೆಂ.

ಶಾಲಾಂತ್ ಶಿಕ್ಚ್ಯಾಂತ್ ಆನ್ಯೇಕ್ ಉಪ್ಕಾರ್ ವ ಲಾಭ್ ಆಸಾ, ಥೊಡೆ
ಷಯ್ ತುಕಾ ಬರೆ ಲಾಗಾನಾಂತ್ ಜಾಲ್ಯಾರೀ, ಶಿಕ್ಪಾ ಅಭ್ಯಾಸ್ ಕೆಲ್ಯಾನ್
ಜಿ ಮತ್ ಚುರುಕ್ ಜಾತಾ, ಸಾಮರ್ಥ್ ವಾಡ್ತಾ. ಶಿಕಾಪ್ ಜಾವ್ನಾಸಾ
ಜ್ಯಾ ಕೂಡಿಂತ್ಲ್ಯಾ 'ಮಸ್ಸಲಾ'ಪರಿಂ. ಜರ್ ತುಂ ವ್ಯಾಯಾಮ್ ಕರಿತ್
ರ್ ಕಶೆಂ ತೆಂ 'ಮಸ್ಸಲ್' ವೃದ್ಧಿ ಜಾವ್ನ್ ತುಜ್ಯೆ ಕೂಡಿಕ್ ಅಧಿಕ್ ಬಳ್
ಾಡ್ತಾತ್‌ಗೀ ತಶೆಂ ಶಿಕ್ಪಾ ವರ್ವಿಂ ಮತಿಚೆಂ ಸಾಧನ್ ಸುಲಭ್ ಜಾವ್ನ್
ಡೀತ್ ಫಳಾದಾಯೆಕ್ ಜಾತಾ. ಜಸೊ ಎಕ್ಲೊ ಚಲೊ ಆಸ್ಲೆ 'ಮಸ್ಸಲ್ಸ್'
ಕ್ಯೆ ಚಲಿಯೆಪರಿಂ ಅಬಲ್ ಆಸೊಂಕ್ ಆಪೇಕ್ಷಿನಾಂಗಿ ತ್ಯಾಪರಿಂ ಆಮಿ
ನ್ಚಿ ಮತ್ ಅಬಲ್ ಉರೊಂಕ್ ಬಿಲ್ಕುಲ್ ಸೊಡುಂಕ್ ಫಾವೊನಾ.

ಹೆಂಚ್ ನಹಿಂ ಆಸ್ತಾಂ ಶಾಲಾ ಜೀವನಾ ಮುಖಾಂತ್ರ್ ಸ್ವ-ಶಿಸ್ತ್ ತುಂ ಶಿಕ್ತಾಯ್. ಹ್ಯಾ ವರ್ವಿಂ ತುಂ ಆತಾಂ ವಿಚಾರ್‌ಭರಿತ್ ಜಾಂವ್ಚೆನಾಂಯ್. ಪುಣ್ ತುಂ ಜಾಣಾಸ್‌ಲ್ಲ್ಯಾ ಪ್ರಕಾರ್ ತುಜ್ಯಾ ಜೀವನಾಂತ್ ತುಕಾ ಜಾಯ್ ಆಸ್ಚ್ಯಾ ಸಂಗ್ತಿ ಕರುನ್‌ಂಚ್ ರಾವೊಂಕ್ ಅಸಾಧ್ಯ್. ತುಂ ತುಜೆರ್‌ಚ್ ಭರ್ ಪಡ್‌ಲ್ಲ್ಯಾ ವೆಳಾ ವ ಏಕ್ ಕುಟಾಮ್ ಚಲವ್ನ್ ವರ್ಚ್ಯಾ ವೆಳಾ ಹ್ಯಾ ಶಿಸ್ತೆ ವಿಶ್ಯಾಂತ್ ಜಾಣಾ ಜಾತಲೊಯ್. ಜರ್, ಎಕಾ ಚತುರ್ ಖೆಳ್ಗಡ್ಯಾ ಪರಿಂ ತುಂ ಆತಾಂಚ್ ಶಿಸ್ತೆನ್ ರಾವೊಂಕ್ ಪೆಚಾಡ್ಶಿ ತರ್, ತುಜ್ಯಾ ಮುಖ್ಲ್ಯಾ ಜೀವನಾಚಾ ಶಿಸ್ತೆಚಿ ಬುನ್ಯಾದ್ ತುಂ ಆತಾಂಚ್ ಬಳಿಷ್ಟ ಕರುಂಕ್ ಪಾವ್ತಲೊಯ್. ಹ್ಯಾ ವರ್ವಿಂ ಎಕ್ಯ ಸಂಗ್ತಿ ಥೈಂ ಕೇಂದ್ರೀಕರಣಾಚಿ ಸವಯ್ ಬಳ್ ಜಾತೆಲಿ. ಹಿ ಸಂಗತ್ ಲ್ಹಾನ್ ಆಸ್ತಾನಾ ವೃದ್ಧಿ ಕೆಲ್ಯಾರ್‌ಚ್ ಉಪ್ರಾಂತ್ ಪ್ರಯೋಜನ್.

ತುಕಾ ಏಕ್ ರಕ್ಷಕ್ :

ಜರ್ ತುಂ ಪರಿಶೀಲನಾನ್ ತುಜೆಂ ಶಿಕಾಪ್ ಶಿಕ್ಲ್ಯೊಯ್ ತರ್, ತುಕಾ ಆನ್ಯೇಕ್ ಲಾಭ್ ಆಸಾ. ಹ್ಯಾ ವರ್ವಿಂ ವಿಶೇಷ್ ಪ್ರಸ್ತಾಪಾಂಕ್ ಯೋಗ್ಯತಾ ಮೆಳ್ತಾ. ಶಿಕ್ಪಾಚೆಂ ಪರಿಶೀಲನ್ ತುಕಾ ರಾಕೊನ್ ವರ್ಚ್ಯಾಕ್ ಕುಮಕ್ ಕರ್ತಾ.

ತುಂವೆ ತುಜ್ಯಾ ಶಾಲಾ ಸಾಂಗಾತ್ಯಾಂ ಮಧೆಂ, ಪಿಯೊಣೆಂ, ಮಾಧಕ್ ಪಕ್ತಾಂ, ಕ್ರಾಂತಿಕಾರಿ ಚೇತನ್, ಲೈಂಗಿಕ್ ದುರಾಚಾರ್ ಪಳೆಲ್ಯಾಯ್ ಆಸ್ಯೆತ್. ಹ್ಯಾ ವರ್ವಿಂ ತಸಲ್ಯಾಂ ಸಾಂಗಾತಾ ತುಂವೆ ಚಲಾಜಾಯ್ ನಹಿಂಗಿ ಮ್ಹಳ್ಳೊ ತಾತ್ಸಾರ್ ತುಜ್ಯೆ ಮತಿಂ ಉದೆಲಾ ಆಸ್ಯೆತ್. ಹಾಂಚೊ ಸಾಂಗಾತ್ ತುಕಾ ತುಜ್ಯಾ ಶಾಲಾ ಜೀವನಾಂತ್ ಆಡಾಂವ್ಕ್ ಅಸಾಧ್ಯ್ ತರೀ, ಶಾಲಾ ವೇಳಾ ಭಾಯ್ರ್ ತುವೆಂ ಅಸಲ್ಯಾಂ ಸಂಗಿಂ ಭಸೊರ್ಣೆಂ ಉಣೆಂ ಕರ್ಯೆತ್. ಸುಟೊ ವೇಳ್ ಮೆಳ್ತಾನಾ ಜರ್ ತುಂ ಅಸಲ್ಯಾಂಚೊ ಸಾಂಗಾತ್ ಸೊಡುನ್ ತುಜ್ಯಾಚ್ ಕಾಮಾಂನಿ ಮೆತೆರ್ ಜಾಶಿ ತರ್, ಸವ್ಕಾಸ್ ತೆ ತುಜೊ ಸಾಂಗಾತ್ ಪಯ್ಸ್ ಕರ್ತಲೆಚ್. ಹ್ಯಾ ವರ್ವಿಂ ತುಕಾಚ್ ಭದ್ರುತಿ ಮೆಳ್ತೆಲಿ.

ತುಂ ತುಜ್ಯಾಚ್ ಶಾಲಾ ಕಾಮಾಂನಿ ಮೆತೆರ್ ಜಾವ್ನ್ ರಾವ್ಲ್ಯಾರ್
ರ್ ವಿದ್ಯಾರ್ಥಿಂಕ್ ಏಕ್ ಆದರ್ಶ್ ಜಾತಲೊಯ್. ಹ್ಯಾ ವರ್ವಿ ತುಕಾಚ್
ನ್ ಮೆಳ್ತಾನಾ, ತುಜ್ಯಾ ಮಾಂ-ಬಾಪಾಕ್‌ಯಿ ಮಾನ್ ಮೆಳ್ತಲೊ.
ವ ಪ್ರಾಯೆರ್ ಜರ್ ತುಂ ಬರ್ಯಾನ್ ತುಜೆಂ ಶಿಕಾಪ್ ಶಿಕೊಂಕ್
ಪ್ರಯತ್ನ್ ಕರ್ತಿ ತರ್ ಸದಾಂಕಾಳ್ ತುಜೆಂ ಜೀವನ್ ತೃಪ್ತೆಚಿ ಝುರ್
ತೆಲೆಂ.

16 ಹಾತಿಂ ಧರ್ಲ್ಲೆಂ ಪಂತಾಕ್ ಪಾವಯ್

ಮಾನವಾಕ್ ಅತ್ಯುನ್ನತ್ ಸಂತೋಸ್ ಭೊಗ್ತಾ–ತಾಣೆಂ ಹಾತಿಂ ಧರ್ಲ್ಲೆಂ ಕಾಮ್ ಪಂತಾಕ್ ಪಾವಯಿಲ್ಲ್ಯಾ ವೆಳಾ. ದಾಖ್ಲ್ಯಾಕ್, ತುಂ ಏಕ್ ಗಿಟಾರ್ ಖೆಳೊಂಕ್ ಪ್ರಯತ್ನ್ ಕರ್ನ್ ಯಶಸ್ವಿ ಜಾಸಿ ತರ್ ತಾಚೆ ಥಾವ್ನ್ ತುಕಾ ಸಂತೋಸ್ ಪ್ರಾಪ್ತ್ ಜಾತಾ. ಪುಣ್ ಶಿಕೊಂಕ್ ಸುರು ಕರ್ನ್ ಥೊಡ್ಯಾಚ್ ತೇಂಪಾನ್ ರಾವಯ್ಲ್ಯಾ ತರ್ ತುಜ್ಯೆ ಮತಿಕ್ ಸಮಾಧಾನ್ ಆನಿ ತೃಪ್ತಿ ಲಾಭ್ಚಿನಾ. ಹ್ಯಾಚ್ ಪ್ರಕಾರ್ ಕಿತೆಂಯ್ ಹಾತಿಂ ಧರ್ಲ್ಲೆಂ ಕಾಮ್ ಪಂತಾಕ್ ಪಾವಂವ್ಚ್ಯಾಂತ್ ಅತ್ಯಾನಂದ್ ಭರ್ಲೊನ್ ಯೆತಾ. ಧರ್ಲ್ಲೆಂ ಕಾಮ್ ಸಂಪ್ತಾ ವರೇಗ್ ಆಮಿ ತಾಚ್ಯಾ ಪಾಟ್ಲ್ಯಾನ್ಂಚ್ ಆಸ್ಲ್ಯಾರ್ ಥೊಡಿ ಪ್ರವೃತ್ತಿ ಆಮ್ಚಿ ಮಿತ್ ಮಿರ್ವೊನ್ ವೆತಾ ವ ಜಯ್ತ್ ಲಾಬ್ತಾ.

ಸಮಸ್ಯಾ ಸಂಭವ್ತಾತ್ :

ಲ್ಹಾನ್ ಭುಗ್ರ್ಯಾಂ ಥೈಂ ಜಾಗ್ರುತ್ಕಾಯ್ ಭಾರಿಚ್ ಉಣಿ ಆಸ್ತಾ. ಖೆಳಾಂತ್ ಜಾಲ್ಯಾರೀ ಬೂದಿ ಪಾಸ್ಟ್ ವ ಆಸಕ್ತ್ ಹೊಗ್ಡಾಯ್ತಾತ್. ಪುಣ್ ಮನಿಸ್ ವಾಡ್ಲ್ಯೆಪರಿಂ ತಾಚೆ ಥೈಂ ಏಕೀಕೃತ್ ಜಾಗ್ರುತ್ಕಾಯ್ಯೀ ಚಡ್ತಾ. ಹೆಂ ತುಂವೆ ತುಜ್ಯೆ ಥೈಂ ದೆಖ್ಲ್ಯಾಂ ಆಸ್ಯೆತ್. ಹ್ಯೆ ವಿಶಿಂ ತುಂವೆ ಅಧಿಕ್ ಮಹತ್ವ್ ದಿಂವ್ಚೆಂ ನಾಜ್ಬ. ಕಿತ್ಯಾಕ್ ಜಾಗ್ರುತ್ಕಾಯ್ ಮನ್ಸ್ಯಾ ಜೀವನಾಂತ್ ಮಹತ್ವಾಚೊ ಪಾತ್ರ್ ಖೆಳ್ತಾ.

ಜಾಗ್ರುತ್ಕಾಯ್ ಏಕೀಕೃತ್ ವ ಖಂಚಂವ್ಚಿ ಮ್ಹುಳ್ಯಾರ್ ತುಂವೆ ತುಜ್ಯಾ ಸಾಮಾನ್ಯ್ ಲಕ್ಷಣಾ ಥಾವ್ನ್ ಜಯ್ತ್ ಜೊಡ್ಚೆಂ. ಮ್ಹುಳ್ಯಾರ್ ಸೈರಾಣ್ ಸಾಂಬಾಳ್ಚೆಂ. ತುಜ್ಯಾ ಭುಗ್ರ್ಯಾಪಣಾಲ್ಯೊ ಸಂಗ್ತಿ ತುಂವೆ ಮತಿಂ ಹಾಡ್ಚ್ಯೆತ್.

ತೆದ್ನಾಂ ತುಕಾ ಜಾಯ್ ಮ್ಹಳ್ಯಾರ್ ತಕ್ಷಣ್ ದೀಜಾಯ್‌ಚ್. ತ್ಯೆಚ್‌ಪರಿಂ ಕಿತೆಂಯ್ ಕಾಮ್ ದೋನ್ ತೀನ್ ಪಾವ್ಟಿ ಕರುಂಕ್ ವಚೊನ್ ಅಸಾಧ್ಯ್ ದಿಸ್ಲ್ಯಾರ್, ತೆಂ ಕಾಮ್ ಥ್ಯೆಂಸರ್‌ಚ್ ಸೊಡುಂಕ್ ತಯಾರ್. ಅಶೆಂ ಥೊಡೆ ಯುವಜಣ್‌ಯೊ ಹ್ಯಾಚ್ ವರ್ತನಾಚೆ ಆಸ್ತಾತ್. ಜರ್ ತುಂ ತುಜ್ಯಾ ಜೀವನಾಂತ್ ಖಂಚೆಂಯ್ ಮಹತ್ವಾಚೆಂ ಕಾಮ್ ಕರುಂಕ್ ಚಡೀತ್ ವೇಳ್ ಆನಿ ತ್ರಾಸ್ ಕಾಡ್ಚೆ ಬರೆ ಮ್ಹುಣ್ ಲೆಕ್ಯಿ ತರ್, ಖಂಚೆಂಯ್ ಕಾಮ್ ತುಂ ಅರ್ಧ್ಯಾರ್ ಸೊಡುಂಕ್ ಪಾಂವ್ಚೊನಾಂಯ್.

ಸ್ಯೆರಾಣ್ ನಾಸ್‌ಲ್ಲೊ ಏಕ್ ಮನಿಸ್ ಆಪ್ಲಿಂ ಕಾಮಾಂ ಪಾಟಿಂ ಮುಖಾರ್ ಪಳೆನಾಸ್ತಾಂ ವ ಮುಖ್ಲಿ ಆಲೋಚನ್ ನಾಸ್ತಾಂಚ್ ಕರ್ತಾ. ಎಕಾ ಪರಿಶ್ರಮಿ ಮನ್ಶ್ಯಾಚೆ ಉಪಾಯ್ ಖಂಡಿತ್ ಜಾವ್ನ್ ಪ್ರಯೋಜನ್‌ಕಾರಿ ಜಾತಾತ್, ಪುಣ್ ಹರ್‌ಎಕ್ಲೊ ಮುಖ್ಲೆಂ ಚಿಂತಿನಾಸ್ತಾಂ ಕಾಮ್ ಕರ್ಚೊ ತತ್ವಾರಾಂ ಕೂಸಿನ್ ವೊಂದ್ವಾತಾ. ಅಶೆಂ, ಖಂಚೆಂಯ್ ಸಾಹಸಿ ಕಾಮ್ ಹಾತಿಂ ಧರ್ಚೆ ಪಯ್ಲೆಂ, ಪಯ್ಲ್ಯಾ ಸುವಾತೆರ್ ತಾಚೆವರ್ವಿಂ ಕಿತೆಂ ನಫೊ ಆಸಾಗೀ ಮ್ಹಳ್ಳೆಂ ಪಯ್ಲೆಂ ಖಚಿತ್ ಕರಿಜಾಯ್.

ಥೊಡೆ ಪಾವ್ಟಿ ಜಾಣ್ವಾಯೆಚೆಂ ಕಾಮ್ ಹಾತಿಂ ಧರ್‌ಲ್ಲೆಂ ಸುರ್ವಾತೆರ್‌ಚ್ ಆಖೇರ್ ಜಾತಾ. ಕಿತ್ಯಾಕ್? ಮ್ಹಳ್ಯಾರ್ ಸುರ್ವಾತೆರ್‌ಚ್ ಪಾಡ್ ಚಿಂತಾಪ್ ತಾಂತುಂ ಆಸ್ತಾ. ತುಜೊ ಹೇತು ವಾಂಕ್ಡೊ ಜಾವ್ನೈತ್. ಐಕ್ಯತಾ ವ ಖರ್ಯಾ ಧ್ಯೇಯಾ ಥಾವ್ನ್ ವೆಗ್ಳೊ. ಪ ತೆಂ ಕಾಮ್ ತುಜ್ಯಾ ಬರೆಪಣಾಕ್ ನಹಿಂ ಆಸ್ಯೆತ್. ಅಸಲಿಂ ಕಾಮಾಂ ತುಂವೆ ಹಾತಿಂ ಧರುನ್ ಕಿತೆಂ ಪ್ರಯೋಜನ್? ತುಕಾ ಬಿಲ್ಕುಲ್ ಜ್ಯೆತ್ ಲಾಭಾಶೆಂ ನಾ. ದೆಖುನ್‌ಂಚ್ ಏಕ್ ಕಟ್ಟೋಣ್ ಬಾಂಧ್ತಾನಾ ತುಜೆಲಾಗಿಂ ಕಿತ್ಲೆ ಪೈಸೆ ಆಸಾತ್ ವ ತಾಕಾ ಕಿತ್ಲೊ ಖರ್ಚಾತ್ ಮ್ಹಳ್ಳೆಂ ಚಿಂತಿನಾಸ್ತಾ ಮುಖಾರ್ ಸರ್ಚೆಂ ನಹಿಂ. ಅಶೆಂ ಕೆಲ್ಯಾರ್ ಬುನ್ಯಾದ್ ಘಾಲಿ ತರೀ ಉಪ್ರಾಂತ್ಲೆಂ ಉಭಾರುಂಕ್ ಅಸಾಧ್ಯ್ ಜಾಯ್ತ್. ತಶೆಂಚ್ ಹೆಂ ತುಜೆಂ ಕಾಮ್ ಪಳೆಲ್ಲೆ ತುಕಾ ಪಳೆವ್ನ್ ಹಾಸ್ತೆಲಿಕರ್ತಾನಾ ವ್ಹಡ್ಲೆಂ ಕೆಲೆಂ, ಆಖೇರ್ ಕರ್ತಾನಾ ಶ್ಹಿಣ್ ಘಾಲೆಂ ಮ್ಹುಣ್.

ಕಾಮ್ ಹಾತಿಂ ಧರ್ತಾನಾ ಜಾಂವ್ಚ್ಯಾ ಬರೆಪಣಾ ಪಾಟ್ಲ್ಯಾನ್ ಪಾಡ್ ಕಿತ್ಲೆಂ ಆಸಾಗಿ ಮ್ಹಳ್ಳೆಂ ಪಳೆಜಾಯ್. ಹೆರಾಂಚಿ ಅಭಿಪ್ರಾಯ್ ಘೆಜಾಯ್, ಮುಖ್ಯ ಜಾವ್ನ್ ತುಜ್ಯಾ ಮಾಂ-ಬಾಪಾಚಿ. ತಾಂಚ್ಯಾ ಕಾಮಾಂ ಮುಖಾಂತ್ರ್ ತಾಂಕಾಂ ಮೆಳ್‌ಲ್ಲೊ ಲಾಭ್, ತಾಣಿ ಕೆಲ್ಲ್ಯೊ ಚುಕಿ ತಶೆಂ ತುಂವೆ ತ್ಯೊ ಕಶ್ಯೊ ನಿವಾರುವ್ಯೆತ್ ಮ್ಹಳ್ಳೆಂ.

ಆಧ್ಯಾರ್ ಸೊಡ್ತೊಲೊ ಜಾಯ್ನಾಕಾ :

ಜರ್ ತುಂವೆ ಹಾತಿಂ ಧರ್ಚೆಂ ಕಾಮ್ ನಿಜಾಕ್‌ಯಿ ಬರೆಪಣಾಚೆಂ ಮ್ಹಣ್ ತುಕಾ ಖಚಿತ್ ಜಾತಾ ತರ್, ತೆಂ ಕಶೆಂ ಮಾಂಡುನ್ ಹಾಡ್ಚೆಂ ಮ್ಹಳ್ಳೆಂ ತುಂವೆ ಪಯ್ಲೆಂ ಪಳೆಜಾಯ್. ಸಭಾರ್ ಯುವಜಣ್ ಫಾವೊತೊ ಪ್ರೋತ್ಸಾಹ್ ನಾಸ್ತಾಂ ಥೊಡಿಂ ಕಾಮಾಂ ಆಧ್ಯಾರ್ ಸೊಡ್ತಾತ್. ಥೊಡೆ ಪಯ್ಲೆಂ ಕಳಿತ್ ಜಾಯ್ನಾಸ್ಚೆ ಸಮಸ್ಯೆ ವ ವಿಘ್ನಾಂ ಉದೆಂವ್ಕ್ ಪುರೊ. ಪುಣ್ ಥೊಡೆ ಪಾವ್ಟಿ ತಾಂಕಾಂ ದಿಸೊಂಕ್ ಪುರೊ ಕೀ ಚಿಂತ್‌ಲ್ಲೆ ಪ್ರಾಸ್ ತೆಂ ಕಾಮ್ ಕಠಿಣಾಯೆಚೆಂ ಜಾಲೆಂ ಮ್ಹಣ್. ಉಪ್ರಾಂತ್?

ಅಸಲಿ ಪರಿಸ್ಥಿತಿ ತುಂವೆ ನೀಜ್ ಕಿತೆಂ ಕೆಲಾಂಯ್‌ಗಿ ಮ್ಹಳ್ಳೆಂ ಕಳಿತ್ ಕರ್ತಾ. ಜರ್ ತುಂ ನಕಾರಾತ್ಮಕ್ ಆನಿ ನಿರಾಶ್‌ವಾದಿ ಚಿಂತ್ನಾಂಕ್ ಲಾಗೊನ್ ಸಂಕಷ್ಟ್ ಆಸಾ ಕರ್ತಾಯ್, ಹ್ಯಾ ವರ್ವಿಂ ತುಕಾ ಬಿಲ್ಕುಲ್ ಧರ್‌ಲ್ಲೆಂ ಕಾಮ್ ಪೊಂತಾಕ್ ಪಾವೊಂಕ್ ಜಾಂವ್ಚೆಂನಾ. ಜರ್ ತುಂವೆ ಸಲ್ವಣೆಚಾ ದಿಸಾ ತುಜೆಸ್ಥಕಿಂ ನಿರುತ್ಸಾಹ್ ದಾಖಯ್ಲ್ಯಾಯ್ ತರ್ ತುಜೆಂ ತ್ರಾಣ್ ವ ಸಕತ್ ಪಾಂವ್ಚಿ ನಾ. ಹಾಚ್ಯಾ ಬದ್ಲಾಕ್ ಉತ್ಸಾಹಾನ್ ಪಂಥಾಹ್ವಾನಾಕ್ ಮುಖಾರ್ ಸರ್. ಜಡೀತ್ ಬಳಾನ್, ಚಿಂತ್ನಾಂನಿ, ಸಕ್ತೆನ್ ಆನಿ ವೇಳಾನ್ ತೆಂ ಪಂತಾಕ್ ಪಾವೊಂಕ್ ಪಳೆ. ಪಂಥಾಹ್ವಾನಾ ದ್ವಾರಿಂ ಧರ್‌ಲ್ಲೆಂ ಕಾಮ್ ಕರುಂಕ್ ಉತ್ತೇಜನ್ ಲಾಭ್ತೆಲೆಂ. ಹ್ಯಾ ವರ್ವಿಂ ತುಜೆ ಧೈರ್ಂ ಭರ್ವಾಸೊ ಆನಿ ಚುರುಕಾಯ್ ಚಡ್ತೆಲಿ. ಹ್ಯೆ ವರ್ವಿಂ ಮುಖಾರಿಂ ತುಂ ಭವಿಷ್ಯಾಂತ್ ಕರ್ಚಿಂ ಕಾಮಾಂ ವ್ಹತ್ಯಾ ಧೈರಾನ್ ಆನಿ ಅನಂದಾನ್ ಪಂತಾಕ್ ಪಾವಯ್ತಲೊಯ್.

ಹ್ಯಾ ದೆಖುನ್ ಹಾತಿಂ ಧರ್‌ಲ್ಲೆಂ ಕಾಮ್ ಕಷ್ಟ ಹಾಡ್ತಾತ್ ಮ್ಹುಣ್ ರ್ಧ್ಯಾರ್ ಸೊಡುಂಕ್ ಪಚಾನಾಕಾ. ಅಶೆಂ ತರ್ ತಿಚ್ ಸವಯ್ ತುಜೆ ಸ್ಯಂ ಕಿರ್ಲೊನ್ ವೃದ್ಧಿ ಜಾವ್ನ್ ತುಂವೆ ಧರ್‌ಲ್ಲೆಂ ಕಿತೆಂ ಕಾಮ್‌ಯಿ ಅಂತಾಕ್ ಪಾವಂವ್ಕ್ ತುಂ ಸಕಾಸೊನಾಂಯ್. ಹ್ಯಾ ವರ್ವಿಂ ತುಜ್ಯಾ ಜೀವನಾಂತ್ ಧರ್‌ಲ್ಲಿಂ ಕಾಮಾಂ ಅರ್ಧ್ಯಾರ್ ರಾವೊನ್ ನಿರುತ್ಸಾಹಿ ಜೀವನ್ ತುಜೆಂ ಜಾತೆಲೆಂ. ಹ್ಯಾ ದೆಖುನ್ ಅಸಲಿಂ ಅರ್ಧಿಂಕುರಿಂ ಕಾಮಾಂ ಕರಿನಾಕಾ. ಜರ್ ತುಂ ಹಾತಿಂ ಧರ್‌ಲ್ಲೆಂ ಕಾಮ್ ಸದ್ಯಾಕ್ ಸೊಡಿನಾಂಯ್ ವಾರ್ಸೊ ಸಾಂಡಿನಾಂಯ್, ತೆದ್ನಾ ತುಂ ಪಾತ್ಯೆಣ್ ಚಡ್ಯೆತೊಲೊಯ್ ಆನಿ ಹೆರಾಂ ಥಾವ್ನ್ ಮಾನ್ ಜೊಡ್ತೊಲೊಯ್.

ಸಾಧನಾಂಕ್ ಆಧಾರ್ :

ಜೀವನ್ ಅಸಂಡ್‌ಭರಿತ್ ದವ್ರುಂಕ್ ಹೆರಾಂ ಸಾಂಗಾತಾಯಿ ಬರ್ಯಾನ್ ರಾವೊನ್, ತಾಂಚೊ ಸಹಕಾರ್ ಘೆವ್ನ್ ತಾಂಚೊ ಮಾನ್ ತುಂವೆ ಜೊಡಿಜಾಯ್. ಕೊಣಾಯ್ಕ್ ಈಷ್ಯಾಗತ್ ಕರುನ್ ತುಕಾ ನಾಕಾ ಜಾಲ್ಲ್ಯಾ ವೆಳಾ ತುಂವೆ ತಿ ಸಾಂಡುಂಕ್ ಪಳೆಂವ್ಚಿ ನಹಿಂ. ಜರ್ ತುಂ ಹೆರಾಂಚೆರ್ ಅಶೀರ್ ಮನೋಭಾವ್ ದವರ್ರಿ ತರ್ ತೆ ತುಜೆರ್ ರಾಗಾರ್ ಜಾತಲೆ, ಜಿದ್ಧ್ ರೂಂಡ್ತೆಲೆ. ಹ್ಯಾ ವರ್ವಿಂ ಹೆರಾಂಚ್ಯಾ ಚಿಲ್ಲರ್ ನಡ್ರ್ಯಾಕ್ ಲಾಗೊನ್ ರಾರಾಯೆನ್ ಆತುರಾಯ್ ಹೊಗ್ಡಾವ್ನ್ ಸಾಂಗಾತ್ ಸಾಂಡ್ಚೊ ನಹಿಂ. ಸ್ಥೈರಾಣ್ ಸಾಂಬಾಳ್ನ್ ಸಮಸ್ಯಾ ಪರಿಹಾರ್ ಕರುಂಕ್ ಯತ್ನಿಜಾಯ್. ಎಕ್ಲ್ಯಾಕ್ ರಾಗ್ ಯೆಂವ್ಚೊ ಸವ್ಕಾಸ್ ತರ್ ತಾಚೆ ಥೈಂ ಧಾರಾಳ್ ದೂರ್ ದೃಷ್ಟಿ ಆಸ್ತಾ. ಪುಣ್ ಸ್ಥೈರಾಣ್ ನಾಸ್ಚೊ ಎಕಾ ಪಿಶ್ಯಾಕ್ ಸರಿ ಜಾತಾ.

ಸಾಧನಾಂಚೊ ಪ್ರತಿಫಳ್ ಪ್ರಯತ್ನಾಂತ್ ಜಯ್ತ್ ಹಾಡ್ತಾ. ಜರ್ ತುಂ ತುಜ್ಯಾ ಕಾಮಾಚೆ ಆಖೇರ್ ಪಯ್ಲಿ ಚಿಂತ್ತಾಯ್ ತರ್ ತುಂ ನಿಜಾಕೀ ಸಭಾರ್ ಲಾಭ್ ಆನಿ ಸೌಕರ್ಯ್ ಜೊಡ್ತೊಲೊಯ್. ಹ್ಯಾಚ್ ದೆಖುನ್ ಕಿತೆಂಯ್ ಸಂಗತ್ ಮೂಳಾ ಥಾವ್ನ್ ತಕ್ಲೆ ಪರ್ಯಂತ್ ತುಕಿನಾಸ್ತಾಂ ಬಿಲ್ಕುಲ್ ಹಾತಿಂ ಧರುನ್ ಅರ್ಧ್ಯಾರ್ ಶರಣಾಗತ್ ಜಾಂವ್ಚೆಂ ನಹಿಂ.

17 ಶಿಸ್ತ್ ಕಶಿ ಸಾಂಬಾಳ್ತಾಯ್?

ತುಕಾ ಥೊಡ್ಯಾಂಚಿ ವಳಕ್ ಆಸೈತ್—ಜಾಂವ್ಕ್ ಪುರೊ ತುಜೊ ಶಾಲಾ ಸಾಂಗಾತಿ ವ ತುಜೊಚ್ ಮೆಸ್ತ್ರಿ—ಜೊ ಕೆದ್ನಾಂಚ್ ಆಪ್ಣೆಂ ಕೆಲ್ಲಿ ಚೂಕ್ ವಳ್ಕಾನಾ ತಸಲೊ. ಅಸಲ್ಯಾಂವಿಶಿಂ ತುಜಿ ಅಭಿಪ್ರಾಯ್ ಕಿತೆಂ? ಜರ್ ಹೊಚ್ ತುಜೆ ಮುಖಾರ್ ಏಕ್ ದೀಸ್ ಯೇವ್ನ್, "ಆಪ್ಣಾಚಿ ಚೂಕ್ ಜಾಲಿ, ಹಾಂವ್ ಚುಕೊನ್ ಪಡ್ಲೊಂ" ಮ್ಹಣಾತ್ ತರ್ ತುಂ ತಾಚೈ ವಿಶಾಂತ್ಲಿ ಅಭಿಪ್ರಾಯ್ ಬದ್ಲುಂಕ್ ಸಕೈ?

ನಿಜಾಕೀ ಆಮಿ ಸರ್ವ್ ಚೂಕಿ ಆಧಾರ್ತಾಂವ್. ಹ್ಯಾ ಸಂಸಾರಾಂತ್ ಚೂಕ್ ಆಧಾರಿನಾಸ್ಲಿ ವ್ಯಕ್ತಿ ಬಿಲ್ಕುಲ್ ನಾ. ಆಮ್ಚ್ಯಾ ಪಯ್ಲ್ಯಾ ಬಾಪಾನ್ ಆದಾವ್ನ್ ಸುಧಾಂ ದೆವಾ ವಿರೋಧ್ ವಚೊನ್ ಚೂಕ್ ಆಧಾರ್ಲಿ. ಥೊಡ್ಯೊ ಚೂಕಿ ಕಳಿತ್‌ನಾಸ್ತಾಂ ಘಡೊಂಕ್ ಪುರೊ. ಪುಣ್ ಚಡ್ತಾವ್ ಗುಮಾನ್ ನಾಸ್ಲ್ಯಾನ್. ದಾಖ್ಲ್ಯಾಕ್ ಎಕಾ ವಿಮಾನಾರ್ ವೆತಾನಾ ಗಗನ್ ಸಖಿನ್ ಸರ್ವಾಂಕ್ ಆಮ್ಲಜನಕ್ ಪೈಪ್ ಉಪ್ಯೋಗುಂಕ್ ವಿವರಿಲೆಂ. ಪುಣ್ ಎಕ್ಲ್ಯಾ ಹೆಂ ಆಯ್ಕೊನ್‌ಯಿ ಆಪತ್‌ಕಾಳಾರ್ ತೆಂ ಕರಿನಾಸ್ತಾಂ ಮರಣಾಕ್ ಒಳಗ್ ಜಾಲೊ. ತರ್ ತಾಕಾ ಮರಣ್ ಆಯ್ಲೆಂ ಕಳಿತ್ ನಾಸ್‌ಲ್ಯಾನ್ ನಹಿಂ ಬಗಾರ್ ಕಳಿತ್ ಕೆಲ್ಲೆಂಯಿ ಗುಮಾನ್ ಕರಿನಾಸ್‌ಲ್ಯಾನ್.

ಎಕಾ ಸಾದ್ಯಾ ಚೂಕಿವರ್ವಿಂ ಬೃಹತ್ ಪಾಡ್ ಕಾಮಾಂ ಜಾಂವ್ಚಿ ಸಾಧ್ಯತಾ ಆಸಾ. ಕಾರಣ್ ಜಾಣಾ ಆಸೊನ್‌ಯಿ ಬೇಫಿಕಿರಾಯ್. ಜರ್ ಎಕ್ಲ್ಯಾ ಆಪ್ಣೆ ಕೆಲ್ಲಿ ಚೂಕ್ ಜಾಣಾಸೊನ್‌ಯಿ ತಾಕಾಚ್ ತೊ ಎಕಾನೇಕ್ ಕಾರಣಾನ್ ಮಾಫಿ ಆಶೆತಾ ತರ್ ತಸ್ಲ್ಯಾಕ್ ಧಿಕ್ಕಾರ್.

ಹ್ಯಾ ಸರ್ವಾಂ ವರ್ಸಿಂ ಕಳಿತ್ ಜಾತಾ ಕೀ ಚೂಕ್ ಒಳ್ಕುನ್ ಘೆಂವ್ಕ್ ಶಿಸ್ತೆಚಿ ಗರ್ಜ್. ಆನಿ ಲ್ಹಾನ್ ವ ವ್ಹಡ್ ಜಾಂವ್ ಆಮ್ಕಾಂ ಸರ್ವಾಂಕ್ ತಿದ್ವಣೆಚಿ ಗರ್ಜ್ ಆಸಾ. ಜರ್ ತಿದ್ವಣ್ ವ ಶಿಸ್ತ್ ನಾಸ್ತಾನಾ ವಚಾತ್ ತರ್ ಥೈಂಸರ್ ಮಾನವ್ ಜೀವನಾಚಾ ಪ್ರಗತಿ ಪಥಾರ್ ಕಿತೆಂಚ್ ಸುಧಾರಣ್ ಜಾಂವ್ಚೆಂ ನಾ. ಲೋಕ್ ಕೆಲ್ಲಿ ಚೂಕ್‌ಚ್ ಕರ್ನ್, ಪಾಡ್ ಚಿಂತ್ನಾಂಚ್ ಪಾತ್ಯೆವ್ನ್ ಜ್ಞಾನ್ ಸಕತ್ ವ ಸಾಮರ್ಥಿ ಬಿಲ್ಕುಲ್ ಸುಧ್ರೊಂಚೆ ನಾ.

ಪುಣ್ ಶಿಸ್ತ್ ಮ್ಹಳ್ಯಾರ್ ತಿದ್ವಣೆ ಪ್ರಾಸ್ ಕಿತ್ಲ್ಯಾಕ್‌ಯೊ ವ್ಹಡ್, ಹಾಚೆ ಮಾರಿಫಾತ್ ಚಡೀತ್ ತ್ರಾಣ್, ಬರಿಂ ಕಾಮಾಂ ಆನಿ ಪ್ರಗತಿ ಜಾತಾ. ಬರ್ಯಾ ಭವಿಷ್ಯಾ ಖಾತಿರ್ ತಿದ್ವಣೆಚೆರ್ ದೀಷ್ಟ್ ಖಂಚವ್ನ್ ಶಿಸ್ತ್ ಶಿಕಂವ್ಕ್ ಜಾಯ್.

ಶಿಸ್ತೆನ್ ಚಲೊಂಕ್ ತ್ರಾಸ್ ಕಿತ್ಯಾ ?

ಜರ್ ಶಿಸ್ತ್ ಸಮಾಜೆಂತ್ ಇತ್ಲೆಂ ಸರ್ವ್ ಬರೆಪಣ್ ಕರ್ತಾ ತರ್ ಘೊಡ್ಯಾಂಕ್ ಶಿಸ್ತೆನ್ ಚಲೊಂಕ್ ವ್ಹಡ್ ತ್ರಾಸ್ ಕಿತ್ಯಾ? ಮ್ಹಳ್ಯಾರ್ ಶಿಸ್ತೆ ಮುಖಾಂತ್ರ ಆಮ್ಚಿ ಅಸಂಪೂರ್ಣ್‌ಕಾಯ್ ಉಗ್ತಾಡಾಕ್ ಯೆತಾ ದೆಖುನ್ ಆಮಿ ಹಾಕಾ ವಿರೋಧ್. ಶಿಸ್ತೆ ಮುಖಾಂತ್ರ ಆಮ್ಕಾಂ ಗರ್ವಾಕ್ ಮಾರ್ ಬಸಾತ್ ವ ಆಮಿ ಜಾಳಾಂತ್ ಶಿರ್ಕೊಂಕ್ ಪುರೊ. ಶಿಸ್ತ್ ನಾಸ್ತಾನಾ ಜಿಯೆಂವ್ಚೆಂ ಉಲ್ಲಾಸ್‌ಭರಿತ್, ಪುಣ್ ದುಃಖಾಳ್ ಆನಿ ಸಮಾಜೆಕ್ ನಿಸ್ಪಾಟ್.

ನಮ್ರತಾ ಚಡಾವತ್ ಶಿಸ್ತೆಚೆ ದಾರ್ ವಿಂಗಡ್ ಕಾಡ್ತಾ. ತರೀ ಚಡ್ತಾವ್ ಜಣ್ ಗರ್ವಾನ್ ಭರೊನ್ ಆವಿಧೇಯಾನ್ ಶಿಸ್ತೆಕ್ ಪ್ರತಿಭಟನ್ ಕರ್ತಾತ್. ಪುಣ್ ತಿದ್ವಣ್ ಮೆಳ್ತಚ್ ಆವಿಧೇಯಾನ್ ನಾಕರುನ್ ಹೆರಾಂಚಾ ಮೊಳ್ಯಾಂಕ್ ಆಪುಣ್ ಪಿಸೊ ಮ್ಹುಣ್ ದಾಖಯ್ತಾತ್. ಜ್ಞಾನ್ ಆನಿ ಶಿಸ್ತ್ ಬರ್ಯಾ ಪಿಶ್ಯಾಂನಿ ನಿರ್ಲಕ್ಷಿಲ್ಯಾ. ಎಕಾ ಬುದ್ವಂತ್ ಮನ್ಶ್ಯಾಕ್ ಜರ್ ತುಂ ಕ್ ತಿದ್ವಣ್ ದಾಖಯ್ತಾಯ್, ತೊ ನಿಜಾಕೀ ಸಂತೋಸಾನ್ ಭರ್ತೊಲೊ. ಕಿತ್ಯಾ? ತೊ ಜಾಣಾ ಕೀ ತ್ಯಾ ವರ್ಸಿಂ ತಾಚೆ ಜಾಣ್ವಾಯ್ ಆಜೂನ್ ವೃದ್ಧಿ ಜಾತೆಲಿ ಮ್ಹುಣ್.

ತುಜಿ ಪ್ರತಿಕ್ರಿಯಾ ಕಸಲಿ?

ಮುಖೆಲ್ ಸಂಗತ್ ಕಿತೆಂಗಿ ಮ್ಹಳ್ಯಾರ್ ತುಜ್ಯಾ ಜೀವನಾ ಥಾವ್ನ್ ಕಿತೆಂ ಆಶೆತಾಯ್‌ಗಿ ಮ್ಹಣ್. ಮಾನವ್ ಮ್ಹಳ್ಯಾ ಉಪ್ರಾಂತ್ ಫಕತ್ ಏಕ್ ಕೋಯ್ರ್ ವಾರ್ಯಾರ್ ಉಬೊನ್ ವೆಚ್ಯೆಪರಿಂ ತುಂವೆ ತುಜೆಂ ಜೀವನ್ ಹ್ಯಾ ಸಂಸಾರಾಂತ್ ಉದ್ಧೇಶಾಂವೀನ್ ಮುಖಾರುಂಚೆಂ ನಹಿಂ. ತುಂವೆ ಭಾವೀ ಫುಡಾರಾಕ್ ಅಧಿಕೃತ್ ಮಹತ್ವ್ ದೀವ್ನ್ ಚಲೊಂಕ್ ಶಿಕಾಜಾಯ್. ಸಮಾಲೋಚನ್ ಪಳೆವ್ನ್ ಶಿಸ್ತ್ ಆಪ್ಣಾಂವ್ಕ್ ಪಳೆಲ್ಯಾರ್ ತುಜ್ಯಾ ಭವಿಷ್ಯಾಂತ್ ತುಂ ಜ್ಞಾನಿ ಜಾತಲೊಯ್.

ಜರ್ ತುಜಿ ಮತ್ ಖರ್ಯಾ ಆನಿ ಬರ್ಯಾ ಚಿಂತ್ಪಾಂಕ್ ಆಶೆತಾ ತರ್ ತುಜ್ಯಾ ಜೀವನಾಂತ್ ತುಂವೆ ಶಿಸ್ತ್ ಪಾಳ್ಚೆ ಸಂದರ್ಭ್ ಯೆತಾನಾ ಹಿಂವಾಳ್ಚೊನಾಂಯ್. ಶಿಸ್ತ್ ಸದಾಂಚ್ ಎಕ್ಯೆ ಅಧಿಕಾರಿ ಸಂಗ್ತಿ ಥಾವ್ನ್ ಯೆತಾ. ಹಿ ಮೂಳಾವಿ ಶಿಸ್ತ್ ಭುಗರ್ಯಾಂಕ್ ಸದಾಂಚ್ ತಾಂಚಾ ಮಾಂ-ಬಾಪಾ ಥಾವ್ನ್ ಮೆಳ್ತಾ. ಉಪ್ರಾಂತ್ ಶಾಲಾಂತ್ ಶಿಕ್ಷಕಾಂ ಥಾವ್ನ್ ತಸೆಂ ಹೆರ್ ಜಾಗ್ಯಾಂನಿ ತ್ಯಾ ತ್ಯಾ ವ್ಹಡಿಲಾಂ ಥಾವ್ನ್. ಕಿತ್ಯಾಕ್ ತಾಂಕಾಂ ತಾಂಚಾ ಜೀವನಾಂತ್ ವ್ಯಕ್ತಿಗತ್ ಅನ್ಭೋಗ್ ಆಸ್‌ಲ್ಲ್ಯಾನ್ ಸಾರ್ಕ್ಯಾ ರೀತಿನ್ ತಾಣಿಂ ಶಿಕವ್ಯೆತಾ.

ಘರಾಂತ್ ಮಾಂ-ಬಾಪಾನ್ ಶಿಸ್ತ್ ಶಿಕಯ್ತಾನಾ ಆಮಿಂ ತಾಂಕಾಂ ಜರೂರ್ ಖಾಲ್ ಜಾಂವ್ಕ್ ಜಾಯ್. ಸಭಾರ್ ಯುವಜಣ್ ತಾಂಕಾಂ ಶಿಸ್ತ್ ಶಿಕಯ್ತಾನಾ ಅಸಮಾಧಾನ್ ಪಾವೊನ್ ಥೊಡೆ ಪಾವ್ಟಿ ಘರ್ ಸಾಂಡುನ್ ಗೆಲ್ಲೆ ಪ್ರಸಂಗ್ ಸಯ್ತ್ ಆಸಾತ್. ಜರ್ ತುಜ್ಯೆ ಥೈಂ ಅಸಲೊ ರಾಗ್ ಉದ್ರೇಕಿತ್ ಜಾತಾನಾ, ತುಂ ಏಕ್ ಘಡಿ ಚೀಂತ್: ತೆ ಕೊಣಾಚಾ ಬರ್ಯಾಪಣಾ ಖಾತಿರ್ ತುಕಾ ಶಿಸ್ತ್ ಶಿಕಯ್ತಾತ್? ನಹಿಂಗಿ ತುಜ್ಯಾಚ್? ತರ್ ಹ್ಯೆ ಸಂಗ್ತಿಂತ್ ತುಂವೆ ತಾಂಚೆರ್ ರಾಗಾರ್ ಜಾಂವ್ಚಾಂತ್ ಕಿಂಚಿತ್ ತರೀ ಅರ್ಥ್ ಆಸಾ? ತಾಣಿಂ ಆಶೆಂವ್ಚೆಂ ತುಜೆಂ ಬರೆಪಣ್, ತುಜ್ಯಾಚ್ ಭಾವೀ ಫಾಯ್ದ್ಯಾಕ್. ಹ್ಯಾ ವರ್ವಿಂ ತುಂವೆ ಚಡೀತ್ ಚಿಂತುಂಕ್

ಆನಿ ತ್ಯಾ ಪರಿಂ ಚಲೊನ್ ತುಜೆಂ ಜೀವನ್ ಸಾರ್ಕ್ಯಾ ವಾಟೆನ್ ವ್ಹರೊಂಕ್ ಜಾವೊ.

ಆಪ್ಲ್ಯಾ ಚೂಕಿ ಹೆರಾಂನಿ ದಾಖವ್ನ್ ದಿತಾನಾ ಆಮ್ಕಾಂ ಉಣೆಪಣ್ ಭಗ್ಚೆಂ ಆನಿ ಚಡೀತ್ ಕಷ್ಟ್ ಮಾರ್ಕ್ಚೆಂ ಖರೆಂ. ಪುಣ್ ತುಂವೆ ಶಾಂತಿ ಸಮಾಧಾನೆನ್ ತ್ಯೊ ಚೂಕಿ ವಳ್ಖುನ್, ಶಾಂತಿ ಪಾಳುನ್ ತ್ಯಾ ವಿಶಿಂ ವಿರೋಧ್ ಪಾಚಾರಿನಾ ಜಾಲ್ಯಾರ್ ತುಕಾಚ್ ತಾಚೆ ಥಾವ್ನ್ ಲಾಭ್ ಮೆಳ್ತಲೊ. ಹ್ಯಾ ವರ್ವಿಂ ತುಜ್ಯಾ ಜೀವನಾಚಾ ರಾಜ್ ರಸ್ತ್ಯಾರ್ ಕುಂಟಾ ವಾಸ್ತ್ಯಾಂ ಚಲೊಂಕ್ ತುಂ ಸಕ್ತಲೊಯ್. ಹ್ಯಾ ವರ್ವಿಂ ತುಜೆಂ ಜೀವನ್ ಪುರೆಂಚ್ ಸುಧಾರ್ತೆಲೆಂ.

ವಿವೇಕಿತ್ ಶಿಸ್ತ್ ಸಭಾರ್ ದುಶ್ಟಾಂ ವ ಆಪ್ಘಾತಾಂ ಥಾವ್ನ್ ರಾಭಿತ್ ಸಾಂಬಾಳ್ತಾ, ಸಮುಸ್ಯಾಂಚಾ ಈಡ್ಯಾಂತ್ ಶಿರ್ಕಾನಾಸೆಂ ರಾಕೊನ್ ವ್ಹರ್ತಾ. ತುಂ ಚಲ್ತಾನಾ, ತುಜಿಂ ಮೆಟಾಂ ಬಾಂಧುನ್ ಧರಿನಾಂತ್ ಆನಿ ಜರ್ ತುಂ ಧಾಂವ್ಯಿ ತುಜೆ ಪಾಂಯ್ ಚುಕ್ಚೆನಾಂತ್. ಶಿಸ್ತೆಚೆರ್ ಬಳಾನ್ ಪಾವ್, ವಾಂಕ್ಡೊ ಚಲಾನಾಕಾ. ಜಾಗ್ರುತ್ಕಾಯೆನ್ ಶಿಸ್ತ್ ಸಾಂಬಾಳ್, ಕಿತ್ಯಾಕ್ ಶಿಸ್ತ್ಚ್ ಜಾಂವ್ಕ್ ಪಾವ್ತೆಲಿ ತುಜೆಂ ಸುಖಿ ಜೀವನ್. ಹೆರಾಂನಿ ಶಿದ್ವುಂಕ್ ಆಮಿ ರಾಕ್ಚೆಂ ನಹಿಂ. ತುವೆಂಚ್ ಸ್ವಶಿಸ್ತ್ ಅಭ್ಯಾಸ್ ಕರ್ಯೆತಾ. ಸದಾಂಚ್ ಚತುರ್ ರಾವೊನ್ ತುವೆಂ ತುಜ್ಯೆಚ್ ಚೂಕಿ ಸೊಧ್ಯೆತಾತ್ ಆನಿ ತ್ಯೊ ಸಾರ್ಕ್ಯೊ ಕರುಂಕ್ ಪೆಚಾಡ್ಯೆತ್.

ಶಿಸ್ತೆಕ್ ತುಜ್ಯಾ ಜೀವನಾಂತ್ ಮಹತ್ವ್ ದಿಲೆಂ ತರ್ ತುಕಾ ಬರೊಚ್ ಲಾಭ್ ಆಸಾ. ತುಜ್ಯೊ ಚೂಕಿ ಶೀದಾ ಮನಾನ್ ಸ್ವೀಕಾರ್ ಕರ್ರ್ಯಿ ತರ್ ತುಜಿಂ ಚಿಂತ್ನಾಂಯೀ ಸುಧ್ರಾತೆಲಿಂ. ಕಿತೆಂ ಖರೆಂ ವ್ಹಳ್ಳೆಂ ಚಿಂತುಂಕ್ ಆನಿ ವಗುಂಕ್ ತ್ರಾಣ್ ಮೆಳ್ತೆಲೆಂ. ಹ್ಯಾ ವರ್ವಿಂ ಹೆರಾಂಚೊ ಸಾಂಗಾತ್ ಸುಧ್ರಾಯ್ತಾನಾ, ತುಂ ಪಾತ್ಯೆಣೆಚೊ, ದಯಾಳಿ ಆನಿ ಘಮುಂಡಾಯೆಚೊ ವ್ಹಳ್ಳೆಂ ಭಾವನ್ ತಾಂಚೆ ಥಾವ್ನ್ ಲಾಭ್ತೆಲೆಂ. ಹ್ಯಾ ವರ್ವಿಂ ತುಜೆಂ ಜೀವನ್ಂಚ್ ಸುಖಾ–ಸಮೃದ್ಧೆನ್ ಭರ್ತೆಲೆಂ.

18 ಆಮಾಲ್ ಪೀವನ್ ಗರ್ಜೆಚೆಂ?

ಪ್ರಸಕ್ತ್ ಯುಗಾಂತ್ ಚಡ್ತಾವ್ ಯುವಜಣಾಂಕ್ ಹಿ ಮಾರೆಕಾರ್ ಸಮಸ್ಯಾ ಧೊಸ್ತಾ. ವ್ಹಳ್ಯಾರ್, ಯುವಜಣಾಂ ಮಧೆಂ ಆಮಾಲ್ ಪೀವನ್ ವೃದ್ಧಿ ಜಾವ್ನ್ ಆಯ್ಲಾಂ. ಸಭಾರಾಂನಿ ಮಾಧಕ್ ವಕ್ತಾಂಚೊಯೀ ಪ್ರಯೋಗ್ ಘಟ್ ಧರ್ಲಾ. ಹ್ಯಾ ವರ್ವಿಂ ಆಮಿ ಥೊಡೆ ಸಮಸ್ಯೆ ಆತಾಂ ಮುಖಾರ್ ದವ್ರುನ್ ಆಮ್ಚ್ಯಾ ಜೀವನಾಚಾ ಬರೆಪಣಾಕ್ ಲಗ್ತಿ ಕರುಂಕ್ ಪಳೆವ್ಯೆತ್.

ಆಮಾಲ್ ಪಿಯೊಣೆ—ಹಾಂತು ಸಭಾರ್ ವರ್ಗ್ ಆಸಾತ್. ಥೊಡೆ ಬಿಯರ್, ಸುರ್, ವಾಯ್ನ್ ತಸಲೆಂ ಉಣ್ಯಾ ಆಮಾಲಾಚೆಂ ಪಿಯೊಣೆಂ ಧರ್ತಾತ್ ತರ್ ಹೆರ್ ಬ್ರೇಂಡಿ, ವಿಸ್ಕಿ, ರಮ್, ಎರ್ರೇಕ್, ಗಾಂವ್ಟಿ ಆಸಲಿಂ ಅಖಂಡ್ ಆಮಾಲಾನ್ ಭರ್ಲ್ಲಿಂ ದ್ರವ್ಯಾಂ ಸೆವ್ತಾತ್.

ಆಮಾಲ್ ಪಿಯೊಣೆಂ ಥೊಡ್ಯಾಂ ಪ್ರದೇಶಾಂನುಸಾರ್ಯೀ ಆಸಾ. ಫ್ರಾನ್ಸ್, ಇಟೆಲಿ, ಸ್ಪೇಯ್ನ್ ಆನಿ ಗ್ರೀಸ್ ತಸಲ್ಯಾ ದೇಶಾಂನಿ ವಾಯ್ನ್ ಸದಾಂಚೆಂ ಕುಟ್ಮಾ ಶೇಜಾರ್ ಪಿಯೆಂವ್ಚೆಂ ತಸಲೆಂ ಜಾವ್ನಾಸಾ. ಹಿ ಸವಯ್ ರಿವಾಜಿಚೆಂ ಮೂಳ್ ಆಸ್ಯೆತ್. ಪುಣ್ ಹ್ಯಾ ದೇಶಾಂನಿಯೀ ಪಿಯೊಣ್ಯಾಚಿ ಸವಯ್ ವೆವೆಗ್ಳಿ ಆಸಾ.

ಸಮತೂಕಾಚಿ ದೀಷ್ಟ್ :

ಆಮ್ಚೆ ಮ್ಹಾಲ್ ಮ್ಹಾತಾರೆ–ಆಬ್ರಾಹಾಂ–ಇಜಾಕ್ ಜಾಲ್ಯಾರೀ ಆಪ್ಲ್ಯಾ ಜೆವ್ಣಾ ಬರಾಬರ್ ವಾಯ್ನ್ ಸೆವುನ್ ಆಸ್ಲ್ಲೆ. ಜೆಜುನ್ಂಚ್ ಏಕಾ ಕಾಜಾರಾ ವೆಳಿಂ ವಾಯ್ನ್ ಉಣೊ ಪಡ್ಲ್ಯಾವೆಳಾ, ಆಪ್ಲ್ಯಾ ಮಾಯೆಕ್ ಖಾಲ್ ಜಾವ್ನ್ ಉದಾಕ್ ವಾಯ್ನ್ ಜಾವ್ನ್ ಪರಿವರ್ತಿತ್ ಕೆಲ್ಲೆಂ·

ಆದ್ಲ್ಯಾಂಚಿ ಸಾಂಗ್ಣ್ಯಾಚ್ ಆಸ್‌ಲ್ಲಿ, ತುಜೆಂ ಪೋಟ್ ಪಿಡೆ ಥಾವ್ನ್ ಪಯ್ಸ್ ದವ್ರಿಜಾಯ್ ತರ್ ಥೊಡೊ ವಾಯ್ನ್ ಪಿಯೆಂವ್ಚಿ ಸವಯ್ ಕರ್. ಹ್ಯಾ ವರ್ವಿಂ ಮನ್ಶ್ಯಾ ಜೀವನಾಂತ್ ಹುರುಪಾಯ್ ಚಡೊನ್ ಖುಶಾಲ್ಭರಿತ್ ರಾವೊಂಕ್ ಸಕತ್ ಲಾಭ್ತಾಲಿ.

ಅಶೆಂ ಮ್ಹಣ್ತಾಚ್ ತುಂವೆಯಿ ತಾಂಚೆಂ ನಿದರ್ಶನ್ ಘೆವ್ನ್ ಆಮಾಲ್ ಪಿಯೆಂವ್ಕ್ ಧರಿಜಾಯ್ ಮ್ಹಣ್ ಅರ್ಥ್ ಯೇನಾ. ಮನ್ಶ್ಯಾ ಜೀವನಾಂತ್ ಕಸಲಿಚ್ ಸವಯ್ ಭಾದಕ್ ಹಾಡಿನಾ. ಪುಣ್ ತ್ಯೆ ಸಂಗ್ತಿಚೊ ಪ್ರಯೋಗ್ ಮಿತ್ ಮಿರ್ವೊಂಕ್ ಸಕ್ತಾನಾ ಮಾತ್ರ್ ಮನ್ಶ್ಯಾ ಅಕ್ಕಲ್ ಘಿರ್ವೊನ್ ಜೀವನ್‌ಂಚ್ ವಿಭಾಡ್ ಜಾತಾ. ಉಜೊ, ಊಬ್, ವೀಜ್, ತಶೆಂ ಸಭಾರ್ ಆಯ್ದ್ಯಾಂ—ಸುರಿ, ಕಾತರ್, ಕೊಯ್ತಿ ಮಾರೆಕಾರ್ ಜಾವ್ನಾಸಾತ್. ಪುಣ್ ಆಮಿ ಹಾಂಚೆ ಥಾವ್ನ್ ಜೊಡ್ಚೊ ಬರೊ ಪ್ರಯೋಗ್‌ಯಿ ಲೇಖ್ ಮಿತ್ ನಾಸ್ಲೆ. ಖಂಚಾಯ್ಕಿ ಹರ್ ವಸ್ತು ಆಮಿ ಪ್ರಯೋಗ್ ಕರ್ಚ್ಯಾಂತ್ ತೀವ್ರ್ ಹೊಂಡ್ವೊಣ್ ಆಸಾ. ಹ್ಯಾಚ್‌ಪರಿಂ ಆಮಾಲ್ ಪಿಯೊಣೆಂಯಿ ಮಿತ್ ಮಿರ್ವಾಲ್ಯಾರ್ ಜಾಂವ್ಚಿ ಗತ್‌ಚ್ ವಿಂಗಡ್. ಜರ್ ಆಮ್ಕಾಂ ಹ್ಯೆ ವರ್ವಿಂ ವಾಯ್ಟ್ ಆಸಾ ಮ್ಹಣ್ ಕಳಿತ್ ಜಾತಾ ತರ್, ಆಮಿ ಆಮ್ಚೆಂ ಸ್ಥೈರಾಣ್ ಜರೂರ್ ಸಾಂಬಾಳಿಜಾಯ್.

ಆಮಾಲ್ ಪೀವನಾಚೆ ಪರಿಣಾಮ್ :

ಮನ್ಶ್ಯಾ ಜೀವನಾಂತ್ ಆಮಾಲಾದ್ವಾರಿಂ ಕಿತೆಂ ಸರ್ವ್ ಅನಾಹುತಾಂ ಘಡ್ತಾತ್ ತೆಂ ಆಮಿ ಜಾಣಾಂವ್. ಇತರ್ ವಸ್ತುಂಪರಿಂ ಆಮಾಲ್ ಪೀವನಾಂತ್ ಜಿರ್ವಣೆಕ್ ಭಾದಕ್ ಯೇನಾ. ತೆಂ ಪೊಟಾಂತ್ ರಿಗ್‌ಲ್ಲೆಂಚ್ ಜಿರ್ತಾ ಆನಿ ರಗ್ತಾಶಿರಾಂನಿ ರಿಗ್ತಾ. ಚಡ್ತಾವ್ ಧಾಕ್ಟ್ಯಾ ಆಣ್ಕಿಟೆಂತ್‌ಚ್ ಹಾಚೆ ಜಿರ್ವಣ್ ಜಾತಾ. ತುರ್ಥಾನ್ ಹೆಂ ಆಮಾಲ್ ತುಜ್ಯಾ ಮೆಂದ್ವಾಕ್, ಸಗ್ಳ್ಯಾ ಕೂಡಿಕ್ ಆನಿ ಪೀಂತಾ ಜನಕಾಂಗಾಕ್ ರಿಗ್ತಾ. ಆಮಾಲಾಂತ್ ಖರಾಯೆಚೆ ಪರಿಮಾಣ್ ಆಸಾತ್ ಜಾಲ್ಲ್ಯಾನ್ ತುಜಿ ಕೂಡ್ ಪರಿವರ್ತಿತ್ ಜಾವ್ನ್, ಆಮಾಲ್ ಪದಾರ್ಥ್ ರಾಸಾಯನಿಕ್ ವಸ್ತು ಜಾವ್ನ್ ಬದ್ಲ್ಲನ್, ತುಜಿ ಕೂಡ್ ಲಾಂಕುಡ್ ಉಜ್ಯಾಕ್ ಬಲಿ ಜಾಲ್ಲ್ಯೆಪರಿಂ ಜಾತಾ. ಹೆಂ

ಜಡ್ತಾವ್ ಕಾಮ್ ಪೀಂತ್‌ಜನಕಾಂಗ್ (ಲಿವರ್) ಕರ್ತಾ. ತುಜೆ ಶ್ವಾಸ್ ಕೋಸ್ ಆನಿ ಮೂತ್ ಜನಕಾಂಗ್ (ಕಿಡ್ನಿ) ಘೊಡೆಂ ಆಮಾಲ್ ಭಾಯ್ರ್ ಘಾಲ್ತಾತ್ ತೆಂ ಉಸ್ವಾಸಾ ಮುಂಖಾತ್ರ್ ಆನಿ ಮೂತಾ ಮುಖಾಂತ್ರ್ ವಿಸರ್ಜಿತ್ ಜಾತಾ.

ಆಮಾಲ್ ರಗ್ತಾಂತ್ ಸೆರ್ವಾಲ್ಲಿಂಚ್ ತುಜಿ ಮತ್ ಮಾತ್ಸಿ ಗಂಭೀರ್, ಆರಾಮ್ ವ ಅಸ್ಥಿರ್. ಜಾತಾ. ಜಡೀತ್ ಸೆವ್‌ಲ್ಲ್ಯಾಂತ್ ಮೆಂದ್ವಾಚಾ ಮೂಳ್ ಶಿರಾಂಚೊ ನಿರ್ಬಂಧ್ ಚುಕ್ತಾ. ಹ್ಯಾ ವರ್ವಿಂ ಥೊಡೆ ಅತ್ಯಧಿಕ್ ಉಲೈತಾತ್, ಜಡೀತ್ ಚುರುಕ್ ಜಾತಾತ್ ತಶೆಂ ಝುಗ್ಡ್ಯಾಕ್‌ಯಿ ದೆಂವ್ತಾತ್. ಅಸಲೆ ಸಭಾರ್ ಆಪ್ಣಿಂ ಸಮಾಜಿಂತ್ ಸದಾಂಚ್ಯಾ ಜೀವನಾಂತ್ ಪೆಳೆಂವ್ಕ್ ಮೆಳ್ತಾತ್.

ಜಡೀತ್ ಆಮಾಲಾಚಿ ಸವಯ್ ಬಳ್ ಕೆಲ್ಯಾರ್, ಮೆಂದು ತೀವ್ರ್ ರೀತಿನ್ ಸ್ವೈರಾಣ್ ಹೊಗ್ಡಾಯ್ತಾ. ಮೆಂದ್ವಾಚಿ ಕೇಂದ್ರ್ ಶಿರಾಂ ಚಲಾವಣೆಕ್ ಮಾರ್ ಬಸ್ತಾ. ಹ್ಯಾ ವರ್ವಿಂ ಎಕ್ಲ್ಯಾಕ್ ಆಪ್ಲ್ಯಾ ಚಲನ್‌ವಲನಾಂನಿ ಎಕಾಮೆಕಾಚೊ ಸಹಕಾರ್ ಗುಸ್ಪಡ್ತಾ. ಹ್ಯಾಚ್ ವರ್ವಿಂ ಜಡೀತ್ ಆಮಾಲ್ಯಾಕ್ ಉಲೈತಾನಾ, ಪಳೆತಾನಾ ತಶೆಂ ಚಲ್ತಾನಾ ಕಾಂಪ್ ಉಡ್ತಾ. ಚಿಂತ್ನಾಂನಿಯಿ ತೊ ಗುಸ್ಪಡ್ತಾ. ಆಪುಣ್ ಪಯ್ಲೆಂಚೆ ಪ್ರಾಸ್ ಚುರುಕ್ ಆಸಾಂ ಮ್ಹಳ್ಳೆಂ ಭೊಗಾಪ್ ತಾಚೆ ಥೈಂ ಉಸ್ಕಾತಾ ಜಾಲ್ಲ್ಯಾನ್ ತಸಲ್ಯಾ ಮನ್ಶ್ಯಾಚಿ ಸ್ಥಿತಿಚ್ ಚಿಂತ್ತಾಜನಕ್ ಜಾತಾ. ಹ್ಯಾಚ್ ವರ್ವಿಂ ತೊ ಆಪುಣ್ ಜಡೀತ್ ಪಿಯೆಲಾಂ ಮ್ಹಳ್ಳೆಂ ಬಿಲ್ಕುಲ್ ಚಿಂತಿನಾ. ಆಮಾಲ್ ಚಡ್ಣೆಚಿ ಗಡ್ ಮಿರ್ವಾಲ್ಯಾರ್ ತಾಕಾ ಸಾರ್ಕ್ಯೆ ಸ್ಥಿತೆಕ್ ಯೇಂವ್ಕ್ ಬರೊಚ್ ವೇಳ್ ಲಾಗ್ತಾ.

ಕೊಣಾ ಥೈಂ ಸಂಕಷ್ಟ್ ಆಸಾತ್, ಅಸ್ವಸ್ಥ್‌ಕಾಯ್ ಆಸಾ, ತಕ್ರಾರ್ ಆಸಾತ್, ಚಿಂತ್ನಾಂ ಆಸಾತ್, ಕಾರಣಾವೀನ್ ಘಾಯ್ ಆಸಾತ್, ದೊಳ್ಯಾಂನಿ ಮೂರ್ಖತಾ ಆಸಾ, ತಾಣೆಂ ಹ್ಯೊ ವಸ್ತು ಆಮಾಲಾ ಮಾರಿಫಾತ್ ಆಪ್ಣಾಯ್ಲ್ಯಾತ್. ತುಜ್ಯಾ ದೊಳ್ಯಾಂನಿಂಚ್ ತುಂ ಪಳೆತಲೊಯ್ ವಿಚಿತ್ರಾಂ, ಆನಿ ತುಜೆಂ ಮನ್ ಉಲೈತೆಲೆಂ ಮೂರ್ಖ್ ಸಂಗ್ತಿ. ಅಶೆಂ ತುಂ ಮಧೆಂ

ದರ್ಯಾಂತ್ ಸಾಂಪ್ಡಲ್ಲ್ಯಾಪರಿಂ ಜಾತೊಲೊಯ್–ಬುಡೊನ್ ವೆತೆಲ್ಯಾಕ್ ಗುಸ್ಪಡ್ ಆನಿ ಅಸಹಾಯಕತಾ ಜಾಲ್ಲ್ಯೆಪರಿಂ. ಎಕಾ ಪಿಂವ್ಡ್ಯಾಕ್ ಆಪ್ಲ್ಯೆ ಭುವಾರಿಂ ಕಿತೆಂ ಜಾಲ್ಯಾರಿ ಕಳಿತ್ ಆಸಾನಾ. ತಶೆಂ ಅಪ್ಘಡಾನ್ ಘಾಯ್ ಜಾಲ್ಯಾರೀ ದೂಖ್ ಕಳಾನಾ–ತೊ ಸ್ಯಾರ್ಕೆ ಸ್ಥಿತಿಕ್ ಯೆತಾ ಪರ್ಯಾಂತ್.

ನಾಶಾತ್ತ್ ವೆಚಿ ಸಮಸ್ಯಾ :

ಆತಾಂಚಾ ಕಾಳಾರ್ ಯುವಜಣ್ಂಚ್ ಆಮಾಲ್‌ಕೋರ್ ಜಾಲ್ಲೆ ಪ್ರಸಂಗ್ ಚಡಾತ್ತ್ ವೆತಾತ್. ಜೆ ಕಿತ್ಲೆ ಪ್ರಾಯೆಸ್ತ್ ಆಮಾಲ್ ಪಿಯೆತಾತ್‌ಗೀ ತಿತ್ಲೆಚ್ ಯುವಜಣ್‌ಯೀ ಹ್ಯೆ ಸವಯೆಚೆ ಗುಲಾಮ್ ಆತಾಂಚಾ ಕಾಳಾರ್ ಜಾತಾತ್. ಹ್ಯೆಚ್ ಸವಯೆ ವರ್ವಿಂ ಫ್ರಾನ್ಸಾಂತ್ ಥೊಡ್ಯಾ ಭುಗ್ರ್ಯಾಂ ಥೈಂ ಲಿವರ್ ಸುಜೊನ್ ಲ್ಹಾನ್ ಪ್ರಾಯೆರ್‌ಚ್ ಪಿಡೆಕ್ ಬಲಿ ಜಾಲ್ಲೆ ದಾಖ್ಲೆ ಆಸಾತ್. ಸಂಸಾರಾಂತ್ ಅತ್ಯಧಿಕ್ ಆತ್ಮಹತ್ಯಾ ಕರ್ಚ್ಯಾ ಹಂಗೇರಿಂತ್ ಪಾಟ್ಲ್ಯಾ ವರ್ಸಾಂನಿ ಹಜಾರಾಂನಿ ಭುಗ್ರ್ಯಾಂಕ್ ಥೈಂ ಆಮಾಲಾಚಾ ಪ್ರಭಾವಾನ್, ಆಂಗಾಚಾ ಜೀವಾಣುಂನಿ ವೀಕ್ ಉತ್ಪನ್ನ್ ಜಾವ್ನ್ ಅನಾರೋಗ್ಯಾಂತ್ ಪಡ್‌ಲ್ಲ್ಯಾಂಕ್ ಚಿಕಿತ್ಸಾ ಚಲಯ್ತಾತ್.

ಆಜ್ಚ್ಯಾ ಯುವಜಣ್ ಹ್ಯಾ ಮಾರೆಕಾರ್ ಸಂಗ್ತಿಂಕ್ ಕಿತ್ಯಾ ಬಲಿ ಜಾತಾತ್? ಚಡ್ತಾವ್ ತಶೆಂ ಆಧಾರ್ತೆಲ್ಯಾಚಾ ಕುಟ್ಮಾಂತ್ ಎಕ್ಲೊ ತರೀ ಅಧಿಕ್ ಪಿಂವ್ಡೊ ಆಸ್ತಾ. ಇತರ್ ಕಡೆನ್ ಹೆರ್ ಪಿತ್ರಾಂಚ್ಯೆ ಒತ್ತಾಯೆಕ್ ಲಾಗೊನ್ ಸವಯ್ ಸುರು ಜಾತಾ. ಥೊಡ್ಯಾ ಯುವಜಣಾಂನಿ ತಾಂಚೆ ತಸ್ಲ್ಯಾಂಕ್ ಸಾಂಗ್ಚೆಂ ಆಸಾ. ಮನ್ಶ್ಯಾಪರಿಂ ದಿಸಾಜಾಯ್ ತರ್ ಥೊಡೆಂ ತರೀ ಆಮಾಲ್ ಪಿಯೆಜಾಯ್ ಮ್ಹಣ್. ಅಶೆಂಚ್ ಚಲಿಯೊಯಿ ಆಪುಣ್ 'ಸೋಶಿಯಲ್' ಮ್ಹಳ್ಳೆಂ ದಾಕಂವ್ಕ ಪಾರ್ಟಿ—ಸತ್ಕಾರಾಂನಿ ಆಮಾಲ್ ಪೀವನ್ ಸೆವ್ತಾತ್.

ತುಂ ಆಮಾಲ್ ಪಿಯೆಲ್ಲ್ಯಾವೆಳಿಂ ಎಕಾ ಖರ್ಯಾ ಮನ್ಶ್ಯಾ ಸಾರ್ಕೊ ಮನಿಸ್ ಜಾತಾಯ್ ಮ್ಹಳ್ಳ್ಯಾಂತ್ ಸತ್ ನಾ. ಕಿತ್ಯಾಕ್, ಥೊಡ್ಯಾ ಮನ್ಶಾತಿಂಕ್‌ಯೀ ಸೊರೊ ಪಿಯೆಂವ್ಕ ದೀವ್ನ್ ಆಮಾಲಿ ಕರ್ಯೆತಾ. ತುಕಾ ಆಮಾಲ್ ಪಿಯೆಯಾಂ ಮ್ಹಣ್ ಒತ್ತಾಯ್ ಕರುನ್ ಪಿಯೆಂವ್ಕ

ಲಾಂವ್ಚೆ ತುಜೆ ಮಿತ್ರ್ ಬಿಲ್ಕುಲ್ ತುಜೆಂ ಬರೆಪಣ್ ಆಶೆನಾಂತ್. ಅಶೆಂ ಪಿಯೆಲ್ಲ್ಯಾ ವರ್ವಿಂ ತುಕಾಯೀ ಕಾಸಾಚೆಂ ಪ್ರಯೋಜನ್ ನಾ. ಹ್ಯಾ ವರ್ವಿಂ ತುಂವೀ ಆಮಾಲ್ಯಾಂಚಾ ತಿಸ್ರ್ಯಾ ವರ್ಗಾಕ್ ಸೆರ್ವಾತೊಲೊಯ್'. ತೆ ತುಕಾ ಪಿಯೆಂವ್ಕ್ ದೀವ್ನ್ ಉಪ್ರಾಂತ್ಲಿ ತುಜಿ ಸೊಭಾಯ್ ಪಳೆಂವ್ಕ್ ಆಶೆತಾತ್ ಜಾಂವ್ಕೀ ಪುರೊ. ಜರ್ ತುಂ ತಾಂಕಾಂ ಬಲಿ ಜಾಲ್ಯೊ ತರ್ ಉಪ್ರಾಂತ್ ತುಜೆಂ ಚಲನ್ ವಲನ್ ಎಕಾ ಲ್ಹಾನ್ ಭುರ್ಗ್ಯಾಪರಿಂ, ಸಾರ್ಕೆಂ ಉಲಂವ್ಕ್, ಪಳೆಂವ್ಕ್ ಆನಿ ಚಲೊಂಕ್ ಜಾಯ್ನಾಸ್ತಾಂ ಪಿಶ್ಯಾಂಪರಿಂ ತುಂ ನಾಚ್ತಲೊಯ್.

ಅಮಾಲ್ ಪಿಯೆಲ್ಲ್ಯಾವರ್ವಿಂ ಪ್ರಾಯೆಕ್ ಭರ್ಲ್ಲೆ, ಭುರ್ಗ್ಯಾಂ ಸಮಾನ್ ಜಾತಾತ್— ಪ್ರಾಕೃತಿಕ್ ತಸೆಂ ಮಾನಸಿಕ್ ರೀತಿನ್. ತಾಚೆಂ ಮತಿಜ್ಞಾನ್ ಆನಿ ಕೂಡಿ ಭಾವೋದ್ರೇಕ್ ಪ್ರಾಮುಖ್ಯತಾ ಹೊಗ್ಡಾಯ್ತಾತ್. ಜಸೆಂ ಏಕ್ ಲ್ಹಾನ್ ಬಾಳ್ ಸಕ್ತಿಹೀನ್ ಜಾವ್ನ್ ಸರ್ವಾಕ್ ಹೆರಾಂಚಿ ಕುಮಕ್ ಲಾಲೆತಾ ತಶೆಂ. ಹೆಂಚ್ ನಹಿಂ ಆಸ್ತಾಂ ಜೆ ಕೋಣ್ ಲೈಂಗಿಕ್ ನಿತ್ಯತಾ ಆಶೆತಾತ್, ತೆ ಆಪ್ಲ್ಯಾ ಸಾಂಗಾತ್ಯಾಕ್ ವ ಸಾಂಗಾತಿಣಿಕ್ ಆಮಾಲ್ ಪಿಯೆವ್ಪಾಕ್ ದೀವ್ನ್, ಸ್ವೈರಾಣ್ ಚುಕಂವ್ಕ್ ಲಾವ್ನ್ ಕಾಮುಖತಾ ಪ್ರಚೋದಿತ್ ಕರ್ಚೆಂ ಪ್ರಯತ್ನ್ ಕರ್ತಾತ್. ಹ್ಯಾ ವರ್ವಿಂ ವೋಗ್ ಕರ್ನಾರಾಂನಿ ಆಮಾಲ್ ಪಿಯೆವ್ನ್ ಕರ್ಚ್ಯೊ ವೋಗ್ ನೀತಿ ಗಡ್ ಮಿರ್ವೊನ್ ಗತಿ ಪಾಸ್ಟ್ ಜಾತಾ.

ಹ್ಯಾ ಸರ್ವಾಂ ವರ್ವಿಂ ಕಳಿತ್ ಜಾತಾ ಕೀ ಅಮಾಲ್ ಪೀವನಾ ವರ್ವಿಂ ಕೊಣಾಕ್‌ಚ್ ಚಡೀತ್ ಪ್ರಯೋಜನ್ ಲಾಭಾನಾ, ತಾಚಿ ಬುದ್ವಂತ್ಕಾಯ್ ಚಡಾನಾ, ಬಳ್ ಮೆಳಾನಾ—ಬಗಾರ್ ತೊ ಅಸ್ಕತ್ ಜಾತಾ, ನೀತಿಚೆಂ ಧೈರ್ಯ್ ಹೊಗ್ಡಾಯ್ತಾ. ಅಶೆಂ ತೊ ಹೆರಾಂಕ್ ಹಿಣ್ಸಿತಾ, ವಿಶೇಷ್ ಆಮಾಲಾ ಮಾರಿಫಾತ್ ಪ್ರಚಂಡ್ ಗೊಂದೊಳ್ ಆಸಾ ಕರ್ತಾ, ಆನಿ ಹರ್ಯೆಕ್ಲೊ ಆಪ್ಲಿ ಖರಿ ವಾಟ್ ಚುಕ್ತಾ. ಎಕ್ಲ್ಯಾಚೊ ಪಾಂಯ್ ಮೊಡ್ಲ್ಯೆ ತವಳ್ ಆಸ್ಚಿ ದೂಖ್ ಕಿತ್ಲಿ ವ್ಹಣ್ ತುಕಾ ಕಳಾಜ್ಯಾ ತರ್ ತುವೆಂ ತುಜೊ ಪಾಯ್ ವೋಡ್ನ್ ಘೆಂವ್ಚಿ ಗರ್ಜ್ ದಿಸಾನಾ, ತುಕಾ ಥೊಡೆಂ ತರೀ ಕಳಿತ್ ಜಾತಾ.

ಹ್ಯಾ ಪರಿಂ ಆಮಲಾಲ್ ಪೀವನಾಂದ್ವಾರಿಂ ಜಾಂವ್ಚಿಂ ಅನಾಹುತಾಂ, ಅವ್ಘಡಾಂ ತುಂವೆ ಚಿಂತುವ್ಯೆತಾತ್ ಆನಿ ಆಡಾವ್ಯೆತಾತ್.

ಆಮಲಾಲ್ ಪೀವಣಾವರ್ವಿಂ ತುಂ ಏಕ್ ಪಿಂವ್ಡೊ ವ ಬೆಬ್ದೊ ಮಾತ್ರ್ ಜಾಯ್ನಾಂಯ್. ಬಗಾರ್ ಹಾಚೆ ಸಂಗಿಂ ದುಸ್ರಿ ಏಕ್ ಸಂಗತ್ ಮೆಳೊನ್ ಮರಣ್ ಅವ್ಘಡ್‌ಯಿ ಸಂಭವ್ತಾತ್. ಕೆಠಿಣ್ ವಾಹನ್ ಅವ್ಘಡ್ ಜಾವ್ನ್ ತುಜೊಚ್ ವ ಹೆರಾಂಚೊ ಜೀವ್ ವ ಕೂಡಿಚೊ ಅಮೂಲ್ಯ್ ವಿಶ್ವೊ ಹೊಗ್ಡಾಂವ್ಚೆ ಪ್ರಸಂಗ್ ಆಸ್ತಾತ್. ಹಾಕಾ ದಾಖ್ಲೆ ಜಾಯ್ ತರ್ ಲಾಗ್ಸಿಲ್ಯೆ ಸರ್ಕಾರಿ ಆಸ್ಪತ್ರೆಕ್ ಗೆಲ್ಯಾರ್ ಕಳ್ತಾ. ಥೈಂಸರ್ ನಿದೊನ್ ಆಸ್‌ಲ್ಲ್ಯಾ ಪಾಂಯ್ ವ ಹಾತ್ ಮೊಡ್‌ಲ್ಲ್ಯಾ ಪೈಕಿಂತ್ಲೆ ಜಡ್ತಾವ್ ವ್ಹಳ್ಯಾರ್ 99.9 ಟಕ್ಕೆ ವಾಹನ್ ಚಾಲಕ್. ಆಮಲಾಲ್ ಪಿಯೊಣ್ಯಾ ವರ್ವಿಂ ಅವ್ಘಡಾಕ್ ಬಲಿ ಜಾಲ್ಲೆ ಆಸ್ತಾತ್. ಸಭಾರ್ ಪಿಯೆವ್ನ್ ಆಪ್ಲಿ ಲಜ್ ಭಂಗವ್ನ್ ಆಪ್ಣಿಂ ವನ್‌ಂಚ್ ಕಾಂಟ್ಯಾಂ-ಖುಂಟ್ಯಾಂಚೆರ್ ನಿದಾಯ್ತಾತ್. ತರ್ ತುಕಾ ಅಸಲಿ ಮಾರೆಕಾರ್ ಸವಯ್ ಕಿತ್ಯಾ?

ವಿಚಾರ್ ಜಾಣ್ವಾಯೆನ್ ತೂಕುನ್ ಪಳೆ:

ಜರ್ ತುಂ ಹೊ ವಿಷಯ್ ಜಾಣ್ವಾಯೆನ್ ತೂಕುನ್ ಪಳೆಶಿ, ತುಕಾ ಕಳಿತ್ ಜಾತೆಲೆಂ ಕೀ ಆಮಲಾಲ್ ವಸ್ತ್, ಜೀವನಾಚ್ಯೆ ಹೆರ್ ಗರ್ಜೆಚ್ಯೊ ವಸ್ತು ಜಾವ್ನಾಸ್ಚ್ಯಾ ವಾರೆಂ, ಉದಾಕ್ ವ ಖಾಣಾ ತಿತ್ಲಿ ಅಮೂಲ್ಯ್ ವ ಗರ್ಜೆಚಿ ನಹಿಂ. ಅಮಲಾಲ್ ನಾಸ್ತಾಂ ತುವೆಂ ಜಿಯೆವ್ಯೆತ್, ಆನಿ ಸಭಾರ್ ಜಣ್ ಆಶೆಂ ಜಿಯೆತಾತ್. ತುವೆಂ ಭೆಷ್ಟೆಂ ಚಿಂತ್ಚೆಂ ಕೀ, ನಾಟಕಾ ವೆಳಾರ್, ಪದಾಂ ಮ್ಹಣ್ತಾನಾ, ಚಾರ್ ಜಣಾಂ ಮುಖಾರ್ ಪಡ್ತಾನಾ ಪಿಯೆಲ್ಯಾ ಶಿವಾಯ್ ಉಲಂವ್ಕ್ ಜಾಯ್ನಾ ಮ್ಹಣ್. ಅಸೆಂ ಚಿಂತ್ತೆಲೆ ನಿಜಾಕ್‌ಯಿ ತಾಂಕಾಂ ದೆವಾನ್ ದಿಲ್ಲೆಂ ಅಕ್ಕಲ್ ಸುಣ್ಯಾ ಪಾಸ್ಟ್ ಕರ್ತಾತ್. ಕಿತ್ಯಾಕ್ ಸುಣೆಂ ಜಾಲ್ಯಾರೀ ತಾಂಕಾಂ ಜಾಯ್ನಾಸ್‌ಲ್ಲಿ ವಸ್ತ್ ಬಿಲ್ಕುಲ್ ಖಾಂವ್ಚೆಂ ಧೈರ್ಯ್ ಫೆನಾಂತ್. ಆಮಲಾಲ್ ಪೀವನ್ ಅಭ್ಯಾಸ್ ಕೆಲ್ಲ್ಯಾನ್ ಮತಿಚಿ ನಿತಳಾಯ್ ಆನಿ ಜಾಗ್ರುತ್ಕಾಯ್, ದೈಹಿಕ್ ಬಳ್ ಹೊಗ್ಡಾವ್ನ್, ಹೆರಾಂಚಾ ಕಾಳ್ಜಾಕ್ ದುಖವ್ನ್ ವಾಯ್ಟ್ ಪ್ರೇರಣಾಂ ಬಳ್ ಕರ್ತಾ.

ಜೀವನಾಚಾ ನಿರುತ್ಸಾಹಾ ವ ಬೆಜಾರಾಯೆ ಥಾವ್ನ್ ನಿವ್ರೊಂಕ್ ಅಮಾಲ್ ಬಿಲ್ಕುಲ್ ಸಹಕಾರ್ ದೀನಾ. ಹೆರಾಂಚಾ ಭಿಯಾನ್, ಆಪ್ಣಾಕ್ ಬಳ್ ಮೆಳ್ಚಾಕ್ ಪಿಯೆವ್ನ್ ಪಿಶೆಂಪಣ್ ಆಧಾರ್ತಾನಾ ಆಪ್ಲೊಚ್ ಜೀವ್ ಭಾವೀ ರಿಸ್ಕೆರ್ ಖಂಚಯ್ತಾತ್. ಹ್ಯಾ ವರ್ವಿಂ ಪಿಡಾ ಗೂಣ್ ಜಾಂವ್ಚ್ಯಾ ಪ್ರಾಸ್ ಆತ್ಯಧಿಕ್ ಪಿಡ್ತ್ಯಾರ್ ಜಾತಾ. ತಸೆಂ ಆಮಾಲಾ ವರ್ವಿಂ ಕೃತಕ್ ಚುರುಕಾಯ್ ಆನಿ ಸಂತುಷ್ಟಿ ಮನೋಭಾವ್ ಮೆಳ್ಲ್ಯಾಂತ್ ಕಿತೆಂ ಪ್ರಯೋಜನ್ ?

ಹೆಂ ಸರ್ವ್ ಜಾಣಾಸೊನ್‌ಯೊ ಆವ್ಯ್ಚೆ ಆಯ್ಚೆ ಯುವಜಣ್ ದೊಳೆ ಆಸೊನ್ - ಫೊಂಡ್ ದಿಸೊನ್‌ಯೊ ದಿಸಾ ಉಜ್ವಾಡಾಕ್‌ಚ್ ತಾಂತು ಪಡ್ತಾತ್, ಘಾಯೆತಾತ್, ಹಾತ್ ಪಾಯ್ ಮೊಡ್ತಾತ್. ಹ್ಯಾ ದೆಖುನ್ ವ್ಹಡಿಲಾಂನಿ ಆಪ್ಲ್ಯಾ ಭುಗ್ರ್ಯಾಂಕ್ ತಾಂಚಾ ಘರಾಂನಿ ಆಮಾಲ್ ಪಿಯೆವ್ಪಾಚಿ ಸವೈ ಬಿಲ್ಕುಲ್ ಕರ್ಚಿ ನಹಿಂ. ಆಮಿ ಜಾಣಾ ಜಾಂವ್ಯಾಂ ಕೀ ಥೆಂಬೆ ಮೆಳೊನ್ ತೋಡಾಕ್ ದೆಂವ್ತಾತ್, ತೋಂಡ್ ವ್ಹಾಳಾಕ್ ತೆಂಕ್ತಾ, ವ್ಹಾಳ್ ನಂಯೊಂಕ್ ಮೆಳ್ತಾತ್, ನಂಯ್ ದರ್ಯೊ ಜಾತಾ. ಉಪ್ರಾಂತ್ ತೊ ವಿಸ್ತಾರ್ ಸಾಗೊರ್ ಜಾತಾ. ಅಶೆಂ ಮ್ಹಣ್ತಾನಾ ತ್ಯಾ ವಿಸ್ತಾರ್ ಸಾಗೊರಾಂತ್ ಪಯ್ಲೆಂಚಾ ಥೆಂಬ್ಯಾಂಚೊ ಮಾತ್ರ್ ಅಧಿಕ್ ಮಹತ್ವ್ ಆಸ್ತಾ. ಹೆಂ ಆಮಿ ಚಿಂತ್ಯಾಂ ಕಿತ್ಯಾ ಕೀಳ್ ಮನ್ಜಾತಿಂ ಪ್ರಾಸ್ ಆವ್ಯ್ಚ್ಯಾ ಮತಿಂತ್ ಆಮಿ ಬರೆಂ ಆನಿ ಖರೆಂ ಚಿಂತುಂಕ್ ಜರೂರ್ ಸಕ್ತಾಂವ್.

……

19

ರಾಸ್ತವಿಕ್ ಜೀವನಾಕ್ ಮಾಧಕ್ ವಕ್ತಾಂ?

ನಿರೀಕ್ಷಿತ್ ತುಜೆ ಲಾಗಿಂ ಮಾಧಕ್ ವಕ್ತಾಂ ಆಸೊಂಕ್ ಪುರೊ
ತ್ಯಾ ಹ್ಯಾ ಕಲಿಯುಗಾಂತ್ ಚಡ್ತಾಂವಾಂಚೆಂ ಜೀವನ್ ವಕ್ತಾಂಚೆರ್‌ಚ್.
ಊಂದ್ವೊನ್ ರಾವ್ಲಾಂ. ಭುಗಾರ್ಯಾಂ, ಸ್ತ್ರೀಯಾಂ, ತಸೆಂ ದಾದ್ಲ್ಯಾಂಚಿ
ಊಡ್ ಜಾಗೃತ್ ದವರ್ಚ್ಯಾಕ್ ಆತಾಂ ವಕ್ತಾಂಚಿ ರಾಸ್‌ಚ್ ಸೊಧುನ್
ಎಡ್ಲ್ಯಾ. ಅಸಲಿಂ ಚಡ್ತಾವ್ ವಕ್ತಾಂ ವ್ಹಡಾಂಕ್ ದಾಕ್ತೆರ್ ಬರಯ್ತಾತ್.
ಣ್ ಆತಾಂ'ತಾಂ ಅಸಲ್ಯಾ ವಕ್ತಾಂಚೊ ಪ್ರಯೋಗ್ ಆಜ್ಚೆ ಯುವಜಣ್
ರುನ್ ತಾಂಚ್ಯೆತ್ಲ್ಯಾಕ್ ಸಂತುಷ್ಟಿ ಜಾತಾತ್. ಹ್ಯಾ ವೀಣ್ ಹೆರ್
ಕ್ತಾಂಯೊ ಜಿಂ ದಾಕ್ತೆರಾಂಚಾ ಉಪ್ಯೋಗಾಕ್ ತಯಾರಿನಾಂತ್ ತಿಂ—
ರ್ಯೊನ್, ಎಲ್ಲೆಸ್ಡಿ ಆನಿ ಮರಿಜುವಾನಾ. ಸಭಾರ್ ಯುವಜಣ್ ಹ್ಯಾ
ಾಕೊಳ್ ಚಿಂತ್ಪಾಚೆ ರಾಯ್ ಜಾಲ್ಯಾತ್— ಜರ್ ಪ್ರಾಯೆಸ್ತ್ ಗುಳ್ಯೊ,
ವಿಟ್ಟಿ, ತಸೆಂ ಆಮಾಲ್ ಸೆವ್ತಾತ್ ತರ್ ಆಮಿ ಮರಿಜುವಾನಾ ವ ಮಾಧಕ್
ಕ್ತಾಂ ಸೆವ್‌ಲ್ಲ್ಯಾಂತ್ ಕಿತೆಂ ಬಾಧಕ್ ಆಸಾ? ತುಂವೀ ಹೆಂಚ್ ಚಿಂತಾಪ್
ಟಯ್ತಾಯ್? ವಾಸ್ತವಿಕ್ ಜೀವನ್ ಸಾರುಂಕ್ ಮಾಧಕ್ ವಕ್ತಾಂವೀಣ್
ಸಾಧ್ಯ್ ವ್ಹಳ್ಳೊ ವಾದ್ ಮಾಂಡ್ತಾಯ್ ?

ಭಾರ್ ಯುವಜಣಾಂಚಿ ಬಲಿ:

ಮತಿಕ್ ಆಮಾಲ್ ಚಡ್ಚ್ಯೆ ಖಾತಿರ್ ವ ಆನಂದ್ ಭಗ್ಚ್ಯಾಕ್ ಸಭಾರ್
ರೂನ್ಯಾಚಿಂ ವಕ್ತಾಂ ಆಸಾತ್. ಹ್ಯಾ ವಿಶಿಂ ತುವೆಂ ಎದೊಳ್‌ಚ್
ಯ್ಕಾಲಾಂಯ್ ಆಸ್ಯೆತ್. ಹ್ಯಾ ವಿಶಿಂ ಥೊಡಿ ಮಾಹೆತ್ ಜೊಡ್ಚಿ ಬರಿ.

ಸಭಾರ್ ಧೊವೆ ಕೊಡು ಪಿಟಿ ಆಸ್ತಾತ್, ಹೆ ಗುಳ್ಯಾಂ ರೂಪಾರ್‌ಯಿ ವೆಳ್ತಾತ್. ದಾಕ್ತೆರ್ ಚಡ್ತಾವ್ ಹೆಂ ಮನ್ಯಾಕ್ ನೀದ್ ಯೆಂವ್ಚ್ಯಾಕ್ ಬರಯ್ತಾತ್ ವ ದಿತಾತ್. (ಆತಾಂಚಾ ಕಾಳಾರ್ ಮುಖ್ಯ ಜಾವ್ನ್ 'ಡಯ ಜಾಪಾಮ್' ವ್ಹಳ್ಳೆಂ ವಕಾತ್ ಉಪ್ಯೋಗಿತಾತ್.) ಅಸಲ್ಯಾ ಪಿಟ್ಯಾಂತ್ ಲಾಗಿಂ ಲಾಗಿಂ ದೋನ್ ಡಜನ್ ಪರ್ಯಾಂತ್ ಜಾತಿ ಆಸಾತ್. ಅಸಲ್ಯಾ ಪಿಟ್ಯಾಚಿಂ ವಕ್ತಾಂ ಸಂಸಾರಾಂತ್ ಲಾಖೊಂ ಟನ್ನಾಂ ಲೇಕಾರ್ ವ್ಹಳ್ಳ್ಯಾಪರಿಂ ತಯಾರಿತಾತ್. ಚಡ್ತಾವ್ ಪಿಟೊ ನ್ಯಾಯವಿರೋಧ್‌ಚ್ ಖರ್ಚುನ್ ವೆತಾ

ಸಾಂಗಾತಾಚ್ ಉತ್ತೇಜನ್‌ಕಾರಿ ವಕ್ತಾಂಯಿ ಆಸಾತ್, ಚಡ್ತಾವ್ "ಪೆಪ್ ಪಿಲ್ಸ್" ಹಾಂತುಂ ಫೋಸ್ಫೇಟ್ ವ ಸಲ್ಫೇಟ್ ಆಸ್ತಾ ತ್ಯೊ ಪ್ರಮುಖ್ ಜಾವ್ನಾಸಾತ್. ಹ್ಯೊ ಗುಳ್ಯೊ ದಾಖ್ತೆರ್ ಥೊಡೆ ಪಾವ್ಟಿ ಭುಕ್ ದಾಂಬುನ್ ಧರುಂಕ್, ಪುರಾಸಾಣ್ ನಿವಾರುಂಕ್ ವ ಉತ್ಸಾಹ್ ಹಾಡುಂಕ್ ದಿತಾತ್. ಹಾಂತುಂಯಿ ಅರ್ಧ್ಯಾ ಪ್ರಾಸ್ ಚಡ್ತೀಕ್ ವಾಂಟೊ ವಾಯ್ಟ್ ಉದ್ಧೇಶಾಂಕ್ ಉಪ್ಯೋಗ್ ಜಾತಾ.

'ಎಲ್ಲೆಸ್ಡಿ' (ಲಿಸರ್ಜಿಕ್ ವಾಸಿಡ್ ಡಿಎಥಿಲಮೈಡ್) ಜಾವ್ನಾಸಾ ಮನ್ಯಾಕ್ ಭ್ರಾಂತ್ ಹಾಡುಂಕ್ ಸಕ್ಚಾಂತ್ ಅತ್ಯಧಿಕ್ ಸಕತ್ ಆಸ್ಚೆಂ ವಕಾತ್. ಆತಾಂಚಾ ಕಾಳಾರ್ ಸಭಾರ್ ಧರ್ಣಿ ಪಂದ್ಲ್ಯಾ ಪ್ರಯೋಗ್ ಶಾಲಾಂನಿ ಹೆಂ ತಯಾರ್ ಕರ್ತಾತ್. ಹೆಂ ಸೆವ್ತೆಲ್ಯಾಂಚೆರ್ ಭಯಂಕರ್ ಮಾರ್ ಬಸ್ತಾತ್. ಮುಖ್ಯ ಜಾವ್ನ್ ಮುಖ್ಲಿಂ ದೃಶ್ಯಾಂಚ್ ಚಡ್ ಉಣೆ ದಿಸ್ತಾತ್. ಮಹಿನ್ಯಾಂವಾರ್ ಹೆಂ ಸೆವ್‌ಲ್ಲ್ಯಾನ್ ಭ್ರಾಂತಿ ಆನಿ ಮನೋ ವಿಕಲ್ಪ್ ಸಂಭವ್ತಾತ್.

ಮರಿಜುವಾನಾ, ಕೆನ್ನಾಬಿಸ್ ಝಾಡಾಂ ಥಾವ್ನ್ ತಯಾರಿತಾತ್. ಹೆಂ ವಕಾತ್ ಚಡ್ತಾವ್ ಉಪ್ಯೋಗಿತಾತ್. ಹೆಂ ಸೆವ್ತೆಲ್ಯಾಂಕ್ ತುಂವೆ ಪಳೆಲಾಂಯ್ ಆಸ್ಯೆತ್, ವ ನಾಸ್ಯೆತ್. ಹಾಚೊ ಪ್ರಭಾವ್ ಎಲ್ಲೆಸ್ಡಿ ಪ್ರಾಸ್ ಉಣೊ ತರೀ ಹಾಚೆ ವರ್ವಿಂ ತುಜೆ ಜ್ಞಾನೇಂದ್ರಿಯ್ ಆಪ್ಲೆಂ ಸ್ವರೂಪ್ ಹೊಗ್ಡಾಯ್ತಾತ್. ಮರಿಜುವಾನಾ ಸೆವ್‌ಲ್ಲ್ಯಾಕ್ ಪಾಂಚ್ ಮಿನುಟಾಂ ತಿಂ

ಎಕಾ ವರಾ ಪರಿಂ ದಿಸ್ತಾತ್. ಆವಾಜ್ ಆನಿ ರಂಗ್‌ಯೀ ದಾಟ್ ಜಾತಾತ್.

ಹಿರ್ಯೊನ್ ಅಫೀಮಾ ಥಾವ್ನ್ ತಯಾರಿತಾತ್. ಪ್ರತ್ಯೇಕ್ ಜಾವ್ನ್ ಹೆಂ ಅಪಾಯ್‌ಕಾರಿ ವಕಾತ್ ಜಾವ್ನಾಸಾ. ಹೆಂ ಚಡ್ತಾವ್ ಸುವ್ಯಾಂನಿ ಆಂಗಾಕ್ ತೊಪ್ಚೆಂ ವಕಾತ್. ಹೆಂ ತೊಪ್‌ಲ್ಯಾಕ್ಷಣ್ ಮನಿಸ್ ಥೊಡ್ಯಾಚ್ ವೆಳಾನ್ ಆಮಾಲಾನ್ ಭರ್ತಾ, ದೂಖ್ ಮಾರ್ನ್ ಉಡೈತಾ. ಹಿರ್ಯೊನಾಚ್ಯಾ ಆಮಾಲಾನ್ ಭರ್‌ಲ್ಲ್ಯಾ ವ್ಯಕ್ತಿಚಿ ಮತ್ ಪಾಡ್ ಜಾತಾ, ಶಿಕ್ಪಾ ಯೋಗ್ಯತಾ ಚುಕ್ತಾ. ಹಾಚೆ ಗುಲಾಮ್ ಜಾಲ್ಲೆ ತಾಚೆ ವರ್ವಿಂಚ್ ಆಪ್ಲೆಂ ಜೀವನ್ ವಿಭಾಡಾಯ್ತಾತ್. ಹ್ಯಾ ವರ್ವಿಂ ಸಭಾರ್ ಶಾಲಾ ವಿದ್ಯಾರ್ಥಿಂನಿ ತಾಂಚೆಂ ಜೀವನ್ ಲಾಯ್‌ಲೂಟಾಯಿಲ್ಲೆ ಪ್ರಸಂಗ್ ಆಯ್ಲ್ಯಾತ್.

ಹಿಂಚ್ ನಹಿಂ ಆಸ್ತಾಂ ಹೆರ್ ವಕ್ತಾಂಯೀ ಮನ್ಯಾಂಕ್ ಚಡ್ ಖುಶಿ ದವರ್ಚಿಂ ಆಸಾತ್ ಮ್ಹಣ್ ಲೋಕ್ ಚಿಂತ್ತಾ ಆನಿ ತಾಚೊ ಉಪ್ಯೋಗ್ ಕರ್ತಾ. ಹ್ಯಾ ಪೈಕಿ ವಿವಿಧ್ ವರ್ಗಾಂಚಾ ಪಾನಾಂ ಥಾವ್ನ್ ಫಟ್ ರೂಪಾರ್ ಜಮಂವ್ಚ್ಯಾ ಪೊಟಾಸಿಯುಂ ವ ಸೋಡಿಯುಂ ಹೈಡ್ರೋಕ್ಸೈಡ್— ಕೊಕೇನ್— ಪ್ರಮುಖ್ ಜಾವ್ನಾಸಾ. ಹ್ಯಾಚ್ ಪರಿಂ ಧುವ್ಟೆಂತ್ ಆಸ್ಚೆಂ ನಿಕೊಟಿನ್ ದುಸ್ರೆಂ, ವ ಕಾಫ್ಯೆಂತ್ ಆಸ್ಚೆಂ ಕೆಫೀನ್, ತಿಸ್ರೆಂ. ಹ್ಯಾ ಸರ್ವ್ ಸೇವನಾಂ ವರ್ವಿಂ ಮನ್ಯಾಂಕ್ ತಾತ್ಕಾಲಿಕ್ ವಿಶ್ರಾಂತ್ ಮೆಳೊನ್ ಕೂಡಿಕ್ ಸಂತೋಸ್ ಲಾಭಾತ್. ಪುಣ್ ಹ್ಯಾ ವರ್ವಿಂ ತಾಂಚಾ ಜೀವಾಕ್ ಬಸ್ಚ್ಯಾ ಮಾರ್ ಮಾತ್ರ್ ಖಂಚಾಯ್ ದಾಖ್ತೆರಾ ಥಾವ್ನ್ ಸರ್ವ್‌ಕಾಳ್ ನಿವಾರುಂಕ್ ಅಸಾಧ್ಯ್.

ವಕ್ತಾಂಕ್ ಸ್ಥಾನ್ ಆಸಾ?

ವಕ್ತಾಂಕ್ ಖರೋಖರ್ ಸ್ಥಾನ್ ಆಸಾ. ತ್ಯಾ ಪ್ರಕಾರ್ ಏಕ್ ದಾಖ್ತೆರ್ ತುಜಿ ಭಲಾಯ್ಕಿ ಸುಧ್ರಾಂವ್ಚೆ ಖಾತಿರ್ ತಿಂ ಉಪ್ಯೋಗಿತಾ. ತುಂ ಅತ್ಯಧಿಕ್ ದುಖಿನ್ ವಳ್ವಳ್ತಾನಾ ತುಕಾ ದಾಕ್ತೆರ್ ದೂಖ್ ಮರೊನ್ ತಾತ್ಕಾಲಿಕ್ ಶಮನಾಕ್ ಥೊಡ್ಯೊ ಗುಳ್ಯೊ ದೀಂವ್ಕ್ ಪುರೊ. ಸಭಾರ್ ವೈದ್ಯಕೀಯ್ ಸಂಗ್ತಿಂನಿ ಪಿಡೆಸ್ತಾಂಕ್ ಮತ್ ಚುಕಂವ್ಚ್ಯಾಕ್ ವ

ದೂಖ್ ಮರಂವ್ಚ್ಯಾಕ್ ಅಸಲಿಂ ವಕ್ತಾಂ ಆತೀ ಗರ್ಜೆಚಿಂ. ಹ್ಯಾಚ್ ಪರಿಂ ಅಂತಿಮ್ ಘಡ್ಯೆಚ್ಯಾ ಕೇನ್ಸರ್ ಪಿಡೆನ್ ವಳ್ವಳ್ತೆಲ್ಯಾಂಕ್ ದಾಖ್ತೆರ್ ಹಿರ್ಯೊನ್ ಪ್ರಯೋಗ್ ಕರ್ತಾತ್.

ಪುಣ್ ಡುಸ್ರ್ಯಾ ಸಂಗ್ತಿಂತ್, ವಕ್ತಾಂ ಮಾರಿಫಾತ್ ಮಾನವ್ ಜೀವನ್ ಅತೀವ್ ವಿಭಾಡ್ತಾ. ವಕ್ತಾಂಚೊ ಪ್ರಮಾಣ್ ಅಧಿಕ್ ಜಾವ್ನ್ ಕಿತ್ಲೆಶಿ ಪಿಡೆಸ್ತ್ ತಾಂಚೆಂ ಆವ್ಕ್ ಉಣೆ ಕರ್ನ್ ಗೆಲ್ಲೆ ಪ್ರಸಂಗ್ ಸದಾಂ ನೀತ್ ಆಸ್ಪತ್ರ್ಯಾಂನಿ ಘಡ್ತಾತ್. ಹಿರ್ಯೊನ್‌ಚೆಂ ಆಮಾಲ್ ಭರೊನ್ ಸಭಾರ್ ಮರಣಾಂ ಸಂಭವ್ತಾತ್ ತಸೆಂ ಸಭಾರಾಂಚೆ ಜೀವ್‌ಯಿ ಕಾಡುಂಕ್ ತೆ ಪಾಟಿಂ ಸರಾನಾಂತ್.

ಅಶಿಂ ತರ್ ವಕ್ತಾಂ ತಯಾರುಂಚಿ ಬಂಧ್ ಕರ್ಚಿಂ? ಅಶಿಂ ತರ್ ಸಭಾರಾಂಕ್ ಜಾಂವ್ಚೆಂ ಬರೆಪಣ್‌ಚ್ ಬಂಧ್ ಜಾಯ್ತ್. ಪುಣ್ ಪ್ರಮುಖ್ ಸಮಸ್ಯಾ ಜಾವ್ನಾಸಾ ವಕ್ತಾಂಚೊ ಅನಾವಶ್ಯ ಉಪ್ಯೋಗ್. ಸಬಾರ್ ಜಣ್ ಹ್ಯಾ ವಕ್ತಾಂಚೊ ಗರ್ಜ್ ನಾಸ್‌ಲ್ಲ್ಯಾ ವೆಳಾರ್ ತಶೆಂ ಚಡೀತ್ ಪ್ರಮಾಣ್ ದಾಖ್ತೆರಾಂನಿ ಬರಯ್ನಾಸ್‌ಲ್ಲ್ಯಾ ವೆಳಾರ್ ಪ್ರಯೋಗ್ ಕರ್ತಾತ್. ಹ್ಯಾ ವರ್ವಿಂ ಸ್ವಪ್ಣಾಂತ್ ಸರ್ಗ್ ಪಳೆಲ್ಲ್ಯಾ ಪರಿಂ ಜಾಲ್ಯಾರೀ ಹೆಂ ಕಾಮ್ ಸತಾ ಆನಿ ನೀತಿ ವಿರೋಧ್ ಜಾವ್ನಾಸಾ.

ಕೂಡಿಚೆರ್ ಮಾರ್:

ಅಸಲಿಂ ಚಡ್ತಾವ್ ವಕ್ತಾಂ ದಾಕ್ತೆರಾಂಚಿ ಚೀಟ್ ನಾಸ್ಲ್ಯಾ ಶಿವ್ಯಾ ದೀನಾಂತ್, ದಿಲಿಂ ತರ್ ತೆಂ ಕಾಮ್ ಅನ್ಯಾಯಾಚೆಂ ಜಾಂವ್ಕ್ ಪಾವ್ತಾ. ಹ್ಯಾ ವರ್ವಿಂ ಆಮ್ಚ್ಯಾಚ್ ಜೀವಾಕ್ ಬರೆಪಣ್ ಆಸಾ. ಕಿತ್ಯಾ ಸಭಾರ್ ವಕ್ತಾಂನಿ ಜೀವ್ ನಾಶ್ ಜಾಂವ್ಚೆ ಸಂದರ್ಭ್ ಆಸ್ತಾತ್. ಅಸೆಂ ಹ್ಯಾ ವಕ್ತಾಂಕ್ ದೋನ್ ಧಾರಿಂಚಾ ಸುರ್ಯೆಕ್ ಸರಿ ಕರ್ಯೆತ್. ಎಕಾ ವಾಟೆನ್ ವಕ್ತಾಂ ವರ್ವಿಂ ಸಭಾರಾಂಚಿ ಪಿಡಾ ಸಂಕ್ಷಿಪ್ತ್ ಗೂಣ್ ಜಾತಾ ಖರೆಂ ಪುಣ್ ಡುಸ್ರ್ಯೆ ವಾಟೆನ್ ಹ್ಯೆ ವರ್ವಿಂ ಸಭಾರಾಂಚಾ ಜೀವಾಕ್ ಮಾರ್ ಬಸ್ತಾ, ಥೊಡೆ ಪಾವ್ಟಿ ಮರಣ್ ಸೈತ್ ಸಂಭವ್ತಾ.

ಸರ್ವ್ ವಕ್ತಾಂ ವೀಕ್ ಜಾನ್ವ್ಸಾತ್ ಆನಿ ಸರ್ವ್ ವೀಕ್ ವಕಾತ್ ಜಾವ್ನಾಸಾ. ವಕಾತ್ ಆನಿ ವೀಕ್ ಎಕಾಚ್ ಮೂಳಾ ಥಾವ್ನ್ ಯೆತಾ. ಅಸೆಂ ತುಂ ಪಿಡೆಸ್ತ್ ಜಾಲ್ಯಾರೀ ವಕ್ತಾಂ ಘೆತ್‌ಲ್ಲ್ಯಾನ್ ತುಂ ರಿಸ್ಕ್ ಆಶೆತಾಯ್. ಪುಣ್ ತುಂ ತುಜ್ಯಾ ಜೀವಾಕ್ ಚಡೀತ್ ಮಹತ್ವ್ ದಿತ್ಲ್ಯಾ ಜಾಲ್ಲ್ಯಾನ್ ತುಂ ತಿ ರಿಸ್ಕ್ ಸ್ವೀಕಾರ್ ಕರ್ತಾಯ್ ಆನಿ ವಕಾತ್ ಘೆವ್ನ್ ದೂಖ್ ನಿವಾರ್ನ್ ತುಜಿ ಭಲಾಯ್ಕಿ ಸುಧ್ರಾಯ್ತಾಯ್. ಪುಣ್ ಖರಿ ಸಂಗತ್ ಸೊಡ್ನ್ ಸ್ವಪ್ಣಾ ಸಾಗೊರಾಂತ್ ಉಪ್ರ್ಯೊಂವ್ಚ್ಯಾಕ್ ಅಸಲಿಂ ವಕ್ತಾಂ, ಘುಂವರ್, ಪೂಡ್ ಸೇವನ್ ಬರೆಂ ನಹಿಂ. ತುಜ್ಯೆ ಖರ್ಯೆ ಪತಿಣೆಪರಿಂ ಆಸ್ಚಿ ತುಜಿ ಕೂಡ್ ತುಂವೆ ವ್ಯಭಿಚಾರಿಣ್ ಜಾಂವ್ಕ್ ಸೊಡ್ಚಿ ನಹಿಂ.

ಹ್ಯಾ ವಿಶಿಂ ಚಿಂತುಂಕ್ ಫಾವೊ. ಜರ್ ತುಂ ತುಜ್ಯಾ ಮಿತ್ರಾಕ್ ಏಕ್ ಸೈಕಲ್ ಇನಾಮ್ ದಿತ್ಲ್ಯಾ ತರ್ ತೆಂ ಸೈಕಲ್ ತಾಣೆಂ ಬರ್ಯಾನ್ ವಾಪರಿ ಜಾಯ್ ಮ್ಹಣ್ ತುಂ ಆಶೆನಾಂಯ್‌ಗಿ? ತಾಣೆಂ ತೆಂ ಸೈಕಲ್ ಆಡ್ಡಾದಿಡ್ಡಿ ವಾಪರ್ನ್, ಟಯರಾಂ ಫುಟವ್ನ್ ಪೆಡ್ಲಾಂ ಮೋಡ್ನ್ ಘಾಲಿಂ ತರ್ ತುಕಾ ಕಿತೆಂ ಭೊಗಾತ್? ತುಂ ತಾಕಾ ರಾಗಾನ್ ಮಾರ್ನ್ ಸೊಡುಂಕ್ ಅಸಾಯ್, ಹ್ಯೆಚ್‌ಪರಿಂ ಆಮಿ ಆಮ್ಚಿ ಕೂಡ್ ಕೆಲಿ ತರ್ ಆಮ್ಚ್ಯಾ ಮಾಂ-ಬಾಪಾಕ್. ವ್ಹಡಿಲಾಂಕ್ ಕಿತೆಂ ಭಗಾನಾ ಜಾಯ್ತ್?

ಘುಂವ್ರಾ ಪಾನ್ ಸೇವನ್ :

ಮನ್ಯಾ ಕೂಡಿಕ್ ಮಾರಕ್ ಜಾವ್ನಾಸ್ಚೆಂ ನಿಕೊಟಿನ್ ಆಸ್ಚೆಂ ಘುಂವ್ರಾ ಪಾನ್ ಸೇವನ್‌ಯೀ ಮಾರೆಕಾರ್. ಮಿಲ್ಯಾಂತರ್ ಲೋಕ್ ಹ್ಯಾ ಸೇವನಾ ವರ್ವಿಂ ಕೂಡಿಕ್ ಹುರುಪ್—ಉಲ್ಲಾಸ್ ಲಾಭ್ತಾ ಮ್ಹಣ್ತಾ ಆಸ್ಯೆತ್. ಪುಣ್ ಹೆಂ ಬಿಲ್ಕುಲ್ ಸಾರ್ಕೆಂ ನಹಿಂ. ಹ್ಯಾಚ್ ಖಾತಿರ್ ಹರ್‌ಎಕಾ ಸಿಗ್ರೆಟ್ ಪೆಕೆಟಿಕ್ ಕಾನೂನಾಖಾಲ್ ಚತ್ರಾಯ್ ಬರವ್ನ್ ಆಸ್ತಾ: ಘುಂವ್ರಾ ಪಾನ್ ಸೇವನ್ ಭಲಾಯ್ಕೆಕ್ ಮಾರಕ್ ಜಾವ್ನಾಸಾ. ಸಭಾರ್ ವ್ಹಡಿಲಾಂಚಾ ಸೇವನಾವರ್ವಿಂ ಆಜ್ ಯುವಜಣ್‌ಯೀ ತಾಚೆ ಗುಲಾಮ್ ಜಾಲ್ಯಾತ್.

ನಿಕೊಟಿನ್ ಏಕ್ ಪಾವ್ಟಿ ಕೂಡಿಂತ್ ರಿಗ್ಲೆಂ ತರ್, ಉಪ್ರಾಂತ್ ನಿಕೊಟಿನ್ ನಾಸ್ತಾಂ ತುಜಿ ಕೂಡ್ ವೊಗಿ ರಾವೊಂಕ್ ಆಯ್ಕಾನಾ, ತಿ ನಿಕೊಟಿನ್ ಭುಕೆತಾ. ತಶೆಂ ಜಾಲ್ಲ್ಯಾನ್ ಥೊಡೆ ಪಾವ್ಟಿ ನಿಕೊಟಿನ್ ನಾಸ್ತಾಂ ಪಿಡಾ ಯೆತಾ. ಹ್ಯಾ ವರ್ವಿಂ ತಕ್ಲೆ ಫಡಾಫಡ್, ಪೊಟಾಂತ್ ಖಳ್ಬಳೆ, ದಿಸಾ ಉಜ್ವಾಡಾಕ್ ನೀದ್, ಘಾಮ್ ತಶೆಂ ಕಾಳ್ಜಾ ಉಡ್ಕೆಂತ್ ತಫಾವತ್ ದಿಸೊನ್ ಯೆತಾ.

ಖರೆಂ ತರ್, ಧುಂವ್ರಾ ಸೇವನಾಂ ವರ್ವಿಂ ಮನ್ಶ್ಯಾ ಕೂಡ್ ದುರುಪಯೋಗಾಕ್ ಬಲಿ ಜಾತಾನಾ ಆಮ್ಕಾಂಚ್ ಏಕ್ ಕಳಂಕ್. ಅಶೆಂ ತುಂವೆ ಚಿಂತುಂಕ್ ಕಾರಣ್ ಆಸಾ ಕೀ ಅಸಲ್ಯಾ ನೀಚ್ ಸವಯಾಂಕ್ ಬಲಿ ಜಾಲ್ಲೆ ವ್ಹಡಿಲ್ ಆಮ್ಚ್ಯಾಂ ಯುವಜಣಾಂಕ್ ಬೂದ್ ಸಾಂಗೊಂಕ್ ಫಾವೊ ನಹಿಂ ಮ್ಹುಣ್. ಹಾಂತುಂ ಖರೋಖರ್ ಸತ್ ಆಸಾ. ಜರ್ ಮಾಂ-ಬಾಪ್‌ಚ್ ನಿಕೋಟಿನ್ ಸೆವ್ತಾತ್ ತರ್ ತಿಂ ಆಪ್ಲ್ಯಾ ಭುರ್ಗ್ಯಾಂನಿ ತೆಂ ಸೆಂವ್ಚೆಂ ಆಡಾಂವ್ಕ ಕಶೆಂ ಸಕ್ತಾತ್?

ಧುಂವ್ರಾ ಪಾನ್ ಸೆಂವ್ತೆಲಿ ಸಹಿಂಚ್ ತಾಂಚಿ ಭಲಾಯ್ಕಿ ಪಾಡ್ ಕರುನ್ ಘೆತಾತ್ ಬಗಾರ್ ತಾಚೆಲಾಗಿಂ ರಾವ್‌ಲ್ಲ್ಯಾ ವ ಬಸ್‌ಲ್ಲ್ಯಾಚಿಯಿ ಭಲಾಯ್ಕಿ ಪಾಡ್ ಕರ್ತಾತ್. ವಾರೆಂ ಚಡೀತ್ ಆಶಾರ್ ಪಾಶಾರ್ ಜಾಯ್ನಾಸ್‌ಲ್ಲ್ಯಾ ಜಾಗ್ಯಾರ್ ಎಕ್ಲೊ ಧುಂವ್ರೊ ಸೆವ್ತಾ ತರ್, ಧುಂವ್ರೊ ಸೆವಾನಾಸ್‌ಲ್ಲ್ಯಾನ್ ತಾಚೆ ಥಾವ್ನ್ ಪಯ್ಸ್ ಸರಾಜಾಯ್. ಕಿತ್ಯಾಕ್ ತಾಣೆ ಸೊಡ್ಚ್ಯಾ ಧುಂವರ್ ತ್ಯಾ ವಾರ್ಯಾವಿಲೀನ್ ಜಾತಾನಾ ತೆಂಚ್ ವಾರೆಂ ಆಮಿ ಸೆವ್ತಾನಾ ತೆಂ ನಿಕೊಟಿನ್ ಆಮ್ಚ್ಯಾ ಕೂಡಿಂತ್ ಜರೂರ್ ರಿಗ್ತೆಲೆಂ. ಅಶೆಂ ಮಾಥಕ್ ವಕ್ತಾಂಚಿ ಅನಾವಶ್ಯ ಸವಯ್ ಮನ್ಶ್ಯಾ ಜೀವನ್ ಪಾತಾಳಾಕ್ ಶಿವ್ಟಾಂವ್ಚ್ಯಾಂತ್ ಪ್ರಥಮ್ ಸ್ಥಾನ್ ಘೆತಾ ತೆಂ ಮೆಂದ್ವು ಆಸ್ಚ್ಯಾ ಹರ್ ಜ್ಞಾನಿನ್ ಜಾಣಾ ಜಾಂವ್ಕ ಜಾಯ್.

* * *

20 ಖೆಳ್ ಆನಿ ಮನೋರಂಜನ್

ಅಖಿಲ್ ಜಗತ್ತಾಂತ್ಲೊ ಲೋಕ್ ವಿಭಿನ್ನ್ ಖೆಳಾಂಕ್ ತಶೆಂ ವಿವಿಧ್ ಮನೋರಂಜನಾಕ್ ಆಶೆತಾ, ಲಾಲೆತಾ ಆನಿ ಅತ್ರೆಗ್ತಾ. ಹ್ಯಾ ಖಾತಿರ್ ಲೇಖ್ ಮೀತ್ ನಾಸ್ಲ್ಲೊ ದುಡು ಸಂಸಾರಾರ್ ಖರ್ಚಾತಾ. ತುಕಾ ಹ್ಯಾ ಪೈಕಿ ಎಕಾನೇಕ್ ಸಂಗ್ತಿಂತ್ ಅಭಿರುಚ್ ಆಸೊಂಕ್ ಪುರೊ. ಥೊಡೆ ಆಪ್ಲೆ ಪೊಟ್ಟು ವಾದ್ ಮಾಂಡುಂಕ್ ಪುರೊ ಕೀ ಹ್ಯೊ ಸಂಗ್ತಿ ಬರ್ಯೊ ನಹಿಂ ಮ್ಹುಣ್. ಪುಣ್ ತಾಂತುಂ ಕಿತೆಂಚ್ ಸತ್ ನಾ. ಮಾನಸಿಕ್ ತೃಪ್ತಿ ದೀವ್ನ್ ಸದಾಂಕಾಳ್ ಉಲ್ಲಾಸಿತ್ ದವರ್ಚ್ಯೊ ವಯ್ಲ್ಯೊ ಸಂಗ್ತಿ ಯುವ ಜಣಾಂಕ್ ಪ್ರೇರಿತ್ ಕರ್ತಾತ್. ಹರ್ಯೆಕಾ ಮೈದಾನಾರ್ ಚಲೆ-ಚಲಿಯೊ ಖೆಳೊನ್ ಆಸ್ಚೆಂ ಆಮ್ಕಾಂ ದಿಸ್ತಾ. ಹ್ಯಾ ಮಾರಿಫಾತ್ ಮಾನಸಾನ್ ಆಪ್ಲಿ ಕೂಡ್ ಸುಸಜ್ಜಿತ್ ದವರ್ಚಿ ವಾಸ್ತವಿಕ್ ಜಾವ್ನಾಸಾ.

ಸುಖಾನುಭವ್ ಚಡಂವ್ಕ್ ಮಾರ್ಗ್‌ದರ್ಶನ್ :

ಆಮ್ಕಾಂ ಅಸಲೆ ಸುಖಾನುಭವ್ ಚಡಂವ್ಕ್ ಜರೂರ್ ಮಾರ್ಗ್‌ದರ್ಶನ್ ಮೆಳ್ತಾ. ಹಾಚೊ ಆಮಿ ಬರೊ ಪ್ರಯೋಗ್ ಕರ್ನ್ ಆಮ್ಚಿ ಕೂಡ್ ಸದಾಂ ಸುಡ್ಸುಡಿತ್ ದವರ್ಚ್ಯಾಂತ್ ಆಮಿ ಮಹತ್ವಾಚೊ ವಾಂಟೊ ಫೆಜಾಯ್ ಆಮಿ ಖೆಳಾ ಪ್ರವೀಣ್ ಜಾಲ್ಲ್ಯೆ ವರ್ವಿಂ, ಆಮ್ಚೆಂ ಅಂಗಾಂಗ್, ತಾಳೊ, ಮುಸ್ಸಲ್ಸ್ ಆನಿ ಬಳ್ ವೃದ್ಧಿ ಜಾತಾ. ಹ್ಯಾ ವರ್ವಿಂ ಆಮ್ಚಿ ಮತ್ ಸುಡ್ಸುಡಿತ್ ಜಾವ್ನ್ ಆಮ್ಕಾಂ ಶಿಕ್ಪಾಂತ್ ವ ಇತರ್ ಸಂಗ್ತಿಂನಿ ಜಾಲ್ಲಿ ತಿ ಪುರಾಸಾಣ್ ನಿವಾರ್ತಾ. ಪುಣ್ ತುಜಿ ಜೀಣ್ಂಚ್ ಖೆಳಾ ಪ್ರಾಧಾನ್ಯ ಕೆಲ್ಲ್ಯಾಂತ್

ಜೀವ್ ನಾ. ಹ್ಯಾ ವರ್ವಿಂ ತುಂ ತುಕಾಚ್ ಖಂದ್ಯಾಕ್ ಶಿವ್ಟಾಂವ್ಕ ಪಾವ್ತಾಯ್. ಖೆಳ್ಲ್ಲೆಂಚ್ ಖೆಳೊನ್ ದಿವಸ್ ವಿಭಾಡ್ಲ್ಲ್ಯಾಂತ್ ನೀಜ್ ಖೆಳಾ ಪ್ರಾಸ್ ಸವ್ಯಾಕಸ್ ತೊ ಖೆಳ್ ಏಕ್ ತಮಾಸೊ ಜಾಂವ್ಕ ಪಾವ್ತಾ.

ಥೊಡೆ ಪಾವ್ಟಿ ಫುಟ್‌ಬೊಲ್ ತಸಲ್ಯಾ ಖೆಳಾಂನಿ ತೀವ್ರ ಮಗ್ನ ಜಾಲ್ಲ್ಯಾ ವರ್ವಿಂ ಸಭಾರ್ ಅನಾಹುತಾಂ ಘಡ್ಲ್ಯಾಂತ್. ಅಟ್ರಾ ವರ್ಸಾಂ ಸಕಯ್ಲ್ಯಾ ಭುಗ್ರ್ಯಾಂಚ್ಯೊ ಕೂಡಿ ವಾಡಾವಳಿಂತ್ ಬಹು ಅಸ್ಕತ್ ಜಾಲ್ಯಾತ್. ಹ್ಯಾಚ್ ಕಾರಣಾಕ್ ಲಾಗೊನ್ ಎಕಾ ವೃತ್ತಿಪರ್ ಫುಟ್‌ಬೊಲ್ ಖೆಳ್ಗಡ್ಯಾನ್ ಆಪ್ಲ್ಯಾ ಭುಗ್ರ್ಯಾಂಕ್ ತ್ಯಾ ಖೆಳಾಂತ್ ವಿಲೀನ್ ಜಾಂವ್ಕಚ್ ಸೊಡ್ಲ್ಲೆಂ ನಾ. ಕಾರಣ್ ಮ್ಹಣ್ತಾ ತೊ–ಆಪುಣ್ ಮ್ಹಜೆ ಭುರ್ಗೆ ಶಾಲಾ ಥಾವ್ನ್ ಪಾಟಿಂ ಯೆತಾನಾ, ಏಕ್‌ಚ್ ಏಕ್ ದಾಂತ್ ಹೊಗ್ಡಾಯ್ನಾಸ್ತಾಂ ಯೇಂವ್ಕ ಆಶೆತಾ, ಥೊಡ್ಯಾ ಖೆಳಾಂನಿ ಅಶಿಂ ಅನಾಹುತಾಂ ಘಡ್ತಾತ್ ಕೀ ಜೀವ್ ಗೆಲ್ಯಾರ್‌ಯೀ ಆಮಿ ಜಿಕೊಂಕ್ ಜಾಯ್ ಮ್ಹಳ್ಳೆಂ ಜಿದ್ದ ಮತಿಂ ಖಂಚ್ತಾ.

ನಹಿಂ ಆಸ್ತಾಂ ಖೆಳಾಂಕ್ ದುಸ್ರ್ಯಾ ಜಾಗ್ಯಾಂಕ್ ವೆಚ್ಯೆ ವೆಳಿಂ ಸಭಾರಾಂಚೆ ಬರೆ ಗೂಣ್ ಅವ್ಗುಣ್ ಜಾವ್ನ್ ಪರಿವರ್ತಿತ್ ಜಾಂವ್ಚೆ ಆಮ್ಕಾಂ ದಿಸೊನ್ ಯೆತಾ. ಹ್ಯಾಚ್ ಲಾಗೊನ್ ತುಂವೆ ದೆಖ್ಲ್ಲಾಂಯ್ ಆಸ್ಯೆತ್ ತುಜ್ಯೆ ಭಂವಾರಿಲೆ ಸ್ಪೋರ್ಟ್ಸ್‌ಮೇನ್ ಚಲೆ ತರ್–ಘಡ್ಯೆನ್ ವಾಯ್ಟ ಸವಯಾಂಕ್ ಬಲಿ ಜಾತಾತ್. ಥೊಡ್ಯಾ ಚಲಿಯಾಂ ಥೈಂ ಆಪುಣ್ ಚಡ್ತೀಕ್ ಹುಶಾರ್ ಮ್ಹಳ್ಳಿ ಅಭಿಪ್ರಾಯ್ ಖಂಚೊನ್ ಹಂಕಾರಿ ಮನೋ ಭಾವನಾಂ ಉಸ್ಕಾತಾತ್.

ಅಶೆಂ ಖೆಳ್‌ಯೀ ಇತರ್ ಸಂಗ್ತಿಂ ಪರಿಂಚ್ — ಸಮತೂಕಾರ್ ದವರ್ಲ್ಯಾರ್ ಮಾತ್ರ್ ಬರೆ—ನಹಿಂ ತರ್ ತುಜೆಂ ಜೀವನ್ ಖೆಳಾ ವರ್ವಿಂಯೀ ತುಂವೆ ವಿಭಾಡುಂಚೆ ಸಂಭವ್ ಬರಾಬರ್ ಆಸಾತ್. ಸಭಾರಾಂಕ್ ಖೆಳಾಂತ್ ಪಾತ್ರ್ ಘೆಂವ್ಚಿ ಅಭಿಲಾಷಾ ವ ತ್ರಾಣ್ ಆಸಾನಾ ತರ್ ಹೆರಾಂನಿ ಖೆಳ್ಚೆಂ ಪಳೆಂವ್ಕ ವಿಶೇಸ್ ಆತುರತಾ ದಿಸ್ತಾ. ಹಾಂತುಂಯೀ ಆಮಿ ಆಮ್ಚಿ ಮತ್ ಚುರುಕಾಯೆನ್ ದವರ್ಯೆತಾ.

ಿಂತುರಾಂ ಆನಿ ಟೆಲಿವಿಷನಾಂ:

ತುಂ ಖಂಚ್ಯಾ ವರ್ಗಾಚೆಂ ಪಿಂತುರ್ ವ ಟೆಲಿವಿಷನ್ ವಿಂಚ್ತಾಯ್ ತ್ಯಾ ವರ್ವಿಂ ತುಜ್ಯೆ ಮತಿರ್ ಪರಿಣಾಮ್ ಬಸ್ತಾ. ಥೊಡ್ಯಾ ಅಸಲ್ಯಾ ವರ್ವಿಂ ರ್ಪೂರ್ ಮನೋರಂಜನ್ ಆಸ್ತಾ. ಥೊಡ್ಯಾ ಸಂಗ್ತಿಂನಿ ಆಮ್ಕಾಂ ಪ್ರಕೃತೆಚಿ ಸೊಭಾಯ್ ಪಳೆಂವ್ಕ್ ಮೆಳ್ತಾ. ಪುಣ್ ಸಭಾರ್ ಪಿಂತುರಾಂ ವ ಟೆಲಿವಿಷನಾಂಚ್ಯೊ ಕಾಣ್ಯೊಂ ವ್ಯಭಿಚಾರ್, ಅತ್ಯಾಚಾರ್, ಸ್ವಲಿಂಗ್‌ರತಿ, ಜುಲುಮ್ ಆನಿ ಖುನ್ಯಾಂನಿ ಭರ್‌ಲ್ಲ್ಯೊ ಆಸ್ತಾತ್. ಹ್ಯಾ ಮಾರಿಫಾತ್ ತುಕಾ ಮನೋರಂಜನ್ ಮೆಳ್ಚ್ಯಾಕ್ ಸಾಧ್ಯ್ ಆಸಾ. ಪುಣ್ ಹ್ಯೊ ತುಜ್ಯಾ ಜೀವನಾಂತ್ ಕಸಲೊ ಪಾತ್ರ್ ಖೆಳ್ತಲ್ಯೊ?

ತುಂ ತುಕಾಚ್ ವಿಚಾರ್ :

ತುಂ ಆತಾಂ ಆಸ್ಚ್ಯಾಪರಿಂ ಏಕ್ ವ್ಯಕ್ತಿ ಜಾಲಾಯ್ ತರ್ ಕಸೊ? ಹೆಂ ತುಜ್ಯಾ ಶಿಕ್ಷಣಾ ವ ಭಾಯ್ಲ್ಯಾ ಪರಿಸ್ಥಿತಿದ್ವಾರಿಂ ಜೆಂ ಕಿತೆಂ ತುಂವೆ ದೊಳ್ಯಾಂ ನಿ ಕಾನಾಂ ಮಾರಿಫಾತ್ ಮತಿಂತ್ ಖಂಚಯಿಲ್ಲ್ಯೆ ವರ್ವಿಂ ನಹಿಂಗಿ? ಖರೆಂ ಕೀ ಜೆಂ ಕಿತೆಂ ತುಂ ತುಜ್ಯೆ ಮತಿಕ್ ದಿತಾಯ್, ತ್ಯೆ ಪರಿಂ ತುಜೆಂ ಜೀವನ್ ಪರಿವರ್ತಿತ್ ಜಾತೆಲೆಂ. ತುಂ ಎಕ್ಯೆ ಸಂಗ್ತಿ ವಿಶಾಂತ್ ಕಿತೆಂ ಚಡೀತ್ ಆಶೆತಾಯ್, ತಸೊ ತುಂ ಬದ್ಲಾತಲೊಯ್.

ತುಂವೆ ಬಿಲ್ಕುಲ್ ಅಶುದ್ಧ್, ಕುಸುಲ್ಲೆಂ ಮಾಸ್ ತುಜೆಂ ಖಾಣ್ ಜಾವ್ನ್ ವಿಂಚುಂಕ್ ನಜೊ. ಹ್ಯೆಚ್‌ಪರಿಂ ಜರ್ ತುಂ ಖಳ್ಮಿತ್‌ನಾಸ್ತಾಂ ಮತಿಂ ಅಶುದ್ಧ್ ಖಂಚಯ್ತ್ರಿ ತರ್ ತುಜೆಂ ಚಿಂತಾಪ್ ತ್ಯೆ ಪರಿಂ ಬದ್ಲಾತೆಲೆಂ. ತುಂ ಏಕ್ ಪಿಂತುರ್ ಪಳೆವ್ನ್ ಆಸ್ತಾನಾ ತುಜ್ಯಾ ದೊಳ್ಯಾಂ ಸಮೊರ್ ಕ್ರೀಡೆನ್ ಭರ್‌ಲ್ಲ್ಯಾ ವ್ಯಕ್ತಿಂಚಿ ಕ್ರಿಯಾ ತುಜ್ಯೆ ಮತಿಂತ್ ಖಂಚ್ತಾ, ಆನಿ ಸವ್ಕಾಸ್ ತೆಂಚ್ ತಿವೀ ವಿಂಚ್ತಾ. ಅಸೊ ತುಂವೀ ತ್ಯಾ ಪಿಂತುರಾಂತ್ಲ್ಯಾ ವ್ಯಭಿಚಾರಿಣಿ, ಖುನ್ಯೆಗಾರ್. ಲುಟ್ಕಾರ್ ವ ಬೆಬ್ದ್ಯಾ ಥೈಂ ತುಜೆಂ ಮನ್ ಕೇಂದ್ರೀಕೃತ್ ಕರ್ತಾಯ್, ಪುಣ್ ಅಸಲ್ಯಾಂ ಸಾಂಗಾತಾ ತುಂವೀ ತುಜಿ ರಿ ಜೀಣ್ ವಿಭಾಡುಂಕ್ ಆಶೆತಾಯ್ ?

ಪಡ್ಲ್ಯಾರ್ ತುಂ ವ್ಯಭಿಚಾರ್, ಚೊರ್ಪಣ್ ವ ದಗಾಲ್ಬಾಜ್ ಪಳೆತಾನಾ ತುಜ್ಯೆ ಮತಿಂತ್‌ಯೊ ಅಸಲಿಂ ಚಿಂತ್ನಾಂ ಯೇಂವ್ಕ್ ಪುರೊ, ಕೀ–ಹಾಂವೆಯೊ ಅಶೆಂ ಕಿತ್ಯಾಕ್ ಕರುಂಕ್ ನಜೊ? ಹ್ಯಾಚ್ ವೆಳಿಂ ತಸಲ್ಯಾ ಸ್ವಭಾವಾಂಚಾ ಮನ್ಯಾಂ ಥಾವ್ನ್ ತುಕಾಯೊ ಥೊಡಿಂ ಸೂಚನಾಂ ಲಾಭ್ತಾನಾ, ಆಪ್ಲೊಚ್ ತುಂ ತಾಂಚ್ಯೆಪರಿಂ ಕರುಂಕ್ ಪಾವ್ತಲೊಯ್. ಸವ್ಕಾಸ್ ತುಕಾ ತಸ್ಲೊಚ್ ಸಾಂಗಾತ್ ಮಝಾ ಹಾಡುಂಕ್ ಪಾವ್ತಾನಾ ತುಂ ತುಜೆಂ ಜೀವಿತ್‌ಚ್ ವಿಸ್ರೊಂಕ್ ಕಾರಣ್ ಜಾತಲೊಯ್.

ಅನೀತಿನ್ ಜಿಯೆಂವ್ಚೆಂ ಬರೆಂ ನಹಿಂ ಮ್ಹುಣ್ ತುಕಾ ತುಜೆಂ ಅಂತಸ್ಕರ್ಣ್ ಜಾಗಂವ್ಕ್ ಪುರೊ. ಪುಣ್ ತುಂ ಎಕ್ಯೆ ಚಲಿಯೆ ಸಂಗಿಂ ಎಕಾ ಪಿಂತುರಾಕ್ ವೆತಾನಾ ಜರ್ ಪರತ್ ಪರತ್, ಅನೀತ್, ಅನ್ಯಾಯ್, ವಾಂಕ್ಡಿ ವಾಟ್, ವ್ಯಭಚಾರ್ ಪಳೆಯ್ತ್ಯಿ ತರ್? ತುಂವೀ ತಸಲ್ಯಾ ಮಾರೆಕಾರ್ ಸಂಗ್ತಿಂನಿ ಮೆತೆರ್ ಜಾಂವ್ಕ್ ಪಾಟಿಂ ಸರಾಸೊನಾಂಯ್. ತಸಲಿಂ ಪಿಂತುರಾಂ ತುಜೆರ್ ಬರ್ಪೂರ್ ನಾಯ್ಟ್ ಪರಿಣಾಮ್ ಹಾಡ್ಚ್ಯಾಂತ್ ಯಶಸ್ವೀ ಜಾತೆಲಿಂ.

ತುವೆಂ ಬಿಲ್ಕುಲ್ ಅಸಲ್ಯಾ ಕೀಳ್ ಸಂಗ್ತಿಂಕ್ ಶರಣಾಗತ್ ಜಾಂವ್ಕ್ ಫಾವೊ ನಾ. ಚತ್ರಾಯ್ ಕರ್, ಸಭಾರ್ ಬರೆ ಮನಿಸ್ ಅಪತ್ಕಾಲಾಕ್ ಸಾಂಪ್ಡೊನ್ ನಾಶಾಕ್ ಶೆವ್ಟಾಲ್ಯಾತ್. ಕಿತ್ಲೆಶೆ ಮರ್ಯಾದ್ವಂತ್, ಕಷ್ಟಿ ಯುರೋಪಿಯನ್, ಹಿಟ್ಲರಾಚಾ ನಾಝಿಂಕ್ ಆನಿ ತಾಂಚ್ಯೆ ಶಿಕವ್ಣೆಕ್ ಬಲಿ ಜಾವ್ನ್ ಭಿರಾಂಕುಳ್ ಖುನ್ಯೆಗಾರ್ ಜಾಲ್ಲೆ ದಾಖ್ಲೆ ಚರಿತ್ರೆಂತ್ ಅಮರ್ ಆಸಾತ್. ಅಸೆಂ ಪಿಂತುರಾಂತ್ ತುವೆಂ ಪಳೆಂವ್ಚೆಂ ಆನಾಹುತಾಂ ತುಜ್ಯಾ ಜೀವನಾಂತ್ ತುಜೆ ಥಾವ್ನಂಚ್ ಪಾಶಾರ್ ಜಾವ್ನ್ ವೆಚೆ ಕರಾಳ್ ಸಂದರ್ಭ್ ಆಸ್ಚೆನಾಂತ್ ಮ್ಹಣಾನಾಕಾ.

ಮನೋರಂಜನಾಚಿ ಗರ್ಜ್ ಭರ್ತಿ ಕರ್ಚಿ:

ಹರ್ ಮಾನವ್ ಜೀವಿಕ್ ಮನೋರಂಜನ್ ಅತ್ಯಮೂಲ್ಯ್. ಅಸೆಂ ತುಂವೆ ಕೀಳ್ ವರ್ಗಾಚಿಂ ಪಿಂತುರಾಂ ಟೆಲಿವಿಷನಾಂ ಪಳೆಂವ್ಚಿಂ ಬಂಧ್ ಕೆಲಿಂ

ತರ್ ತುಕಾ ಸಭಾರ್ ಪಿಂತುರಾಂ ಆನಿ ಟೆಲಿವಿಷನಾಂ ಚುಕ್ತೆಲಿಂ, ಭಿಯೆನಾಕಾ. ಸಭಾರ್ ಪಿಂತುರಾಂ ವ ಟೆಲಿವಿಷನಾಂ ಬರಿಂ ಶಿಕೊಣ್ಯಾಯೆಕ್ ಆಸಾತ್. ಹ್ಯಾ ವರ್ವಿಂ ತುಂವೆ ಗರ್ಜೆಚೆಂ ಮನೋರಂಜನ್ ಜರೂರ್ ಜೊಡ್ಯೆತ್.

ಥೊಡೆ ಪಾವ್ಟಿ ಪಳೆತಾನಾ ಬರೆಂ ದಿಸ್ಲ್ಯಾರ್‌ಯೀ ಉಪ್ರಾಂತ್ ತುಕಾಚ್ ಭಾವಕ್ ಯೆಂವ್ಚ್ಯಾಕ್ ಅವ್ಕಾಸ್ ಆಸಾತ್. ಜರ್ ಎಕ್ಲೊ ತುಕಾ ಕಿತೆಂಯ್ ಖಾಂವ್ಚ್ಯಾಕ್ ದಿತಾ. ತುಂ ತೆಂ ಖುಶೇನ್ ಖಾತಾಯ್, ಕಿತ್ಯಾಕ್ ತಾಕಾ ಊಂಚ್ಲೆ ರೂಚ್ ಆಸ್ತಾ. ಪುಣ್ ತೆಂ ಖಾತಚ್ ತುಂ ಜರ್ ಪಿಡೆಕ್ ಒಳಗ್ ಜಾಸಿ ತರ್ ಪರತ್ ತಸ್ಲೆಂಚ್ ಖಾಣ್ ಖಾಂವ್ಚಿ ಅಭಿಲಾಷಾ ವ ಅತ್ರೆಗ್ ತುಜೆ ಥೈಂ ಉದೆತ್? ತರ್ ಮನೋರಂಜನಾಂತ್‌ಯೀ ತುಜಿ ವಿಂಚವ್ಣ್ ಖರಿ ಕರ್. ಭೆಷ್ಟೊ ವೇಳ್ ಪಾಶಾರ್ ಕರುಂಕ್ ಅಸಲಿಂ ಕಾರ್ಯಕ್ರಮಾಂ ಪಳೆನಾಕಾ.

ಹಾಚೆ ಬದ್ಲಾ ತುಂವೆ ತುಜೊ ಅಮೂಲ್ಯ್ ವೇಳ್ ಇತರ್ ಸಂಗ್ತಿಂನಿ ಮಿಸ್ಳಾವ್ಯೆತ್. ಕುಮ್ಕದಾರಾಂಕ್ ಪಾಂವ್ಚೆಂ, ಖೆಳ್ಚೆಂ, ಘರ್ಚೆಂ ಕಾಮ್ ಕರ್ಚೆಂ ಇತ್ಯಾದಿ. ನಹಿಂ ತರ್, ಕಾರ್ಖಾನ್ಯಾಂಕ್, ತೋಟಾಂಕ್ ಭೆಟ್ ದಿಂವ್ಚಿ, ಗುಡೆ-ಭಾಟಾಂಚಿ ಸೊಭಾಯ್ ಚಾಕ್ಚಿ ಇತ್ಯಾದಿಂನಿಂಯೀ ತುವೆಂ ಗರ್ಜೆಚೆಂ ಮನೋರಂಜನ್ ಆರಾವ್ಯೆತ್. ಕಿತೆಂ ತರೀ ಹ್ಯಾ ಮನೋರಂಜನಾ ವರ್ವಿಂ ತುವೆಂ ತುಜೆಂ ಭವಿಷ್ಯ್ ಬರ್‍ಯಾ ಉದ್ಧೇಶಾನ್ ಬಾಂದುನ್ ಹಾಡ್ಚೆಂ ಹರ್ ಪ್ರಯತ್ನ್ ಕರ್ಚೆಂ ವಾಜ್ಬಿ ಆನಿ ನಿರಂತರ್.

⁂

21 ಸಂಗೀತ್ ಆನಿ ನಾಚ್

ಜಗತ್ತಾಂತ್ ವಿವಿಧ್ ಸುಕ್ಣಿಂ - ಸಾವ್ಜಾಂ, ಮನ್ಶ್ಜಾತಿ ಆಸಾತ್ ಆನಿ ಹ್ಯೊ ಸರ್ವ್ ಆಪಾಪ್ಲ್ಯಾ ನಾದಾನ್ ಆಪ್ಲೊ ವಾದ್ ಭಾಯ್ರ್ ಘಾಲ್ತಾತ್. ಹರ್ ಸ್ವರ್ ಮಧುರ್ ವ ಕಠೋರ್, ಮನ್ಶ್ಯಾ ಕಾನಾಕ್ ಏಕ್ ಸಂಗೀತ್ ದಿತಾ. ಹೆಂಚ್ ನಹಿಂ ಆಸ್ತಾಂ ವಾರ್ಯಾಚಾ ಒತ್ತಡಾನ್ ಥೊಡೆ ಪಾವ್ಟಿಂ ರುಕಾಂ–ಝುಡಾಂ ಥಾವ್ನ್ಯೀ ಆಮ್ಕಾಂ ಮಧುರ್ ನಾದ್ ಆಯ್ಕಾತಾ. ಅಶೆಂ ಮನ್ಶ್ಯಾ ಜೀವನಾಂತ್ ಸಂಗೀತಾಚೊ ಪ್ರಯೋಗ್ ಅತೀ ಪುರಾತನೀಯ್.

ಹ್ಯಾಚ್ ಪರಿಂ ನಾಚಾಕ್‌ಯೀ ಅತೀ ಪುರಾತನ್ ಚರಿತ್ರಾ ಆಸಾ. ಮೊಯ್ಜೆಚಾ ಕಾಳಾರ್‌ಯೀ ಇಸ್ರಾಯೆಲಾಂತ್ ನಾಚ್ ಆಸ್‌ಲ್ಲೊ ವ್ಹಳ್ಕಿಂ ಚರಿತ್ರಾ ಜಾಣಾ ಜಾತಾನಾ ಕಳಿತ್ ಜಾತಾ. ಜೆಜುನ್ ಜಾಲ್ಯಾರ್‌ಯೀ ಆಪ್ಲ್ಯಾ ವೊಪಾರಿಂನಿ ನಾಚಾಕ್ ಮಹತ್ವ ದಿಲ್ಲೊ, 'ವೆಚಿಕ್ ಪೂತ್' ದೃಷ್ಟಾಂತಾಂತ್ ಆಮ್ಕಾಂ ಕಳಿತ್ ಜಾತಾ. ಪವಿತ್ರ್ ಪುಸ್ತಕಾಂತ್ ಜಾಲ್ಯಾರ್‌ಯೀ ವಿವಿಂಗಡ್ ವ ಜಮ್ಯಾ ನಾಚಾಚೊ ಉಲ್ಲೇಖ್ ಕೆಲ್ಲೊ ಆಸಾ.

ಅಶೆಂ ವ್ಹಣ್ತ್ರಾಚ್ ಸಂಗೀತ್ ಆನಿ ನಾಚ್ ಬರೊಚ್ ವ್ಹಣ್ಟ್ಯಾಕ್ ಜಾಯ್ನಾ. ತುಕಾ ಜರ್ ಸಂಗೀತಾಂತ್ ವ ನಾಚಾಂತ್ ಅಭಿರುಚ್ ಆಸಾ ತರ್ ತುಂವೆ ಸಾರ್ಕೆಂ ಮಾತ್ರ್ ತಜ್ವೀಜ್ ಕರ್ನ್ ತುಜಿ ಖರಿ ವಿಂಚವ್ಣ್ ಹಾತಿಂ ಧರಿಜಾಯ್.

ಸಂಗೀತಾಚಿ ವಿಂಚವ್ಣ್ :

ಆಮಿಂ ಸದಾಂ ಆಯ್ಕೊಂಕ್ ಅತ್ರಿಗ್ಟ್ಯಾ ಸಂಗೀತಾಂತ್ ಆಮ್ಕಿ ವಿಂಚವ್ಣ್ ಗರ್ಜೆಚಿ. ಸಂಗೀತಾಕ್ ಸಕತ್ ಆಸಾ. ಅಶೆಂ ಹ್ಯೆ ಸಕ್ತೆವರ್ವಿಂ ತುಜ್ಯಾ ಜೀವನಾಂತ್ ಬರೆಂ ವ ವಾಯ್ಟ್ ಶಿವಟಾಂವ್ಕೆಂ ಸಂಗೀತಾಚೆರ್‌ಯೀ ಹೊಂದ್ವೊನ್ ಆಸ್ತಾ.

ಸಂಗೀತ್ ಆಯ್ಕಾಲ್ಲ್ಯಾ ವರ್ವಿಂ ಮಾನಾವಾ ಥೈಂ ಎಕಾ ಥರಾಚೊ ಹುರುಪ್, ಆತುರಾಯ್ ವ ಉದ್ರೇಕ್ ಆಸಾ ಜಾತಾ. ಸಂಗೀತಾ ವರ್ವಿಂ ಆರಾಮ್ ವ ಸಮಾಧಾನ್ ಯಾ ಚುರುಕಾಯ್ ವ ನವೊ ಜೀವ್ ಉದ್ಭಂವ್ಚ್ಯಾಕ್ ಆಸ್ಪದ್ ಆಸಾ. ಶಕ್ತಿಯುತ್ ಮಾರ್ಚ್ ಆನಿ ಸಾಧ್ಯಾ ಸಂಗೀತಾ ಮಧೆಂ ಬರೊಚ್ ವ್ಯತ್ಯಾಸ್ ಆಸ್ತಾ. ಸಂಗೀತಾ ವರ್ವಿಂ ಮಾನವ್ ಮನೋಭಾವಾಂತ್ ಹುರುಪ್ ಭರೊನ್ ಯೆತಾ. ಜಾಂವ್ ರಾಗ್, ಪಾಶಾಂವ್, ಮೋಗ್, ಆಸಕ್ತ್, ಮಾನ್, ದೂಖ್ ಆನಿ ದ್ವೇಷ್. ಆದಿಂ ಥಾವ್ನ ಮಾನವಾನ್ ಸಂಗೀತಾಕ್ ಮಹತ್ವ್ ದಿಲಾಂ ಆನಿ ತೆಂ ಲೋಕಾ ಥೈಂ ಕಸೆಂ ಆನಿ ಕೆದಾಳಾ ಪ್ರಯೋಗ್ ಕರ್ಚೆಂ ಮ್ಹಳ್ಯಾಂತ್ ಆಪ್ಲಿ ಯಶಸ್ವೀ ಜೊಡ್ಲ್ಯಾ.

ಸಂಗೀತಾಚೊ ಚಲನ್ ಪರಿಣಾಮ್ ಫಕತ್ ತಾತ್ಕಾಲಿಕ್. ಪುಣ್ ಹ್ಯಾ ವರ್ವಿಂ ಆಮ್ಚೆಂ ಮನ್ ಎಕ್ಯೆ ವಾಟೆ ಕೂಶಿನ್ ಗುಂವ್ಡಾಂವ್ಚಿ ಸಾಧ್ಯತಾ, ತೆಂತೆಸಾಂವಾ ಥೈಂ ಘುಂವ್ಚೆಂ ಮನ್ ಧೃಡ್ ಕರ್ಚಿ ನಿಗೂಢತಾ ಖಂಚ್ಲ್ಯಾ. ಮಾನವ್ ಮ್ಹಳ್ಯಾ ಉಪ್ರಾಂತ್ ಅಸ್ಕತ್ಕಾಯ್ ಸ್ವೈಂಭಿಕ್‌ಪಣಿಂ ಆಸ್ತಾಚ್. ಹ್ಯಾ ವರ್ವಿಂ ಮನಿಸ್ ತಾಚೆ ಅತ್ರಿಗ್ ನಿವ್ರೊಂಕ್ ಸಕಾನಾಸ್ತಾಂ ಥೊಡೆ ಪಾವ್ಟಿ ವಾಯ್ಟ ಆಧಾರುಂಕ್ ಸಕ್ತಾ. ಪುಣ್ ಅಸಲೆ ವಾಯ್ಟ ಆಧಾರುಂಕ್ ಉತ್ತೇಜಿತ್ ಕರ್ಚೆ ಸಂದರ್ಭ್ ತುಜ್ಯೆ ಥೈಂ ಉದೆಲೆ ತರ್ ಸಂಗೀತಾ ವರ್ವಿಂ ಮುಸ್ರ್ಯಾಚ್ ಪರಿಣಾಮಾಕ್ ಶೆವ್ಟಾವ್ಯೆತ್.

ಸಂಗೀತಾವಿಶಿಂ ಏಕ್ ಚಲಿ ಅಶೆಂ ಮಣ್ತಾ: ಎಕ್ಯೆ ಚಲ್ಯೆಚಾ ಚಲನ್ ವಲನಾಚೆರ್ ಸಂಗೀತಾಚೊ ಪ್ರಯೋಗ್ ಪಡ್ಲ್ಯಾರ್ ತಿಚೆ ಥೈಂ ಮೋಗ್ ಆನಿ ಮಯ್ಪಾಸ್ ಹುಸ್ಕಾತಾ. ಹ್ಯಾ ವರ್ವಿಂ ಲ್ಹಾನ್ ಚಲಿಯೆ ಥೈಂಯೀ ಲೈಂಗಿಕ್ ಆತುರಾಯ್ ವಾಡಂವ್ಕ ಸಕ್ಚಿ ಏಕ್ ಸಕತ್ ಉತ್ಪನ್ನ ಜಾತಾ. ಸಂಗೀತ್ ಹ್ಯಾ ಚಿಂತ್ನಾಂಕ್ ಆಧಾರಿತ್ ಜಾಂವ್ಕ ಪಾವ್ತಾ. ಹ್ಯಾ ದೆಖುನ್ ಹರ್ಯೆಕ್ಲ್ಯಾನ್ ಸಂಗೀತಾಚಾ ಪ್ರಯೋಗಾಂತ್ ಮಹತ್ವಾಚೊ ವಾಂಟೊ ಘೆಂವ್ಚ್ಯಾಕ್ ಫಾವೊ.

ನಾಚಾಚಿ ವಿಂಚವ್ಣ:

ನಾಚ್ಪಾಂತ್ ಆತಾಂಚಾ ಕಾಳಾರ್ ಹಜಾರೊಂ ವೈವಿಧ್ಯತಾ ದಿಸೊನ್ ಯೆತಾ. ಮನೋಹರ್ ವೊಲ್ಸ ಥಾವ್ನ ಜೀವಾಳ್ ಪೊಲ್ಕ ಪರ್ಯಾಂತ್.

ಲಾತಿನ್ ಅಮೆರಿಕಾಚೆಂ ಕೊಂಗಾಸ್, ರುಂಬಾಸ್ ಆನಿ ಸಾಂಬಾಸ್ ನಹಿಂ ಆಸ್ತಾಂ ಮೆರೆಂಗೀಸ್ ಆನಿ ಬೊಸ್ಸಾನೊವಾಸ್ ಹ್ಯಾ ಸರ್ವ್ ನಾಚಾಂನಿ ಆಫ್ರಿಕಾಚಿ ರೀತ್ ರಿವಾಜ್ ಭರ್ಸೊನ್ ಆಸಾ. ನಹಿಂ ಆಸ್ತಾಂ ಆತಾಂಚಾ ಕಾಳಾರ್ ಟ್ವಿಸ್ಟ್, ಜರ್ಕ್, ರೊಕ್–ಎನ್–ರೊಲ್, ಶೇಕ್, ಮಸಾಲಾ ಬಮ್ ಡಾನ್ಸ್ ಇತ್ಯಾದಿ ಥರ್ ಆಸಾತ್. ಹಾಂತುಂ ತುಂವೆ ಖಂಚೊ ವಿಂಚಿಜಾಯ್ ಮ್ಹಳ್ಯೆಂ ಅಧಿಕ್ ಗರ್ಜೆಚೆಂ.

ಜರ್ ಏಕ್ ನಾಚ್ ತುಜ್ಯೆ ಥೈಂ ಲೈಂಗಿಕ್ ಆತುರಾಯ್ ಚಡೈತಾ ಆನಿ ಪಾಡ್ ಕಾಮಾಂ ಆಧಾರುಂಕ್ ಪ್ರಚೋದಿತ್ ಕರ್ತಾ ತರ್ ತಸಲ್ಯಾ ನಾಚಾವರ್ವಿಂ ತುಕಾ ಸಭಾರ್ ಸಮಸ್ಯೆ ಉದೆತೆಲಿ. ಆತಾ'ತಾಂಚೆ ನಾಚ್ ನಿಜಾಕ್‌ಯೀ ಎಕಾ ಮನ್ಶ್ಯಾಕ್ ಉದ್ರೇಕಿತ್ ಕರ್ಚೆ ತಸಲೆಚ್ ಆಸಾತ್. ಏಕ್ ದಾದ್ಲೊ ವ ಸ್ತ್ರೀ ಮಾತ್ಸೆಂ ಅಮಾಲ್ ಸೆವುನ್ ನಾಚಾಕ್ ದೆಂವ್ಲಿ ತರ್ ತಿಚಿ ಆತುರಾಯ್ ಬಳಾಧಿಕ್ ಜಾತಾ ಹ್ಯಾ ಉಪ್ರಾಂತ್ ಸಭಾರ್ ಸಂಗ್ತಿ ಘಡ್ಚಿ ಸಾಧ್ಯತಾ ಆಸ್ತಾ.

ಥೊಡ್ಯಾ ನಾಚಾಂನಿ ಎಕಾಮೆಕಾಚೆಂ ಆಂಗ್ ಲಾಗಾನಾ ತರೀ ಕೂಲೆ ಆನಿ ಭುಜಾಂ ಹಾಲವ್ಣೆಂತ್‌ಚ್ ಲೈಂಗಿಕ್ ಆತುರಾಯ್ ವಾಡೊಂಕ್ ಆಧಾರ್ ಜಾತಾ. ಹ್ಯೆ ರೀತಿನ್ ಎಕ್ಲ್ಯಾಚಿ ಕೂಡ್ ಹಾಲ್ಚಿ ಪಳೆತಾನಾ ಎಕ್ಲ್ಯಾಚೊ ಪಾಶಾಂವ್ ಉದ್ರೇಕ್ ಜಾಂವ್ಚಿ ಸಾಧ್ಯತಾ ದಿಸ್ತಾ. ಏಕ್ ಚಲಿ ನಾಚ್ತಾನಾ ತಿಚ್ಯೆ ಥೈಂ ಕಸಲಿಂಚ್ ಭಾವನಾಂ ಆಸಾನಾ ಜಾವ್ಯೆತ್. ಪುಣ್ ತಿಕಾ ಪಳೆತೆಲ್ಯಾಂಚೆರ್ ಜರೂರ್ ಹಾಚೊ ಪ್ರಯೋಗ್ ಖಂಚ್ತಾ.

ತುಜ್ಯೆ ಥೈಂ ಕಿತೆಂಚ್ ಕೀಳ್ ಭಾವನಾಂ ನಾಂತ್ ತರೀ, ಜರ್ ತುಂ ತಸಲ್ಯಾ ನಾಚಾಂನಿ ಪಾತ್ರ್ ಘೆಶಿ ತರ್ ತುಜ್ಯೆ ಥೈಂ ಸಭಾರ್ ಯುವಜಣಾಂಚಿ ದೀಷ್ಟ್ ಖಂಚ್ತೆಲಿಚ್. ಕಿತ್ಯಾ ತುಜ್ಯಾ ನಾಚಾನ್ ತುಜಿ ಕೂಡ್ ಹಾಲ್ಚಿ ಪಳೆತಾನಾ ಎಕ್ಲ್ಯಾ ಥೈಂ ತುಕಾಚ್ ಪಳೆಂವ್ಚೆ ಅತ್ರೆಗ್ ಜರೂರ್ ಉದೆತೆಲಿಚ್. ತರ್ ತುಂ ತುಜಿ ಸೊಭಾಯ್ ಅಸಲ್ಯಾ ನೀಚ್ ಕರ್ನೆನ್ ಹೆರಾಂಕ್ ಆಕರ್ಷಿಕ್ ಕರುಂಕ್ ಪೆಚಾಡ್ತಾಯ್? ವ ತುಜ್ಯೆ ನೀಜ್ ಮಾನವೀಯ್ ಗುಣಾಂಕ್ ಹೆರಾಂನಿ ತುಕಾ ಮೆಚ್ವಾಜಾಯ್?

ಜೊಲ್‌ರೂಮ್ ನಾಚಾಂನಿ ಎಕಾಮೆಕಾಚಾ ಫರ್ಷಾಣಾಂತ್, ಕೂಡ್ ಲನ್ಣಾಂತ್, ದೊಗ್ಯಾಂಚ್ಯೊ ಕೂಡಿ ಎಕಾಮೆಕಾ ಲಾಗ್ಸಾಂತ್ ನಿಜಾಕಿ ನಾಚ್ತೆಲ್ಯಾಂ ಥೈಂ ಲೈಂಗಿಕ್ ಆತುರಾಯ್ ಖರಿಚ್ ವಾಡ್ತಾ. ಅಸಲ್ಯಾ ಚಾ ವರ್ವಿಂ ತುಜ್ಯಾ ಸಾಂಗಾತ್ಯಾಂ ಥಾವ್ನ್ ತುಕಾ ವಾಯ್ಟ್ ಸಂಭವ್ಚೊ ಂದರ್ಭ್ ಪಾಟಿ ಸರಾನಾ. ಕಿತ್ಯಾ ಮಾನವೀಯ್ ಸ್ವೈಂಭ್ ಇತ್ಲೆಂ ಅಸ್ಕತ್ ತೆಂ ಫುಡ್ಯೆನ್ ಉಡ್ತಾ, ಫುಡ್ಯೆನ್ ಫಸ್ತಾ. ಎಕಾ ಥರಾನ್ ಸರ್ವ್ ನಾಚ್ ಬರೆ ವಾಯ್ಟ್ ಮ್ಹಣ್ ವಿಂಗಡ್ ಕರುಂಕ್ ಜಾಯ್ನಾಂತ್. ಸಭಾರ್ ನಾಚ್ ರ್ಯಾ ದೇಖಿಭರಿತ್ ರೀತಿನ್ ನಾಚ್ಯೆತ್. ಪುಣ್ ನಾಚಾಂನಿ ಬರೆಂ ವ ಾಯ್ಟ್ ಸಂಭವ್ತಾ ತೆಂ ಕೋಣೀ ನಹಿಂ ಮ್ಹಣ್ಚೊ ನಾ.

ಂಚವ್ಣೆ ಚಿ ಸಮಸ್ಯಾ :

ಖರೆಂ ಸಾಂಗ್ಚೆಂ ತರ್ ತುಕಾ ಖಂಚೆಂ ಸಂಗೀತ್ ವ ನಾಚ್ ಬರೆಂ ಯಾ ಾಡ್ ಮ್ಹಣ್ ಸಾಂಗೊಂಕ್ ಸಾಧ್ಯ್ ನಾ. ತುಂ ತುಜೆಂ ಧ್ಯಾನ್ ಆನಿ ಮನ್ ್ಯಾ ಸಂಗ್ತಿಂಚೆರ್ ಕಶೆಂ ಖಂಚಯ್ತಾಯ್‌ಗೀ ತ್ಯಾಪರಿಂ ತಾಚೊ ಪರಿಣಾಮ್ ಜೆರ್ ಖಂಚ್ತಾ. ತುಜ್ಯಾ ನಾಚಾ ವ ಸಂಗೀತಾಚ್ಯೆ ವಿಂಚವ್ಣೆ ವರ್ವಿಂ ತುಂ ಸಲೊ ಮನಿಸ್ ಮ್ಹಳ್ಳೆಂ ಹೆರಾಂಕ್ ಕಳ್ತಾ.

ಜಶಿ ತುಜಿ ಜೀಬ್ ಖಾಣಾಚಿ ರೂಚ್ ಚಾಕ್ತಾಗೀ ತೈಚ್‌ಪರಿಂ ತುಜೆ ಾನ್ ಸಂಗೀತಾಚಿ ರೂಚ್ ಚಾಕ್ತಾತ್. ಉತ್ರಾಂ ನಾಂತ್ ತರೀ ಎಕಾ ಂಗೀತಾ ವರ್ವಿಂ ತುಜ್ಯೆ ಥೈಂ ಬರೊ ವ ವಾಯ್ಟ್ ಪ್ರಯೋಗ್ ಹಾಡುಂಕ್ ಉತ್ತೇಜನ್ ಹಾಡ್ಯೆತ್.

ಶಾಸ್ತ್ರೀಯ್ ಸಂಗೀತಾ ವರ್ವಿಂ ಭರ್ಮ್ ವ ವೈಭವ್ ವಾಡವ್ಯೆತ್ ಆನಿ ಡವ್ಯೆತ್. ಹ್ಯಾ ವರ್ವಿಂ ಎಕ್ಲ್ಯಾಚಾ ಚಿಂತ್ನಾಂಚೆರ್ ಪ್ರಭಾವ್ ಾಂಖವ್ಯೆತ್. ಥೊಡ್ಯಾಂ ವರ್ವಿಂ ಎಕ್ಲ್ಯಾಚೆ ಸ್ವಾರ್ಥ್ ಮಾತ್ರ್ ಖಂಚೊನ್ ಸ್ತಾತ್. ಆಮಿ ಜಾಣಾ ಜಾಂವ್ಚೆಂ ವಾಜ್ಬಿ ಕೀ ಚಡ್ತಾವ್ ಶಾಸ್ತ್ರೀಯ್ ಂಗೀತ್‌ಗಾರಾಂಚಿ ಜೀಣ್ ಪಾಡಾರಿ ವ ಅನೀತಿನ್ ಭರ್‌ಲ್ಲಿ ಆಸ್‌ಲ್ಲಿ. ಹ್ಯಾ ಖುನ್ ತಾಣಿಂ ತಾಂಚಾ ಸಂಗೀತಾಂತ್ ಥೊಡ್ಯಾ ಸಂಗ್ತಿಂಕ್ ಮಾತ್ರ್ ಹತ್ವ್ ದಿಲ್ಲೆಂ ದಿಸೊನ್ ಯೆತಾ. ಹ್ಯೆ ವರ್ವಿಂ ಎಕ್ಲ್ಯಾನ್ ಅಸಲೆಂ ಂಗೀತ್ ಆಯ್ಕ್ಯಾಲ್ಲ್ಯಾಂತ್ ಸಭಾರ್ ಬದ್ಲಾಪಾಂ ಫುಡ್ಯೆತಾತ್.

ಶಾಸ್ತ್ರೀಯ್ ಸಂಗೀತ್ ನಹಿಂ ಆಸ್ತಾಂ ಜಾಝ್ ವ ರೊಕ್ ಸಂಗೀತ್‌ಯಿ ಆಸಾ. ಹಾಂಗಾಸರ್ ಜಾಲ್ಯಾರೀ ಸ್ವಾರಸ್ಯಮಯ್ ವ ಸೌಮ್ಯ ಆಸ್ತಾ. ಹ್ಯಾಚ್ ದೆಖುನ್ ಸಂಗೀತ್‌ಗಾರ್ ಜಾಝ್ ವ ರೊಕ್ ಸಂಗೀತಾಕ್ ವೊಲಾಯ್ತಾತ್ ಸಾಥೆಂ, ಉಚಾಂಬಳಿ, ಘಟ್ ಆನಿ ಕರ್ಗನ್ನೆಚೆಂ. ತುಜ್ಯಾ ಕಾನಾಂ, ಮತಿಂ ಆನಿ ಕಾಳ್ಜಾಂತ್ ತುಂ ಕಸಲೆಂ ಸಂಗೀತ್ ಆಶೆತಾಯ್ ಮ್ಹಳ್ಳೆಂ ಕಳಿತ್ ಜಾಂವ್ಕ ಜಾಯ್. ಥೊಡೆ ಪಾವ್ಟಿ ಸಭ್ಧ ವ ತಾಳೊ ಅಸೊ ವಾಯ್ಟ್ ಪರಿಣಾಮ್ ಹಾಡ್ತಾ ಕೀ ತೆಂ ಸಂಗೀತ್ ಆಯ್ಕೊವ್ಪಿ ಆಪ್ಲಿಂ ಚಿಂತ್ನಾಂ ಘುಂವ್ಡಾಂವ್ಕ ಸಕ್ತಾತ್.

ಸಭಾರ್ ಯುವಜಣ್ ರೊಕ್ ಸಂಗೀತಾಚೊ ಅಧಿಕ್ ಖಾಯ್ಸ ಕರ್ತಾತ್. ಕಿತ್ಯಾಕ್‌ಗಿ ಮ್ಹಳ್ಯಾರ್ ಹ್ಯಾ ಮುಖಾಂತ್ರ ಸಂಸಾರಾಂತ್ ಯುವಜಣಾಂ ಭಂವಾರಿಲೆ ಸಮುಸ್ಯಾ ವಿವರುನ್ ಆಸಾತ್. ರೊಕ್ ಸಂಗೀತಾ ಮುಖಾಂತ್ರ-ವಾಡಾವಳಿಚೆ ಸಮುಸ್ಯಾ, ಪ್ರಾಯೆಚೊ ಅಂತರ್, ವಕ್ತಾಂ, ಲೈಂಗಿಕತಾ, ಮಾನವೀಯ್ ಹಕ್ಕಾಂ, ಝುಜ್, ಜಾತಿ ಭೇದ್, ಅಭಾವ್ ವ ಅಸಲೆಚ್ ವಿಷಯ್ ಭರ್ಸೊನ್ ಆಸ್ತಾತ್. ಅಶೆಂ ಸಮಾಜಿಕ್ ಜಾಂವ್ಚೆ ಅನ್ಯಾಯ್, ಅನೀತ್, ಯುವಜಣಾಂಚೆ ಸಮುಸ್ಯೆ ಹೆರಾಂಕ್ ಕಳಯ್ತಾತ್. ಪುಣ್ ಹ್ಯಾ ವರ್ವಿಂ ಸಾರ್ವಜನಿಕ್ ಪರಿಣಾಮ್ ಕಿತೆಂ? ಹ್ಯಾ ವರ್ವಿಂ ಯುವಜಣಾಂಕ್ ಕಿತೆಂ ಮೆಳ್ಳಾಂ? ಅಸಲ್ಯಾಂ ತತ್ವಾಂ ವರ್ವಿಂ ತಾಂಚೆಂ ಜೀವನ್ ಕಿತೆಂ ಜಾಲಾಂ? ಅಸಲೆ ಸಮುಸ್ಯೆ ಸಂಗೀತಾ ಮುಖಾಂತ್ರ ಫುಡೆಂ ದವರ್ನ ತರೀ ಕಿತ್ಯಾಕ್ ಆಜೂನ್ ತೆ ಸಮುಸ್ಯೆ ಪರಿಹಾರ್ ಜಾಂವ್ಕ ನಾಂತ್? ಹೆಂ ಏಕ್ ಸವಾಲ್.

ಹ್ಯಾ ದೆಖುನ್ ಸಂಗೀತಾಂತ್ ತುಜಿ ವಿಂಚವ್ಣ ಚಿಲ್ಲರ್ ನಹಿಂ. ಹೆರಾಂಕ್ ಕಿತೆಂ ಬರೆಂ ಜಾತಾ ತೆಂ ತುಂವೆಯ್ ವಿಂಚ್ಚೆಂ ನಹಿಂ. ಎಕ್ಲ್ಯಾ ವಿಷ್ಯಾಂತ್ ಬರೆಂ ದಾಕವ್ನ ದಿಂವ್ಚೆ ಸಂಗೀತ್ ಆಯ್ಕೊಂಚೆಂ ಅಧಿಕ್ ಬರೆಂ, ಎಕ್ಲ್ಯಾವಿಶಿಂ ವಾಯ್ಟ್ ದಾಖಂವ್ಚಾ ಸಂಗೀತಾ ಪ್ರಾಸ್. ಅಶೆಂ ಸಂಗೀತ್ ವ ನಾಚಾಚೊ ಪ್ರಯೋಗ್ ವಾಯ್ಟ್ ಕೆಲೊ ತರ್, ತುಜೆಂ ಜೀವನ್‌ಂಚ್ ಮಾರೆಕಾರ್ ಖಂದ್ಕಾಂತ್ ಪಡ್ತೆಲೆಂ ಆನಿ ತುಂ ಸಂಸಾರಾಚಿ ಸೊಭಾಯ್ ವಿಸ್ರಾತೊಲೊಯ್.

*

22 ಲೈಂಗಿಕ್ ನೀತಿ ನಿಯಮ್

ಆಧುನಿಕ್ ಸಂಸಾರಾರ್ ಲೈಂಗಿಕ್ ಕ್ರಾಂತಿ ಜಾಲ್ಯಾ ಮ್ಹಳ್ಯಾರ್
ೋಣೀ ನಹಿಂ ಮ್ಹಣಾಸೊನಾ, ಕಾಜಾರಾ ಪಯ್ಲೆಂಚ್ ಲೈಂಗಿಕ್
ರೋಗಾಂತ್ ರೆವ್ಡೊಂಚೆ ಪ್ರಸಂಗ್ ಆತಾಂಚಾ ಯುವಜಣಾಂ ಥೈಂ ಸದಾಂಚೆ
ಶಿ ಜಾಲ್ಯಾತ್. ಮುಖೆಲ್ ಜಾವ್ನ್ ಶಿಕ್ಪಾ ತಶೆಂ ಕಾಮಾಂ ವಲಯಾಂತ್ಲೆ
ಯುವಜಣ್ ಅಸಲ್ಯಾ ಜಾಳಾಂನಿ ಸಾಂಪ್ಡೊನ್ ಒದ್ವಾಡ್ಚಿ ಸಂಗತ್ ಸದಾಂಚಿ.

ಜಡ್ತಾವ್ ಯುವಜಣ್ ಆಪ್ಣಾಕ್ ಪಸಂದ್ ದಿಸ್‌ಲ್ಲ್ಯಾಲಾಗಿಂ ಆಪ್ಲಿ
ಲೈಂಗಿಕ್ ತೃಷಾ ಭಾಗಂವ್ಕ್ ಬಶೆತಾ, ಆನಿ ಪಳೆತಾ. ಹ್ಯಾ ವರ್ವಿಂ ಎಕ್ಸುರ್ಯಾಂ
ಥೆಂ ಭರ್ವಾಸೊ ಮ್ಹಳ್ಳೊ ಪಯ್ಸ್ ಸರ್ತಾ. ಸಭಾರ್ ಯುವಜಣ್ ಹೆಂ
ವಾಲ್ ವಿಚಾರ್ತಾತ್: ಜರ್ ಆಮ್ಕಾಂ ಲೈಂಗಿಕ್ ಆಶಾ ಎಕಾಮೆಕಾ ಥೈಂ
ಾಗಂವ್ಕ್ ಕಳ್ತಾ ತರ್ ಆನಿ ಹ್ಯಾ ವರ್ವಿಂ ಆವ್ಚ್ಯ ಕೂಡಿಂತ್ ನವೆಂ
ುತ್ರೇಜನ್, ಹುರುಪ್ ಆನಿ ಸಂತೋಸ್ ಪ್ರಾಪ್ತ್ ಜಾತಾ ತರ್, ಆವಿ
ಶೆಂ ಕೆಲ್ಲ್ಯಾಂತ್ ಕಿತೆಂ ಭಾದಕ್ ಆಸಾ? ಮ್ಹಣ್. ಪುಣ್ ಹೆಂ ನೀತಿ
ಯಮಾಂಕ್ ಲಾಗು ಜಾತಾಗಿ? ಲಗ್ನಾ ಪಯ್ಲೆಂಚ್ ಯುವಜಣಾಂನಿ ಅಶೆಂ
ರ್ಚೆಂ ಸಾರ್ಕೆಂಗಿ? ಹ್ಯಾ ವರ್ವಿಂ ಯುವಜಣಾಂಚೆಂ ಜೀವನ್ ಆದರ್ಶ್‌ಪ್ರಿಯ್
ಾತಾಗಿ ?

ರೆ ವ ಪಾಡ್ ಪರಿಣಾಮ್?

ಯುವಜಣಾಂನಿ ವಯ್ರ್ ಸಾಂಗ್‌ಲ್ಲ್ಯಾಪರಿಂ ಚಿಂತ್ಚ್ಯಾಂತ್ ತಾಂಕಾಂ
ಳ್ಚೆಂ ಬರೆಪಣ್ ಕಿತೆಂ? ಕಾಜಾರಾ ಪೂರ್ವಿಂ ಸಭಾರ್ ಚಲಿಯಾಂ ಸಂಗಿಂ
ಪ್ಲೆ ಲೈಂಗಿಕ್ ಅತ್ರುಗ್ ಭಾಗಯಿಲ್ಲೊ ಏಕ್ ಚಲೊ, ಶೆವಟಿಂ ಅಶೆಂ
ಣಾಲಾಗ್ಲೊ: ಹ್ಯಾ ವರ್ವಿಂ ಆಪ್ಣಾಕ್ ಕಿತೆಂಚ್ ಸಂತೋಸ್ ಲಾಭಾನಾ

ಮ್ಹಣ್ ಮ್ಹಾಕಾ ಆತಾಂ ಕಳಿತ್ ಜಾಲಾಂ. ಚಲಿಯೊ ಜಾಲ್ಯಾರೀ ಅಸಲ್ಯಾ ಸಂಬಂಧಾವರ್ವಿಂ ಚಿರಕಾಳ್ ಸಂತುಷ್ಟಿತ್ ಜಾವ್ನಾಸಾನಾಂತ್. ಏಕ್ ಕೊಲೆಜ್ ವಿದ್ಯಾರ್ಥಿಂ ಆಪ್ಲ್ಯಾ ವರ್ತನಾ ಮುಖಾಂತ್ರ್ ಅಸೆಂ ಮ್ಹಣಾಲೊ: ಮಾಕಾ ಖಂಡಿತ್ ಜಾಲೆಂ ಕೀ ಹಾಂತುಂ ಮಾಕಾ ತೃಪ್ತಿ ನಾ. ಘಡ್ಯೆಚೆಂ ಸುಖ್ ವ ಸಂತೋಸ್ ತರೀ ಹಾಂವ್ ಉಪ್ರಾಂತ್ಲೆಂ ಜಿವೀತ್ ಪರ್ಯಾಂತ್ ತ್ಯೆ ಕರ್ನೆ ವರ್ವಿಂ ಮತಿಂ ಕರ್ಗಾಲೊಂ ಆನಿ ಕೂಡಿಂತ್ ಹರ್ವಾಲೊಂ.

ಅಸಲಿ ಬೆಜಾರಾಯ್ ಸಭಾರಾಂಕ್ ಧೊಸ್ತಾ. ಭಲಾಯ್ಕಿ ವರ್ತುಲಾಂತ್ಲ್ಯಾ ವರ್ಧ್ಯಾನುಸಾರ್, ಅಸಲ್ಯಾ ಲೈಂಗಿಕ್ ಖೆಳಾಂನಿ ಆವೃತ್ತ್ ಜಾಲ್ಲ್ಯಾ ಯುವಜಣಾಂ ಪೈಕಿ 50 ಟಕ್ಕೆ ಯುವಜಣ್ 'ಗನೋರಿಯಾ' (ಜನನಾಂಗಾಂಚಿ ಸುಜ್) ಪಿಡೆಕ್ ಒಳಗ್ ಜಾಲ್ಯಾತ್. ಗನೋರಿಯಾ ಆನಿ ಸಿಫಿಲಿಸ್ (ಹ್ಯಾ ಲೈಂಗಿಕ್ ರೋಗಾನ್ ಕಾತ್ ಕುಸಾತ್ತ್ ವೆತಾ ಆನಿ ಎಕಾ ಮೆಕಾ ಬದಲ್ತಾ) ಪಿಡೆಂಕ್ ಆಧುನಿಕ್ ವಕ್ತಾಂಚೊ ಪ್ರಯೋಗ್ಯಿ ಸಾಧಾರ್ಣಾಚ್ಯಾಕ್ ತಿ ಪಿಡಾ ಬಂಧ್ ಕರುಂಕ್ ಸಕಾನಾ. ಹ್ಯಾ ವರ್ವಿಂ ಆಪ್ಲಿ ನಾಜೂಕ್ ಕೂಡ್ ವಿದ್ರೂಪ್ ರೀತಿನ್ ಹೊಗ್ಡಾಯಿಲ್ಲೆ ಹಿ ಪಿಡಾ ಆಯ್ಲ್ಯಾ ಉಪ್ರಾಂತ್‌ಚ್ ಆಪ್ಲೆಂ ವರ್ತನ್ ಚಿಂತುನ್ ಜೀವನ್‌ಭರ್ ಕರ್ಗಾತಾತ್. ತರ್ ಆಮಿ ಯುವಜಣಾಂನಿ ಆಸಲ್ಯಾ ಮಾರೆಕಾರ್ ಪಿಡೆಂಕ್ ಸ್ವಾಗತ್ ದಿಂವ್ಚೊ ಸಾರ್ಕೊಗಿ? ಹೆಂ ಆಮಿ ಚಿಂತುನ್ ಪಳೆಂವ್ಕ್ ಜಾಯ್.

ಹೆಂಚ್ ನಹಿಂ ಆಸ್ತಾಂ ಕಿತ್ಲೊ ಶ್ಯೊ ಚಲಿಯೊ ಅಸಲ್ಯಾ ಪ್ರಸಂಗಾಚೊ ಪರಿಣಾಮ್ ಜಾವ್ನ್ ಗರ್ಭೆಸ್ತ್ ಜಾಲ್ಲ್ಯೊನಾಂತ್? ಮಿಲಿಯಾಂತರ್ ಆಂಕ್ವಾರ್ ಚಲಿಯೊ ಹಾಕಾ ಬಲಿ ಜಾಲ್ಯಾತ್ ಆನಿ ಜಾವ್ನಂಚ್ ಆಸಾತ್ ತಿ ಸಂಗತ್ ನಿಜಾಕೀ ಶೋಚನೀಯ್. ಚಡ್ತಾವ್ ಆಪ್ಲೆಂ ಪಾಪ್ ಸಾಫ್ ಕರ್ಚ್ಯಾ ದಿಶೆನ್ ಗರ್ಭ್‌ಪಾತ್ ಕರುಂಕ್ ಪೆಚಾಡ್ನ್ ಆಪ್ಲಿ ಕೂಡ್ ಲಾಯ್ ಲೂಟಾಯ್ತಾತ್. ಹೆರ್ ಸಭಾರ್ ಅಸಲ್ಯಾ ಒತ್ತಾಯಾಕ್ ಸಾಂಪ್ಡೊನ್ ಬಲಾತ್ಕಾರಾಚಾ ಕಾಜಾರಾಕ್ ಶರಣಾಗತ್ ಜಾತಾತ್. ತರಿಪುಣ್ ಸಭಾರ್ ಭುರ್ಗ್ಯಾಕ್ ಪ್ರಸೂತ್ ಜಾವ್ನ್ ಸಮಾಜೆಂತ್ ಕಾಡ್ನ್ ಉಡಯಿಲ್ಲ್ಯಾ ತಶೆಂ ವೊಂಕಾರೆ ಹಾಡಯಿಲ್ಲ್ಯಾಂಚಾ ಮೇಳಾಂತ್ ಮೆಳೊನ್ ಆಪ್ಲೆಂ ಭವಿಷ್ಯ್‌ಚ್ ವಿಭಾಡಾಯ್ತಾತ್. ಆತಾಂಚಾ ಯುವಜಣಾಂಕ್ ಗರ್ಭ್ ನಿರೋಧಕ್

ಸಾಧನಾಂ ಅತೀ ಸುಲಭಾಯೇನ್ ಹಾತಾಕ್ ಮೆಳ್ತಾತ್ ಪುಣ್ ಹಾಂಚೆ ವರ್ವಿಂ ಗರ್ಭ್ ಆಡಾಂವ್ಚಿ ಸಂಪೂರ್ಣ್ ಭದ್ರತಿ ಭಿಲ್ಕುಲ್ ಮೆಳಾನಾ.

ಖರೆಂ ಕೀ, ಆಪ್ಲೊ ಲೈಂಗಿಕ್ ಅಧಿಕಾರ್ ಹೊಗ್ಡಾಂವ್ಚೊ ಹ್ಯಾ ಆಧುನೀಕೃತ್ ಸಮಾಜೆಂತ್ ಕಾಂಯ್ ನವೆಸಾಂವ್ ನಹಿಂ. ಹೆಂ ಅತೀ ಪುರಾತಣ್ ಕಾಳಾ ಥಾವ್ನಂಚ್ ಚಲಾತ್ತ್ ಆಯ್ಲಾಂ. ಜೆಜು ಕ್ರಿಸ್ತ್ ಜಲ್ಮೊಂಚಾ ದೋನ್ ಹಜಾರ್ ವರ್ಸಾಂ ಆದಿಂಚ್ ಸೊದೊಮ್ ಆನಿ ಗೊಮೊರ್ರಾ ಅಸಲ್ಯಾ ಅತರ್ವಣಾಂಕ್ ಬಲಿ ಜಾಲ್ಯಾತ್. ರೋಮನ್ ರಾಯಾಂಚಿ ಜೀವನ್ ಚರಿತ್ರಾ ವಾಚ್ಲಿ ತರ್ ಆಮ್ಕಾಂ ಕಳ್ತಾ ಕೀ ತೆದ್ನಾಂಯೀ ಆತಾಂಚ್ಯೆಪರಿಂಚ್ ಲೈಂಗಿಕ್ ಖೆಳ್ ಭರ್‌ಲ್ಲೆ ತೆಂ. ಹಾಕಾ ಮೂಳ್ ಕಾರಣ್– ನೀತಿನಿಯಮಾಂಚಿ ಸಡಿಳಾಯ್.

ನೀತಿನಿಯಮ್ ಅಸ್ಕತ್ಕಾಯೆಚಿ ನಿಶಾನಿ?

ತುಂವೆ ವ್ಯಭಿಚಾರ್ ಆಧಾರುನ್ ತುಂ ಹೆರಾಂಕ್ ಪಂಥಾಹ್ವಾನ್ ದಿಶಿ ಕೀ ತಿ ತುಜಿ ಅಸ್ಕತ್ಕಾಯ್ ನಹಿಂ ಮ್ಹಣೊನ್. ಥೊಡ್ಯಾ ಸಂದರ್ಭಾಂನಿ ವ್ಯಭಿಚಾರ್ ಚಲಂವ್ಕ ಪರ್ವಣ್ಗಿ ದಿಲ್ಲಿಯೀ ಆಸಾ. ಮಾನವೀಯ್ ಲೈಂಗಿಕತೆಚ್ಯಾ ವೈದ್ಯಕೀಯ್ ವರ್ತುಲಾಂತ್ ಅಶೆಂ ಕಳೊನ್ ಯೆತಾ: ಆಪ್ಲಿ ಲೈಂಗಿಕ್ ಆತುರಾಯ್ ದಾಖಯ್ನಾಸ್‌ಲ್ಲ್ಯೆ ವರ್ವಿಂ ಥೊಡೆ ಯುವಜಣ್ ಆಪುಣ್ ಪಾಪಿ ಮ್ಹಣ್ ಚಿಂತ್ತಾತ್, ಸಭಾರ್ ದಾಖ್ಲೆಯೀ ಆಸಾತ್ ಕೀ ಸಭಾರ್ ತರುಣ್ ಸ್ತ್ರೀಯೊ ಆಪುಣ್ 25 ವರ್ಸಾಂ ಪರ್ಯಾಂತೀ ಪಾಪಾವೀಣ್ ಆಸ್‌ಲ್ಲ್ಯಾಂತ್ ಲಜ್ ಭೊಗ್ತಾತ್. ತರ್ ತುಂವೆ ಲಗ್ನಾ ಪಯ್ಲೆಂಚ್ ಲೈಂಗಿಕ್ ಆತುರಾಯ್ ದಾಖಯ್ನಾಸ್‌ಲ್ಲಿ ತುಜ್ಯಾ ಕೂಡಿಚಿ ಅಸ್ಕತ್ಕಾಯ್ ಪಾಚಾರ್ತಾಗಿ? ತರ್ ತುಂ ಕಿತೆಂ ಮ್ಹಣ್ತಾಯ್ — ಪಾಶಾಂವಾಕ್ ತುಜಿ ಕೂಡ್ ಬಲಿ ದಿಂವ್ಚಿ ವ ತೊ ಪಾಶಾಂವ್ ಮೂಟಿ ಭಿತರ್ ಧರ್ಚೊ?

ನಿಜಾಕೀ ಖಂಚೆಯೀ ಅಸ್ಕತ್‌ಕಾಯ್ ವ ದುರ್ಬಳ್‌ಕಾಯ್ ವ ಉಣೆ ಪಣ್ ಎಕ್ಲ್ಯಾಕ್ ಲೈಂಗಿಕ್ ಪ್ರೇರೇಣ್ ಹಾಡ್ತಾ. ಪುಣ್ ಏಕ್ ಖರಿ ವ್ಯಕ್ತಿ ಆಪ್ಲ್ಯಾ ಲಗ್ನಾ ಪರ್ಯಾಂತ್ ಅಸಲ್ಯಾಚೆರ್ ಮಿತ್ ಹಾಡ್ತಾ, ಹಾಕಾ ಅಧಿಕ್ ಸಕತ್ ಗರ್ಜ್. ಥೊಡೆ ಪಾವ್ಟಿ ಏಕ್ ಗಾಯ್ಕ್ ಚಾರ್ ಖಾನ್ಯಾಕ್

ಸಲೀಸಾಯೆನ್ ವ್ಹೆಲ್ಲ್ಯಾಪರಿಂ ಸಭಾರ್ ಅಸಲ್ಯಾ ಕರ್ನಾರ್ಯಾಂಕ್ ಬಲಿ ಜಾತಾತ್.

ಲೈಂಗಿಕ್ ನೀತಿನಿಯಮ್ ಕಿತ್ಯಾ ಅನುಭವ್ ಹಾಡ್ತಾ ? :

ಲೈಂಗಿಕ್ ನೀತಿನಿಯಮಾಂತ್ ಖರೊ ಅನುಭವ್ ಯೆತಾ. ಹ್ಯಾ ವರ್ವಿಂ ಮಾನವೀಯ್ ಜೀವನ್ ಪ್ರಫುಲ್ಲ್ ಜಾತಾ. ಲೈಂಗಿಕ್ ಸಂಬಂಧಾ ವರ್ವಿಂ ಮಾನವೀಯ್ ಜೀವನಾಚೊ ರಸ್ತೊ ಉಗ್ತೊ ಜಾತಾ. ಹ್ಯಾ ದೆಖುನ್ ಹೆಂ ಏಕ್ ಅದ್ಭುತ್ ಆನಿ ಪವಿತ್ರ್ ಜಾವ್ನಾಸಾ. ಆಮಿ ಜಿಯೆತಾಂವ್ ಜಾಲ್ಲ್ಯಾನ್ ಆಮ್ಕಾಂ ಹೆಂ ಸರ್ವ್ ಲಾಭ್ತಾಂ. ಹ್ಯಾ ದೆಖುನ್ ಲಗ್ನಾ ಪೂರ್ವಿಂ ಆಮಿ ಅಸಲ್ಯಾ ಜಾಳಾಂನಿ ಶಿರ್ಕೊಂಚೆ ಸಾರ್ಕೆಂ ನಹಿಂ. ಅಶೆಂ ಕೆಲ್ಲ್ಯಾಂಕ್ ಎಕಾ ಬರ್ಯಾ ಸಮಾಜೆಂತ್ ಬಿಲ್ಕುಲ್ ಸ್ಥಾನ್-ಮಾನ್ ನಾ. ಲೈಂಗಿಕ್ ಪ್ರೇರಣ್ ಅತೀ ಬಳಾಧಿಕ್ ಆಸ್ಯೆತ್. ಅಸಲ್ಯಾ ತೆಂತೆಸಾಂವಾಂನಿ ಮಾನವ್ ತುರ್ಥಾನ್ ಬಲಿ ಜಾತಾ ಖರೆಂ. ಪುಣ್ ಆಮಿ ಜಾಗ್ರುತ್ಕಾಯೇನ್ ರಾವೊನ್ ದೆವಾನ್ ದಿಲ್ಲೆಂ ಪರಿಜ್ಞಾನ್ ಫಾವೊತ್ತ್ಯೆ ಪರಿಂ ವಾಪರುಂಕ್ ಪ್ರಯತ್ನಿಜಾಯ್. ತರ್ ತುಂ ತುಜ್ಯೆ ಇತ್ಲ್ಯಾಕ್‌ಚ್ ಚೇಂತ್: ತುಕಾ ತುಜೆಂ ಕುಟಾಮ್, ತುಜ್ಯೆ ಭಾವ್ ವ ಭೈಣಿ ಅಸಲ್ಯಾ ಕೀಳ್ ಕಾಮಾಂನಿ ಆವೃತ್ತ್ ಜಾಲ್ಲೆಂ ಪಳೆಂವ್ಕ್ ಸಂತೋಸ್? ಹ್ಯಾ ವರ್ವಿಂ ತುವ್ಚೊ ವೋಗ್ ಎಕಾಮೆಕಾ ಥೈಂ ವಾಡ್ತೊಲೊ? ತರ್ ಅಶೆಂ ಕೆಲ್ಲ್ಯಾನ್ ವಾಯ್ಟ್‌ಚ್ ಚಡ್ ನಹಿಂಗಿ? ತುಕಾಚ್ ತುಂ ಏಕ್ ಸಾರ್ವಜನಿಕ್ ತುವಾಲೊ ಜಾವ್ನ್ ಸೊಡುಂಕ್ ಆಶೆತಾಯ್, ಜಾಚೆರ್ ಖಂಚೆಯ್ ವ್ಯಕ್ತಿ ಆಪ್ಲೊ ಚಿಕೊಲ್ ಪುಸುಂಕ್ ಸಕ್ತಾ ತೊ?

ಅಸಲ್ಯಾ ದುರಾಚಾರಾಚ್ಯಾ ಚಲನಾಂತ್ ಜಲ್ಮಾಲ್ಲ್ಯಾ ಭುಗ್ರ್ಯಾಂಚಿ ಗತ್? ಜರ್ ತುಂ, ಏಕ್ ಚಲಿ, ಅಸಲ್ಯಾ ಎಕಾ ಬಾಳಾಕ್ ಜಲ್ಮ್ ದಿತಾಯ್,—ತಾಚಿ ಜತನ್ ಕೋಣ್ ಘೆತಾ? ತುಜಿಂ ಆವಯ್ ಬಾಪಯ್? ವ ತುಂಚ್? ತುಂ ತೆಂ ಕಶೆಂ ಕರ್ತಾಯ್? ಆನಿ ತ್ಯಾ ಬಾಳಾಕ್ ಕಶೆಂ ಜಾಯ್ತ್ ವ ಭೊಗಾತ್ ತೆಂ ವ್ಹಡ್ ಜಾತಚ್ ಆಪುಣ್ ಎಕಾ ವ್ಯಭಿಚಾರಾಂತ್ ಜಲ್ಮಾಲ್ಲಿಂ ಮ್ಹಣ್ ಕಳ್ತಚ್? ವ ತುಂ ತಸಲ್ಯಾ ಬಾಳಾಕ್ ಹೆರಾಂಚ್ಯೆ

ಅಧೀನ್ ಪ್ರೊಸುಂಕ್ ಸೊಡ್ಚಿ ತರ್ ತಿಂ ತುಕಾ ಕಸಲ್ಯೆ ರೀತಿನ್ ಪಳೆತಿತ್? ತುಂ ತುಕಾಚ್ ಖಂಚ್ಯೆ ರೀತಿರ್ ಪಳೆಶಿ? ಅಸಲ್ಯಾ ವರ್ತನಾನ್ ಜಲ್ಮಾಲ್ಲೆಂ ಬಾಳ್ ತುಂ ಹೆರಾಂಚ್ಯೆ ಸ್ವಾಧೀನ್ ದಿಶಿ ವ ಹೆರಾಂಕ್ ಕಳಾನಾಸ್ತಾಂ ತಾಚ್ಯೆ ಥಾವ್ನ್ ಚುಕಾರಿ ಮಾರ್ಚಿ ಪುಣ್ ತುಂ ತುಕಾಚ್ ಚುಕಂವ್ಕ್ ಸಕ್ಚೆಂನಾಂಯ್.

ಜರ್ ತುಂ ಚಲೊ ಅಸಲ್ಯಾ ಎಕಾ ಬಾಳಾಚೊ ಬಾಪಯ್ ಜಾಶಿ ತರ್ ತುಜೆಂ ಅಂತಸ್ಕರ್ಣ್ ಕಶೆಂ ರಾವಾತ್? ಚೇಂತ್ ತುಜೆ ವರ್ವಿಂ ತ್ಯೆ ಸ್ತ್ರೀಯೆಚೆರ್ ಆನಿ ತ್ಯಾ ಬಾಳಾಚೆರ್ ಹೆರಾಂನಿ ಮಾಂಡ್ಚಿ ಲಜ್ ಆನಿ ಕರ್ಚಿ ಖರ್ಯಾ ಜೀವನಾಚೊ ಭೊಂಗೊಸ್ತಳ್.

ವ್ಹಯ್ ಲೈಂಗಿಕ್ ಆತುರಾಯೆ ನಿಮ್ತಿಂ ನೀತಿ ನಿಯಮಾಂಚಿ ದೆಸ್ವಾಟ್ ಜಾಲ್ಯಾ. ಲೈಂಗಿಕ್ ಪಿಡಾ ವಾಡಾತ್ತ್ ಆಯ್ಲ್ಯಾತ್, ಗರ್ಭ್ಪಾತ್ ಚಡ್ಲ್ಯಾತ್, ವೊಸ್ರಾಳಿ ಝುಗ್ಡಿಂ ಘಡ್ಲ್ಯಾಂತ್ ಆನಿ ಸಭಾರಾಂ ಉದ್ಕಾಕ್ ವ ರೈಲಾ ಪಾಟ್ಯಾಂಚೆರ್ ಉಡ್ಲ್ಯಾಂತ್. ಸಂಸಾರಾರ್ ಸಭಾರಾಂ 'ಡೈವೊರ್ಸ್' ಘೆತಾತ್ ಜಾಂವ್ಕ್ ಪುರೊ ತಾಂಚ್ಯಾ ಜೀವನಾಂತ್ಲಿ ಅತೃಪ್ತಿ ವ ಅಸಂತೋಸ್. ಲೈಂಗಿಕ್ ಸಡಿಳಾಯ್ ಸೊಡಿನಾಸ್ಲ್ಲಿಂ ಆಪ್ಲ್ಯಾ ಲಗ್ನಾ ಜೀವನಾಂತ್ ನಿಜಾಕೀ ಖರ್ಯಾ ಸಂತೊಸಾನ್ ನಾಚ್ತಾತ್. ಕಿತ್ಯಾ ವ್ಹಳ್ಯಾರ್ ತಾಣಿಂ ಆಂಕ್ವಾರ್ ಆಸ್ತಾಂ ಲಗ್ನಾ ಜೀವನಾಕ್ ವ್ಹರ್ತೆಂ ಮಹತ್ವ್ ದಿಲಾಂ, ತಾಂಕಾಂ ಫಾವೊತೊ ಸಾಂಗಾತಿ ಮೆಳ್ಳಾ.

ವಾಸ್ತವ್ ಜಾವ್ನ್ ಸಡ್ತೆಂ ಹೊಗ್ಡಾಯ್ನಾಸ್ತಾಂ ತಶೆಂ ಲಗ್ನಾ ನಿಶ್ಚಯಾ ವೆಳಾರ್ ಆನಿ ಪ್ರೇಮಾರಾಧಾನಾ ವೆಳಾರ್ ಮತಿಕ್ ಆಯಿಲ್ಲ್ಯಾಪರಿಂ ಕರಿನಾಸ್ತಾಂ ರಾವ್ಲ್ಲ್ಯಾಂಚೆಂ ಲಗ್ನಾ ಜೀವನ್ ಸಾರ್ಥಕ್ ಜಾತೆಲೆಂ. ಅಶೆಂ ಕೆಲ್ಲ್ಯಾನ್ ತುಮ್ಚ್ಯಾ ಲಗ್ನಾ ಜೀವನಾಂತ್ ಎಕಾಮೆಕಾ ಥೈಂ ಕಸಲೊಚ್ ದುಭಾವ್ ಉದ್ಭವ್ನಾಸ್ತಾಂ ತುಮಿ ಸುಖಾ ಸಾಗೊರಾಂತ್ ಧಲ್ತೆಲ್ಯಾತ್ ಆನಿ ಆನಿ ಕಿತ್ಯಾಚ್ ಅವ್ಘಡಾವೀನ್ ಜಿಯೆತೆಲ್ಯಾತ್.

ಬುಧ್ವಂತ್ಕಾಯೆಚಿ ವಿಂಚವ್ಣ್ :

ಪಾಶಾವಾಂತ್ಚ್ ಮಿಸ್ಕಾಲ್ಲೊ ನೋಗ್ ಚಿರಕಾಳ್ ಬಾಳ್ವಾನಾ. ತೊ ಜಾವ್ನಾಸಾ ಸ್ವಾರ್ಥಿ ಆನಿ ಅತ್ಯಾಶೆಚೊ ನೋಗ್. ಜರ್ ತುಂ ಏಕ್ ತರುಣ್

ಸ್ತ್ರೀ ಕೊಣೀ ಚಲೊ ಆಪ್ಲ್ಯೊ ಪಾಶಾಂವಿ ವೋಗ್ ಉತ್ರಾಯ್ತ್ ತರ್ ಆನಿ ತುಕಾ ತೊ ಆಶೆತ್ ತರ್, ತೊ ತುಜೊ ಖರೊ ವೋಗ್ ಕರ್ತಾ ಮ್ಹಣ್ ತುಂ ಚಿಂತ್ತಾಯ್? ಬಿಲ್ಕುಲ್ ಫಟ್, ತಾಚಿ ಗರ್ಜ್ ತಿಸರ್ಲ್ಲಿಚ್ ತೊ ತುಕಾ ಚಿಲ್ಲಿತೊಲೊ, ಖೊಟಾಯ್ತೊಲೊ ಆನಿ ತುಂ ವ್ಯಭಿಚಾರಿಣ್ ಮ್ಹಣ್ ತೊಚ್ ತುಕಾ ನೀಚ್‌ಪಣಿಂ ವೊಲಾಯ್ತೊಲೊ.

ಅಸಲಿ ಲೈಂಗಿಕ್ ಸಡಿಳಾಯ್ ಜೆಂ ಕಿತೆಂ ಸುಖಾದಾಯಕ್ ಆನಿ ನಿತಳ್ ಜಾವ್ನಾಸ್ಚೆಂ ಏಕ್ದಮ್ ಚಿಲ್ಲರ್ ಆನಿ ತಿರಸ್ಕಾರಣೀಯ್ ಕರ್ತಾ. ತರ್ ತುಂವೆ ಅಸಲ್ಯಾ ಕರ್ನ್ಯಾಂಕ್ ಒಳಗ್ ಜಾವ್ನ್ ತುಜೆಂ ಸರ್ವಸ್ವ ಹೊಗ್ಡಾಂವ್ಚ್ಯಾ ಪ್ರೇರಣಾಂಕ್ ಬಲಿ ಜಾಂವ್ಚ್ಯಾ ಪ್ರಾಸ್, ತುಜೆಂ ಅಂತಸ್ಕರ್ನ್ ನಿತಳ್ ದವ್ರುನ್ ಸ್ವ-ಮಾನ್ ಜೊಡ್ಚೊ ಬರೊ.

ಜರ್ ತುಕಾ ಪಾಡಾರಿ ನಡ್ತ್ಯಾ ಥಾವ್ನ್ ಪಯ್ಸ್ ರಾವಾಜಾಯ್ ಮ್ಹಣ್ ಆಶಾ ಆಸಾ ತರ್ ತುಂವೆ ಹ್ಯಾ ಸಂಗ್ತಿಂಕ್ ಪ್ರಚೋದಿತ್ ಕರ್ಚ್ಯಾ ರಸ್ತ್ಯಾಂ ಥಾವ್ನ್ ವಿಂಗಡ್ ಸರಾಜಾಯ್ : ವಿರೋಧ್ ಲಿಂಗಾ ಥೈಂ ವೊಡ್ಚೆಂ ಉಲವ್ಣೆಂ, ಲೈಂಗಿಕ್ ಪಾಶಾಂವ್ ಉದ್ರೇಕಿತ್ ಕರ್ಚೆ ತಸಲೆ ಪುಸ್ತಕ್, ಪಿಂತುರಾಂ, ಸಂಗ್ತಿ. ತುಜಿ ಮತ್, ದೊಳೆ ಆನಿ ಜೀಬ್ ಸದಾಂಚ್ ನಿತಳ್ ದವ್ರುನ್ ಕಾಳ್ಜಾ ಫಡಾಫಡ್ ಹಾಡಿನಾಸ್ಚ್ಯಾ ಸಂಗ್ತಿಂನಿ ಮಿಸ್ಳಾಯ್ಸಿ ತರ್ ತುಕಾ ಅವ್ಘಡ್ ಘಡ್ಚೆಂನಾ.

ಹ್ಯಾ ಭಾಯ್ರ್, ತುಜಿ ಜಾಣ್ವಾಯ್ ವೃದ್ಧಿ ಕರ್. ಪಾಡ್ ಚಿಂತ್ನಾಂ ಪಯ್ಸ್ ಕರುನ್ ಪಾಡ್ ಸಾಂಗಾತ್ ಸೊಡುನ್ ಸೊಡ್. ಮೆಳ್‌ಲ್ಲೊ ವೇಳ್ ಬರ್ಯಾ ಕಾಮಾಕ್ ಪ್ರಯೋಗ್ ಕರುನ್ ಸದಾಂಚ್ ಸುಡ್ಸುಡಿತ್ ರಾವ್ ಆನಿ ತುಜೆಂ ನಿಸ್ಕಳ್ಪಣ್ ಸಾಂಬಾಳ್. ಲೈಂಗಿಕ್ ನೀತಿ ನಿಯಮ್ ಬಿಲ್ಕುಲ್ ವಿಭಾಡ್ನಾಕಾ.

23 ಮೊಗಾ ಸಾಗೊರಾಂತ್

ಹರ್ ಸಾದೊ ಮನಿಸ್ ಆಪ್ಲ್ಯಾ ಜೀವನಾಂತ್ ಖರೊ ಸಂತೋಸ್ ಆಂವ್ಡೆತಾ. ಪರ್ದೇಶಾಂನಿ ಸಭಾರ್ ಯುವಜಣಾಂ ಆಪ್ಲ್ಯಾಚ್ ಪ್ರಾಯೆಚಾ ವಿರೋಧ್ ಲಿಂಗಾ ಸಂಗಿಂ ಭಂವ್ಡೆಕ್ ವಚೊನ್ ಆಪ್ಲೊ ವೇಳ್ ಪಾಶಾರ್ ಕರ್ತಾತ್. ಹ್ಯಾ ವಿಷ್ಯಾಂತ್ ಕಿತೆಂ ಮ್ಹಣ್ಯೆತ್?

ಚಡ್ತಾವ್ ಪ್ರದೇಶಾಂನಿ ಚಲೊನ್ ಆಸ್ಚೆಪರಿಂ ತುಕಾಯಿಯೊ ಅಸಲಿ ಭಂವ್ಡಿ ಸದಾಂಚಿ ಜಾಂವ್ಕ್ ಪುರೊ. ಪುಣ್ ಸದಾಂಚ್ ಅಸಲಿ ಭಂವ್ಡಿ ತರುಣ್ ಜೀವಿಂ ಮಧೆಂ ಥೊಡೆ ಪಾವ್ಟಿ ಮಾರೆಕಾರ್ ಪಥಾಕ್ ಪಾವಯ್ತಾ. ಚರಿತ್ರಿ ಪ್ರಕಾರ್ ಹಿ ಸವಯ್ ಪಯ್ಲ್ಯಾ ಜಾಗತಿಕ್ ಝುಜಾ ನಂತರ್ ವಾಡಾತ್ತಿ ಆಯ್ಲಿ ಮ್ಹಣ್ತಾತ್. ಪುಣ್ ಸಭಾರ್ ಕಡೆನ್ ಆಜೂನ್ ಕಾಜಾರ್ ಜಾಂವ್ಕ್ ಆಸ್ಚಿಂ ಹೊಕಾಲ್ ಆನಿ ನೊವ್ರೊ ತಾಂಚಾ ಕಾಜಾರಾಚಾ ದಿಸಾ ಪರ್ಯಾಂತೀ ಸಾಂಗಾತಾ ಭಂವ್ಡೆಕ್ ವಚಾನಾತ್ಲ್ಲೆ ಪ್ರಸಂಗ್‌ಯಿಯೊ ಕಾಂಯ್ ಉಣೆಂ ನಾಂತ್.

ಮೊಗಾ ಸಾಗೊರಾಂತ್‌ಚ್ ಉಪ್ಯೆವ್ನ್ ಆಸ್‌ಲ್ಲ್ಯಾ ತುಕಾ ಅಸಲ್ಯೊ ಭಂವ್ಡ್ಯೊ ಆತಂಕಾಚ್ಯೊ ನಹಿಂ ಆಸ್ಯೆತ್. ಪುಣ್ ಖರ್ಯಾ ಮಾನವೀಯ್ ಜೀವಿತಾಚ್ಯಾ ವಿಮರ್ಶ್ಯಾನುಸಾರ್ ತರ್ನ್ಯಾ ಕೂಡಿ ಅಸಲ್ಯಾ ಭಂವ್ಡ್ಯಾಂನಿ ಆಪ್ಲೆ ಉದ್ರೇಕ್ ಥಾಂಬಯ್ತಾತ್ ಆನಿ ಆಪ್ಲೆಂ ನಿಸ್ಕಳ್ಪಣ್ ಅತೀ ಸಲೀಸಾಯೇನ್ ಹೊಗ್ಡಾಯ್ತಾತ್. ಸಭಾರ್ ಸಂಧಿಗ್ದಾಂನಿ ಭಂವಾಸರ್ ಭಂವೊನ್ ಉಪ್ರಾಂತ್ ತಾಂಚೆ ಮಧೆಂ ತುಟಾಫುಟ್ ಆಯಿಲ್ಲಿಯೊ ಆಸಾ. ಪುಣ್ ವಿದೇಶಾಂನಿ ಹೆಂ ಸದಾಂಚೆಂ ಕಶೆಂ ಜಾಲಾಂ, ಪುಣ್ ಆಮ್ಚ್ಯಾ ಭಾರತಾಕ್ ಆತಾಂಯಿಯೊ ಹೆಂ ಏಕ್ ನವೆಸಾಂವ್‌ಚ್. ಅಸಲ್ಯೆ ಭಂವ್ಡೆವಿಶಿಂ ಎಕ್ಯೆ

ಭಾರತೀಯ್ ಚೆಲ್ಯೆನ್ ಅಶೆಂ ಮ್ಹಳೆಂ: ಆನಿ ಎಕಾ ಚೆಲ್ಯಾಚೆ ಗೂಣ್ ಪಾರ್ಕುನ್ ತಾಚಾ ಮೊಗಾರ್ ಪಡೊಂಕ್ ಕಶೆಂ ಸಾಧ್ಯ್? ಆನಿ ತರುಣ್ ಆನಿ ಅನುಭವ್ ನಾತ್ಲ್ಲಿಂ. ಆಮ್ಚಿಂ ಮಾಂ-ಬಾಪ್ ಪ್ರಾಯೆಸ್ತ್ ತಶೆಂ ಜಾಣ್ವಿಕ್. ಆಮ್ಚೆ ಮಧೆಂ ಮೋಸ್ ಘಡೊಂಕ್‌ಯೀ ಸಾಧ್ಯ್ ಆಸಾ. ತೆಂ ಇತ್ಲೆಂ ಪ್ರಮುಖ್ ಕೀ ಹಾಂವೆ ಕಾಜಾರ್ ಜಾಂವ್ಚ್ಯೊ ವ್ಯಕ್ತಿ ಮ್ಹಾಕಾ ಸರಿ ಜಾಲ್ಲೊ ಜಾಯ್ಜಾಯ್. ತಸಲ್ಯಾಕ್ ಸೊಧುಂಕ್ ಹಾಂವ್‌ಚ್ ವಚಾನ್ ತರ್ ಥೈಂಸರ್ ಚೂಕ್ ಘಡೊಂಕ್ ಸಾಧ್ಯ್ ಆಸಾ.

ಅಶೆಂ, ಅಶೀರ್ ಮನೋಭಾವಾಚೆಂ ಮೆಟಾಂ ಕಾಡ್ಚ್ಯಾ ಪ್ರಾಸ್ ಆನಿ ತಿಚ್ ಏಕ್ ಖರಿ ವಾಟ್ ಮ್ಹಣ್ ಚೆಂತ್ಚ್ಯಾ ಪ್ರಾಸ್ ತುಜ್ಯಾ ಸೆಜಾರ್ಯಾಲಾಗಿಂ ತುಂವೆ ಭರ್ಸೊನ್ ತುಜಿಂ ಚಿಂತ್ನಾಂ ವಿಸ್ತಾರ್ ಕರ್ಯೆತಾತ್. ಹಾಂಗಾಸರ್ ಮಹತ್ವಾಚೊ ಪಾತ್ರ್ ತುಜೊಚ್ ಜಾಂವ್ಕ ಪಾವ್ತಾ ಸಮಾಜಿಚ್ಯೊ ರೀತಿ ರಿವಾಜಿ ಕಸಲ್ಯಾ ನಮುನ್ಯಾಚ್ಯೊ ಆಸ್ಲ್ಯಾರೀ. ಕೆದ್ನಾಂಯೀ ಎಕ್ಯೆ ಸಂಗ್ತಿಚಿ ಸುರ್ವಾತ್ ಮಾತ್ರ್ ಪಳೆಂವ್ಚೆ ಪ್ರಾಸ್ ಸಮಾಪ್ತಿಯೀ ಮತಿಂ ಖಂಚವ್ಚಿ ಬರಿ. ಖೈಂಸರ್ ಮೊಗಾರ್ ಪಡೊನ್ ಭಂವ್ಡೆಕ್ ಲಾಗೊನ್ ಜಾಲ್ಲಿಂ ಲಗ್ನಾಂ ಚಡ್ತಾವ್ ಪದೇಶಾಂನಿ 'ಡೈವೋರ್ಸ್' ಮುಖಾಂತ್ರ್ ತುಟೊನ್ ಫುಟ್ಲ್ಯಾಂತ್.

ಪ್ರೇಮಾ ಭಂವ್ಡಿ ಕಿತ್ಯಾ?

ಜರ್ ತುಂ ಪ್ರೇಮಾ ಭಂವ್ತಿ ಬರಿ ಮ್ಹಣೊನ್ಂಚ್ ವಾದಾಕ್ ದೆಂವ್ತಾಲೊಯ್. ಪುಣ್ ಹಾಂತುಂ ತುಕಾ ಜಾಂವ್ಚ್ಯೊ ಪ್ರಸ್ತುತ್ ಉಪ್ಕಾರ್ ಮಾತ್ರ್ ಲೆಖ್ಲ್ಯಾರ್ ಪಾವಾನಾ, ಶೆವಟ್ಚೊ ಪರಿಣಾಮ್‌ಯೀ ತೂಕಿಜಾಯ್ ಪಡ್ತಾ. ಯುವಜಣಾಂನಿ ಜರೂರ್ ಸಂತುಷ್ಟಿ ಆಸೊಂಕ್ ಜಾಯ್-ತಾಂಚ್ಯೆ ಯುವಪ್ರಾಯೆರ್. ಹ್ಯೆ ವೆಳಿಂ ತುಜಾ ಕಾಳ್ಜಾ ಮುಖಾಂತ್ರ್ ತುಕಾ ಬರಿಂ ಕಾಮಾಂ ಜಾಂವ್ಕ ಜಾಯ್. ತುಂವೆ ದೊಳ್ಯಾಂನಿ ಪಳೆಂವ್ಚ್ಯಾ ಸಂಗ್ತಿಂ ಮುಖಾಂತ್ರ್ ತುಕಾ ಖರೊ ಸಂತೋಸ್ ಲಾಬೊಂಕ್ ಜಾಯ್ ಕಿತ್ಯಾ ಹಾಚೆರ್‌ಚ್ ತುಜೆಂ ತೀರ್ಮಾನ್ ಮ್ಹಳ್ಳೆಂ ಜೀವನ್ ಉಭೆಂ ರಾವ್ತೆಲೆಂ ಆನಿ ತುಜೆ ಶೆವಟ್ ಜ್ಯಾರಿ ಕರ್ತೆಲೆಂ. ತರ್ ತುಜ್ಯಾ ಕಾಳ್ಜಾ ಥಾವ್ನ್ ಉಪದ್ರ್

ದಿಂಷ್ಟಿ ಕಾಡ್ನ್ ಉಡಯ್, ತಶೆಂ ತುಜ್ಯಾ ಮಾಸಾ ಥಾವ್ನ್ ದುರ್ಘಟನಾಂ ಪಯ್ಸ್ ಕರ್; ಯುವಜಣಾಂಕ್ ತಶೆಂ ಜೀವನಾಕ್ ಅಹೆಂಕಾರ್ ಪ್ರಮುಖ್ ಜಾವ್ನಾಸಾ.

ಆಶೆಂ ಪ್ಹುಳ್ಯಾರ್ ತುಂವೆ ತುಜ್ಯೆ ಯುವಪ್ರಾಯೆರ್ ಜರೂರ್ ಸಂತೋಸ್ ಭಗಾಜಾಯ್. ಪುಣ್, ತ್ಯಾಚ್ ವೆಳಾರ್ ತುಜ್ಯಾ ಭಾವೀ ಜೀವನಾಕ್ ಭಾದಕ್ ಹಾಡ್ಚ್ಯಾ ಸಂಗ್ತಿಂನಿ ಮಾತ್ರ್ ಮೆತೆರ್ ಜಾಂವ್ಚೆಂ ವಾಜ್ಬಿ ನಹಿಂ. ಆಧುನಿಕ್ ಮಾನವ್ ಚಡ್ತಾವ್ ಅಪ್ಲೆಂ ಶೆವಟ್ಚೆಂ ಜೀವನ್ ಭಾರಿಚ್ ಆತಂಕಾಂನಿ ರೆವ್ಡೊನ್ ಸೊಡ್ತಾತ್. ಅಶೆಂ ತುಜ್ಯೆ ಥೈಂ ಘಡೊಂಕ್ ತುಂವೆ ಸೊಡುಂಕ್ ನಜೊ.

ಮೊಗಾ ಭಂವ್ಡ್ಯಾಂನಿ ಅಶೆಂ ಘಡೊಂಕ್ ಸಾಧ್ಯ್ ಆಸಾ. ತುಕಾ ಮೊಗಾ ಭಂವ್ಡ್ಯಾಂಚಿ ಗರ್ಜ್ ಕಿತೆಂ? ಹ್ಯಾ ವರ್ವಿಂ ತುಕಾ ಮೆಳ್ಚೊ ಸಂತೋಸ್ ಜರ್ ಜಮ್ಯಾಂತ್ ಮೆಳಾನಾ ತರ್ ತುಂ ಹಾಚ್ಯೆ ಥಾವ್ನ್ ಕಿತೆಂ ಆಶೆತಾಯ್ ಆನಿ ತುಜ್ಯೆ ಮತಿಂ ಕಸಲಿಂ ಚಿಂತ್ನಾಂ ನಿಶೆತಾತ್? ತರ್ ತುಜೊ ಮೂಳ್ ಉದ್ದೇಶ್ ನಿರೋಧ್ ಲಿಂಗಾ ಬರಾಬರ್ ಖೆಳಾ ವಿಲೀನ್ ಜಾಂವ್ಕ್? ಹ್ಯಾ ನಿಮಾಣ್ಯಾ ಉತ್ರಾಂನಿ ಜರೂರ್ ಸತ್ ಝುಳ್ಕತಾ. ನಹಿಂ ತರ್ ಯುವಜೊಡಿ ಬಿಲ್ಕುಲ್ ಅಸಲ್ಯಾ ಮೊಗಾ ಭಂವ್ಡ್ಯಾಂಚೊ ಪ್ರಯೋಗ್ ಕರ್ತನಾಂತ್.

ಸಭಾರಾಂ ಆಪ್ಲ್ಯಾ ಲಗ್ನಾವಿಶಿಂ ಖರೆಂ ಚಿಂತಾಪ್ ಬಾಂಧಿನಾಸ್ತಾಂ ಅಸಲ್ಯಾ ಭಂವ್ಡ್ಯಾಂನಿ ಮಿಸ್ಳ್ತಾತ್. ಥೊಡ್ಯಾ ಜಾಗ್ಯಾಂನಿ ಜೈಂಸರ್ ಮೊಗಾ ನಂವ್ಡ್ಯಾ ಥೈಂಚ್ಯೊ ರಿವಾಜಿ, ಥೈಂಸರ್ ಆಸಲ್ಯೊ ಭಂವ್ಡ್ಯಾ ಉಲ್ಲಾಸಾಚ್ಯೊ ಕಶ್ಯೊ ಚಿಂತ್ತಾತ್. ಹ್ಯಾವಿಶಿಂ ಖರೆಂ ಚಿಂತಾಪ್ ಅತ್ಯಗತ್ಯ್

ಕೂಡಿ ಸಂಪರ್ಕಾಚೊ ಪರಿಣಾಮ್ :

ಚಡ್ತಾವ್ ಮೊಗಾ ಭಂವ್ಡ್ಯಾಂನಿ ಕೂಡಿಚೊ ಸಂಪರ್ಕ್ ಆಸ್ತಾ—ಎಕಾಮೆಕಾಚೆ ಹಾತ್ ಧರ್ಚೆ, ಉಮೊ ಘೆಂವ್ಚೊ ವ ತಾಚ್ಯೆ ಪ್ರಾಸ್ ಚಡೀತ್ಚ್. ಪ್ರಥಮಾರ್ ದುಸ್ರ್ಯಾಚೊ ಹಾತ್ ಧರ್ಲ್ಯಾಂತ್ ಮೆಳ್ಚೊ ತೊ ಸಂತೋಸ್ ತೀವ್ ಆಸ್ಯೆತ್. ಪುಣ್ ಥೊಡ್ಯಾ ತೇಂಪಾನ್ ಹಾಚೆ ವರ್ವಿಂ ಕಿತೆಂಚ್ ಜಾ ತುಕಾ ಮೆಳ್ಚಿನಾ, ಹ್ಯಾ ವರ್ವಿಂ ಥೊಡೆಂ ಚಡೀತ್–ಉಮೆ ಘೆವ್ಯಾಂ

ಮ್ಹಳ್ಳೆಂ ಭೊಗಾಪ್ ಉದೆತ್. ಹಾಂತುಂಯೀ ತಶೆಂಚ್ ಥೊಡ್ಯಾ ದಿಸಾಂನಿ ತುಕಾ ಉಮ್ಯಾಂನಿಂಯೀ ಮಝಾ ಮೆಳ್ಚಿ ನಾ. ಉಮೊಯೀ ಬೆಳ್ಯೆತಲೊ ಹೆಂ ಕಿತ್ಯಾ ಅಶೆಂ?

ಕಿತ್ಯಾಕ್‌ಗೀ ಮ್ಹಳ್ಯಾರ್ ಫೈಂಸರ್ ಲೈಂಗಿಕ್ ಪಾಶಾಂವ್ ವ್ಹಾಳ್ತಾ ಥೈಂಸರ್ ಗಾಂಚೆಂಚಿ ಸಾಂಖಳ್‌ಚ್ ಉದೆತಾ. ಪಯ್ಲೊ ಗಾಂಚ್ ಜಾವ್ನಾಸಾ ಪಯ್ಲೊ ಸ್ಪರ್ಶ್. ನಿಮಾಣೊ ಗಾಂಚ್ ಲೈಂಗಿಕ್ ಸಂಪರ್ಕ್ ಜೊ ಕಾಜಾರ್ಯಾಂಕ್ ಮಾತ್ರ್ ಲಾಗು ಜಾಲ್ಲೊ. ಹಾಚ್ಯಾ ಮಧ್ಲೆ ಗಾಂಚ್ ತುಕಾ ನಿಮಾಣ್ಯಾ ಗಾಂಚಾಕ್ ಯೇವ್ನ್ ಮೆಳಯ್ತಾತ್. ಅಶೆಂ, ಜರ್ ತುಂ ಕಾಜಾರ್ ಜಾಂವ್ಕ್ ನಾಂಯ್ ತರ್ ತುಂವೆ ತೊ ಪಯ್ಲೊ ಗಾಂಚ್ ಹಾತಿಂ ಧರ್ಚೊ ಸಾರ್ಕೊಗಿ? ಹಾಚೆ ವರ್ವಿಂ ಉಪದ್ರಾಂಕ್ ಒಳಗ್ ಜಾಂವ್ಚೆಂ ಕಿತ್ಯಾ? ಹ್ಯಾ ವರ್ವಿಂ ತುಜಿ ಕೂಡ್ ಉದ್ರೇಕಿತ್ ಜಾತೆಲಿ ಆನಿ ತೊ ನಿಮಾಣೊ ಗಾಂಚ್ ಜೊ ತುವೆಂ ಆತಾಂ ಆಪ್ಡೊಂಕ್ ಸಜೊ ಜಾಲ್ಲೊ ವಿಂಚ್ತೆಲಿ. ಅಸಲ್ಯಾ ಲೈಂಗಿಕ್ ಕರ್ನೆಕ್ ತುಜಿಂ ಚಿಂತ್ನಾಂ ಗುಂವ್ಡಾವ್ನ್ ತಿಂ ಜ್ಯಾರಿ ಕರುಂಕ್ ತುಜ್ಯಾನ್ ಅಸಾಧ್ಯ ತರ್, ಹ್ಯಾ ವರ್ವಿಂ ತುಂ ವ್ಯಭಿಚಾರ್ ಆಧಾರುಂಕ್ ಪಾವ್ತಲೊಯ್.

ವ್ಯಭಿಚಾರಾವರ್ವಿಂ ಕಾಂಯ್ ತುಜೆ ಉಪದ್ರ್ ಥಾಂಬಾನಾಂತ್. ಹ್ಯಾ ವರ್ವಿಂ ದುರ್ಘಟನಾಂ ಸಂಭವ್ತೆಲಿಂ, ಸಭಾರ್ ರೀತಿಂನಿ. ಹ್ಯೆ ರೀತಿನ್ ಎಕ್ಯೆ ಚಲ್ಯೆನ್ ಗರ್ಭಿಂ ಸಂಭವ್ಯೆತಾ ಆನಿ ತ್ಯಾ ಜೊಡ್ಯಾಕ್ ತಾಂಚ್ಯಾ ಚಿಂತ್ನಾಂ ಆನಿ ಖುಶೆ ವಿರೋಧ್ ಬಲಾತ್ಕಾರಾಚೆಂ ಕಾಜಾರ್ ಜಾಯ್ಜೆ ಪಡಾತ್ ಆನಿ ತಿಂ ಸಾಸ್ಣಿಕ್ ಸುಖ್ ಹೊಗ್ಡಾಯ್ತೆಲಿಂ. ಯಾ ಏಕ್ ಯುವಕ್ ತ್ಯೆ ಯುವತಿ ಲಾಗಿಂ ಲಗ್ನ್ ಜಾಂವ್ಕ್ ನಾ–ಖುಶಿ ದಾಖಯ್ತ್, ಆನಿ ತ್ಯಾ ವೆಳಾ ತಿಚೊ ಪತಿ ನಾಸ್ತಾಂಚ್ ಗರ್ಭಾಂತ್ಲ್ಯಾ ಬಾಳಾಕ್ ಸಂಸಾರ್ ದಾಖಯ್ಜಾಯ್ ಪಡಾತ್. ವ ತಿಣೆ ಗರ್ಭ್ ಕಾಡುಂಕ್ ತಿಕಾ ತೆಂತೆಸಾಂವಾಂ ಯೆತಿತ್. ಹ್ಯಾ ವರ್ವಿಂ ತಿ ತಿಚ್ಯಾಚ್ ಬಾಳಾಚಿ ಖುನ್ಯೆಗಾರ್ನ್ ಜಾತೆಲಿ. ಹಿಂ ಸರ್ವ್ ದುರ್ಘಟನಾಂ ನಹಿಂಗಿ? ತುಂ ಮ್ಹಣೊಂಕ್ ಪುರೊ ಕೀ ತುಜ್ಯಾ ಮೊಗಾ ಬಂವ್ಡ್ಯಾಂನಿ ಅಸಲೆ ತಕ್ರಾರ್ ಭಿಲ್ಕುಲ್ ಉದೆಂವ್ಚೆನಾಂತ್ ಮ್ಹಣ್. ಪುಣ್ ತುಜ್ಯೆಪರಿಂಚ್ ವಾದ್ ಮಾಂಡ್‌ಲ್ಲೆ ಸಭಾರ್ ಅಸಲ್ಯಾಚ್ ಉಪದ್ರಾಂಕ್

ಸಾಂಪಡ್ಲ್ಯಾತ್. ಖರೆಂ, ತೆದಾಳಾ, ತೆಂಚ್ ಸವಾಲ್ ಪಾಟಿಂ ಯೆತಾ, ತುಂ ಓಜಾರಾಕ್ ತಯಾರ್ ಆಸ್ಯಾ ವ ನಾ ಮ್ಹಳ್ಳೆಂ.

ತುಜೊ ವ್ಯಕ್ತಿಗತ್ ವಿಕಾಸ್:

ಜರ್ ಅಸಲ್ಯಾ ಭಂವ್ತ್ಯಾಂವರ್ವಿಂ ಶೀದಾ ದುರ್ಘಟನಾಂ ಘಡಾನಾಂತ್ ತರೀ ಸಭಾರ್ ಪಾಡ್ ಸಂಗ್ತಿ ಘಡೊಂಕ್ ಸಾಧ್ಯ್ ಆಸಾತ್. ಏಕ್ ವಾಟ್ ಮ್ಹಳ್ಯಾರ್ ತುಜಿ ಆಸಕ್ತ್ ಅಶೀರ್ ಜಾತೆಲಿ ಆನಿ ತುಂ ಎಕ್ಯೈಚ್ ವ್ಯಕ್ತಿ ಥೈಂ ಮುಗ್ನ್ ಜಾತಲೊಯ್. ಮ್ಹಳ್ಯಾರ್ ತುಕಾ, ತುಂ ವಾಡೊನ್ ಸಂಧಿಗ್ಧ್ ಪ್ರಾಯೆಕ್ ಪಾವ್ತಾನಾ ವಿಸ್ತಾರ್ ಜಮ್ಯಾ ಮುಧೆಂ ಭರ್ಸಾಲ್ಯಾರ್ ವಿವಿಧ್ ಜಾಣ್ವಾಯ್ ಜೊಡ್ಯೈತ್. ಜರ್ ತುಂ ತುಜ್ಯಾ ತರುಣ್ ಯುವ ಪ್ರಾಯೆರ್ ಆಸಾಯ್ ತರ್, ತುಕಾ ತುಜಿ ಪ್ರಮುಖ್ ಈಷ್ಟಾಗತ್ ಜಾಣ್ವಿಕ್ ಮನ್ಶ್ಯಾಂ ಸಂಗಿಂ ದವ್ರುನ್ ಸಾರ್ಕ್ಯಾ ರೀತಿನ್ ಚಲೊಂಕ್ ಅಭ್ಯಾಸ್ ಕರ್ಯೈತ್. ತುಂ ತಾಂಚೆ ಥಾವ್ನ್ ಖರ್ಯಾ ಪುರುಷಾಚಿಂ ಲಕ್ಷಣಾಂ ಜೊಡುನ್ ಘೆತಲೊಯ್. ತುಂ ಏಕ್ ತರುಣ್ ಚಲಿ ತರೀ ತಶೆಂಚ್ – ತುಂವೆ ಜಾಣ್ವಿಕ್ ಚಲಿಯಾಂ ಸಂಗಿಂ ಭರ್ಸೊನ್ ಏಕಾ ಖರ್ಯಾ ಚಲ್ಯೈಚೆ ಗೂಣ್ ವಾಡವ್ಯೈತ್. ಮೊಗಾ ಭಂವ್ತ್ಯಾಂ ಮಾರಿಫಾತ್ ಅಸಲೆ ಸುಯೋಗ್ ನಿಸ್ಸಂತಾನ್ ಜಾತೆಲೆ.

ಮೊಗಾ ಭಂವ್ತ್ಯಾ ರಿವಾಜಿ ಜಾಂವ್ಚ್ಯಾ ಪಯ್ಲೆಂ ತುಕಾ ಸಂತುಷ್ಟಿತ್ ದವ್ರುಂಕ್ ಇತರ್ ಸಭಾರ್ ವಾಟೊ ಆಸಾತ್. ಹೆರಾಂ ಸಂಗಿಂ ಉಲವ್ನ್, ಶಿಕೊನ್, ಚತುರತಾ ವಾಡವ್ನ್, ಯೋಜನಾಂನಿ ಕಾಮ್ ಕರ್ನ್, ಖೆಳ್–ಪಂದ್ಯಾಟಾಂನಿ ಮೆಳೊನ್, ವಿವಿಧ್ ಜಾಗ್ಯಾಂಕ್ ಭೆಟ್ ದೀವ್ನ್, ಹ್ಯಾ ವರ್ವಿಂ ತುಕಾ ಅಧಿಕ್ ಸಂತೋಸ್ ಲಾಭ್ತಲೊ, ಹ್ಯಾ ವೆಳಾ ತುವೆಂ ಚಲೊ ತರ್ ಚಲ್ಯಾ ಸಂಗಿಂ ವ ಚಲಿ ತರ್ ಚಲ್ಯೈ ಸಂಗಿಂ ವ ತಸ್ಲ್ಯೈಚ್ ಜಮ್ಯಾ ಸಂಗಿಂ ವಚ್ಯೈತಾ. ಅಸಲ್ಯಾ ಜಮ್ಯಾಂನಿ ಜರ್ ತುಜ್ಯೈಚ್ ಪ್ರಾಯೆಚೆ, ವ ಲ್ಹಾನ್ ವ್ಹಡ್ ಆಸ್ತಿತ್ ತರ್ ತಿ ಮುಝಾ ವಿಶೇಷ್ ಕೌತ ಕಾಯೆಚೆ ಜಾತೆಲಿ.

ಲಗ್ನಾಂತ್ ಎಕ್ವಟ್ಟೆಂ ಕೆದ್ನಾಂ?

ಲಗ್ನಾಚೊ ವೇಳ್ ಏಕ್ ನಾ ಏಕ್ ದೀಸ್ ಯೆತಾ ತರೀ ತರುಣ್ ಜನಾಂಗ್ ಆಪ್ಲ್ಯೆ ತರುಣ್ ಪ್ರಾಯೆರ್ಚ್ ಲಗ್ನಾಂತ್ ಮೆಳೊಂಕ್

ಲಾಲೆತಾತ್. ಹಾಕಾ ಸಾರ್ಕೊ ವೇಳ್, ತುಕಾ ವೀಸ್ ವರ್ಸಾಂ ಭರ್ಚ್ಯಾ ಆದಿಂಚ್ ನಹಿಂ. ನಿಜಾಕೀ ಅತೀ ಲ್ಹಾನ್ ಪ್ರಾಯೆರ್ ಜಾಲ್ಲಿಂ ಕಾಜಾರಾಂ ಆತಾಂಚಾ ಕಾಳಾರ್ ಚಡ್ತಾವ್ ಚಿರಕಾಳ್ ಬಾಳ್ವಾನಾಂತ್. ಲಗ್ನ್ ಮ್ಹಣ್ತಾಚ್ ದೊಗಾಂಕೀ ಜೀವನಾಚೊ ಸಾರ್ಕೊ ಮಾಹೆತ್ ಗರ್ಜ್. ಎಕ್ಲೊ ಸಮಾಜ್ ಶಾಸ್ತ್ರಜ್ಞ್ ಅಶೆಂ ಮ್ಹಣ್ತಾ: "ಫಾವೊತಿ ಪ್ರಾಯ್ ಜಾಲ್ಲ್ಯಾ ಉಪ್ರಾಂತ್ ಜಾಂವ್ಚ್ಯಾ ಲಗ್ನಾಂ ಪ್ರಾಸ್ ತರುಣ್ ಪ್ರಾಯೆರ್ ಜಾಲ್ಲಿಂ ಲಗ್ನಾಂ ಬರ್ಯಾನ್ ಜಿಯೆನಾಸ್ತಾಂ, ಅಸಂತೋಷ್ ತಶೆಂ ಡೈವೋರ್ಸಾಂನಿ ಆಳ್ವಾಳ್ಯಾಂತ್."

ಲ್ಹಾನ್ ಭುರ್ಗ್ಯಾಂನಿ, 'ಹಾಂವ್ ಹೊಕಾಲ್, ತುಂ ನೊವ್ರೊ' ಮ್ಹಣ್ ಖೆಳ್ಚ್ಯಾಪರಿಂ ಲಗ್ನಾ ಜೀವನ್ ನಹಿಂ, ಲಗ್ನಾ ಜೀವನಾಂತ್ ದೊಗಾಂನಿ ಸಾಂಗಾತಾ ಜಿಯೆಂವ್ಕ್ ಆಸಾ. ಜೀವನಾಂತ್ಲೊ ಪ್ರಮುಖ್ ಅನುಭವ್ ಜೊಡುಂಕ್ ಆಸಾ. ಹ್ಯಾ ದೆಖುನ್ ಹೆಂ ಮೂಳಾವೆಂ ಶಿಕಾಪ್ ನಾಸ್ತಾಂ ದೊಳೆ ಧಾಂಪುನ್ ಪೇಟ್ ಕಾಡ್ಲ್ಯಾರ್ ಶೀದಾ ಫೊಂಡಾಕ್‌ಚ್ ಪಡಾಜಾಯ್ ಪಡಾತ್. ಅಶೆಂ ಹ್ಯಾ ಮುಖೆಲ್ ಸಂಗ್ತಿಂತ್ ಯುವಜಣಾಂನಿ ವ್ಹಡಿಲಾಂಚೆಂ ಮಾರ್ಗ್‌ದರ್ಶನ್, ಸಲಹಾ ಘೆಂವ್ಚಿ ಅಧಿಕೃತ್ ಗರ್ಜೆಚಿ. ಖಂಚೆಂಯ್ ಏಕ್ ಬಾಗಿಲ್ ಉಗ್ತೆಂ ಆಸಾ ಮ್ಹಣ್ ಶೀದಾ ಭಿತರ್ ವಚೊಂಕ್‌ಚ್ ದರ್ವಡ್ಚ್ಯಾ ಪ್ರಾಸ್, ತ್ಯಾ ದ್ವಾರಾಂತ್ಲ್ಯಾನ್ ಭಿತರ್ ಸರ್ಲ್ಯಾರ್ ಕಿತೆಂ ಸರ್ವ್ ಅಡ್ಕಳ್ ಆಡಾಯ್ತಾಲ್ಯೊ ಮ್ಹಳ್ಚ್ಯಾ ವಿಶಿಂ ಫಾವೊತೆಂ ಪಯ್ಲೆಂಚ್ ಶಿಖಾಜಾಯ್.

ಲಗ್ನಾಕ್ ಫಾವೊತಿ ವಿಂಚವ್ಣ್:

ಥೊಡ್ಯಾ ಪ್ರದೇಶಾಂನಿ ಎಕಾ ಪುರುಷಾಕ್ ಎಕ್ಯೆ ಸ್ತ್ರೀಯೆ ಸಂಗಿಂ ಪುರುಷಾಚೊ ಬಾಪ್ ವ ಮಾಂಯ್ ಅಸ್ತಾನಾ ಯಾ ಕೊಣೀ ವ್ಹಡಿಲಾಂ ಆಸ್ತಾನಾ ಭಂವೊಂಕ್ ಸೊಡ್ತಾತ್. ಪುಣ್ ಚಡ್ತಾವ್ ಪಾಶ್ಚಾತ್ಯ ದೇಶಾಂನಿ ಯುವಕ್-ಯುವತಿ ಎಕೀಸ್ಪಣಾನ್‌ಂಚ್ ಭಂವ್ತಾತ್. ಸವಾಲ್ ಕಿತೆಂಗಿ ಮ್ಹಳ್ಯಾರ್, ತೆದಾಳಾ, ಜ್ಯೆಂಸರ್ ಅಸಲಿ ಅಡ್ಕಳ್ ನಾಸ್ಲ್ಲಿ ವಿಸ್ತಾರ್ ವಾಟ್ ಉಗ್ತಿ ಆಸಾ ತರ್ ದೊಗಾ ಭಂವ್ಡ್ಯಾಂ ಪರಿಂ ತಾಂಚೆ ಥೈಂ ಕಿತೆಂಚ್

ವಾಯ್ಟ್ ಘಡ್ಚೆಂ ನಾ ತಶೆಂ ತಿಂ ಶಾಭಿತಾಯೇನ್ ಲಗ್ನಾ ಭೆಸಾಂತ್ ಎಕ್ವಟ್ತೆಲಿಂ ಮ್ಹಳ್ಳ್ಯಾಂತ್ ಭಿಲ್ಕುಲ್ ಸತ್ ನಿಶೆನಾ.

ವ್ಯಕ್ತಿ ಸ್ವಾತಂತ್ರ್ಯ ಜವಾಬ್ದಾರೆ ಸಂಗಿಂ ಯೆತಾ. ಪುಣ್ ವಯ್ಲೆಂ ಸವಾಲ್ ತುಜ್ಯಾ ಸಮಸ್ಯಾಂ ಪೈಕಿಂತ್ಲೆಂ ಏಕ್ ತರ್ ತುಂವೆ ಜಾಗೃತ್ ಜಾವ್ನ್ ರಾಂವ್ಚೆಂ ಬರೆಂ ನಹಿಂಗಿ? ವ್ಯಕ್ತಿ ಸ್ವಾತಂತ್ರ್ಯ ಕೆದಿಂಚ್ ಕೂಡಿಚ್ಯಾ ಪ್ರಚೋದನಾ ಖಾತಿರ್ ಉಪ್ಯೋಗುಂಕ್ ನಜೊ. ಪುಣ್ ಮೊಗಾ ಮುಖಾಂತ್ರ್ ಎಕಾಮೆಕಾಚಾ ಮಾಯಾ ಮೊಗಾಕ್ ವಾಪರಿಜಾಯ್. ಹ್ಯಾ ಸಂಗ್ತಿಂತ್ ಬಿಲ್ಕುಲ್ ಸ್ವಾರ್ಥಿ ಮನೋಭಾವ್ ವ ಹೆರಾಂಕ್ ದುಖಂವ್ಚೆಂ ಕೃತ್ಯೆಂ ಆನಿ ಚಿಂತುಂಕ್ ಸುದಾಂ ಫಾವೊನಾ.

ನಿಜಾಕೀ ಲಗ್ನಾ ಭೆಸಾಂತ್ ರಿಗ್ಚೆಂ ತರ್ ಮಾತ್ರ್ ಮೊಗಾ ಸಾಗೊರಾಕ್ ಆನಿ ಮೇಟ್ ತೇಂಕಿಜಾಯ್. ಹ್ಯಾ ದೆಖುನ್ ಏಕ್ ವ್ಯಕ್ತಿ ಲಗ್ನಾ ಜವಾಬ್ದಾರಿ ವಹಿಸುಂಕ್ ಫುಡೆಂ ಸರಾನಾತ್‌ಲ್ಯಾ ವೆಳಾ ಭಿಲ್ಕುಲ್ ಮೊಗಾ ಭಂವ್ಡ್ಯಾಂನಿ ಮೆತೆರ್ ಜಾಂವ್ಕ ನಜೊ. ಕಿತ್ಯಾ ಮ್ಹಳ್ಯಾರ್ ತುಕಾ ಕಳಿತ್ ಆಸ್ಚೆಂ ನಾ ಪಯ್ಲೆಂಚ್ - ತುಮ್ಚೆಂ ಲಗ್ನ್ ಜಾಯ್ತ್ ವ ನಾ ಮ್ಹಳ್ಳೆಂ. ಹ್ಯಾ ದೆಖುನ್ ಎಕ್ಯಾ ವ್ಯಕ್ತಿಚೆರ್ ತುಜೆಂ ಧ್ಯಾನ್ ಆನಿ ಮನ್ ಕೇಂದ್ರೀಕೃತ್ ಕರ್ಚ್ಯಾ ಪಯ್ಲೆಂ ಕೆದಿಂಚ್ ಅತೀವ್ ದರ್ವಡ್ಚೆಂ ನಹಿಂ. ತಶೆಂ ಮೊಗಾ ಭಂವ್ಡ್ಯೊ ಧರುನ್ ಪಾಟೆನಾತ್ಲಿಂ ಮೊಗಾ ರೈಲಾಂ ಸೊಡ್ಚಿಂ ನಹಿಂ.

ಜರ್ ತುಕಾ ಎಕ್ಲ್ಯಾ ಥೈಂ ಅಭಿರುಚ್ ಆಸಾ ತಾಚ್ಯಾ ಥೈಂ ತುಜೆಂ ಕಾಳಿಜ್ ಉಲಂವ್ಕ ಆಶೆತಾ. ತುಂವೆ ಅಧಿಕಾಯೇನ್ ತಾಕಾ ಪಂಗಡ್ ಸಂದರ್ಭಾಂನಿ ಪಾರ್ಕುನ್ ಆನಿ ವೊಳ್ಕುನ್ ತಾಚೊ ಸಾಂಗಾತ್ ಜಮ್ಯಾಂ ಸಂದರ್ಭಾಂನಿ ಜೊಡ್ಚೊ ಬರೊ, ಕಿತ್ಯಾಕ್‌ಗೀ ಮ್ಹಳ್ಯಾರ್ ತಸಲ್ಯಾ ಪರಿ ಸರಾಂತ್ ತುಕಾ ಖಚಿತ್ ಜಾತಾಕೀ ತುಂ ಕಸಲ್ಯಾ ಮನ್ಶಾಕ್ ಆಶೆತೈ ಮ್ಹಳ್ಳೆಂ. ಅಸೆಂ ಮ್ಹಳ್ಳ್ಯಾರ್ ಜಮ್ಯಾಂನಿ ಆಮ್ಚೆರ್ ಹೆರ್ ದೊಳೆ ದವ್ರುನ್ ಆಮ್ಚೊ ಸ್ವಭಾವ್ ಪಾರ್ಕುನ್ ಆಸ್ತಿತ್ ತರೀ ಆನಿ ಆಮ್ಚೆರ್ಚ್ ಹೊಂದ್ವೊನ್ ರಾವಾನಾಸ್ತಾಂ ಆಮ್ಚೆ ಮನ್ ಸರ್ವಾಂಚೆರ್ ಆವೃತ್ತ್ ಜಾವ್ನ್ ಆಸ್ತಾ. ಪೂಣ್ ಏಕ್ ಜೊಡೆಂ ಜಮ್ಯಾ ಥಾವ್ನ್ ವಿಂಗಡ್ ಸರಾತ್ ತರ್ ಉಪ್ರಾಂತ್ ತುಜೆಂ ಮನ್, ತುಜೊ ಸಾಂಗಾತಿ ತುಜ್ಯಾ ಥಾವ್ನ್

ಕಿತೆಂ ಆಶೆತಾಗೀ ಮ್ಹಳ್ಳೆಂಚ್ ಚಿಂತ್ತಾ ಆನಿ ತ್ಯೆ ಪರಿಂ ಕಾರ್ಯೋನ್ಮುಖ್ ಜಾತಾ. ಹ್ಯಾ ವರ್ವಿಂ ತುಜೆಂ ಖರೆಂ ರೂಪ್ ಎಕ್ಲ್ಯಾಚಾ ಕಪಟಿ ರೂಪಾಕ್ ವೆಂಗ್ತಾ. ಅಸೆಂ ವಿಂಗಡ್ ಸರ್ಲ್ಯಾ ಉಪ್ರಾಂತೀ ಚಿಂತ್ನಾಂನಿ ಎಕಾಮೆಕಾ ಎಕ್ವೊಟೊಂಕ್ ಅತ್ರೆಗೊನ್ ದೊಗಾಂಯ್ಚೆಂ ಥನ್ ಆನಿ ಮನ್ ಕೃತಕ್ ವಿದ್ರೂಪಾಂನಿ ಉದೆತಾ. ಅಸಲೆಂ ಜೊಡೆಂ ಲಗ್ನ್ ಜಾಯ್ತ್ ತರ್ ತ್ಯಾ ಉದ್ವೇಗಾಚ್ಯಾ ಪ್ರವಾಹಾನ್ ತಾಂಚೆ ಥೈಂ ಸದಾಂ ಕಾಳ್ ದಾರ್ಜೊ ಸ್ವಭಾವ್ ಉಸ್ಕತಾ.

ಸಾಮಾನ್ಯ್ ಜಾವ್ನ್ ಪೊಗಾ ಭಂವ್ಡ್ಯಾಂಚಾ ಮೊಗಾ ಸಾಗೊರಾಂತ್ ಪುರುಷ್ ಎಕ್ಯೆ ಸ್ತ್ರೀಯೆ ಥೈಂ ಆಪ್ಣಾಕ್ ಆಸ್ಚಿ ಅತ್ರೆಗ್ ದಾಖಂವ್ಕ್ ಪ್ರಾರಂಭಿತಾ. ಜರ್ ತೊ ನಿಷ್ಕಪಟಿ ಆನಿ ವಿಚಾರ್‌ಶೀಲ್ ತ್ಯೆ ಸಂಗ್ತಿಂತ್. ತೆದ್ನಾಂ ತರ್ ತಿಣೆಂ ತಾಚೆರ್ ಭರ್ವಾಸೊ ದವರ್ಯೆತ್ ಕೀ ತಾಂಚೆಂ ಲಗ್ನ್ ಘಡೊಂಕ್ ಸಾಧ್ಯತಾ ಆಸಾ ಮ್ಹಣ್. ಹ್ಯಾ ಉಪ್ರಾಂತ್ ತಿಣೆಂ ತಿಚೆಚ್ ಲಾಗಿಂ ವಿಚಾರಿಜಾಯ್ ಕೀ ತಾಚೆ ಲಾಗಿಂ ಲಗ್ನಾಂತ್ ಎಕ್ವಟೊಂಕ್ ತಿಕಾ ಸಾಧ್ಯ್ ಆಸಾಗಿ ಮ್ಹಣ್. ಜರ್ ತೊ ಆಪ್ಣಾಕ್ ಪಸಂದ್ ಜಾಲ್ಲೊ ನಹಿಂ, ಲಗ್ನಾ ಸಾಂಗಾತಿ ಜಾಂವ್ಕ್ ಸಹಜ್ಲ್ಲೊ ನಹಿಂ ಮ್ಹಣ್ ಖಂಡಿತ್ ಜಾಲ್ಯಾ ಉಪ್ರಾಂತ್ ತಸಲ್ಯಾಚೊ ಸಾಂಗಾತ್ ವಾಡಂವ್ಚೊ ಭಿಲ್ಕುಲ್ ಸಾರ್ಕೆಂ ನಹಿಂ. ಥೊಡ್ಯಾ ತರುಣ್ ಚಲಿಯಾಂ ಥೈಂ ತಿ ಏಕ್ ಪಾಡ್ ಸವೈ ಆಸ್ತಾಕೀ ಅಪುಣ್ ಸರ್ವಾಂ ಪ್ರಾಸ್ ಸೊಶಿಯಲ್ ವ ಜಾಣ್ವೆಕ್ ಮ್ಹಳ್ಳೆಂ ದಾಖಂವ್ಚೆ ಖಾತಿರ್ ಪುರುಷಾಂಚೊ ಸಾಂಗಾತ್ ದರ್ಚೊ ಆನಿ ಸರ್ವಾಂಚಿ ದೀಷ್ಟ್ ಆಪ್ಣಾಚೆರ್ ಕೇಂದ್ರಿತ್ ಕರುಂಕ್ ಒದ್ವಾಡ್ಚೆಂ. ಥೊಡ್ಯಾ ಯುವಜಣಾಂನಿ ಅಸಲ್ಯಾ ಚಿಂತ್ಪಾಚೊ ಬರೊಚ್ ಪ್ರಯೋಗ್ ಕೆಲ್ಲೆ ದಾಖ್ಲೆ ಆಸಾತ್ ಆನಿ ಸಂಗತ್ ವಿಷಮ್ ಜಾಂವ್ಚ್ಯ ಆದಿಂಚ್ ತಾಂಚೆ ಥಾವ್ನ್ ನಿಸ್ರಾಲ್ಲೆ ಆಸಾತ್. ಅಸಲ್ಯಾ ಸ್ವಾರ್ಥಿ ಖೆಳಾ ವರ್ವಿಂ ಪೆಲ್ಯಾಚೆಂ ವ್ಯಕ್ತಿ ಸ್ವಾತಂತ್ರ್ಯ ಅಪಹರ್ಸುನ್ ತಾಂಚಾ ಕಾಳ್ಜಾಕ್ ಕೆಲ್ಲೆ ಘಾಯ್ ಮಾಜ್ವೊಂಕ್ ದೀಸ್ ವ ಮಹಿನೆ ನಹಿಂ ಬಗಾರ್ ಸಭಾರ್ ವರ್ಸಾಂಚ್ ಲಾಗ್ತಾತ್.

ವ್ಯಕ್ತಿ ಸ್ವಾತಂತ್ರ್ಯಾಂತ್ ನಿಸ್ವಾರ್ಥಿ ಮನೋಭಾವ್ ಗರ್ಜೆಚೊ. ಹ್ಯಾ ವರ್ವಿಂ ತುಜೆಂ ಲಗ್ನಾ ಜೀವಿತ್ ಕೊಣಾ ಸಂಗಿಂ ರಾವೊನ್ ಆದರ್ಶ್ ಜಾಂವ್ಕ ಚಿಂತ್ತಾಯ್‌ಗೀ ತಾಕಾ ಅಧಿಕ್ ಬಳ್ ಆನಿ ತಾಕೆತ್ ಲಾಭ್ತೆಲಿ. ಎಕಾಮೆಕಾ ಕಿತ್ಲೆಂ ವಿಧೇಯ್ ಜಾವ್ನಾಸಾತ್ ವ್ಹಳ್ಕ್ಯಾಚೆರ್ ತುಮ್ಕಾಂ ಎಕಾಮೆಕಾಕ್ ಕಿತೆಂ ಜಾಯ್ ಆನಿ ನಾಕಾ ವ್ಹಳ್ಕೆಂ, ಅಭಿರುಚಿ, ವಿಶಾಲ್ ದೃಷ್ಟಿ, ಪ್ರಾಮಾಣಿಕ್ಪಣ್, ಪ್ರಮಾಣ್ ಕಳಿತ್ ಜಾತಾನಾ ಎಕಾಮೆಕಾಚ್ಯಾ ಕಷ್ಟಾಂ–ದು:ಖಾಂತ್ ವಾಂಟೆಲಿ ಜಾಂವ್ಕ ಅಧಿಕ್ ಸಲೀಸ್ ಜಾತೆಲೆಂ. ತುಂವೆ ಹ್ಯೊ ಸಂಗ್ತಿ ಖರೋಖರ್ ಜಾಣಾ ಜಾಂವ್ಕ ಜಾಯ್. ತೊ ಯಾ ತಿ ಹೆರಾಂಥಂಯ್ ಮೊಗಾಳ್ ಆನಿ ಉದಾರ್ ಜಾವ್ನಾಸಾಗಿ? ಮಾಂ-ಬಾಪಾಕ್ ವ ವ್ಹಡಿಲಾಂಕ್ ಮಾನ್ ದೀತ್? ನಮ್ರತೆ ಆನಿ ಮರ್ಯಾದೆ ಥೈಂ ಬರೆಂ ನಿದರ್ಶನ್ ಖಂಚಾತ್, ಯಾ ತಿ ವ್ಯಕ್ತಿ ಬಾಡಾಯ್ ಉಲಂಪ್ಚಿ ವ ಅವಿಧೇಯ್? ತಾಚ್ಯೆ ಥೈಂ ಪಳೆಜಾಯ್ ಸ್ವ ನಿರ್ಬಂಧ್ ಆನಿ ಸಮತೂಕ್; ನಹಿಂ ಅಸ್ಕತ್ಕಾಯ್ ವ ಭುರ್ಗಿಬೂಧ್, ಪಾಟಂ ಉಲಂಪ್ಣೆಂ ವ ಹೆಂಕಾರ್. ಪಯ್ಯಾ ಥೈಂ ನಿರುತ್ಸಾಹ್, ಜೀವನಾಂತ್ ಕಾಮ್‌ಂಚ್ ಪ್ರಮುಖ್ ವಾಂಟೊ ಜಾಲ್ಲ್ಯಾನ್ ಅಳ್ಸಾಯ್, ಅಜಾಗ್ರುತ್ಕಾಯ್, ಪಯ್ಯಾಂ ವಿಭಾಡ್? ಭಾವೀ ಜೀವಿತಾ ವಿಶಿಂ ಕಿತೆಂ ಆಲೋಚನ್?— ಹೆಂ ಸರ್ವ್ ಅತೀ ಮೂಳಾವ್ಯಾ ಗರ್ಜೆಚೆಂ. ಕಿತ್ಯಾ ನಿರುತ್ಸಾಹಿ ಲಗ್ನಾಂತ್ ಶೆವಟ್ ಜೊಡುಂಕ್ ಭೆಯಂಕರ್ ಕಷ್ಟ್.

ಹೆಂ ಸರ್ವ್ ನಹಿಂ ಆಸ್ತಾಂ ತುಜ್ಯಾ ಖುಶ್ಯಾಂನಿ ತಾಚೆ ಆತ್ರೆಗ್ ಜಾಣಾ ಜಾಂವ್ಕ ಜಾಯ್. ಕಿತ್ಯಾ ಲಗ್ನ್ ಜಾಲ್ಲ್ಯಾ ನಂತರ್ ಚಿಂತ್ಪಾಕ್ ಅವ್ಕಾಸ್ ನಾ. ತಶೆಂ ಪಯ್ಲೆಂ ಪಳೆಯಿಲ್ಲ್ಯೊ ಚೂಕಿ ಲಗ್ನಾ ಉಪ್ರಾಂತ್ ಅಪ್ರ್ಯೊಚ್ ನಿವಾರ್ತೆಲ್ಯೊ ವ್ಹಳ್ಕ್ಯಾಂತ್ ಥೊಡೆಂ ತರೀ ಸತ್ ರುಳ್ಕಾನಾ. ತುಜ್ಯಾ ಜೀವನಾಂತ್ ಘರ್ಷಣ್‌ಂಚ್ ಅಧಿಕ್ ಸಂಖ್ಯಾನ್ ವಾಡ್ತೆಲೆಂ.

ಮೊಗಾ ಭಂವ್ಡ್ಯಾಂನಿ ಗೌರವಾಚೆಂ ನಡ್ತೆಂ:

ಖಂಯ್ಸರ್ ವ್ಹಡಿಲಾಂಚ್ಯೆ ಸಾವ್ಳೆ ಭಾಯ್ರ್ ಯುವಜಣಾಂ ಮೊಗಾ ಭಂವ್ಡ್ಯಾಂನಿ ಮೆತೆರ್ ಜಾತಾತ್‌ಗೀ ತೆದ್ನಾಂ ತಿಂ ಎಕಾಮೆಕಾಚೊ ಮೋಗ್

ವಾಂಟುನ್ ಘೆಂವ್ಚ್ಯಾಂತ್, ಹಾತ್ ಧರ್ಚ್ಯಾಂತ್, ಉಮೆ ದಿಂವ್ಚ್ಯಾಂತ್ ನಹಿಂ ಆಸ್ತಾಂ ಪೊಟ್ಲ್ಲಿನ್ ಧರ್ಚ್ಯಾಂತ್‌ಯಿ ಮುಗ್ಧ್ ಜಾತಾತ್. ಹ್ಯಾ ದೆಖುನ್ ವ್ಹಡಿಲಾಂನಿ ಆಪ್ಲ್ಯಾ ಪುತಾಂಕ್ ಆನಿ ಧುವಾಂಕ್ ಹ್ಯೆ ವಿಶಿಂ ಖರಿ ಸಮ್ಜಣ್ ದೀಂವ್ಕ್ ಜಾಯ್.

ಸಮಾಜೆಂತ್ ವ್ಯಭಿಚಾರಾ ವಿಶಿಂ ಮಾತ್ರ್ ನಹಿಂ ಬಗಾರ್ ಅಸಲ್ಯಾ ನೀಚ್ ವರ್ತನಾ ವಿಶಿಂಯಿ ಹಲ್ಕೊ ಮನೋಭಾವ್ ಆಸಾ. ತಸಲ್ಯಾಂಕ್ ಬರ್ಯೆ ಸಮಾಜೆಂತ್ ಬರೆಂ ಸ್ಥಾನ್-ಮಾನ್ ನಾ. ಕಿತ್ಯಾ ಮೊಗಾ ಭಂವ್ಡ್ಯಾಂನಿ ನಿತಳಾಯ್ ಮಾಜ್ವತಾ ಆನಿ ಕುಸಡಾಯ್ ಊಸೆತಾ. ಜರ್ ಖಂಚೆಂಯ್ ಜೊಡೆಂ ಹ್ಯೊ ವಯ್ಲ್ಯೊ ಸಂಗ್ತಿ ಮನವರಿತ್ ಕರುನ್ ಆಪ್ಲಿ ಮೊಗಾ ಭಂವ್ಡಿ ಮಾರಿತ್ ತರ್, ತಸಲ್ಯಾಂಚಾ ಜೀವನಾಂತ್ ಕೆದಿಂಚ್ ಕಷ್ಟ್ ಉದೆಂವ್ಚೆ ನಾಂತ್. ತರ್ ಆಮಿ ಆತಾಂ ಕುಸಡಾಯ್ ಕಿತೆಂ ಮ್ಹಳ್ಯಾ ವಿಶಿಂ ಸಾರ್ಕೆಂ ಜಾಣಾ ಜಾಂವ್ಯಾಂ.

ಲಗ್ನಾ ಭೆಸಾಂತ್ ಎಕ್ವಟ್ಟೆಲ್ಯಾಂನಿ ಎಕಾಮೆಕಾಚೆ ಹಾತ್ ಧರುನ್ ಕಾಳ್ಜಾ ಗುಂಡಾಯೆಂತ್ಲೊ ಮೋಗ್ ಕಳಿತ್ ಕರ್ಚೊ ನಿತಳ್ ಸಂಗತ್ ಆಸ್ಯೆತ್ ಖರೆಂ, ಪುಣ್ ಹಾಂತುಂ ಉತ್ತೇಜಿತ್ ಪರಿಣಾಮ್ ಮಿಸ್ಳಾತಾ, ಪುಣ್ ಹೆಂ ನೈಸರ್ಗೀಕ್ ತಸೆಂ ಪಾಡ್ ನಹಿಂ. ಎಕ್ಲ್ಯಾಚಿ ದೀಷ್ಟ್ ಆಪ್ಲ್ಯಾ ಲಗ್ನಾ ಸಾಂಗಾತ್ಯಾಚೆರ್ ಪಡ್ತಾನಾ ತಾಚ್ಯೊ ಕಾಳ್ಜಾ ಉಡ್ಕ್ಯೊಯಿ ಅಧಿಕ್ ಚಡ್ಚೊ ಪ್ರಸಂಗ್ ಆಸಾ. ಪುಣ್ ಆಮಿ ಮಾನಸಾಂಕ್ ಜಾಣಾ ಜಾಂವ್ಕ್ ಜಾಯ್ ಕೀ, ಆಂಗಾಚೊ ಸ್ಪರ್ಶ್ ಲೈಂಗಿಕ್ ಆಕರ್ಷಣ್ ಪ್ರಚೋದಿತ್ ಕರ್ತಾ. ಹ್ಯಾ ದೆಖುನ್ ಸಾಧ್ಯ್ ಪರಿಣಾಮ್ ಮುಖಾರುಂಚ್ಯೆ ಪ್ರಾಸ್ ಮೊಗಾ ಭಂವ್ಡೆ ವೆಳಿಂ ಆಂಗಾ ಸ್ಪರ್ಶ್ ಬಹು ಪಯ್ಸ್ ದವರ್ಲ್ಯಾರ್ ವಯ್ಲಿ ಸಂಧಿಗ್ಧ್ ಪರಿಸ್ಥಿತಿ ತ್ರಾಸ್ ಘೆಂವ್ಚಿ ನಾ. ಹ್ಯಾ ವರ್ವಿಂ ಎಕ್ಲ್ಯಾಚೆಂ ನಿತಳ್ ಅಂತಸ್ಕರ್ನ್‌ಯಿ ವಿಭಾಡ್ಚೆಂ ನಾ.

ಉಮೆ ದಿಂವ್ಚೆಂಯಿ ಲಗ್ನಾಕ್ ಎಕ್ವಟುಂಕ್ ಪುಡೆಂ ಸರ್ಲ್ಲ್ಯಾಂಚೊ ಖರೊ ಮೋಗ್ ಎಕಾಮೆಕಾಕ್ ಕಳಿತ್ ಕರ್ಚೆಂ ಸಂಜ್ಞೆಂ ಜಾವ್ನಾಸ್ಯೆತ್ - ವ ನಾಸ್ಯೆತ್. ನಿಜಾಕೀ ಸವಾಲ್ ಕಿತೆಂಗಿ ಮ್ಹಳ್ಯಾರ್ ಹ್ಯೆ ಸಂಗ್ತಿಂತ್ ಖಂಯ್ಸರ್ ಪರ್ಯಾಂತ್ ಪಾಶಾಂವ್ ರಿಗಾತ್? ಏಕ್ ಜೊಡೆಂ ಲೈಂಗಿಕ್

ಪ್ರಚೋದನಾಂತ್ ಮಿಸ್ಳಾಲ್ಲ್ಯಾ ವೆಳಿಂ ಉತ್ತೇಜಿತ್ ಕರುಂಕ್ ಉಪೊ ಪಾಶಾಂವಿಕ್ ಜಾತಾ. ಲೈಂಗಿಕ್ ಉದ್ರೇಕ್ ಎಕಾ ಜೊಡ್ಯಾಕ್ ಸಂಭೋಗಾಕ್ ತಯಾರ್ ಕರ್ತಾ, ಪುಣ್ ಹಿ ಕರ್ನಿ ವ ಭಾಗ್ ಕಾಜಾರಿ ಜೊಡ್ಯಾಂಕ್ ಮಾತ್ರ್ ಫಾವೊ ಜಾಲ್ಲೆಂ ತೆಂ ಆಮಿ ಸಾರ್ಕ್ಯಾನ್ ಜಾಣಾ ಜಾಂವ್ಕ್ ಫಾವೊ.

ಆಮಿ ಎಕಾಮೆಕಾ ಥೈಂ ಪ್ರಾಮಾಣಿಕ್ ಜಾಂವ್ಕ್ ಜಾಯ್. ಜರ್ ಆಮಿ ಜಾಣಾಂವ್ ಆಮ್ಚ್ಯಾ ಲಾಗಿಂ ಬಳಾಧಿಕ್ ಖುಶಿ ಮೂಟಿ ಭಿತರ್ ಧರ್ಚಿ ಸಕತ್ ನಾ ತರ್ ಆಮಿ ಆಮ್ಚೆಂ ಭವಿಷ್ಯ ವಿಭಾಡಾಂವ್ಚೆಂ ನಹಿಂ ವ ಹೆರಾಂಕ್ ಸಂತುಷ್ಟಿ ಕರುಂಕ್ ಪೆಚಾಡ್ಚೆಂಯೀ ನಹಿಂ. ಜರ್ ಎಕಾ ಕಾರಾಚಿ ಬ್ರೇಕ್ ಸಾರ್ಕಿ ನಾ ಮ್ಹಣ್ ಕಳಿತ್ ಜಾಯ್ತ್ ತರ್ ತುಂ ತೆಂ ಕಾರ್ ಗುಂವ್ತೆ ರಸ್ತ್ಯಾರ್ ಫೊಸಾರ್ನ್ ಧಾಂವ್ಡಾಂವ್ಕ್ ಪಳೆಶಿಗಿ? ಹ್ಯಾ ದೆಖುನ್ ಅಸಲ್ಯಾ ಸಂಗ್ತಿಂನಿ ತುಜೆಂ ಮನ್ ಗುಂವ್ಡಾವ್ನ್ ತುಜೆಂ ಕಾಳಿಜ್ ರಿಗೊಂಕ್ ತುಂವೆ ಪಯ್ಲೆಂಚ್ ಚಿಂತುನ್ ವಿಮರ್ಶಿಜಾಯ್ ವಿನ: ಉಪ್ರಾಂತ್ ನಹಿಂ, ಏಕ್ ಪಾವ್ಟಿ ಕೂಡಿಚೆ ಅತ್ರೆಗ್ ಉಟೊನ್ ರಾವ್ಲೆ ತರ್, ತಾಚಿ ಬಾಂದಾವಳ್ ಅರ್ಧ್ಯಾರ್ ರಾವೊಂಕ್ ಕಷ್ಟಾಚ್ ಸಯ್. ಜೆ ಕೋಣ್ ಆಪ್ಲೊ ಲೈಂಗಿಕ್ ಪಾಶಾಂವ್ ಲೈಂಗಿಕ್ ಸಂಬಂಧಾ ಖಾತಿರ್ ವಾಡಂವ್ಕ್ ಚಿಂತಾ-ಜೆದ್ನಾಂ ಆಪ್ಲ್ಯಾ ಕಾಜಾರಾ ಮುಖಾಂತ್ರ್ ತಾಕಾ ತೆ ಲಾಭಾನಾಂತ್— ತೆದ್ನಾಂ ತೆಚ್ ಜಾವ್ನ್ ವ್ಯಭಿಚಾರಾಕ್ ವೆಂಗ್ತಾತ್.

ಮೊಗಾ ಭಂವ್ಡ್ಯಾಂನಿ ಆಪ್ಲೊ ಸಂಬಂಧ್ ಊಂಚ್ ಜಾಗ್ಯಾರ್ ದವರ್ಲ್ಲಿಂ ಜೊಡಿಂ ಆಪ್ಲೆಂ ಭಗ್ನಾ ಜೀವನ್ ಸಾರ್ಥಕ್ ಕರ್ತಾತ್. ಹಾಂತುಂ ಅಚಲ್ ಜಾಲ್ಲ್ಯಾಂಚೆಂ ಜೀವನ್ ಉಪ್ರಾಂತ್ ಖದ್ವಳ್ತಾ ಆನಿ ಖಂದಕ್ ದೆಖ್ತಾ. ಎಕಾ ಚಲ್ಯಾಕ್ ಚಲ್ಯೆಚೊ ಮಾನ್ ಮೆಳಾಜ್ಯಾ ತರ್ ತಿತ್ಲೊಚ್ ಮಾನ್ ತಾಣೆಂ ತಿಕಾ ದಿಂವ್ಚ್ಯಾಂತ್ ಆಸಾ. ಚಲಿಯೆ ಥೈಂ ಜಾಲ್ಯಾರೀ ತಸೆಂಚ್. ಎಕ್ಲ್ಯಾಚೆಂ ಭೊಗ್ಣಾಂ ಪ್ರಚೋದಿತ್ ಜಾಂವ್ಕ್ ಕಿತ್ಲೊ ವೇಳ್ ಲಾಗ್ತಾ ಮ್ಹಳ್ಳೆಂ ಎಕಾಮೆಕಾಕ್ ಕಳಿತ್ ಆಸ್ಚೆಂಯೀ ಗರ್ಜೆಚೆಂ. ಕಿತ್ಯಾ ಏಕ್ ಪುರುಷ್ ಥೊಡೆ ಪಾವ್ಟಿ ಥೊಡ್ಯಾಚ್ ಸೆಕುಂದಾಂನಿ ಪ್ರಚೋದಿತ್ ಜಾಂವ್ಚೊಯೀ ಆಸಾ.

ಘಡ್ಯೆನ್ ಘಡಿ ತಸೆಂ ಅತ್ಯಧಿಕ್ ಪಾಶಾಂವಿ ಭಾವನ್ ಅಕಾಲಿಕ್ ಲಗ್ನಾಂಕ್ ವಚೊನ್ ಪಾವಯ್ತಾ. ಥೊಡೆ ಜಾಣಾರಿ ಅಶೆಂ ಬರಯ್ತಾತ್. ಮೊಗಾ ಭಂವ್ಡ್ಯಾಂನಿ ಪಯ್ಲೆಂ ಪಯ್ಲೆಂ ರೋಮಾಂಚಕ್ ಮೋಗ್ ಭೋವ್ ಅಪ್ರೂಪ್. ಹ್ಯಾ ವೆಳಾ ಕಾಜಾರ್ ಜಾಲ್ಯಾನ್ ಎಕ್ಲ್ಯಾಕ್ ಲಗ್ನಾ ವೆಳಾರ್ ಮೆಳೊಂಕ್ ಆಶೆಂವ್ಚೆ ಪ್ರಾಸ್ ಚಡೀತ್ ಮೆಳ್ಚೆ ಸಂದರ್ಭ್ ಆಸಾತ್. ಅಧಿಕ್ ಕಾಳ್ ಮೊಗಾ ಭಂವ್ಡ್ಯಾಂನಿ ರೆವ್ಡಾಲ್ಯಾರ್ ಎಕಾಮೆಕಾ ಥೈಂ ಗೂಣ್ ಅವ್ಗುಣ್ ಕಳಿತ್ ಜಾತಾತ್ ಆನಿ ತಾಂಚೆಂ ಕಾಜಾರ್ ಬುದ್ವಂತ್ಕಾಯೆಚೆಂ ಜಾಂವ್ಕ್ ಪಾವ್ತಾ. ಹ್ಯಾ ದೆಖುನ್ ಅಸಲ್ಯಾ ಲಾಂಬ್ ಆವ್ದೆಚ್ಯಾ ಲಗ್ನಾಂನಿ ಅಡ್ಕಳಿ ಶಿಕಾಜಾಯ್— ನಹಿಂ ತರ್ ಲೈಂಗಿಕ್ ಸಕತ್ ನಾಶಾಚೊ ಶಿವಟ್ ದಾಖಯ್ತಾ.

ಮೊಗಾ ಭಂವ್ತ್ಯಾಂ ವೆಳಿಂ ಪಾಶಾಂವ್ಚ್ ದಾಖಯ್ಲೊ ತರ್, ಲಗ್ನಾ ಉಪ್ರಾಂತ್ ಎಕಾಮೆಕಾ ಥೈಂ ದುಬಾವ್ ಉದ್ಭಂವ್ಕ್ ಕಾರಣ್ ದಿತಾ. ಹ್ಯಾ ವರ್ವಿಂ ಜೊಡೆಂ ಚಿಂತ್ತೆಲೆಂ— ಆಮಿ ಖರ್ಯಾ ಮೊಗಾ ಖಾತಿರ್ ಲಗ್ನ್ ಜಾಲ್ಯಾಂವ್? ವ ಪಾಶಾಂವಿ ಜಾಳಾಕ್ ಶಿರ್ಕಾಲ್ಯಾಂವ್? ಹಿ ವಿಂಚವ್ಣ್ ಖರಿ? ಹ್ಯಾ ವಿಶಿಂಯೊ ಏಕ್ ಚಲಿಯೊ ಚಿಂತ್ತೆಲಿ ಕೀ ಮ್ಹಜೊ ಪತಿ ಆಪ್ಣಾಲಾಗಿಂ ಆಪ್ಣಾಚ್ಯೆ ಕೂಡಿ ಖಾತಿರ್ ವ ಹಾಂವ್ ಕಿತೆಂ ಜಾವ್ನಾಸಾಂ ಮ್ಹಳ್ಯಾ ಖಾತಿರ್ ಕಾಜಾರ್ ಜಾಲೊ ನಹಿಂ ಮ್ಹಣ್.

ಹ್ಯಾ ದೆಖುನ್ ತುಂವೆ ತುಕಾಚ್ ಸಾಂಬಾಳ್ಚ್ಯಾ ಖಾತಿರ್ ಆನಿ ತುಜ್ಯಾ ಭವಿಷ್ಯಾಂತ್ ಸಂತೋಸ್ ಬಳ್ ಕರ್ಚ್ಯಾಕ್ ಪಾಶಾಂವಿ ಕೃತ್ಯಾಂನಿ ಮಿಸ್ಳೊಂಚೆ ಸಂದರ್ಭ್ಚ್ ಆಡಾಂವ್ಚೆ ಬರೆಂ. ಎಕೀನ್ ಜಾಗೆ ವ ಕಾಳೊಕ್— ತುಜಿ ಮೊಗಾ ಭಂವ್ಡಿ ಗೌರವಾಚಿ ಜಾಂವ್ಕ್ ಸೊಡ್ಚೆನಾಂತ್. ಅಸಲ್ಯಾಂತ್ ತುಜೊ ಪಾಶಾಂವ್ ಉದ್ರೇಕಿತ್ ಜಾಂವ್ಕ್ ಅಧಿಕ್ ಪ್ರಚೋದನ್ ಮೆಳ್ತಾನಾ ಪರಿಸ್ಥಿತಿ ಸಲೀಸ್ ಜಾತೆಲಿ. ದೆಖುನ್ ತುಂವೆ ತುಜ್ಯಾ ಪ್ರೇಮಿ ಬರಾಬರ್ ಅಸಲ್ಯಾ ಜಾಗ್ಯಾಂನಿ ವೇಳ್ ವಿಭಾಡಿನಾಸ್ತಾಂ ಖೆಳ್-ಪಂದ್ಯಾಟಾಂನಿ ಮೆತೆರ್ ಜಾವ್ನ್ ಮ್ಯೂಸಿಯಂ ವ ಇತರ್ ಸ್ಥಳೀಯ್ ಜಾಗೆ ಭೆಟ್ ದೀವ್ನ್ ಪಾಶಾರ್ ಕೆಲ್ಲ್ಯಾಂತ್ ಚಡ್ತಾವ್ ಬರೆಪಣ್ಂಚ್ ಪ್ರಾಪ್ತ್ ಜಾತೆಲೆಂ. ಕಿತ್ಯಾಕ್

ಅಸಲ್ಯಾ ಸುವಾತ್ಯಾಂನಿ ಭಂವಾರಿಂ ಹೆರ್‍ಯೊ ಆಸ್ತಾನಾ ತುಜಿ ಆತುರಾಯ್ ಅಧಿಕ್ ಕರ್ನ್ ಲೈಂಗಿಕ್ ಆತುರಾಯೆಚೆರ್ ಖಂಚ್ಚೆ ನಾ. ತುಂ ಶಾಭಿತ್ ಉರ್ತೊಲೊಯ್ ಆನಿ ತುಜೆಂ ಜೀವನ್ ಸೊಭಿತ್ ಜಾತೆಲೆಂ.

ನಿರ್ಬಂಧ್ ದಾಖವ್ನ್ ತುಕಾ ಕಿತೆಂ ಚುಕ್ಲಾಂಗಿ ಮ್ಹಣ್ ಚಿಂತುನ್ ವೇಳ್ ವಿಭಾಡ್ ಕರ್ಚ್ಯಾ ಪ್ರಾಸ್, ತುಂ ತುಜ್ಯಾ ಭವಿಷ್ಯಾ ಖಾತಿರ್ ಕಿತೆಂ ತಯಾರಾಯ್ ಕರ್ತಾಯ್‌ಗಿ ಮ್ಹಳ್ಯಾ ವಿಶಿಂ ಚೀಂತ್. ತೆದ್ನಾಂ, ಮುಖ್ಲ್ಯಾ ಭಾವೀ ವರ್ಸಾಂನಿ ತುಕಾ ತುಜ್ಯಾ ಮೊಗಾ ಭಂವ್ಡ್ಯಾಂ ವಿಶಿಂ ಪಾಟಿಂ ಪಳೆಂವ್ಕ್ ಸಕತ್ ಲಾಭ್ತೆಲಿ, ನಹಿಂ ಅಸಂತೋಸಾನ್ ವ ಅಶೀರ್ ಮನಾನ್ ಬಗಾರ್ ವಿಶಾಲ್ ಮನೋಭಾವಾನ್ ಆನಿ ಸಂತೋಸಾನ್.

24 ಲಗ್ನಾಂತ್ ಜಯ್ತ್

ಲಗ್ನಾಂತ್ ಎಕ್ವಟ್‌ಲ್ಲೊ ತುಜೊ ವೇಳ್ ಉತರ್ಲ್ಯಾ ನಂತರ್ ತುಂವೆ ತುಜ್ಯಾ ಲಗ್ನಾಂತ್ ಜಯ್ತ್ ಜೊಡ್ಚೆಂ ಅವಶ್ಯ್ ಜಾವ್ನಾಸಾ. ಆತಾಂಚಾ ಕಾಳಾರ್ ಲಗ್ನಾ ಜೀವನಾಂತ್ಲಿಂ ಅನಾಹುತಾಂ ದೆಖ್ತಾನಾ ತುಕಾ ತುಜ್ಯಾ ಲಗ್ನಾ ಜೀವನಾಂತ್ ಖರೋಖರ್ ಜಯ್ತ್ ಲಾಭಾತ್ ಮ್ಹಣ್ ಸಾಂಗ್ಚಾಕ್ ಜಾಯ್ನಾ. ಥೊಡ್ಯಾ ಪ್ರದೇಶಾಂನಿ ಕಿತ್ಲಿಂ ಡೈವೋರ್ಸ್ ಜಾತಾತ್‌ಗಿ ತಿತ್ಲಿಂಚ್ ಕಾಜಾರಾಂ ಜಾತಾತ್. ಜರ್ ತುಂ ಲಗ್ನ್ ಜಾಲಾಯ್, ತರ್ ತುಜ್ಯಾ ಲಗ್ನಾ ಜೀವಿತಾಂತ್ಲೆ ಸಮುಸ್ಯೆ ಕಶೆ ಸೊಡ್‌ದೊಡ್ ಕರ್ತಾಯ್?

ಲಗ್ನಾಚೆಂ ಮೂಳ್ ಆನಿ ತಾಚೆಂ ಮುಂಡಸ್ ಪಳೆಲ್ಯಾರ್ ಆನಿ ಸಾರ್ಕ್ಯೆ ರೀತಿನ್ ತಜ್ವೀಜ್ ಕೆಲ್ಯಾರ್, ತುಜ್ಯೆ ಮತಿಂತ್ ಲಗ್ನಾ ಜೀವಿತಾಂತ್ಲ್ಯಾ ಸಮುಸ್ಯಾಂಚೆರ್ ಆನಿ ತಾಂಚ್ಯಾ ಪರಿಹಾರಾಂಚೆರ್ ಪ್ರಕಾಸ್ ಫಾಂಕಯಿಲ್ಲ್ಯಾ ಪರಿಂ ಜಾಯ್ತ್. ಥೊಡಿಂ ಚಿಂತ್ತಾತ್ ಕೀ ಲಗ್ನ್ ಮ್ಹಳ್ಯಾರ್ ಮನ್ಶ್ಯಾಂಚಿ ಉತ್ಪತ್ತಿ, ಜಾಂವ್ಕ್ ಪುರೊ ಆದ್ಲ್ಯಾ ಶತಮಾನಾಂನಿ ಪುರುಷಾಂಚಾ ದಾವ್ಲ್ಯಾಂನಿ ಸಾಂಪ್ತಾಲ್ಲ್ಯಾಂಕ್ ಪ್ರಾಪ್ತ್ ಜಾಲ್ಲಿ. ಹೆಂಚ್ ಚಿಂತಾಪ್ ಜಾಂವ್ಕ್ ಪಾವ್ಲಾಂ ಮ್ಹಣ್ಯೆತ್ ಆತಾಂಚಾ ಕಾಳಾರ್ ಕುಟ್ಮಾಂನಿ ಜಾಂವ್ಚಿ ದೆಸ್ಪಾಟ್ ವಾಡಂವ್ಕ್ ಆನಿ ಚಡಂವ್ಕ್. ಹಾಚ್ಯೆ ಮಾರಿಫಾತ್ ಲಗ್ನ್ ಮ್ಹಳ್ಯಾ ಪವಿತ್ರ್ ವಸ್ತುಚಿ ಖುನ್ ಜಾತಾ ಆನಿ ಕೃತಕ್ ಸಮುಸ್ಯೆ ಉದೆತಾತ್.

ನಿಜಾಕಿ ಲಗ್ನ್ ಮ್ಹಳ್ಯಾರ್ ಏಕ್ ಶ್ರೇಷ್ಠ್ ಸಂಸ್ಥೊ. ಆದಿಂ ಮಾಗಾ ಸಂಸಾರಾಚ್ಯೆ ವಾಡಾವಳಿ ಖಾತಿರ್ ಲಗ್ನ್ ಮ್ಹಳ್ಳೊ ಭೆಸ್ ಫಡ್‌ಲ್ಲೊ. ಹ್ಯಾ ಲೇಖನಾಂತ್ಲೆ ಥೊಡೆ ವಿಂಚ್ನಾರ್ ವಿಷಯ್ ತುಂ ನಿಯಾಳ್ ಕರುಂಕ್ ಪಳೆಶಿ ತರ್, ತುಜೆಂ ಲಗ್ನಾ ಜೀವನ್ ಸಂದನ್ ಜಾಯ್ತ್.

ಘೊಡೆ ವಾದ್ ಮಾಂಡುಂಕ್ ಪುರೊ ಕೀ ಶಾಂತಿ ಸಮಾಧಾನೆನ್ ಆಸ್ಲ್ಯಾರೀ ಲಗ್ನಾ ಜೀವನಾಂತ್ ಯೇರ್ ಯೇಂವ್ಕ್ ಸಾಧ್ಯತಾ ಆಸಾ ಮ್ಹಣ್ ಮುಖ್ಯ ಜಾವ್ನ್ ಆತಾಂಚಾ ಕಾಳಾರ್ ಸಂಸಾರಾರ್ ಡೈವೋರ್ಸ್ ವಾಡಾತ್, ವೆಚ್ಯಾಕ್ ಮುಖೆಲ್ ಕಾರಣ್ ಮ್ಹಣ್ಯೆತ್, ಅಸಂತುಷ್ಟಿ ಲಗ್ನಾ ಬಾಂಧ್ ಆನಿ ವಿವೇಕ್ ನಾಸ್ಲೆಂ ಮೇಟ್. ಹ್ಯಾ ವಾದಾಂತ್ ನಿಜಾಕಿ ಸತ್ ಆಟಾಪುನ್ ಆಸಾ. ಘಾವೊತಿ ಜಾಣ್ವಾಯ್ ಮೆಳ್ತನಾಂಯೊ ತಾಜೊ ಬರೊ ಪ್ರಯೋಗ್ ಕರಿನಾಸ್ತಾಂ, ಲಗ್ನಾ ಜೀವನ್ ಕಶೆಂ ಮಾಂಡುನ್ ಹಾಡ್ಚೆಂ ಮ್ಹಳ್ಳೆಂ ಸೈತ್ ಸಾಕ್ಯಾರ್ನ್ ಕಳಿತ್ ನಾಸ್ತಾಂ ಸಭಾರ್ ಲಗ್ನಾಂ ಜೊಡಿಂ ವಿಂಗಡ್ ಸರ್ಲ್ಯಾಂತ್. ಹ್ಯಾ ದೆಖುನ್ ಲಗ್ನ್ ಜಾಂವ್ಕ್ ಫುಡೆಂ ಸರ್ತೆಲ್ಯಾಂಕ್, ಲಗ್ನಾ ಜೀವಿತಾಚಿ ಖರಿ ಮಾಹೆತ್ ಅತ್ಯಂತ್ ಅವಶ್ಯ್.

ಲಗ್ನಾಂತ್ ಖರೊ ಉಲ್ಲಾಸ್ :

ತುಂವೆ ಹಾಚ್ಯಾ’ದಿಂ ಆಯ್ಕಾಲಾಂಯ್ ಜಾಂವ್ಕ್ ಪುರೊ ಸಭಾರಾಂಚಾ ಲಗ್ನಾ ಸಮಸ್ಯಾಂನಿ ‘ಲಿಂಗ್’ ಮಹತ್ವಾಚೊ ಪಾತ್ರ್ ಘೆತಾ ಮ್ಹಣ್, ಹೆಂ ಖರೋಖರ್ ಸತ್. ಮ್ಹಳ್ಯಾರ್ ಖರಿ ಮಾಂಡಾವಳ್ ನಿಸ್ತೇಜಿತ್ ಜಾತಾನಾ ಅಸಲೆ ಸಮಸ್ಯೆ ದುಭಾರಿ ವಾಡ್ತಾತ್. ಸಭಾರ್ ಪಿಂತುರಾಂನಿ ವ ಪುಸ್ತಕಾಂನಿ ವರ್ಣನ್ ಆಸ್ತಾಕೀ ಸಭಾರ್ ಜೊಡಿಂ ಲಗ್ನಾ ಜೀವಿತಾಂತ್ ಉಲ್ಲಾಸಾನ್ ಜಿಯೆತಾತ್. ಸಾಹಿತ್ಯಾಂತ್ ಲೈಂಗಿಕ್ ಸುಖಾನುಭವ್ ಪಳೆವ್ನ್ತುಮ್ಕಾಂಯೊ ತಸಲೆಂಚ್ ಜೀವನ್ ಆಶಾದಾಯೆಕ್ ಜಾಲಾಂ ಆಸೈತ್.

ತುಂ ಏಕ್ ಯುವಜಣ್ ಜಾವ್ನ್, ಜರ್ ತುಂ ಲಗ್ನಾಂತ್ ಮೆಳೊಂಕ್ ನಾಂಯ್, ತುಕಾ ಎಕಾ ತರುಣ್ ಪತಿಣಿಚೆ ಸಮಸ್ಯೆ ಕಳಿತ್ ಜಾತಾತ್? ತಿಚಿ ಅಧಿಕಾರ್ ಚಲಂವ್ಚಿ ಅಸಕ್ತ್ ಜಾವ್ನಾಸಾ ಸ್ವತಾ:ಚೊ ಲೈಂಗಿಕ್ ಉಲ್ಲಾಸ್ ಆನಿ ತಿಕಾ ತೊ ಮೆಳಾನಾ. ಸಭಾರ್ ಸ್ತ್ರೀಯಾಂಚಿ ಸಮಸ್ಯಾ ವ ದೂರ್ ಹೆಂಚ್ ಆಸ್ತಾ ಕೀ—ತಾಂಚೆ ದಾದ್ಲೆ ತಾಂಕಾಂ ಸಂಪೂರ್ಣ್ ಲೈಂಗಿಕ್ ತೃಪ್ತಿ ದೀಂವ್ಕ್ ಸಕಾನಾಂತ್ ಮ್ಹಣ್. ಅಸಲ್ಯಾ ಸಂಗ್ತಿಂನಿ ತಿ ಪತಿಣ್ ಕಿತೆಂ

ಕರಿತ್? ಹ್ಯಾ ದೆಖುನ್ ಎಕಾ ದಾದ್ಲ್ಯಾನ್ ಆಪ್ಲ್ಯಾ ಸ್ತ್ರೀಯೆಕ್ ಕಿತೆಂ ಜಾಯ್ ತೆಂ ದೀಂವ್ಕ್ ಪ್ರಯತನ್ ಕರಿಜಾಯ್ ಆನಿ ತಶೆಂಚ್ ಸ್ತ್ರೀಯೆನ್ ತಿಚ್ಯಾ ದಾದ್ಲ್ಯಾಕ್. ತಾಂತುಂ ಎಕಾಮೆಕಾಚೆಂ ಅಪಹರಣ್ ಕರುನ್ ನಹಿಂ, ಬಗಾರ್ ಎಕಾಮೆಕಾಚ್ಯೆ ಅನುಮತೆನ್.

ಜರ್ ತುಂ ಲಗ್ನ್ ಜೊಡ್ತಾಯ್, ತುಂವೆ ಪ್ರಥಮತ್ ಕೊಣಾಕ್ ಸಂತುಷ್ಟಿ ಕರುಂಕ್ ಪಳೆಜಾಯ್? ತುಂವೆ ತುಕಾಚ್? ಬಿಲ್ಕುಲ್ ನಹಿಂ, ಬಗಾರ್ ತುಜ್ಯೆ ಸಾಂಗಾತಿಣಿಕ್. ತುಜ್ಯೆ ಸಾಂಗಾತಿಣಿಚೆಂ ಸುಖ್ ಆನಿ ಉಲ್ಲಾಸ್ ತುಂವೆ ಆಶೆಜಾಯ್. ಆಪಾಪ್ಲಿ ಸ್ವತಾಚಿ ಗರ್ಜ್ ಚಿಂತಿನಾಸ್ತಾಂ ಪೆಲ್ಯಾಚ್ಯೆ ಗರ್ಜೆಕ್ ಸೊಧಿಜಾಯ್. ಮೋಗ್ ಕೆದಿಂಚ್ ಸ್ವತಾ:ಚಿ ಮರ್ಜಿ ವ ಗರ್ಜ್ ಸೊಧಿನಾ.

ತುಜ್ಯೆ ಮತಿಂತ್ ಆತಾಂ ಏಕ್ ಸವಾಲ್ ಉದೆಂವ್ಕ್ ಪುರೊ ಕೀ, ಹಾಂವೆ ಕಾಜಾರ್ ಜಾಲ್ಯಾ ನಂತರ್ ಮ್ಹಜಾ ನೊವ್ರ್ಯಾಚಿ ವ ಹೊಕ್ಲೆಚಿ ತೃಪ್ತಿ ಜೊಡುಂಕ್ ಕಸಲಿ ದಿಶಾ ವಾಪಾರಿಜಾಯ್ ಮ್ಹಣ್. ಮುಖ್ಯ ಜಾವ್ನ್ ಸಂಭೋಗಾಚೊ ಉಲ್ಲಾಸ್ ಮುಖ್ಯ ಜಾವ್ನ್ ಎಕಾಮೆಕಾಚಾ ಮತಿ ಆನಿ ಕಾಳ್ಜಾಚಾ ಬೊಗ್ಣ್ಯಾಂನಿ ಆವೃತ್ ಜಾವ್ನ್ ಆಸ್ತಾ, ಜರ್ ತುಂ ಅಸಲ್ಯಾ ಲೈಂಗಿಕ್ ಕರ್ನೆದ್ವಾರಿಂ ತುಜ್ಯಾ ಪತಿ ಥೈಂ ಗುಂಡಾಯೆಚೊ ಮೋಗ್ ಪ್ರದರ್ಶಿತ್ ಕರುಂಕ್ ಪಳೆಜಾಯ್ ವ ತುಕಾ ಸಾಧ್ಯ್ ಮ್ಹಣ್ ಭೊಗ್ತಾ ತರ್, ತುಕಾ ಅಸಲ್ಯಾ ಕರ್ನೆ ಮುಖಾಂತ್ರ್ ಚಡ್ ಆನಿ ಚಡ್ ಮನಾ ತೃಪ್ತಿ ಭೊಗ್ತೆಲಿ, ಉಲ್ಲಾಸ್ ಭೊಗ್ತೊಲೊ ಆನಿ ತುಮ್ಚೊ ಎಕಾಮೆಕಾಚೊ ಮೋಗ್ ವೃದ್ಧಿ ಶಿಖರ್ ಚಡ್ತಲೊ. ಜರ್ ಎಕ್ಯೆ ಪತಿಣಿಚೆ ಭಾವೋದ್ರೇಕ್ ಮತಿಂ ಖಂಚಾನಾಂತ್ ತರ್ ತಿ ಸಭಾರ್ ಪಾವ್ಟಿ ವಿಶ್ರಾಂತ್ ಆಶೆತೆಲಿ, ಆನಿ ತಿಣೆ ಲಗ್ನಾ ಮುಖಾಂತ್ರ್ ಆಶೆಂವ್ಚೊ ವೈಯಕ್ತಿಕ್ ಉಲ್ಲಾಸ್ ನೈತಿಕ್ ಪ್ರಭಾವಾ ಮುಖಿಂ ಕಳಿತ್ ಜಾತಲೊ.

ಹೆರಾಂ ಥಾವ್ನ್ ಘೆಂವ್ಚ್ಯಾ ಪ್ರಾಸ್ ಹೆರಾಂಕ್ ಡಿಂವ್ಚ್ಯಾಂತ್ ಚಡ್ ತೃಪ್ತಿ ಆಮಿ ಜೊಡುಂಕ್ ಫಾವೊ. ಹೆಂ ತತ್ವ್ ಸುಖಿ ಕಾಜಾರಿ ಜೀವಿತ್ ಆಶೆತೆಲ್ಯಾಂನಿ ಆಪ್ಲ್ಯಾ ಲಗ್ನಾ ಜೀವಿತಾಂತ್ ಕಾರ್ಯಾರೂಪಾಕ್ ಹಾಡುಂಕ್ ಆಪ್ಲೆ ಶೆವಟ್ ಖಂಚಯ್ಜಾಯ್. ಜರ್ ತುಂ ತುಜೊ ನಿಸ್ವಾರ್ಥಿ ಶೆವಟ್

ಎಖಾರ್ ಹಾಡ್ಯಿ ತರ್ ತುಕಾ ತುಜ್ಯಾ ಪತಿ ಥಾವ್ನ್ ಅತೀವ್ ಲಗ್ನಾ ಸಂತೋಸ್ ಮೆಳ್ತೊಲೊ ಆನಿ ತುಮಿಂ ದೊಗಾಂಯ್ ಸುಗಮಿ ಜಾತೆಲ್ಯಾತ್. ಹ್ಯಾ ವರ್ಸಿಂ ತುಜಿ ಆಶಾ ಆನಿ ಅತ್ರೆಗ್ ಕಾರ್ಯಾರೂಪಾಕ್ ದೆಂವ್ತೆಲೆ. ತುಂ ತಾಕಾ ಕಿತೆಂ ಜಾಯ್ ತೆಂ ದೀಂವ್ಕ್ ಪಳೆತಾನಾ ಅಪ್ಣೆಂಚ್ ತೊವೀ ತುಜಿ ಆಶಾ ತೃಪ್ತಿ ಕರುಂಕ್ ಪೆಚಾಡ್ತೊಲೊ ನಹಿಂಗಿ? ಹೆಂ ಸಭಾರಾಂಚಾ ಲಗ್ನಾ ಜೀವಿತಾಂತ್ ಘಡ್ಲ್ಲೆಂ ಘಡಾಪ್ ಜಾವ್ನಾಸಾ. ತುಂ ಜಾವ್ನ್ ಥೊಡೆಂ ಎಕ್ಲ್ಯಾಕ್ ದೀಂವ್ಕ್ ಪಳೆತಾನಾ ತಾಚೆ ಥಾವ್ನ್ ತುಕಾ ಜರೂರ್ ದೊಡ್ತ್ಯಾನ್ ಮೆಳೊಂಕ್ ಸಾಧ್ಯ್ ಆಸಾ. ಲಗ್ನಾಂತ್ ನಿಸ್ವಾರ್ಥಿ ಮೋಗ್ ದಾಖಯ್ಲ್ಯಾರ್ ಮಾತ್ರ್ ಲಗ್ನ್ ಸಾರ್ಥಕ್ ಜಾತಾ. ಹೆಂ ಮತಿಂ ದವರ್ಲ್ಲೆಂ ತರ್ ಹೊಕ್ಲೆ ನೊವ್ರ್ಯಾಚೊ ಸಂಬಂಧ್ ಚಿರಕಾಳ್ ಬಾಳ್ತಲೊ.

ಬಹುಶ: ತುಂವೆ ಆಯ್ಕ್ಯಾಲಾಂ ಆಸ್ತೈತ್ ಕೀ ಸಭಾರ್ ನೊವ್ರೆ ದುರ್ಸಾತಾತ್ ಆಪ್ಲ್ಯಾ ಹೊಕ್ಲಾಂಕ್—ತಿಂ ಭಾರಿಚ್ ಥಂಡ್ ಆಸಾತ್ ಮ್ಹಣ್, ಆನಿ ಹ್ಯಾ ಮಾರಿಫಾತ್ ತಾಂಚಿ ಲೈಂಗಿಕ್ ಕರ್ನಿ ಉಲ್ಲಾಸ್ ಹಾಡಿನಾ ಮ್ಹಣ್. ತುಕಾ ಕಳಿತ್ ಆಸಾಗಿ ಖರಿ ಸಮಸ್ಯಾ ಖಂಯ್ಸರ್ ಉದೆಲ್ಯಾ ಮ್ಹಣ್? ನೊವ್ರೆ ಸದಾಂಕಾಳ್ ಆಪ್ಲ್ಯಾ ಹೊಕ್ಲಾಂಕ್ ಆಪ್ಲಿಚ್ ಕೂಡ್ ಮ್ಹಳ್ಳ್ಯಾಪರಿಂ ಮೊಗಾನ್ ಪಳೆತಾತ್, ಜೊ ಕೋಣ್ ಆಪ್ಲ್ಯಾ ಹೊಕ್ಲೆಚೊ ಮೋಗ್ ಕರ್ತಾ ತೊ ತಾಚೊಚ್ ಮೋಗ್ ಕರ್ತಾ. ಕಿತ್ಯಾಕ್ ತೊ ಆಪ್ಲಿ ಕೂಡ್ ಸದಾಂಚ್ ಸುಖಿ ದವ್ರುಂಕ್ ಆಶೆತಾ, ಮೊಗಾನ್ ಪಳೆತಾ ಆನಿ ತಿ ಬರ್ಯಾ ಖಾಣಾನ್ ಪೊಸ್ತಾ. ಪುಣ್ ಏಕ್ ನೊವ್ರೊ, ಹಿ ಸಂಗತ್ ವಿಸ್ರಾತ್ ತರ್ ಮಾತ್ರ್ ಥೈಂಸರ್ ತೊ ಕೃತಕ್ ಸಮಸ್ಯೆ ಹಾಡ್ತಾ.

ಏಕ್ ಹೊಕಾಲ್ ಸದಾಂಕಾಳ್ ಆಶೆತಾ ಕೀ ಆಪ್ಣಾಚ್ಯಾ ನೊವ್ರ್ಯಾನ್ ಆಪ್ಲೊ ಮೋಗ್ ಬರ್ಯಾನ್ ಕರಿಜಾಯ್ ಮ್ಹಣ್ ಹೆಂ ಮುಳಾವೆಂ ಸತ್ ಕೀ, ಜರ್ ಹೊಕ್ಲಾಂನಿ ಉಲ್ಲಾಸಾನ್ ಆಸಾಜಾಯ್ ತರ್ ತಾಂಚಾ ಕಾಳ್ಜಾಕ್ ಭೊಗಾಜಾಯ್ ಕೀ ನೊವ್ರ್ಯಾಂ ಥಾವ್ನ್ ತಾಂಕಾಂ ಫಾವೊ ತೊ ಮೋಗ್ ಕರುಂಕ್ ಪೆಚಾಡಿಜಾಯ್ ಅಶೆಂ ಕೆಲ್ಯಾರ್ ಮಾತ್ರ್ ತುಂ ತುಜ್ಯೆ ಹೊಕ್ಲೆ ಥಾವ್ನೀ ಜಾಯ್ಪೆರ್ತೊ ಮೋಗ್ ಜೊಡ್ತೊಲೊಯ್, ತುಂವೆ ತುಜೊ ಮೋಗ್ ಕೆಲ್ಲ್ಯಾಪರಿಂ ಎಕಾಮೆಕಾಚೊ ಕರುಂಕ್ ಜಾಯ್.

ಕಿತೆಂ ತರೀ, ತುಜ್ಯಾ ಹೊಕ್ಲೆಚ್ಯಾ ಕಷ್ಟಾಂ ದುಖಾಂತ್ ವಾಂಟೆಲಿ ಜಾಲ್ಲ್ಯಾಂತ್ ತಿಕಾ ತುಂವೆ ಮೋಗ್ ದಿಲ್ಲ್ಯಾಪರಿಂ ಜಾಲೊ ಮ್ಹಣ್ ಚಿಂತ್ಯಾ. ಪುಣ್ ಮೊಗಾಚೆ ಆತ್ರೆಗ್ ರಾವಯ್ಲೆ ತರ್ ತಿಚೆ ಥಂಯ್ ಕಸಲೊ ಪರಿಣಾಮ್ ಉದೆತ್? ಆಪ್ಲ್ಯಾ ನೊವ್ರ್ಯಾಚಾ ಮೊಗಾಂತ್ ಕಂಗ್ಗಾಲ್ ಜಾಲ್ಲಿ ಹೊಕಾಲ್ ಆಪ್ಲ್ಯಾ ಪತ್ರಾಂತ್ ಅಶೆಂ ಲಿಖ್ತಾ: ಹಿ ಮ್ಹಜಿ ಸಮಸ್ಯಾ: "ಹಾಂವ್ ಭುಕೆಲ್ಯಾಂ........ಥೊಡ್ಯಾ ಗೋಡ್ ಉತ್ರಾಂಕ್, ಅಭಿನಂದನಾಕ್, ಹಾಂವ್ ಕುಜ್ನಾಂತ್ ಆಸ್ತಾಂ ತಾಣೆ ಆಪ್ಲೆ ಹಾತ್ ಮ್ಹಜಾ ಭುಜಾರ್ ದವರ್ಚ್ಯಾಕ್ ಯಾ ತಾಚ್ಯಾ ಉಸ್ಕ್ಯಾರ್ ಬಸೊಂಕ್ ಮ್ಹಾಕಾ ಏಕ್ ಪಾವ್ಟಿ ಸೊಡ್ಚ್ಯಾಕ್.."

ನಿಜಾಕಿ ಹೊಕ್ಲೊ ಆಪ್ಲ್ಯಾ ನೊವ್ರ್ಯಾನ್ ಮೋಗ್ ದಾಕಯ್ಜಾಯ್ ಮ್ಹಣ್ ಆಶೆತಾತ್. ಮೋಗ್ ಮೆಳ್ತಚ್ ತಿಂ ಫುಲ್ತಾತ್ ನಹಿಂ ಆಸ್ತಾಂ ಕೂಡಿಂತ್ ಅತ್ಯಂತ್ ಸೊಭಿತ್‌ಯಿ ದಿಸ್ತಾತ್. ಮೋಗ್ ಮೆಳ್ಚೆ ಖಾತಿರ್‌ಚ್ ತಾಂಕಾಂ ಆಸಾ ಕೆಲಾಂ ಮ್ಹಣ್ಯೆತಾ. ಹ್ಯಾ ದೆಖುನ್ ನೊವ್ರ್ಯಾನ್ ಆಪ್ಲ್ಯಾ ಹೊಕ್ಲೆಚೊ ಮೋಗ್ ಕರಿಜಾಯ್. ಹೆಂ ಕರುಂಕ್ ಚುಕ್ಚೆ ಆಪ್ಲೆಂ ಲಗ್ನಾ ಜೀವನ್ ವಿಭಾಡ್ತಾತ್. ಹೆಂ ಕಶೆಂ?

ಮ್ಹಳ್ಯಾರ್: ಏಕ್ ಹೊಕಾಲ್ ಆಪ್ಲ್ಯಾ ನೊವ್ರ್ಯಾಚಾ ಕೋವಳಿಲ್ ಸಡ್ಯಾಕ್ ಆನಿ ಖರ್ಯಾ ಮೊಗಾಕ್ ಆಶೆತಾ ವ ಭುಕೆತಾ ಮ್ಹಣ್ಯೆತ್. ಹೆಂ ಮೆಳಾನಾ ತರ್ ತಿ ತಿಚೆಂ ಸ್ತ್ರೀತ್ವ ಚಿಂತುನ್ ಆನಿ ನಿಯಾಳ್ನ್ ಕಗ್ಗತಾ. ಅಶೆಂ ತಿಕಾ ತಿಚ್ಯಾ ನೊವ್ರ್ಯಾ ಥೈಂ ತಾತ್ಸಾರ್ ಉದೆತಾತ್ ಆನಿ ಥೊಡೆ ಪಾವ್ಟಿ ತಿ ತಸಲ್ಯಾ ನೊವ್ರ್ಯಾ ಥಾವ್ನ್ ಪಯ್ಸ್ ಸರೊಂಕ್‌ಯಿ ಪಾಟಿಂ ಸರಾನಾ.

ತುಕಾ ಅಶೆಂ ಭೊಗಾತ್ ಕೀ ತುಜ್ಯಾ ಪುರುಷತ್ವಾನ್ ತುಜ್ಯೆ ಹೊಕ್ಲೆಚೊ ಮೋಗ್ ಕರುಂಕ್ ಆನಿ ಮೃಧು ಕಾಳ್ಜಾನ್ ಉಲಂವ್ಕ್ ತುಕಾ ಅಸಾಧ್ಯ್ ಮ್ಹಣ್. ಅಶೆಂ ತುಂ ತುಜ್ಯಾ ಖರ್ಕಸ್ ಸ್ವಭಾವಾನ್ ತಿಚೊ ಮೋಗ್ ಕರುಂಕ್ ಪಳೆತಾನಾ ತಿಣೆಂ ತುಕಾ ನಾಕಾರ್‌ಲ್ಲೆಂಯಿ ಆಸ್ಯೆತ್. ಪುಣ್ ಹೆಂ ಸತ್ ನಹಿಂ. ಖರ್ಯೆ ಸಂಗ್ತಿಂತ್ ಲೈಂಗಿಕ್ ಸಂಬಂಧ್ ಎಕ್ಯೆ ಹೊಕ್ಲೆಕ್ ಸಂತುಷ್ಟಿ ದೀನಾ ಆಸ್ಯೆತ್, ವ ಉಲ್ಲಾಸ್‌ದಾಯಕ್ ನಹಿಂ ಆಸ್ಯೆತ್, ಜರ್ ಎಕ್ಲೊ ನೊವ್ರೊ ಅಪ್ಲ್ಯಾ ಹೊಕ್ಲೆಕ್ ಜಬರ್‌ದಸ್ತಿ ಕರ್ನ್ ಮೋಗ್ ಕರುಂಕ್ ಆಂವ್ಡೆತಾ ತರ್ ಅಶೆಂ ಘಡ್ತೆಲೆಂಚ್.

ದಾದ್ಲ್ಯಾಂ ಥೈಂ ಸಭಾರ್ ಚೂಕಿಚಿಂ ಚಿಂತ್ನಾಂ ಆಸ್ತಾತ್ ಆನಿ ಹಾಕಾ ತಿ ಮುಖಾರ್ ಯೆತಾತ್, ಹ್ಯಾ ದೆಖುನ್ ತಾಣಿಂ ತಾಂಚ್ಯೆ ಹೊಕ್ಲೆಚೊ ಭೋಗ್ ಕಸೊ ಕರಿಜಾಯ್ ಮ್ಹುಳ್ಳ್ಯ ಏಶಿಂ ಮಾರ್ಗ್‌ದರ್ಶನ್ ಗರ್ಜ್. ಏಕ್ ಸ್ತ್ರೀ ಅಬಲ್ ಮ್ಹುಣ್ ತಿಚೊ ಪ್ರಯೋಗ್ ಕರುಂಕ್ ಪಳೆಂವ್ಚೆಂ ಆದರ್ಶ್‌ಪಣಾಕ್ ಮಾರೆಕಾರ್ ಕಳಂಕ್ ಹಾಡ್ತಾ. ಲೈಂಗಿಕ್ ಸಂಬಂಧಾ ವೆಳಾರ್ ತಾಣೆಂ ಹೆಂ ಚಿಂತುಂಕ್ ಜಾಯ್ ಕೀ ಏಕ್ ಸ್ತ್ರೀ ಪುರುಷಾ ಪರಿಂ ಕೂಡಿನ್ ಘಟ್ ಮೂಟ್ ಆಸಾನಾ, ತಾಂಚಿಂ ಚಿಂತ್ನಾಂ ನಾಜೂಕ್ ಜಾವ್ನಾಸೊನ್ ಅತ್ರಿಗ್‌ಯೊ ಮಯ್ಪಾಸಾಚೆ ಆಸ್ತಾತ್. ಹ್ಯಾ ತಾಂಚ್ಯಾ ಅಬಲತ್ವಾಕ್ ಪುರುಷಾನ್ ಗೌರವ್ ದೀಜಾಯ್, ತಿಚೆ ಅತ್ರಿಗ್ ಮಾಂದಿಜಾಯ್ ಆನಿ ತಿಚ್ಯಾ ಪರಿವರ್ತನಾಂಕ್ ಖಾಲ್ ಜಾಯ್ಜಾಯ್.

ಇತರ್ ಸಮಸ್ಯಾಂಕ್ ಪರಿಹಾರ್:

ನಿಜಾಕೀ ಲಗ್ನಾಂತ್, ಲಿಂಗ್ ಏಕ್ ಲ್ಹಾನ್‌ಶಿ ಸಂಗತ್. ತುಂವೆ ಲಗ್ನಾ ಮೇಟ್ ಕಾಡ್ಲ್ಯಾ ನಂತರ್ ತುಂವೆ ಸಾರ್ಕ್ಯಾನ್ ಜಾಣಾ ಜಾಂವ್ಕ್ ಜಾಯ್ ಕೀ ತುಜ್ಯೆ ಹೊಕ್ಲೆಚೊ ಜೀವ್ ಕಾಳ್ ಕಸೊ ಆಸಾ, ಹ್ಯಾ ವರ್ವಿಂ ತುಜ್ಯಾ ವರ್ತನಾಂ ಮುಖಾಂತ್ರ್ ತಿಚ್ಯಾ ಶರೀರಾಕ್ ವ ಮತಿಕ್ ಧಖೊ ಲಾಗಾತ್. ಹ್ಯಾ ವೆಳಾರ್ ಥೊಡ್ಯೊ ಸಂಗ್ತಿ ತಿ ಸದಾಂಚ್ಯೆಪರಿಂ ಕರಿನಾ ಆಸ್ತೈತ್. ಹ್ಯಾ ವೆಳಿಂ ತುಂವೆ ಮತಿಂ ದವ್ರುಂಕ್ ಜಾಯ್ ಕೀ ಥೊಡ್ಯಾ ಆಸಲ್ಯಾ ಸಂದರ್ಭಾಂನಿ ಜರ್ ತಿ ಸದಾಂಚೆ-ಪರಿಂ ಮೊಗಾನ್ ಉಲಯ್ನಾಸ್ತಾಂ ಪುರಾಸಾಣ್ ದಾಖಯ್ತಾ, ಪಾಟಿಂ ಉಲಯ್ತಾ ವ ತುಜ್ಯಾ ಚಿಂತ್ನಾಂಕ್ ವಿರೋಧ್ ವೆತಾ, ಹ್ಯಾ ವೆಳಾರ್ ತುಂವೆ ಅತೀ ದಯಾಳಾಯೆನ್‌ಂಚ್ ಚಲಾಜಾಯ್.

ಹೆಂಚ್ ನಹಿಂ ಆಸ್ತಾಂ ಹೆರ್ ಸಭಾರ್ ಆಸಾ. ಯಶಸ್ವೀ ಲಗ್ನಾ ಜೀವಿತಾಂತ್ ಎಕಾಮೆಕಾಚೊ ಸಹಕಾರ್ ಆನಿ ಸಂಪರ್ಕ್, ಆನಿ ಹ್ಯಾ ಮಾರಿಫಾತ್ ಎಕಾಮೆಕಾಚಿ ಖರಿ ವಳಕ್ ಗರ್ಜೆಚಿ. ಸ್ತ್ರೀ ಆನಿ ಪುರುಷಾಕ್ ರಚ್ತಾನಾ ವಿವಿಧ್ ಗುಣಾಂನಿ ನೆಟಯ್ಲಾಂ ಆನಿ ಜವಾಬ್ದಾರಿ ದಿಲ್ಯಾ, ಹ್ಯಾ ಮುಖಾಂತ್ರ್ ತಾಂಚೆಂ ಲಗ್ನಾ ಜೀವನ್ ಎಕಾಮೆಕಾಚಾ ಮೊಗಾ ಮಯ್ಪಾಸಾನ್ ಆನಿ

ಸಹಕಾರಾನ್ ಚಲೊಂಕ್. ಏಕ್ ಸ್ತ್ರೀ ತಿಚ್ಯಾ ದಾದ್ಲ್ಯಾಕ್ ಏಕ್ ಸಹಾಯಕ್ ವ ಉಪಸ್ಕಾರ್ ಜಾವ್ನಾಸಾ.

ಹ್ಯಾ ದೆಖುನ್ ದೊಗಾಂನಿಯಿ ಸಾಂಗಾತಾ ವಚಾಜಾಯ್, ತಾಂಚೆ ಗೂಣ್ ಉಪಸ್ಕಾರಾಚೆ ಜಾವ್ನಾಸೊನ್ ಸಮತೂಕಾರ್ ಚಲಾಜಾಯ್. ಎಕ್ಲ್ಯಾಚೆ ಗರ್ಜ್ ದುಸ್ರ್ಯಾನ್ ಭರಿಜಾಯ್. ಹ್ಯಾ ವರ್ವಿಂ ಸ್ತ್ರೀ ಆಪ್ಲ್ಯಾ ಪುರುಷಾಕ್ ಸಹಾಯಕ್ ಜಾತೆಲಿ. ಪುರುಷ್ ಸದಾಂಚ್ ಸ್ತ್ರೀಯೆ ಪ್ರಾಸ್ ವ್ಹಡ್ ಜಾವ್ನಾಸಾ. ಹೆಂ ಕಾರ್ಯಾನ್ಮುಖ್ ಜಾವ್ನಾಸಾ ಕಿತ್ಯಾಕ್‌ಗೀ ಮ್ಹಳ್ಯಾರ್, ಎಕಾ ಕುಟ್ಮಾಂತ್ ಎಕ್ಲೊ ವ್ಹಡಿಲ್ ನಾಂ ತರ್ ತ್ಯಾ ಕುಟ್ಮಾಂತ್ ಗುಸ್ಪಡ್ ಗೊಂದೊಳ್ ಉಭ್ಜತಾ.

ಆತಾಂಚಾ ವೆಳಾರ್ ಸ್ತ್ರೀ ಕಲಹಪ್ರಿಯಾ ಆನಿ ಸ್ಪರ್ಧೊ ಪುರುಷಾಂ ಚೆರ್ ಆಸ್ಚೊ ಸರ್ವೈ ಸಾಮಾನ್ಯ್, ಆನಿ ಅಸಲಿಂ ನಡ್ತ್ರಿಂ ಆಸ್‌ಲ್ಲ್ಯಾನ್ ಸಭಾರ್ ಕುಟ್ಮಾಂನಿ ಸಮಸ್ಯಾ ಉಸ್ಕಾತಾತ್. ಹ್ಯಾ ದೆಖುನ್ ತುಂ ಲಗ್ನ್ ಜಾಲ್ಯಾ ನಂತರ್ ತುಂವೆ ಚತುರ್ ಜಾಂವ್ಕ್ ಜಾಯ್. ಜರ್ ತುಜೊ ಪತಿ ಕುಟ್ಮಾಚೆಂ ವ್ಹಡಿಲ್ಪಣ್ ಚಲಂವ್ನ್ ಸಲ್ವಾತಾ, ತುಂವೆ ತಾಕಾ ತ್ಯಾ ಸ್ಥಾನಾರ್ ರಾವೊಂಕ್ ಉತ್ತೇಜನ್ ದೀಂವ್ಕ್ ಜಾಯ್. ತಾಚೆ ಥಾವ್ನ್ ಸಲಹಾ ಆನಿ ಆಧಾರ್ ಮಾಗೊಂಕ್ ಜಾಯ್, ತಾಚೆಂ ಸ್ಥಾನ್ ತುಂ ಆಶೆತಾಯ್ ಮ್ಹಣ್ ದಾಖಂವ್ಕ್ ನಜೊ. ತಾಣೆಂ ಕರ್ಚೆಂ ಅಸಮಂಜಸ್ ಮ್ಹಣ್ ರಾಗಾನ್ ಉತ್ರಾಂವ್ಕ್ ನಜೊ.

ಎಕಾ ಪುರುಷಾನ್ ಸಾರ್ಕ್ಯಾ ರೀತಿರ್ ಚಲೊನ್ ಆಪ್ಲೆಂ ಲಗ್ನಾ ಜೀವನ್ ಉಲ್ಲಾಸಾನ್ ಭರ್ಯೆತ್. ತುಂವೆ ಕೆದಿಂಚ್ ಕುಟ್ಮಾಂತ್ ಸರ್ವಾಧಿಕಾರಿಚೊ ಪಾತ್ರ್ ಖೆಳೊಂಕ್ ನಜೊ. ತುಂವೆ ಲಗ್ನ್ ಜಾಲ್ಲ್ಯೆ ತುಜ್ಯೆ ಪತಿಣಿ ಖಾತಿರ್ ಮೋಗ್ ಆನಿ ತ್ಯಾಗ್ ಸರಿಸಮಾನ್ ರಸ್ತ್ಯಾರ್ ವಾಂಟುನ್ ವ್ಹರ್ಚೆಂ ಮಹತ್ವಾಚೆಂ ಪ್ರಯತ್ನ್ ಕರಿಜಾಯ್. ತುಂವೆಚ್ ಜಾವ್ನ್ ಕಿತೆಂಯ್ ನಿರ್ಣಯ್ ಘೆತಾನಾ ಎಕಾಮೆಕಾ ಇತ್ಯರ್ಥ್ ಕರಿಜಾಯ್, ತಿಕಾ ಕಿತೆಂ ಜಾಯ್ ವ ನಾಕಾ, ಪಂಥ್ ಮಾರ್ನ್ ರಾವಾನಾಸ್ತಾಂ ತಿಚ್ಯಾ ಚಿಂತ್ನಾಂಕ್‌ಯಿ ಫಾವೊತೆಂ ಸ್ಥಾನ್ ಆನಿ ಮಾನ್, ಹ್ಯಾ ಮಾರಿಫಾತ್ ತುಂವೆ ತಿಚೆರ್ ಮೋಗ್ ಆನಿ ಗೌರವ್ ದಾಖವ್ಯೆತ್ ವ ದಿವ್ಯೆತ್.

ಅಶೆಂ ಕೆಲೆಂ ತರ್ ನಿಜಾಕೀ ತುಂ ತುಜ್ಯಾ ಲಗ್ನಾ ಜೀವನಾಂತ್ ಜಯ್ತ್ ಜೊಡ್ತೊಲೊಯ್, ತುಜೆಂ ಕುಟಾಂಭ್ ಸರ್ವಾಂಕ್ ಆದರ್ಶ್ ಪ್ರೀಯ್ ಜಾಂವ್ಕ್ ಪಾವ್ತಾನಾ ತುಕಾ ಭೊಗ್ಚೊ ತೊ ಸಂತೋಸ್ ಕೆದೊ ವ್ಹರ್ತೊ?

25 ವಾಸ್ತವಿಕ್ ಸಂಗ್ತಿಂಚೆರ್ ತುಜಿ ದೀಷ್ಟ್

ಘರ್‌ಭರ್ ವಿವಿಧ್ ವಸ್ತು ಆನಿ ತುಜ್ಯಾ ಇಚ್ಛಾನುಸಾರ್ ತಾಚೊ ಉಪಯೋಗ್ ಕರುಂಕ್ ತುಜೆಂ ಮನ್ ಆಂವ್ಡ್ತಾ ಆಸ್ಯೆತ್. ಅಸಲ್ಯೊಚ್ ವಿವಿಧ್ ವಸ್ತು ತುಜ್ಯಾ ಬಾಪ್ಯಾ ಥಾವ್ನ್ ತುಂ ಆನಿಕೀ ಮೆಳೊಂಕ್ ಆಶಿ ತಾಯ್ ಆಸ್ಯೆತ್. ಖರೆಂ ತರ್, ತುಂ ನಿಜಾಕೀ ತಸಲ್ಯಾಚ್ ಸಂಗ್ತಿಂ ಮಧೆಂ ಜಿಯೆತಾಯ್ ಮ್ಹಣ್ಯೆತ್.

ಪುಣ್ ಅಸಲ್ಯಾ ವಾಸ್ತವಿಕ್ ಅವ್ಕಾಸಾಂನಿಂಚ್ ಆಮಿ ಆಮ್ಚಿ ಜೀಣ್ ಖಂಚೆಯ್ಲಿ ತರ್ ಆಮಿ ವ್ಹಡ್ ಕಾಮಾಂ ಆಮ್ಚ್ಯಾ ಜೀವನಾಂತ್ ಭಿಲ್ಕುಲ್ ಕರುಂಕ್ ಸಕಾನಾಂವ್. ಕಿತ್ಯಾಕ್‌ಗೀ ಮ್ಹಳ್ಯಾರ್, ಹಾಚ್ಯೆ ಪ್ರಾಸ್ ಇತರ್ ಸಂಗ್ತಿ ಜ್ಯೊ ಹ್ಯಾ ಸಂಸಾರಾಂತ್ ಆಸಾತ್ ತಾಚೆರ್ ಆಮಿ ಆಮ್ಚೆಂ ಧೃಡ್ ಮನ್ ಒಡ್ಡಾಯ್ನಾಂವ್.

ಚಡ್ತಾವ್ ಯುವಜಣ್ ಅಸಲ್ಯಾ ವಾಸ್ತವಿಕ್ ವಸ್ತುಂಕ್‌ಚ್ ಲಾಲೆತಾತ್. ರೇಡಿಯೊ, ಟಿ. ವಿ. ಸೆಟ್, ಕ್ಯಾಮರಾ, ರೆಕೋರ್ಡರ್, ಸ್ಟೀರಿಯೊ ಸೆಟ್, ವಿಶೇಷ್ ಮಾದರಿಚೆಂ ವಸ್ತುರ್, ಸ್ಕೂಟರ್ ವ ಕಾರ್. ಚಡ್ತಾವ್ ಜಣ್ ಅಸಲ್ಯಾ ಸಂಗ್ತಿಚೆರ್ ಆಪ್ಲೆ ಅತ್ರೆಗ್ ಜಡ್ತಿಕ್ ದಾಖಯ್ತಾತ್. ತರೀ ತೆ ಶಾಲಾಂತ್ ಶಿಖಾನಾಂತ್, ಕುಟ್ಮಾಂತ್ ಬರ್ಯಾ ರೀತಿನ್ ತರೀ ಜಿಯೆನಾಂತ್. ಹ್ಯಾಚ್‌ಪರಿಂ ತಸಲ್ಯಾ ವ್ಯಕ್ತಿತ್ವಾಚೆ ಮನಿಸ್ ತುಕಾ ಆನಿ ತಾಕಾ ತೂಕುಂಕ್ ಪಳೆಂವ್ಕ್ ಪುರೊ ತಾಚ್ಯೆ ಪ್ರಾಸ್ ತುಜೆಲಾಗಿಂ ಕಿತೆಂ ಉಣೆಂ ಆಸಾ ವ ನಾ ಮ್ಹಳ್ಯಾಚೊ ವಿಮರ್ಸೊ ಕರುನ್. ಅಸಲ್ಯಾ ವಾಸ್ತವಿಕ್ ಸಂಗ್ತಿಂನಿ ನಿಜಾಕೀ ಧೃಡತಾ ಖಂಚವ್ನ್ ಆಸಾನಾ.

ಹ್ಯಾವಿಶಿಂ ತುಜಿಂ ಚಿಂತ್ನಾಂ ನಜರ್ ತೀಕ್ಷ್ಣ ರೀತಿನ್ ಖಂಚಯಿಲ್ಲಿ ತರ್ ತುಕಾ ಕಳಿತ್ ಜಾಯ್ತ್. ಅಸಲ್ಯೊ ವಾಸ್ತವಿಕ್ ಸಂಗ್ತಿ ಆಸ್‌ಲ್ಲ್ಯಾಂತ್ ವ ನಾಸ್‌ಲ್ಲ್ಯಾಂತ್ ಕಾಂಯ್ ತುಜೆಂ ವ್ಯಕ್ತಿತ್ವ ಬದ್ಲಾಪ್ ಜೊಡಿತ್? ಅಸಲ್ಯೊ ವಾಸ್ತವಿಕ್ ಸಂಗ್ತಿ ಆಸ್ಲ್ಯಾರ್ ತುಂ ಬರೊ ಮನಿಸ್ ವ ನಾಸ್ಲ್ಯಾರ್ ವಾಯ್ಟ್ ಮನಿಸ್ ಜಾಶಿ? ನಿಜಾಕೀ ಚಡೀತ್ ಮೋಲಾಧಿಕ್ ವಸ್ತು ಜಾವ್ನಾಸಾತ್ ಹೆರಾಂನಿ ತುಜೆ ಥೈಂ ದಿಶ್ಟೆಂ ಬರೆಪಣ್, ಸಹಕಾರ್, ಮೋಗ್ ಆನಿ ಮಯ್ಪಾಸ್. ತರ್ ತುಂವೆ ಹ್ಯಾ ಮೋಲಾಧಿಕ್ ವಸ್ತುಂ ವಿಶಿಂ ಜಾಣಾ ಜಾಂವ್ಚೆಂ ಬರೆಂ.

ಭೋವ್ ಮೋಲಾಧಿಕ್ ವಸ್ತು :

ಜಾಣ್ವಾಯ್ ಮ್ಹಳ್ಯಾರ್ ಕಿತೆಂ? ಹಾಚೆಂ ಮೋಲ್ ಸರಿ ಕರ್, ತುಜೆ ಲಾಗಿಂ ರೇಡಿಯೊ ವ ಸ್ಟೀರಿಯೊ ಆಸ್ಚ್ಯಾ ಪ್ರಾಸ್ ಜರ್ ತುಂ ಏಕ್ ಚಡ್ತೀಕ್ ಭಾಸ್ ಉಲಂವ್ಕ್ ವ ವಾಚುಂಕ್ ಶಿಕ್ತಾಯ್ ತರ್, ತುಂವೆ ಏಕ್ ರೇಡಿಯೊ ಹಾತಿಂ ಧರ್ನ್ ತುಂ ಜಾಣಾಸ್ಚ್ಯಾ ಭಾಸಾಂನಿ ಹೆರಾಂನಿ ಗಾಂವ್ಚೆಂ ಆಯ್ಕಾಲ್ಲ್ಯಾಂತ್ ಚೂಕ್ ನಾ. ಪುಣ್ ಚಡ್ತೀಕ್ ಏಕಾ ಭಾಸೆಚಿ ಜಾಣ್ವಾಯ್ ತುಂವೆ ಜೊಡ್ಲಿ ತರ್, ತುಂ ತಿ ಭಾಸ್ ಉಲಂವ್ಚ್ಯಾ ಮಿಲ್ಯಾಂತರ್ ಇತರ್ ಜಣಾಂಲಾಗಿಂ ಸಂಪರ್ಕ್ ದವ್ರುಂಕ್ ಸಕ್ತಲೊಯ್. ತಿ ಭಾಸ್ ಜಾಣಾಸ್ಚೆ ತುಕಾ ಭೆಟ್ತೆಲೆ. ವ, ತುಕಾ ಹೆರ್ ಪ್ರದೇಶಾಕ್ ಭಂವ್ಡಿ ಮಾರ್ಚ್ಯೊ ಪ್ರಸಂಗ್ ಉದೆಲೊ ತರ್, ಅಸಲಿ ಚಡೀತ್ ಭಾಷಾ ಜಾಣ್ವಾಯ್, ತುಜಿ ಭಂವ್ಡಿ ಚಡೀತ್ ಖುಶಾಲ್ಭರಿತ್ ಕರ್ತೆಲಿ.

ಹ್ಯೆಚ್‌ಪರಿಂ ಏಕ್ ಕಾಮ್ ಕಶೆಂ ಕರ್ಯೆತ್ ಮ್ಹಳ್ಳ್ಯಾವಿಶಿಂ ಜಾಣ್ವಾಯ್ ಜೊಡ್ಲ್ಯಾರ್ ಅಧಿಕ್ ಬರೆಂ, ತುಜ್ಯೆ ಥಾವ್ನ್ಂಚ್ ಗರ್ಜೆಚೆಂ ಕಾಮ್ ತುಂವೆಚ್ ಜಾವ್ನ್ ಕರ್ಯೆತ್. ಅಸಲೆ ಗೂಣ್ ತುಜ್ಯಾ ಭವಿಷ್ಯಾಚೊ ಪ್ರಜಳ್ ಜಾತಾನಾ ತುಂ ತುಜ್ಯಾ ಜೀವನಾಂತ್ ವಾಸ್ತವಿಕ್ ಸಂಗ್ತಿಂಚೆಂ ಭಂಡಾರ್ ವಾಡಂವ್ಚ್ಯಾ ಪ್ರಾಸ್ ಚಡೀತ್ ಜಾಣ್ವಾಯ್ ಜೊಡ್ತೊಲೊಯ್.

ತುಜ್ಯಾ ವಾಡಯಿಲ್ಲ್ಯಾ ಜಾಣ್ವಾಯೆ ಪರ್ವಿಂ, ತುಜ್ಯಾ ಭಂವಾರಿಲ್ಯಾ ಚಿಂತ್ನಾಂನಿ ಪಿಸಾಂತುರ್ ಜಾಲ್ಲ್ಯಾ ವ ಜೀವನ್ ವಿಭಾಡ್‌ಲ್ಲ್ಯಾ ಜಣಾಂಕ್ ಫಾವೊತಿ ಜಾಣ್ವಾಯ್ ದೀವ್ನ್ ಸಾರ್ಕ್ಯೆ ವಾಟೆಕ್ ಹಾಡ್ಯೆತಾ. ಪುಣ್ ಹೆಂ ಕಾಮ್ ರೇಡಿಯೊ ವ ಕ್ಯಾಮರಾ ಕರ್ಚ್ಯೆನಾ. ಥೈಂಸರ್ ತುಂವೆ ಸಭಾರಾಂಚೊ ಜೀವ್‌ಚ್ ವಾಂಚವ್ನೈತ್. ಆಮಿ ಸತ್ ವೊಲಾಕ್ ಘೆಜಾಯ್ ವಿನ: ತೆಂ ಭಿಲ್ಕುಲ್ ಹೆರಾಂಕ್ ವಿಕುಂಕ್ ನಜೊ. ಹ್ಯಾಚ್‌ಪರಿಂ ಜಾಣ್ವಾಯ್, ಶಿಸ್ತ್ ಆನಿ ಪ್ರಜ್ಞಾ. ಅಶೆಂ ಕೆಲೆಂ ತರ್ ತುಜಿ ಮಾಂ-ಬಾಪ್‌ಯೊ ತುಜೆರ್ ಅಭಿನಂದನ್ ಶಿಂವ್ರಾಯ್ತೆಲಿಂ.

ವಾಸ್ತವಿಕ್ ಸಂಗ್ತಿ ಆಸ್ಚ್ಯಾ ಪ್ರಾಸ್ ಎಕ್ಲ್ಯಾಕ್ ಬರೆಂ ನಾಂವ್ ಅಧಿಕ್ ಗರ್ಜೆಚೆಂ. ಜರ್ ತುಂ ನಿಸ್ವಾರ್ಥಿ, ದಯಾಳ್, ಪ್ರಾಮಾಣಿಕ್ ಪಾತ್ಯೆಣೆಚೊ, ಆನಿ ವಿನಯ್‌ಶೀಲ್ ಜಾವ್ನಾಸಾಯ್, ಹಾಚ್ಯೆ ಮುಖಾರ್ ತುಜೆಂ ವೊಲಾಧಿಕ್ ವಸ್ತುರ್ ಕಿತೆಂಚ್ ನಹಿಂ. ಅಶೆಂ ತರ್ ಅಸಲೆ ತುಜೆ ಗೂಣ್ ಪಳೆವ್ನ್ ತುಜೆ ಸವೊರ್ ಸಭಾರ್ ವ್ಯಕ್ತಿ ಯೆತೆಲೆ, ತುಜಿ ಸಲಹಾ ಸಭಾರ್ ಘೆತೆಲೆ ಆನಿ ತುಂವೀ ಸಭಾರಾಂಚಿ ಈಷ್ವಾಗತ್ ಜೊಡ್ತೊಲೊಯ್. ಹಾಚ್ಯೆ ಬದ್ಲಾ ತುಜೆಲಾಗಿಂ ಏಕ್ ಟಿ. ವಿ. ಸೆಟ್ ಆಸ್ಲೆಂ ತರ್ ಕಿತೆಂ ಪ್ರಯೋಜನ್?

ಆಮ್ಕಾಂ ಕೋಣ್ ಕಸೊ ಹೊಗಳ್ಯೆತಾ, ಆಮ್ಚೆವಿಶಿಂ ಕೋಣ್ ಕಿತೆಂ ಅಭಿಪ್ರಾಯ್ ಮಾಂಡುನ್ ಹಾಡ್ತಾ ಹಾಚೆರ್ ಆಮ್ಚ್ಯಾ ಜೀವನಾಚೊ ಸಂತೊಸ್ ಪುಳಕಿತ್ ಜಾತಾ. ವಾಸ್ತವಿಕ್ ಸಂಗ್ತಿಂನಿ ತುಂ ಗ್ರೇಸ್ತ್ ಜಾವ್ನಾಸ್ಚ್ಯಾ ಪ್ರಾಸ್, ತುಜ್ಯಾ ಗುಣಾಂ ನಡ್ಯಾಂನಿ ತುಂ ಸಿರಿವಂತ್ ಜಾಲೊಯ್ ತರ್ ಲೋಕ್ ತುಕಾ ಚಡ್ತೀಕ್ ರೀತಿನ್ ಪಸಂದ್ ಕರ್ತಲೊ, ಆಪ್ಲ್ಯಾ ವೊಂಟಾಂಚೆ ಸೊಭಾಯೆ ಖಾತಿರ್ ಕಾಳ್ಜಾಚಿ ನಿತಳಾಯ್ ಮಾಂಡುನ್ ಹಾಡ್ತೆಲ್ಯಾಂಕ್ ರಾಯ್ ಜಾಲ್ಯಾರೀ ಸಾಂಗಾತಿ ಜಾವ್ನ್ ಮೆಚ್ತಲೊ.

ಖರೆ ಮಿತ್ರ್, ತುಂ ಕಿತೆಂ ಜಾವ್ನಾಸಾಯ್ ಮ್ಹಳ್ಯಾಚೆರ್ ಚಡೀತ್ ಮಹತ್ವ್ ದಿತೆಲೆ ವಿನ: ತುಜೆಲಾಗಿಂ ಕಿತೆಂ ಆಸಾ ಮ್ಹಳ್ಯಾಕ್ ನಹಿಂ.

“ಏಕ್ ಮಿತ್ರ್ ಜಾವ್ನಾಸಾ ಎಕ್ಲ್ಯಾಚೊ ಸದಾಂಕಾಳ್ ವೊಗಾ ಸಾಂಗಾತಿ ಜಾಂವ್ಕ್, ಪುಣ್ ಎಕ್ಲೊ ಭಾವ್ ಜಾವ್ನ್ ಜಲ್ಮಾತಾ ಸಮಸ್ಯಾಂನಿ ವಾಂಟೊ ಘೆಂವ್ಕ್” ಅಶೆಂ ಮ್ಹಣ್ತಾತ್ ಜಾಣಾರಿ. ಖರೆ ಮಾನವ್, ಆಪ್ಲ್ಯಾ ದುಸ್ಮಾನಾಂನಿ ಬರ್ಯಾ ರೀತಿನ್ ಆಸಾಜಾಯ್ ಮ್ಹಳ್ಳೆಂ ಆಶೆತಾತ್.

ಇತ್ಯರ್ಥ್ ಕರ್ ಕೀ, ಜಾಣ್ವಾಯ್, ಬರೆಂ ವ್ಯಕ್ತಿತ್ವ್ ಆನಿ ಖರೆ ಮಿತ್ರ್ ಕೆದಿಂಚ್ ಕೊಣಾಯ್ಚ್ಯಾನ್‌ಯಿ ಚೊರುಂಕ್ ಜಾಯ್ನಾ, ಝುರಾನಾಂತ್, ವ ತಾಚೆಂ ಮೋಲ್ ಕೆದಿಂಚ್ ಕಿತ್ಲ್ಯಾ ತೇಂಪಾ ಉಪ್ರಾಂತೀ ಉಣೆ ಜಾಯ್ನಾ ಪುಣ್ ವಾಸ್ತವಿಕ್ ವಸ್ತು ಚೋರಾಂನಿ ಲುಟ್ಯೆತಾತ್, ಮಾತಿ ಖಾವ್ಯೆತಾ, ಪಡೊನ್ ಫುಟ್ಯೆತಾತ್ ವ ಪಾಡ್ ಜಾವ್ಯೆತಾತ್. ಹ್ಯಾ ದೆಖುನ್ ಜೈಂಸರ್ ತುಜೆಂ ಕಾಳಿಜ್ ಆಸಾ ಥೈಂಸರ್ ತುಜೆಂ ಖಜಾನ್ ಉಘಡ್. ತುಂವೆ ತುಜ್ಯೆ ಸ್ಥಕಿಂ ಬರೆಂ ನಾಂವ್ ದವರ್ಲ್ಯಾರ್ ತುಜೆಂ ಭವಿಷ್ಯ್ ಸಾರ್ಥಕ್ ಆನಿ ಊರ್ಜಿತ್ ಜಾತೆಲೆಂ.

ಜಾಣ್ವಾಯ್ ಆನಿ ಬಳ್ ದಾಖಯ್:

ತುಂ ಆತಾಂ ವಿಚಾರ್ಶಿ ಕೀ ತರ್ ಆತಾಂ ಕಿತ್ಯಾ ಆರ್ಥಿಕ್ ಸಂಸಾರಾಂತ್ ಕಿತ್ಯಾ ಖಾತಿರ್ ಹ್ಯಾ ಸಮುನ್ಯಾರ್ ಇಸ್ತಿಹಾರಾಂ ಮುಖಾಂತ್ರ್ ವಾಸ್ತವಿಕ್ ವಸ್ತುಂಕ್ ಪ್ರಾಮುಖ್ಯತಾ ದಿತಾತ್ಗೀ ಮ್ಹಣ್. ಹ್ಯಾ ವರ್ವಿಂ ತುಂ ವಾಸ್ತವಿಕ್ ಸಂಗ್ತಿಂಕ್‌ಚ್ ಲಬ್ದೊನ್ ಖರ್ಯಾ ಜೀವನಾಂತ್ಲ್ಯಾ ಊರ್ಜಿತ್ ಸಂಗ್ತಿ ಬರ್ಯೊ ಕರುಂಕ್ ತುಂ ಸಕ್ಚೊನಾಂಯ್. ಹ್ಯಾ ದೆಖುನ್ ಆಮಿಂ ಆವ್ಚೆಂ ಮಹತ್ವ್ ಅಸಲ್ಯಾ ವಾಸ್ತವಿಕ್ ಸಂಗ್ತಿಂಚೆರ್‌ಚ್ ಖಂಚಂವ್ಚೆಂ ಬರೆಂ ನಹಿಂ.

ಆತಾಂಚಾ ಕಾಳಾರ್ ಸರ್ವಾಂಚೆಂ ಗಮನ್‌ಂಚ್ ಅಸಲ್ಯಾಕ್ ವಾಸ್ತವಿಕ್ ವಸ್ತುಂಚೆರ್‌ಚ್ ಖಂಚ್ತಾ ಆನಿ ಮನಿಸ್ ತೆಂಚ್ ದೊಳೆ ಧಾಂಪುನ್ ವಿಂಚ್ತಾ. ಅಶೆಂ ಆಪ್ಲ್ಯಾ ಜೀವಮಾನಾಂತ್ ತೊ ವಾಸ್ತವಿಕತೆಕ್‌ಚ್ ಭುಲೊನ್ ಆಪ್ಲೆಂ

ಜೀವನ್ಂಚ್ ವಾಸ್ತವಿಕ್ ರೀತಿರ್ ಮಾಂಡುನ್ ಘಡ್ತಾ. ಆಮ್ಚೆಲಾಗಿಂ ಅಸಲೊ ವಸ್ತು ಆಸೊಂಕ್‌ಚ್ ನಜೊ ಪುಣ್ ಸಹಿಂ. ಅಸಲ್ಯೊ ಸಂಗ್ತಿ ಆಮ್ಚೆಂ ಜೀವನ್ ಚಲಂವ್ಕ್ ಥೊಡ್ಯಾ ಮಾಫಾನ್ ತರೀ ಅವಶ್ಯ ಆಸಾತ್. ಅಶೆಂ ಆಮಿಂ ಆಮ್ಚೆಲಾಗಿಂ ಆಸ್ಚ್ಯಾ ವಸ್ತುಂನಿ ಆಮ್ಚೆಂಚ್ ಬರೆಂ-ಫಾಲೆಂ ಪಳೆನಾಸ್ತಾಂ ಹೆರಾಂಚ್ಯಾ ಉಪ್ಯೋಗಾಕೀ ತ್ಯೊ ವಾಪರ್ಲ್ಯಾ ತರ್, ಆಮ್ಚೆಂ ಜೀವಿತ್ ನಂದನ್ ಜಾತೆಲೆಂ, ಆಮ್ಕಾ ಚಡೀತ್ ಲೋಕ್ ಜಾಣಾ ಜಾತಲೊ ಆನಿ ಆಮ್ಚೆಂ ನಾಂವ್‌ಯಿ ಮಾನಾಕ್ ಪಾತ್ರ್ ಜಾತಲೆಂ.

26 ಅಪ್ರಮಾಣಿಕ್ಪಣಾಚೊ ಫಳ್

ಆತಾಂಚಾ ಕಾಳಾರ್ ಸತ್ ಸಾಂಗೊನ್ಂಚ್ ರಾವ್ತೆಲೆ ವ ಸತಾನ್ ಕಾಮ್ ಕರ್ತೆಲೆ ಅತೀ ವಿರಳ್ ಜಾಲ್ಯಾತ್. ಹ್ಯಾ ವಿಶಿಂ ತುಂವೆಯೀ ಪಳೆಲ್ಯಾಂಯ್ ಆಸ್ಸೈತ್. ಪ್ರಮಾಣಿಕ್ಪಣಾನ್ಂಚ್ ವಾವುರ್ಲ್ಯಾರ್ ಆಪ್ಚೊ ವ್ಯಾಪಾರ್ ಬರ್ಯಾ ಥರಾನ್ ಜಾಂವ್ಚೊ ನಾ ಮ್ಹಣ್ತಾತ್ ಸಭಾರ್ ವ್ಯಾಪಾರಿ. ಸದಾಂಚಾ ದಿಸಾಳ್ಯಾ ಪತ್ರಾಂನಿ ಯೆಂವ್ಚ್ಯಾ ಇಸ್ತಿಹಾರಾಂನಿ ಸತ್ ಭಾರಿಚ್ ಪಯ್ಸ್ ದವ್ರುನ್ ಲೋಕಾಕ್ ಬಾನಾಂವ್ಚೆಂ ರೂಪ್ ರೂಪ್ ದಿಸ್ತಾ. ರಾಜಕೀಯ್ ಫುಡಾರಿ ಅಸಲ್ಯಾ ವಿರೋಧ್ ಕ್ರಮ್’ ಘೆಂವ್ಚಿಂ ಭಾಸಾವ್ಣಿಂ ದಿತಾತ್ ತರೀ ತಿಂ ಫಕತ್ ಫಸವ್ಣಿಂ ಮಾತ್ರ್ ಜಾತಾತ್.

ಭಂವಾರಿಲ್ಯಾ ವ್ಹಡಾಂ ಥೈಂ ಹ್ಯಾ ಮಾರೆಕಾರ್ ಪಥಾರ್ ಅಪ್ರಮಾಣಿಕ್ಪಣ್ ವಿರಾಜ್ ಕರ್ತಾ ಜಾಲ್ಯಾನ್, ಲ್ಹಾನಾಂನಿಂಯೀ ತಾಂಚೊಚ್ ಪ್ರಯೋಗ್ ಧರ್ಲ್ಯಾನ್ ನವಾಲ್ ನಾ. ಶಾಲಾಂನಿ ಜಾಲ್ಯಾರ್ಯೀ ಸಭಾರ್ ವಿದ್ಯಾರ್ಥಿ ನಕ್ಕಲ್ ಕಾಡುನ್ಂಚ್ ಪಾಸ್ ಜಾಂವ್ಕ ಪೆಚಾಡ್ತಾತ್. ಸಹ ವಿದ್ಯಾರ್ಥಿಂ ಥೈಂ ಭಾಯ್ಲ್ಯಾನ್ ದೇಖಿಭರಿತ್ ನಡ್ತೆಂ ದಾಖವ್ನ್ ಭಿತರ್ಲ್ಯಾ ಭಿತರ್ ಪಾಡ್ ಕರ್ನಾರ್ಯಾಂನಿ ರೆಂವಡ್ತಾತ್. ಘರಾ ಭಿತರ್ ಜಾಲ್ಯಾರ್ಯೀ ಮಾಂ-ಬಾಪಾನ್ ವಿಚಾರ್ಲ್ಯಾ ಸವಾಲಾಂಕ್ ಫಟ್ಕರ್ಯೊ ಜವಾಬಿ ದೀವ್ನ್ ಅಪುಣ್ ಪ್ರಮಾಣಿಕ್ ಮ್ಹಳ್ಳೆಂ ವಾತಾವರಣ್ ಮಾಂಡುನ್ ಹಾಡ್ತಾತ್. ವ್ಹಡಿಲಾಂ ಥಾವ್ನ್ ಕುಮಕ್ ವ ಪೈಶೆ ಮೆಳ್ಚ್ಯಾ ಖಾತಿರ್ ಫಟ್ಕರೊ ಮೋಗ್ ದಾಖಂವ್ಕಯೀ ಪಾಟಿಂ ಸರಾನಾಂತ್.

ಪುಣ್ ಹೆಂ ಸರ್ವ್ ನಿಜಾಕ್ಯೀ ವಿಲಕ್ಷಣ್, ಮ್ಹಳ್ಯಾರ್ ಸಭಾರ್ ಯುವಜಣ್ ಚಿಂತ್ತಾತ್ ಕೀ ಅಶೆಂ ಕೆಲ್ಯಾರ್ ಮಾತ್ರ್ ತಾಂಚೆಂ ಜೀವನ್

ಸುಗಮಾಯೇನ್ ಚಲಾತ್ ಮ್ಹುಣ್, ವ್ಹಡಿಲಾಂನಿ, ಫಟಿ ಮಾರ್ಚಿ ಸವೈ ಬರಿ ನಹಿಂ ಮ್ಹುಣ್ ಕಳಯ್ಲ್ಯಾರೀ, ವ್ಹಡಿಲಾಂ ಥೈಂ ಕಿತೆಂ ಚೂಕ್ ಝುಳ್ಕಾತಾಗೀ ಮ್ಹುಣ್ ಪಯ್ಲೆಂ ಪಳೆತಾತ್. ಥೊಡ್ಯಾ ಸಂದರ್ಭಾಂನಿ ವ್ಹಡಿಲಾಂಚ್ ಲ್ಹಾನಾಂಕ್ ಫಟೆಂಚಾ ಮಾರ್ಗಾರ್ ಹಾಸೊನ್ ಉಡೊಂಕ್ ಪ್ರಚೋದಿತ್ ಕರ್ತಾತ್.

ಜರ್ ಅಸಲಿ ಪರಿಸ್ಥಿತಿ ವ ಅಸಲ್ಯಾ ಪರಿಸರಾಂತ್ ಆಮ್ಚಿ ಯುವಜಣ್ ವಾಡ್ಲೆ ತರ್ ತೆ ಕಿತ್ಲ್ಯಾ ಮಟ್ಟ್ಯಾಕ್ ಪ್ರಾಮಾಣಿಕ್ ಜಾತಿತ್? ಆನಿ ಹೆರಾಂಕ್ ಕಿತ್ಲೆಂ ಪ್ರಮಾಣಿಕ್ಪಣ್ ದಾಖಯ್ತಿತ್ ವ ಶಿಖಯ್ತಿತ್? ಫಟಿ, ದಗಾಲ್ಬಾಜ್, ಚೊರ್ಪಣ್ ಭರೊನ್ ಗೆಲ್ಲ್ಯಾ ಹ್ಯಾ ಸಂಸಾರಾಂತ್ ತುಕಾ ಖಂಡಿತ್ ಕಷ್ಟ ಮಾರುಂಕ್ ಪುರೊ ಸತಾಕ್ ವೆಂಗೊನ್ ರಾವೊಂಕ್.

ತುಂ ತುಜ್ಯಾ ಕಾಮಾಂತ್ ಕಿತೆಂ ಆಶೆತಾಯ್? ತುರ್ತಾಚೊ ಲಾಭ್, ಪ್ರತ್ಯಕ್ಷ್ ಉಪ್ಕಾರ್ ವ ಚಿರಕಾಳ್ ಬಾಳ್ವೊಂಚೆ ಉಪ್ಕಾರ್? ಹ್ಯಾ ವಿಶಿಂ ಸಾರ್ಕ್ಯಾನ್ ಪಳೆಲೆಂ ತರ್ ತುಕಾ ಕಳಿತ್ ಜಾತೆಲೆಂ ಕೀ ಫಟಿ ಮಾರ್ನ್ ವ ದಗಾಲ್ಬಾಜ್ ಕರ್ನ್ ತುರ್ಥಾಚೊ ಲಾಭ್ ಜೊಡ್ಚ್ಯಾ ಪ್ರಾಸ್ ಸವ್ಕಾಸಾಯೆಚೆ ಉಪ್ಕಾರ್ ಫಳಾದಾಯೆಕ್ ಮ್ಹುಣ್. ಸತ್ ಸದಾಂಕಾಳ್ ಬಾಳ್ತೆಲೆಂ ಪುಣ್ ಫಟಿ ತ್ಯೆಚ್ ಘಡ್ಯೆ ಜಾಲ್ಯಾರೀ ತೆಂ ಬರೆಂ ಕಾಮ್ ಸೈತ್ ಪಿಡ್ಡ್ಯಾರ್ ಕರುಂಕ್ ಪಾವ್ತೆಲ್ಯೊ.

ದಾಖ್ಲ್ಯಾಕ್ ಭಾನಾವಟ್ ಚಲಂವ್ಚ್ಯಾ ವ್ಯಾಪಾರಿಕ್ ತಾತ್ಕಾಲಿಕ್ ಬರೊ ಲಾಭ್ ಮೆಳಾತ್. ಪುಣ್ ಗಿರಾಯ್ಕಾಕ್ ಜರ್ ತಾಣೆಂ ಕರ್ಚಿ ಭಾನಾವಟ್ ಕಳಿತ್ ಜಾಯ್ತ್ ತರ್ ತಾಚೆ ಥಾವ್ನ್ ತೊ ಬರೊ ಗಿರಾಯ್ಕಿ ಸಾಸ್ಣಾಕ್ ಚುಕ್ತಲೊ. ಹ್ಯಾಚ್ ಪರಿಂ ಶಾಲಾಂನಿ ಶಿಕ್ಚ್ಯಾ ವಿದ್ಯಾರ್ಥಿಂ ಥೈಂ ಜಾಲ್ಯಾರೀ ತೆಂಚ್. ಮೆಸ್ತ್ರಿಂಕ್ ಮಾಂಕೊಡ್ ಕರುನ್ ನಕ್ಕಲ್ ಕಾಡುನ್ ಪಾಸ್ ಜಾವ್ನ್ ಊಂಚ್ಲೆಂ ಸ್ಥಾನ್ ಜೊಡ್ಯೆತ್. ಪುಣ್ ಕಿತೆಂ ಉಪ್ಕಾರ್ ಊಂಚ್ಲೆ ಆಂಕ್ ಮೆಳೊನೀ ಥೊಡಿ ತರೀ ಖರಿ ಜಾಣ್ವಾಯ್ ತಕ್ಲೆಂತ್ ನಾ ತರ್?

ಜೊ ಕೋಣ್ ಹೆರಾಂಕ್ ಭಾನಾಂವ್ಕ್ ಪಳೆಯ್ತಾ, ತೊ ಆಪ್ಣಾಕ್‌ಚ್ ಭಾನಾಯ್ತಾ. ತುಂಚ್ ತೂಕುನ್ ಪಳೆ ಎಕಾ ಪ್ರಮಾಣಿಕ್ ವ ಆಪ್ರಮಾಣಿಕ್ ವ್ಯಕ್ತಿಕ್. ಪಳೆ ಎಕ್ಲೊ ಆಪ್ರಮಾಣಿಕ್ ವ್ಯಕ್ತಿ ಆಪ್ಣ್ಯಾ ಜೀವನಾಂತ್ ಕಿತೆಂ ಹೊಗ್ಡಾಯ್ತಾ ತೆಂ. ಕೊಣೀ ಅಪ್ರಮಾಣಿಕ್ಪಣ್ ಆಪ್ಣಾಚಾ ಜೀವನಾಕ್ ಆಧಾರ್ ಮ್ಹಣ್ ಚಿಂತ್ತಾ ತರ್, ಖಂಡಿತ್ ಜಾವ್ನ್ ತೊ ಜೀವನ್ ವಿಭಾಡ್ತಾ.

ಜರ್ ತುಜ್ಯಾ ವ್ಯವಹಾರಾಂತ್ ತುಂ ಶೀದಾ ಆನಿ ಪ್ರಮಾಣಿಕ್ ಮ್ಹಣ್ ಕಳ್ಳೆಂ ತರ್, ತುಂ ಹೆರಾಂ ಥಾವ್ನ್ ಮಾನ್, ಪಾತ್ಯೆಣ್ ಜೊಡ್ತಾಯ್. ತುಕಾ ಮೆಳ್ಚಿ ಮಿತ್ರ್ಯಿಯೊ ತುಜ್ಯೆಪರಿಂಚ್ ಆಸ್ತಾತ್ ಕಿತ್ಯಾ ತೆ ತುಜೆಂ ಪ್ರಮಾಣಿಕ್ಪಣ್ ಮಾಂದ್ತಾತ್. ಆತಾಂಚೊ ನವೀನ್ ವ್ಯಾಪಾರಿಯುಗ್ ನಿಜಾಕಿ ಅಪ್ರಮಾಣಿಕ್‌ಚ್ ಸೈ. ಧನಿ ಜಾಣಾ ಆಸಾತ್ ಕೀ ಕೋಣ್ ಚಾಕೊರ್ ಪ್ರಮಾಣಿಕ್ ಮ್ಹಣ್. ಎಕ್ಲ್ಯಾ ಥೈಂ ಆಸ್ಚೆಂ ಪ್ರಮಾಣಿಕ್ಪಣ್ ತಾಕಾ ತಾಣೆಂ ಕರ್ಚ್ಯಾ ಕಾಮಾಂತ್ ಭಡ್ತಿ ದೀಂವ್ಕ್ ವಾಟ್ ಸಲೀಸ್ ಕರ್ತಾ.

ಘರಾಂತ್ ಜಾಲ್ಯಾರೀ ಪ್ರಮಾಣಿಕ್ಪಣಾನ್ ಜಿಯೆಲ್ಯಾರ್ ಸಂತುಷ್ಟಿ ವಾತಾವರಣ್ ಉದೆತಾ. ಅಸಲ್ಯಾಂ ವರ್ಷಿಂ ಕಾಜಾರಿ ಜೊಡ್ಯಾಂ ಮಧೆಂ ವ ಮಾಂ-ಬಾಪ್ ಭುಗ್ರ್ಯಾಂ ಮಧೆಂ ಕಸಲೆಚ್ ದುಬಾವ್ ಉದೆನಾಂತ್. ಪ್ರಮಾಣಿಕ್ಪಣಾನ್ ರಾವ್ಲ್ಯಾರ್ ತಿಂ ಆಪ್ಲ್ಯಾ ಮಾಂ-ಬಾಪಾಚಿ ಸಂಪೂರ್ಣ್ ಪಾತ್ಯೆಣಿ ಜೊಡುಂಕ್ ಸಕ್ತಾತ್. ಅಶೆಂ ತರ್ ತಸಲ್ಯಾ ಭುಗ್ರ್ಯಾಂಕ್ ಚಡೀತ್ ವ್ಯಕ್ತಿ ಸ್ವಾತಂತ್ರ್ಯ ದೀಂವ್ಕ್ ಪಾಟಿಂ ಸರಾನಾಂತ್. ಆಪ್ಣೆ ಕೆಲ್ಲ್ಯಾ ಚೂಕಿ ವಿಶಾಂತ್ ಸತ್ ಸಾಂಗ್ಲೆಂ ತರ್ ಥೈಂಸರ್ ಶಿಸ್ತೆಚೆಂ ವಾತಾವರಣ್ ಉದೆತಾ. ತುಂ ಪ್ರಮಾಣಿಕ್ ಜಾಲ್ಲ್ಯಾನ್ ಹಿ ಶಿಸ್ತ್ ವ್ಹಡ್ ಪರಿಣಾಮ್ ಹಾಡಿನಾ. ನಹಿಂ ತರ್ ತುಂ ತುಜ್ಯಾ ಜೀವನಾಂತೀ ತುಂವೆ ವಾಯ್ಟ್ ಕೆಲ್ಯಾರ್, ತೆಂ ಬರೆಂಚ್ ಮ್ಹಣ್ ಭಾಸ್ತಲೊಯ್, ತುಜೆಂಚ್ ಸಾಂಗ್ಣೆಂ ಹೆರಾಂನಿ ಪಾತ್ಯೆಶೆಂ ಘಟ ಬಾಂದ್ತಲೊಯ್.

ಮುಖ್ಯ ಜಾವ್ನ್ ರಿಸ್ಕ್ ಚುಕಂವ್ಕ್ ವ ಮಾತ್ಸೊ ಲಾಭ್ ಜೊಡುಂಕ್ ಅಪ್ರಮಾಣಿಕ್ಪಣಾನ್ ಚಲ್ತಾತ್. ಎಕ್ಲ್ಯಾ ಅಪ್ರಮಾಣಿಕ್ ವ್ಯಕ್ತಿ ಸಂಗಿಂ ವ್ಯವಹಾರ್ ಕರ್ಚೊ ಮ್ಹಳ್ಯಾರ್ ಸಾಧಾರ್ಣ್ ಸ್ಟಿಯರಿಂಗ್ ಪಾಡ್ ಜಾಲ್ಲ್ಯಾ

ಕಾರಾರ್ ಪಯ್ಣ್ ಕರ್ಚೆಂ—ತುಕಾ ಕಳಿತ್‌ಚ್ ಆಸ್ಚೆಂನಾ ತೊ ತುಕಾ ಕೆದ್ನಾಂ ಭಾನಾಯ್ತ್ ವ್ಹಳ್ಳೆಂ. ತರ್ ಹೆಂ ಜಾಣಾ ಜಾಂವ್ಚೆಂ ಬರೆಂ ಕೀ ಜರ್ ತುಂ ಎಕ್ಲ್ಯಾಲಾಗಿಂ ಫಟಿ ಮಾರ್ತಾಯ್ ವ ಫಸಯ್ತಾಯ್, ತುಜೆ ಥೈಂ ತಾಣೆಂ ಬಾಂದುನ್ ಹಾಡ್ಚಿ ಅಭಿಪ್ರಾಯ್ ಕಾಡುಂಕ್ ತುಕಾ ವರ್ಸಾಂಚಿಂ ವರ್ಸಾಂ ಲಾಗ್ತೆಲಿಂ. ತುಂ ಅಪ್ರಮಾಣಿಕ್ಪಣಾನ್‌ಂಚ್ ಚಲ್ಶಿ ತರ್, ತುಜ್ಯಾ ನೀಜ್, ಖರ್‍ಯಾ ಪ್ರಮಾಣಿಕ್ ಸಂಗ್ತಿಂನಿ ಜಾಲ್ಯಾರೀ ತುಕಾ ಕೊಣ್‌ಂಚ್ ಪಾತ್ಯೆವ್ಚೆಂನಾಂತ್. ತರ್ ಕಿತೆಂ ಪ್ರಯೋಜನ್ ಅಪ್ರಮಾಣಿಕ್ಪಣಾನ್, ಜಿಯೆವ್ನ್ ?

ನಿಜಾಕಿ ಫಟಿ ಮಾರ್ಚೆಂ ವ್ಹಳ್ಯಾರ್ ಉಭ್ರಾಂತ್ಲ್ಯಾಂನ್ ಚಲೊನ್ ವೆಚೆಂ. ಘಡ್ಯೆ ಘಡ್ಯೆ ಏಕ್ ಫಟ್ ಮಾರ್‌ಲ್ಲಿ ಹೆರಾಂಕ್ ಗುಮನಿತ್ ಕರಿಜಾಯ್ ತರ್ ತಾಚ್ಯೆ ಪಾಟ್ಲ್ಯಾನ್ ಆನ್ಯೇಕ್ ಫಟಿಚಿ ಗರ್ಜ್ ದಿಸ್ತಾ. ಅಶೆಂ ಫಟಿಂಚಿ ಸಾಂಖಳ್‌ಚ್ ಥೈಂ ಉದೆತಾ. ಕೆದಾಳಾಯ್ ಫಟಿ ಮಾರ್ಚೆ ಅರ್ಧೆಂಕುರೆಂ ಸತ್ ಉಲಯ್ತಾತ್, ಉಪ್ರಾಂತ್ ತಾಂಚೆ ಥೈಂ ಸತ್‌ಚ್ ಝುಳ್ಕನಾ. ಹೆಂ ಸಾಧಾರ್ಣ್ ಜುಗಾರ್ ಖೆಳ್ಚ್ಯಾಕ್ ಸರಿ ಕರ್ಯೆತಾ. ಜುಗಾರ್ ಖೆಳ್ತಲೊ ಸುರ್ವಾತೆರ್ ಉಣ್ಯಾ ಪೈಶಾಂಕ್ ಖೆಳ್ತಾ ಉಪ್ರಾಂತ್ ತಿ ಉಮೇದ್ ಚಡ್ತಾಂ ಚಡ್ತಾಂ ಅಧಿಕ್ ಪೈಶಾಂಕ್ ಖೆಳ್ತಾ.

ಪ್ರಥಮಾರ್ ತೋಂಡಾಕ್ ತೋಂಡ್ ದಾಖವ್ನ್ ಫಟ್ ಮಾರುಂಕ್ ಬಹುತ್ ಕಷ್ಟ್ ಮಾರ್ತಾತ್. ತುಕಾ ಕಳಿತ್ ಆಸ್ಯೆತ್ ಕೀ ಫಟಿ ಮಾರ್ತೆಲ್ಯಾಚಿಂ ಖುನಾಂ ತಾಚ್ಯಾ ಮುಖಮಳಾರ್ ಝುಳ್ಕತಾತ್. ತೊ ತುಕಾಚ್ ದೊಳೆ ವಾಟಾರ್ನ್ ಪಳೆತಾ, ಕಿತ್ಯಾ ತಾಚೆಂ ಗಿನ್ಯಾನ್ ತುಂ ತಾಕಾ ಖೈಂಸರ್ ಧರ್ಯಗೀ ವ್ಹಳ್ಯಾಚೆರ್ ಆಸ್ತಾ. ಫಟ್ ಸಾಂಗೊನ್ ಕಿತೆಂಚ್ ಆಡಾಂವ್ನ್ ಪಳೆಂವ್ಚೆಂ ಬರೆಂ ನಹಿಂ. ಸ್ವಮಾನ್ ಆನಿ ಖರೆಂ ಅಂತಸ್ಕರ್ಣ್ ಆಶೆತೆಲ್ಯಾಂನಿ ಭಿಲ್ಕುಲ್ ಫಟಿ ಮಾರುಂಕ್ ಫಾವೊನಾಂ.

ದಿಲ್ಲೆಂ ಉತಾರ್ ಪಾಳ್ಚೆಂ:

ಪ್ರಮಾಣಿಕ್ಪಣಾಂತ್ ತುಂವೆ ಹೆರಾಂಕ್ ದಿಲ್ಲೆಂ ಉತಾರ್ಯಿ ಪ್ರಮುಖ್ ಜಾವ್ನಾಸಾ. ಜರ್ ತುಜ್ಯಾ ಮಾಂ-ಬಾಪಾನ್ ತುಕಾ ಕಿತೆಂಯ್ ದಿತಾಂ ಮ್ಹಣ್ ಸಾಂಗೊನ್ ಉಪ್ರಾಂತ್ ಹಾಡ್ಲೆಂನಾ ತರ್ ತುಕಾ ಖಂಡಿತ್

ಬೆಜಾರ್ ಜಾಯ್ತ್. ಪುಣ್ ತುಂ ತುಜ್ಯಾ ಮಾಂ-ಬಾಪಾಚೆರ್, ತಾಂಕಾಂ ದಿಲ್ಲೆಂ ಉತಾರ್ ಪಾಳ್ತಾಯ್? ಹ್ಯಾ ದೆಖುನ್ ಕೋಣಾಕ್ ತರೀ ಜರ್ ತುಂ ತುಜಿ ಕುಮಕ್ ಭಾಸಾಯ್ತಾಯ್ ತರ್ ತುವೆಂ ದಿಲ್ಲೆಂ ಉತಾರ್ ಪಾಳಿಜಾಯ್. ನಹಿಂ ತರ್ ಪೊಕೊಳ್ ಭಾಸಾವ್ನ್, ಕೋಣಾಕೀ ಭಿಲ್ಕುಲ್ ದಿಂವ್ಚೆಂ ನಹಿಂ. ಖಂಚಾಯ್ ವೆಳಾರ್ ಎಕ್ಲ್ಯಾಕ್ ಆಸಯ್ಲ್ಯಾ ಉಪ್ರಾಂತ್ ತ್ಯಾಚ್ ವೆಳಾರ್ ತಾಕಾ ಮೆಳಾಜಾಯ್ ವಿನಃ ಚುಕೊನ್ ಘೆಂವ್ಚೆಂ ನಹಿಂ.

ಯುವ ಪ್ರಾಯ್ ಜಾವ್ನಾಸಾ ಜೀವನಾಚಿ ಖರಿ ಬುನ್ಯಾದ್-ತುಂವೆ ದಿಲ್ಲೆಂ ಉತಾರ್ ಪಾಳುಂಕ್ ಅಭ್ಯಾಸ್ ಕರ್ಚಿ. ತುಂವೆ ದಿಲ್ಲೆಂ ಉತಾರ್ ಪಾಳ್‌ಲ್ಯಾಂತ್ ವ ಸೊಡ್‌ಲ್ಯಾಂತ್ ತುಜೆಂ ಖರೆಂ ಭಿತರ್ಲೆಂ ವ್ಯಕ್ತಿತ್ವ ಭಾಯ್ಲ್ಯಾನ್ ಝುಳ್ಕತಾ. ಜರ್ ತುಂ ಲ್ಹಾನ್ ಆಸ್ತಾನಾಂಚ್ ಹಾಚೊ ಬರೊ ಅಭ್ಯಾಸ್ ಕರಿನಾ ಜಾಶಿ ತರ್ ಉಪ್ರಾಂತ್ ಖಂಚಾಯ್ ಕಾಮಾವಿಶಿಂ ಏಕ್ ಖರಾರ್ ಕರ್ನ್ ಘಡ್ಯೆ ಭಿತರ್ ತೆಂ ಪಾಟಂ ಕಾಡುಂಕ್ ಪೆಚಾಡ್ತಿ. ತುಂ ತುಜಿ ಸ್ಥಿರತಾ ಹೊಗ್ಡಾಯ್ತೊಲೊಯ್. ಸಭಾರ್ ಜಣ್ ಹ್ಯಾಪರಿಂ ಕರ್ತಾತ್ ಆನಿ ಪೆಲ್ಯಾ ಥಾವ್ನ್ ಮೆಳ್ಚೊ ಮಾನ್ ಹೊಗ್ಡಾಯ್ತಾತ್.

ಲೋಕಾನ್, ದಿಲ್ಲೆಂ ಉತಾರ್ ಪಾಳಿನಾಸ್ತಾಂ ರಾಂವ್ಚೆಂ ಕಿತ್ಯಾ? ಎಕ್ಲ್ಯಾಚೆಂ ಉತಾರ್ ಎಕ್ಲ್ಯಾ ಥೈಂ ಏಕ್ ಮಿತ್ ಹಾಡ್ತಾ. ತ್ಯಾ ಭಾಯ್ರ್ ತೊ ಚಲಾತ್ ತರ್ ತಾಚ್ಯಾ ಮನಾಕ್ ದುಖ್ತಾ. ಹ್ಯಾ ನರ್ವಿಂ ತಶೆಂ ದಿಲ್ಲೆಂ ಉತಾರ್ ಪಾಳಿನಾಸ್‌ಲ್ಯಾ ಥೈಂಚ್ ವಿಶೇಷ್ ಪರಿಣಾಮ್ ಘಡ್ತಾ. ಕಿತ್ಯಾಕ್ ಜರ್ ತಾಕಾ ಕಿತೆಂಯ್ ವಿಶೇಷ್ ಕಾಮ್ ಪಡ್‌ಲ್ಯಾ ವೆಳಾರ್ ತಾಕಾ ಹೆರಾಂಚಿ ಕುಮಕ್ ಮೆಳಾನಾಸ್ತಾಂ ತೊ ಕಾತ್ರಾಂತ್ ಶಿರ್ಕೊಂಚೆ ಪ್ರಸಂಗ್‌ಯೀ ಉದೆತಾತ್. ಹ್ಯಾ ದೆಖುನ್ ತುಂವೆ ಜಾಲ್ಯಾರ್‌ಯೀ ದಿಲ್ಲೆಂ ಉತಾರ್ ಪಾಳ್ಚೆಂ ಪ್ರಯತ್ನ್ ಕರುಂಕ್‌ಜಾಯ್. ಮುಖ್ಯ ಜಾವ್ನ್ ತುಂವೆ ಏಕ್ ಮಿನುಟ್ ಉಲಂವ್ಚೆಂ ತರ್ ತ್ಯಾವಿಶಿಂ ದೋನ್ ಮಿನುಟಾಂ ತರೀ ಚಿಂತುಂಕ್ ಜಾಯ್. ಅಶೆಂ ಕೆಲ್ಯಾರ್ ಮಾತ್ರ್ ತುಂ ದಿಲ್ಲೆಂ ಉತಾರ್ ಪಾಳ್ತಲೊಯ್, ಸಾಂಗ್‌ಲ್ಲೆ ಉತಾರ್ ಕರ್ತಲೊಯ್.

ಹೆರಾಂಚ್ಯೆ ದಾಕ್ಷಿಣೆ ಖಾತಿರ್ ಭಿಲ್ಕುಲ್ 'ವ್ಹಯ್' ವ 'ಜಾಯ್ನಾ' ಮ್ಹಳ್ಳೆಂ ಉತಾರ್ ದಿಂವ್ಚೆಂ ನಹಿಂ. ಕಿತ್ಯಾಕ್ ತುಂ ಅಸಲ್ಯಾ ಸಂಗ್ತಿವಿಶಿಂ ಚಿಂತಿನಾಸ್ತಾಂ ಸಂಯ್ ಘಾಲ್ತಿ ತರ್ ತುಂಚ್ ತ್ರಾಸಾಂಕ್ ಸ್ವಾಗತಿಸ್ತೊಲೊಯ್. ಜರ್ ತುಂ ಚತ್ರಾಯೆನ್ ಹೆರಾಂಕ್ ಭವಾರ್ಸೊ ದಿತಾಯ್. ತುಜ್ಯಾ ಜೀವನಾಂತ್ ತಾಚೊ ಪರಿಣಾಮ್ ಕಸೊ ರಾವಾತ್ ಮ್ಹಳ್ಳೆಂ ಪಯ್ಲೆಂಚ್ ಇತ್ಯರ್ಥ್ ಕರ್ತಾಯ್ ತರ್ ತುಂ ಸದಾಂಚ್, ತುಂವೆ ದಿಲ್ಲೆಂ ಉತಾರ್ ಪಾಳುಂಕ್ ಸಕ್ತಲೊಯ್. ತುಂವೆ ದಿಲ್ಲೆಂ ಉತಾರ್ ಸದಾಂಚ್ ಸತ್ ಕರುಂಕ್ ಪ್ರಯತ್ನಿಜಾಯ್.

ಪ್ರಾಮಾಣಿಕ್ಪಣ್ ಕಿತ್ಯಾ ಗರ್ಜೆಚೆಂ?

ಖರೊ ಮಾನಸ್ ಸದಾಂಚ್ ಆಪ್ಲ್ಯಾ ಚಲನ್ ವಲನಾಂತ್ ಪ್ರಾಮಾಣಿಕ್ ಜಾವ್ನಾಸ್ತಾ. ಹ್ಯಾ ದೆಖುನ್ ದಿಲ್ಲೊ ಭವಾರ್ಸೊ ಸಂಪೂರ್ಣ್ ಕರ್ಚೆಂ ವಾಜ್ಬಿ ಜಾವ್ನಾಸಾ. ಚಡ್ತಾವ್ ಸ್ವಾರ್ಥಿ ಮನೋಭಾವಾಚೆ ಅಪ್ರಾಮಾಣಿಕ್ ಜಾವ್ನಾಸ್ತಾತ್. ಕಿತ್ಯಾಕ್ ತಸಲೆ ಮತಿಂ ಸ್ವಾರ್ಥ್ ದವರ್ನ್ ಆಪ್ಲೆಂ ಉತಾರ್ ಪಾಳ್ಚ್ಯಾಂತ್ ಭಿಲ್ಕುಲ್ ಯಶಸ್ವೀ ಜಾಂವ್ಚೆಂ ಪ್ರಯತ್ನ್ ತರೀ ಕರುಂಕ್ ಪಳೆನಾಂತ್, ಜರ್ ಹ್ಯಾ ಜಗತ್ತಾಂತ್ ಫಟ್ ಮ್ಹಳ್ಳಿ ನಾಸ್ಲ್ಲಿ ತರ್ ಆಜ್ ಅಸಲಿಂ ಸಹಸ್ರಾಂ ಅನಾಹುತಾಂ ಖಂಡಿತ್ ಜಾತಿಂ ನಾಸ್ಲಿಂ. ಲೋಕ್ ಬಹುತೇಕ್ ಸುಖಾ ಸಮೃದ್ಧೆನ್ ಆಸ್ತೊ. ಪುಣ್ ಹ್ಯಾ ಫಟೆಂಚಿ ಸಾಂಖಳ್ ಸಂಸಾರಾಚ್ಯೆ ಸುರ್ವೆರ್ ಥಾವ್ನ್ಂಚ್ ಆಮ್ಕಾಂ ಝುಂಳ್ಕ್ಯಾತಾ.

ಪ್ರಾಮಾಣಿಕ್ಪಣಿಂ ಜಿಯೆಲ್ಲ್ಯಾಂತ್ ಆಮಿ ನೋಗ್ ಆನಿ ಮಯ್ಪಾಸ್ ವಾಡಯ್ತಾಂವ್, ಭವಾರ್ಸೊ ಚಡಯ್ತಾಂವ್. ಸತ್ ಸಾಂಗ್ಲ್ಲ್ಯಾಂತ್ ವ ಸತಾ ಪ್ರಕಾರ್ ಜಿಯೆಲ್ಲ್ಯಾಂತ್ ಎಕ್ಲ್ಯಾಕ್ ಕಿತ್ಲೆಂ ಪ್ರಯೋಜನ್ ವ ಲಾಭ್ ಆಸಾಗಿ ತ್ಯೆಚ್ಪರಿಂ ಫಟ್ ಮಾರ್ಲ್ಲ್ಯಾಂತ್ ತಿತ್ಲೊಚ್ ನಷ್ಟ್ ಆಮಿ ಹೆರಾಂಕ್ ಕರ್ತಾಂವ್ ಮ್ಹಳ್ಳೆಂ ಆಮ್ಚ್ಯಾ ಮತಿಂ ಆಮಿ ಖಂಚಯ್ಗಾಂ ಸತ್ತಿ ಮನಿಸ್ ಸದಾಂಕಾಳ್ ಹ್ಯಾ ಸಂಸಾರಾಂತ್ ಬೇಫಿಕಿರಾಯೆನ್ ಜಿಯೆತಲೊ ಪುಣ್ ಫಟ್ಕಿರೊ ಹ್ಯಾಚ್ ಸಂಸಾರಿಂ ತಾಚೆಂಚ್ ಯೆಮ್ಕೊಂಡ್ ಬಾಂದುನ್ ಹಾಡ್ತಲೊ.

WORLD KONKANI LIBRARY
Accn No: 001780

27 ಜೀವನಾಂತ್ ತುಂ ಕಿತೆಂ ಆಶೆತಾಯ್ ?

ಯುವ ಪ್ರಾಯ್ ಎಕಾ ಮಾನವೀಯ್ ಜೀವನಾಚಿ ಬುನ್ಯಾದ್. ಹ್ಯಾ ಮುಖಾಂತ್ರ್ ತುಂ ತುಜ್ಯಾ ಜೀವನಾಚೊ ಮುಖ್ಲೊ ರಸ್ತೊ ಬಾಂದುನ್ ಹಾಡ್ತಾಯ್. ಹ್ಯಾ ವರ್ವಿಂ ತುಂವೆ ಪಯ್ಲೆಂಚ್ ಚಿಂತಿಜಾಯ್ ಕೀ ತುಜೆಂ ಜೀವನ್ ತುಂ ಖಂಯ್ಸರ್ ಶಿವಟಾಂವ್ಕ್ ಆಶೆತಾಯ್ ?

ತುಜ್ಯಾ ಜೀವನ್ ರಸ್ತ್ಯಾರ್ ತುಕಾ ಥೊಡೆ ಪಾವ್ಟಿ ಆಶ್ಚರ್ಯ್ ಜಾಂವ್ಕ್ ಪುರೊ ವ ನಾಸಮಾಧಾನ್ ಲಾಭೊಂಕ್ ಪುರೊ. ಪುಣ್ ತುಂವೆ ಜರ್ ಹ್ಯಾ ಪುಸ್ತಕಾಂತ್ ಎದೊಳ್ ವಾಚ್‌ಲ್ಲೆ ವಿಷಯ್ ಚೀತ್ ದೀವ್ನ್ ಮತಿಂ ವ್ಹೆಲ್ಯಾಯ್ ತರ್ ತುಂ ಖಂಡಿತ್ ಜಾವ್ನ್ ಏಕ್ ಆದರ್ಶ್ ಜೀವಿತ್ ರಸ್ತೊ ಬಾಂದುಂಕ್ ಸಕ್ತಲೊಯ್. ಪುಣ್ ವಾಜ್ಬಿ ಜಾವ್ನಾಸಾ ಹ್ಯಾ ತುಜ್ಯಾ ಪ್ರಯತ್ನಾಚೆರ್ ಫಾವೊತೆಂ ಶ್ರಮ್ ಘೆಂವ್ಚೆಂ.

ಚಡ್ತಾವ್ ಯುವಜಣ್ ಆಪ್ಲೆಂ ಶಿಕಾಪ್ ಜಾಲ್ಲೆಂಚ್ ಕಿತೆಂ ಕಾರ್ಯಕ್ರಮ್ ಹಾತಿಂ ಧರ್ಯೆತ್ ಮ್ಹಳ್ಳ್ಯಾ ವಿಶಿಂ ಚಿಂತ್ತಾತ್. ದಾಖ್ಲ್ಯಾಕ್ ತುಂವೆ ಜಾಲ್ಯಾರೀ ತ್ಯೆಚ್ ಪರಿಂ ಚಿಂತ್ಲ್ಯಾಂಯ್ ಆಸ್ಯೆತ್. ಪುಣ್ ತುಂವೆ ಕಿತೆಂ ಕಾಮ್ ಕೆಲ್ಯಾರೀ ಪರ್ವಾ ನಾ, ಪುಣ್ ತುಂವೆ ತೆಂ ಕಾಮ್ ನಾ ಶೃದ್ಧೆನ್ ಕೆಲ್ಯಾರ್ ಮಾತ್ರ್ ತುಕಾ ಸಮಾಧಾನ್ ಹಾಡ್ಚೆಂ ನಾ. ಹ್ಯಾ ದೆಖುನ್ ತುಜ್ಯಾ ಕಾಮಾಂತ್ ತುಂವೆ ಪ್ರಾಧೀನ್ ಜಾಂವ್ಕ್ ಜಾಯ್.

ಜರ್ ತುಂ ನಾಂವಾಡ್ಡಿಕ್ ಸಂಗೀತ್‌ಗಾರ್, ಕಲಾಕಾರ್, ತಾಂತೃಜ್ಞ್, ರೈತ್, ಮೆಸ್ತ್ರಿ ವ ಕಿತೆಂಯ್ ಹೆರ್ ಜಾತಾಯ್. ತರೀ ತುಂ ತುಜ್ಯಾ ಜೀವನಾಂತ್ ಖಂಡಿತ್ ಜಾವ್ನ್ ಯಶಸ್ವೀ ಜೊಡ್ತಲೊಯ್ ಮ್ಹಣ್

ಸಾಂಗೊಂಕ್ ಜಾಯ್ನಾ. ಮುಖ್ಯ ಜಾವ್ನಾಸಾ ತುಂ ಕಸಲೊ ವ್ಯಕ್ತಿ ಜಾತಾಯ್ಗಿ ಮ್ಹಳ್ಳೆಂ. ಸಭಾರ್ ವ್ಯಕ್ತಿ ಆಪ್ಲ್ಯಾ ಕಾಮಾಂನಿ ತೇಜಸ್ವೀ ಜಾಲ್ಯಾತ್ ತರೀ ಆಪ್ಲ್ಯಾ ಏಕೀನ್ ಜೀವನಾಂತ್ ಸಂಪೂರ್ಣ್ ಸಲ್ವಾಲ್ಯಾತ್, ಥೊಡೆ ಪಿಸಾಂತುರ್ ಸುದಾಂ ಜಾಲ್ಲೆ ದಾಖ್ಲೆ ಉಣೆ ನಾಂತ್.

ಪ್ರಥಮತ್ ಆಮಿ ಆಮ್ಚಿ ಜಾಣ್ವಾಯ್ ವಾಡಂವ್ಚೆಂ ಪ್ರಯತ್ನ್ ಸತತ್ ರೀತಿನ್ ಕರಿಜಾಯ್. ಆಧುನಿಕ್ ಯುಗಾಂತ್ ಅಸಲ್ಯಾ ಪುಸ್ತಕಾಂಚೊ ದುಕೊಳ್ ಭಿಲ್ಕುಲ್ ನಾ. ಸಭಾರ್ ಮಹಾನ್ ವ್ಯಕ್ತಿಂನಿ ತಾಂಚೆಂ ಜೀವನ್ ಸಮಸ್ಯೆ ಕಶೆ ಕ್ಷುಲ್ಲಕ್ ರೀತಿನ್ ಪಂತಾಕ್ ಪಾವಯ್ಲೆಂ ಆನಿ ಕೀರ್ತ್ ವ ಯಶಸ್ವೀ ಜೊಡ್ಲಿ ಮ್ಹಳ್ಳೆಂ ಆಮ್ಕಾಂ ಹ್ಯಾ ಮುಖಾಂತ್ರ್ ಮನವರಿತ್ ಜಾತಾನಾ ಆಮ್ಚೆಂ ಜೀವನ್‌ಯೀ ಬರೆಂ ಕರುನ್ ಮಾಂಡುನ್ ಹಾಡುಂಕ್ ಸಲೀಸ್ ಜಾತೆಲೆಂ ನಹಿಂಗಿ? ಅಸಲಿಂ ಮಾರ್ಗದರ್ಶನಾಂ ನಾಸ್ಚೆಂ ಜೀವನ್ ನಿ ಜಾಕೀ ವಾರ್ಯಾ ವಾದಾಳಾಂತ್ ವಿಲೀನ್ ಜಾಲ್ಲ್ಯಾ ತಾರ್ವಾಪರಿಂ ಕಂಗ್ಗಾಲ್ ಗತಿಕ್ ಆನಿ ವಿಭಿನ್ನ್ ರೀತಿಕ್ ಸಾಂಪಡ್ತೆಲೆಂ.

ಜರ್ ತುಕಾ ತುಜ್ಯಾ ಜೀವನಾಂತ್ ಪ್ರಾಮುಖ್ಯತಾ ಹಾಡ್ಚಿ ಸಂಗತ್ ಪ್ರಾಮಾಣಿಕ್ಪಣಿಂ ದಿಸೊನ್ ಯೆತಾ ತರ್, ತುಂವೆ ತಿ ಜರೂರ್ ಹಾತಿಂ ಧರಿಜಾಯ್. ತಿ ತಾಂಕ್ತಾ ತ್ಯೈ ರೀತಿನ್ ಯಶಸ್ವೀ ಜಾಂವ್ಕ್ ಪೆಚಾಡುನ್ ಜಯ್ತ್ ತುಜ್ಯಾ ವಾಂಟ್ಯಾಕ್ ವಜ್ರಾ ಥಿಕಾಪರಿಂ ಝುಳ್ಝುಳೊಂಕ್ ಪ್ರಯತ್ನ್ ಕರ್. ಹ್ಯಾ ವರ್ವಿಂ ತುಂ ಎಕ್ಯೈ ಸ್ತ್ರೀಯೆಚೊ ಬರೊ ಪೂತ್, ಎಕ್ಯೈ ಪತಿಣಿಚೊ ಬರೊ ಘೊವ್, ಎಕಾ ಭುರ್ಗ್ಯಾಚೊ ಬರೊ ಬಾಪ್, ಬರೊ ಕಾಮೆಲಿ, ಬರೊ ಮಿತ್ರ್ ಜಾಂವ್ಕ್ ಪಾವ್ತಲೊಯ್.

ಜವಾಬ್ದಾರಿ ಕಶಿ ಘೆಂವ್ಚಿ ?

ಜೀವನ್ ಮ್ಹಳ್ಯಾ ಉಪ್ರಾಂತ್ ಆತಾಂ ವ ನಂತರ್ ತುಕಾ ಥೊಡ್ಯೊ ಅಭಿಪ್ರಾಯೊ ಘೆಂವ್ಕ್ ಆಸೊಂಕ್ ಪುರೊ. ಖಂಡಿತ್ ಜಾವ್ನ್ ತುಜ್ಯಾ ಮಾತ್ಯಾರ್‌ಚ್ ತುಂವೆ ಜವಾಬ್ದಾರಿ ಘೇವ್ಚಿ ವೇಳ್ ಉದೆತಲೊ. ಆತಾಂ ತುಂ ಎಕಾ ತರ್ನ್ಯಾ ಗೀದಾಕ್ ಸಮಾನ್, ತುಕಾ ಕಳಿತ್ ಆಸ್ಯೆತ್ ಕೀ

ಗೀದ್ ಸದಾಂಚ್ ಆಪ್ಲೊ ಘುಡ್ ಉಬಾರ್ ಶಿಖರಾಂಚ್ಯೆ ತುದ್ಯೆರ್ ಬಾಂದ್ತಾತ್ ತೆಂ. ಅಶೆಂ ಏಕ್ ತರ್ನ್ಯೊ ಗೀದ್ ಪಾಕಾಟಿ ಫುಟೊನ್ ಉಬೊ ಜಾಲೊ ಮ್ಹಣ್ತಾಚ್ ತಾಚಿ ಆವೈ ತ್ಯಾ ಗೀದಾಕ್ ತ್ಯಾ ಶಿಖರಾ ಥಾವ್ನ್ ಸಕ್ಲಾ ಲೊಟುನ್ ಘಾಲ್ತಾ. ಅಶೆಂ ತೊ ಲ್ಹಾನ್ ಗೀದ್ ಆಪ್ಲ್ಯಾ ಪಾಕಾಟ್ಯಾಂನಿ ಥೊಡೆಂ ಥೊಡೆಂ ಉಬೊನ್ ಪರತ್ ಪಾಟೆಂ ಘುಡಾಕ್ ಯೇಂವ್ಕ್ ಪಳೆತಾ ಆನಿ ಯೆತಾ. ಪುಣ್ ತಿ ಆವೈ ಗೀದ್ ತ್ಯಾ ಪೀಲಾಕ್ ಪರತ್ ಆನಿ ಪರತ್ ಘುಡಾ ಥಾವ್ನ್ ಭಾಯ್ರ್ ಲೊಟ್ತಾ ಅಶೆಂ ತೊ ಗೀದ್ ಸಂಪೂರ್ಣ್ ಉಬೊಂಕ್ ಶಿಕ್ತಾ.

ಹ್ಯಾಚ್ ಪರಿಂ ತುಜ್ಯಾ ಜೀವನಾಂತ್ಯಿ ತುಜ್ಯಾ ಮಾಂ-ಬಾಪಾನ್ ಆಪ್ಲ್ಯಾ ಸಂಕಷ್ಟಾಂನಿ ತಶೆಂ ಯೋಜನಾಂನಿ ಆಪ್ಲೆಂ ಮ್ಹಳ್ಳೆಂ ಏಕ್ ಘರ್ ಬಾಂದುನ್ ಹಾಡ್ಲಾಂ. ಪುಣ್ ತುಂವೆ ತುಜ್ಯೆ ಖಾತಿರ್ ಸದಾಂಕಾಳ್ ತಾಣಿಂಚ್ ಶ್ರಮ್ ವಾಟಾಯ್ಜಾಯ್ ಆನಿ ಅಭಿಪ್ರಾಯ್ ದೀಜಾಯ್ ಮ್ಹಣ್ ತಾಂಚೆರ್ಚ್ ಹೊಂದ್ವೊನ್ ರಾಂವ್ಚೆಂ ನಹಿಂ. ತುಜಿ ಪ್ರಾಯ್ ಜಾತಾನಾ ತುಂವೆ ಜರೂರ್ ತುಜೆಂ ಘರ್ ಸಾಂಡುಂಕ್ ಆಸ್ತೆಲೆಂಚ್. ತುಂ ಏಕ್ ಪುರುಷ್ ವ ಸ್ತ್ರೀ ಜಾವ್ನ್ ವಾಡ್ಲ್ಯಾ ಉಪ್ರಾಂತ್ ತುಕಾ ತುಜ್ಯಾ ಮುಖ್ಲ್ಯಾ ಕಾಮಾಂನಿ ತುಜಿಂ ಮಾಂ-ಬಾಪ್ ಸದಾಂಚ್ ಕುಮಕ್ ದಿತೆಲಿಂ ಆನಿ ತ್ಯಾ ಪರಿಸರಾಂಕ್ ಲಗ್ತಿ ಜಾಂವ್ಚ್ಯಾಪರಿಂ ವಾಡಯ್ತೆಲಿಂ. ಜಶೆಂ ಆವೈ ಗೀದ್ ಆಪ್ಲ್ಯಾ ಬಾಳ್ ಗೀದಾಕ್ ಉಬೊಂಕ್ ಶಿಕಯ್ತಾ ತಶೆಂ. ಪುಣ್ ತುಂವೆ ತುಜ್ಯಾ ವಾಂಟ್ಯಾಚೆಂ ಕಾಮ್ಯಿ ಕರುಂಕ್ ಜಾಯ್.

ಎಕಾ ಗೀದಾಚೆ ಬಳಿಷ್ಟ್ ಪಾಕಾಟಿ ತಾಕಾ ಘಾವೊತೆ ಪರಿಂ ಉಬೊಂಕ್ ಕುಮಕ್ ದಿತಾತ್. ಹ್ಯಾ ದೆಖುನ್ ಆಮಿ ಆಮ್ಚೆಂ ಜೀವನ್ ಸುಗಮಾಯೆನ್ ಚಲಂವ್ಕ್ ಆಮ್ಕಾಂ ಮೆಳ್ಲ್ಯಾ ವಾಟೊ ಬರ್ಯಾ ರೀತಿನ್ ಪ್ರಾಯೋಗಿಕ್ ಕೆಲ್ಯಾರ್ ಬರೆಂ ನೈಂಗಿ? ತುಕಾ ತುಜ್ಯಾ ಮಾಂ-ಬಾಪಾ ಥಾವ್ನ್ ಕಿತ್ಲೊ ಬರೊ ವ ಉಣೊ ಸಹಕಾರ್ ಮೆಳ್ಳಾ ತರೀ ಪರ್ವಾ ನಾ, ತುಕಾ ಕಿತ್ಲಿ ಬರಿ ಕೂಡ್ ಆನಿ ಮತ್ ಆಸಾ ವ ನಾ ತರೀ ಪರ್ವಾ ನಾ, ಪುಣ್ ತುಂವೆ ಸದಾಂಚ್ ತುಜ್ಯಾ ರಚ್ನಾರಾಂಕ್ ಖಾಲ್ ಜಾಂವ್ಕ್ ಪೆಚಾಡಿಜಾಯ್.

ತುಂವೆ ತುಜೆಂ ಮನ್ ಸದಾಂಚ್ ಖತಾವೀಣ್ ವ ಪರಿಶುದ್ಧ್ ದವರ್ಲೆಂ ತರ್ ಹ್ಯಾ ಮುಖಾಂತ್ರ್ ತುಕಾ ತುಜ್ಯಾ ಜೀವನಾಚೊ ಆರ್ಸೊ ದಿಸ್ತಾನಾ ತುಜೆಂ ಜೀವಿತ್ ಆದರ್ಶ್‌ಪ್ರೀಯ್ ಕರುಂಕ್ ಜಾತೆಲೆಂ. ತುಜೆ ದೊಳೆ ಸದಾಂಚ್ ನೀಟ್ ಪಳೆಂವ್ಚಿತ್, ಕಾನ್ ನೀಟ್ ಆಯ್ಕೊಂದಿತ್ ಆನಿ ಜೀಬ್ ನೀಟ್ ಉಲಂವ್ಚಿ. ಹ್ಯಾ ಮಾರಿಫತ್ ತುಂ ತುಜ್ಯಾ ಪಾಂಯಾಂಚೆರ್ ಅಖಂಡ್ ರಾವ್ಲೊಯ್ ತರ್ ತುಜೆಂ ಜೀವನ್ ಖರೆಂ ಸಾರ್ಥಕ್ ಜಾವ್ನ್ ಕಸಲ್ಯಾ ವಾರ್ಯಾ ವಾದಾಳಾಕ್ ತರೀ ಮಾಲ್ವೊಂಚೆಂ ನಾ ವ ಹಾಲ್ಚೆಂ ನಾ.

ಸರ್ವ್ ರೀತಿಂನಿ ಸುಖ್‌ಚ್ ಆಶೆಲ್ಯಾಂವ್ ತರ್ ಆಮಿ ಆಮ್ಚೆಂ ಜೀವನ್ ಪ್ರಾಮಾಣಿಕ್ ರಸ್ತ್ಯಾರ್ ಚಲೊಂಕ್ ಸಕ್ಚೆನಾಂವ್. ಹ್ಯಾ ದೆಖುನ್ ಜೀವನಾಂತ್ ಕಷ್ಟಾಂಕ್ ಪ್ರಾಧಾನ್ಯತಾ ಆನಿ ಸ್ವಾಗತ್ ಗರ್ಜ್. ಸತಾಕ್ ಮಾಲ್ವುನ್ ರಾವ್ಲ್ಯಾರ್ ಆಪ್ಚೆ ಥಾವ್ನ್ ಕೆದಿಂಚ್ ವಾಯ್ಟ್ ಕಾಮಾಂ ಮ್ಹಣ್ ಆಮ್ಚ್ಯಾ ದೊಳ್ಯಾಂಕ್ ದಿಸ್‌ಲ್ಲಿಂ ಜಾಂವ್ಚಿಂ ನಾಂತ್. ನಹಿಂ ತರ್ ತುಜ್ಯೊ ಮತಿಂ ವಾಯ್ಟ್ ಅಭಿಪ್ರಾಯ್ ವಿರಾಜ್ ಕರ್ತಾನಾ ವಾಯ್ಟ್ ಪ್ರೇರಣಾಂ ಉತ್ತೇಜಿತ್ ಜಾತಾನಾ ವಾಯ್ಟ್ ಕಾಮಾಂಯಿ ಉತ್ಪನ್ನ್ ಜಾತೆಲಿಂ ಹೆರಾಂವಿಶಿಂ ವಾಯ್ಟ್ ಅಭಿಪ್ರಾಯ್ ಕೆದಿಂಚ್ ದಿಂವ್ಚೆ ನಹಿಂ. ತಶೆಂ ವಾಯ್ಟ್ ಮ್ಹಣ್ ದಿಸ್‌ಲ್ಲೆಂ ಭಿಲ್ಕುಲ್ ಸೊಡುನ್ ವೊಗೆಂ ರಾಂವ್ಚೆಂ ನಹಿಂ. ಕ್ರಿಸ್ತ್ ಹ್ಯಾ ಸಂಸಾರಿಂ ಆಯ್ಲೊ ಆನಿ ತೊ ಅನೀತಿ ವಿರೋಧ್ ಝುಜ್ಲೊ. ತರ್ ಆಮಿ ಯುವಜಣ್ ಮುಖಾರ್ ಸರ್ಯಾಂ ಆನಿ ಅನೀತ್, ಅನ್ಯಾಯ್, ದಗಲ್ಬಾಜ್ ವಿರೋಧ್ ಝುಜ್ ಮಾಂಡ್ಯಾಂ ಆನಿ ಆಮ್ಚೆಂ ಜೀವನ್ ಸಾರ್ಥಕ್ ಕರ್ಯಾಂ. ಜೆಜುಪರಿಂ ಆಮ್ಕಾಂಯಿ ಸಂಕಷ್ಟ್ ಲಾಭ್ತೆಲೆ ಪುಣ್ ಹೆ ಸಂಕಷ್ಟ್ ಆಮ್ಚ್ಯಾ ಶ್ರಮಾಚೆಂ ಜಯ್ತ್ ಮ್ಹಣ್ ಲೆಖ್ಲೆಂ ತರ್ ಆಮಿ ಹ್ಯಾ ಜೀವನಾಂತ್ ಕೆಲ್ಲೆಂ ಕಾಮ್ ಸಾರ್ಥಕ್ ಜಾತೆಲೆಂ.

ಚಿಂತ್ಯಾಂ ತುಂ ಎಕಾ ವಾದಾಳಾಂತ್ ಶಿಕಾರ್ಯಲ್ಲ್ಯಾಕ್ ವ ಉಜೊ ಪೆಟ್‌ಲ್ಲ್ಯಾ ಘರಾಂತ್ ಆಡ್ಚಲ್ಲ್ಯಾಕ್ ಭಾಯ್ರ್ ಕಾಡುಂಕ್ ಸತತ್ ಪ್ರಯತ್ನ್ ಕರ್ನ್, ತುಜೆಂ ಮಿಸಾಂವ್ ಯಶಸ್ವೀ ಕರ್ನ್ ತುಂಚ್ ತುಜೊ ಜೀವ್ ಬಲಿ ತಾಯ್. ಹ್ಯಾ ವೆಳಿಂ ಜರ್ ತುಂವೆ ವಾಂಚಯಿಲ್ಲಿ ವ್ಯಕ್ತಿ ತುಜೆವಿಶಿಂ

ಕಿತೆಂಚ್ ವಿಚಾರ್ ಘೆನಾ. ತುಜ್ಯಾ ಮಾಂ-ಬಾಪಾಕ್ ಭುಜಯ್ನಾ ತರ್ ಕಸಲೆಂ ಭೊಗಾಪ್ ಥಂಯ್ಸರ್ ಉದೆತ್? ಹ್ಯಾಪರಿಂ ಆಮಿ ಆಮ್ಚೆಂ ಜೀವನ್ ಶೆವಟಾಂವ್ಚೆಂ ನಾಕಾ. ಭುರ್ಗ್ಯಾ ಪ್ರಾಯೆರ್ ಆಮ್ಕಾಂ ಸಾರ್ಕಿ ಬೂದ್ ಬಸಾನಾಸ್ತಾಂ ಆಮಿ ಥೊಡ್ಯೊ ಚೂಕಿ ಕರ್ತಾಂವ್ ಆಸ್ಯೆತ್ ಪುಣ್ ಏಕ್ ಪುರುಷ್ ವ ಸ್ತ್ರೀ ಪ್ರಾಯೆಕ್ ಪಾವ್ಲ್ಯಾ ಉಪ್ರಾಂತ್ ಆಮ್ಚೆಂ ಅಕ್ಕಲ್ ವೃದ್ಧಿ ಜಾತಾ ಆನಿ ಆಮ್ಕಾಂ ಆಪಾಪ್ಲಿ ಜವಾಬ್ದಾರಿ ಕಿತೆಂ ತಿ ಕಳ್ತಾ.

ಪಂಥಾಹ್ವಾನ್ ಸ್ವೀಕಾರ್ ಕರ್ :

ತುಕಾ ಸದಾಂಚ್ ಸತಾ–ನೀತಿನ್ ಚಲೊಂಕ್ ಜರೂರ್ ಕಷ್ಟ್ ಜಾತೆಲೆ. ಹ್ಯಾ ದೆಖುನ್ ಹ್ಯಾ ಅಸತ್ ಅನೀತಿನ್ ಬಡ್ಲೆಲ್ಯಾ ಸಂಸಾರಾಂತ್ ತುಕಾ ಖರ್ಯಾ ರೀತಿನ್ ಜಿಯೆಜ್ಯಾ ತರ್ ಏಕ್ ಪಂಥಾಹ್ವಾನ್ ಸ್ವೀಕಾರ್ ಕರ್ಚ್ಯಾಕ್ ಆಸ್ತೆಲೆಂ. ಹಾಂತುಂ ತುಂವೆ ಸೈರಾಣ್ ಹೊಗ್ಡಾಂವ್ಚೆಂ ನಹಿಂ. ಆದ್ಲ್ಯಾ ಚರಿತ್ರೆಂತ್ ಆಮ್ಕಾಂ ಕಳಿತ್ ಜಾತಾಕಿ, ಫಿಲಿಸ್ತಿನಾಂತ್ ಗೊಲಿಯಾತ್ ಮ್ಹಳ್ಳೊ ಮುಖೆಲಿ ಆಸ್ಲೊ ಆನಿ ಹಾಚೆಖಾಲ್ ಸರ್ವ್ ಫಟ್ಕುರ್ಯಾ ಆರಾಧಾನಾಂನಿ ಮಿಸ್ಳೊನ್ ಆಪ್ಲೆಂ ಜೀವನ್ ಸಾರುನ್ ಆಸ್‌ಲ್ಲೆ. ಪುಣ್ ಹ್ಯಾ ವಿರೋಧ್ ಝುಜೊಂಕ್ ಯುವಕ್ ದಾವಿದ್ ಆಯ್ತೊ ಜಾಲೊ ಆನಿ ಮುಖಾರ್ ಸರ್ಲೊ. ತಾಣೆಂ ಪಂಥಾಹ್ವಾನ್ ಸ್ವೀಕಾರ್ ಕೆಲೆಂ ಆನಿ ಆಪ್ಲ್ಯಾ ಖಾಬ್ಯಾಚಾ ಆಧಾರಾನ್ ಎಕಾಚ್ ಫಾತ್ರಾನ್ ತಾಕಾ ಧರಣಿ ಸಮಾನ್ ಕೆಲೆಂ.

ಹ್ಯಾಚ್‌ಪರಿಂ ಆಜ್ ತುಜ್ಯಾ ಜೀವನಾಂತ್ ದುಸ್ಮಾನ್ ಉದೆತೆಲೆ. ತುಂವೆ ತುಜೆಂ ಪ್ರಾಮಾಣಿಕ್ಪಣ್ ದಾಖಯ್ಲೆಂ ತರ್ ಜಯ್ತ್ ಖರೋಖರ್ ರೀತಿನ್ ತುಜೆಂ ಜಾತೆಲೆಂ. ಸಭಾರ್ ವ್ಯಕ್ತಿ ಸ್ತ್ರೀ ವ ಪುರುಷ್ ಥೊಡ್ಯಾ ದೇಶ್ಯಾಂನಿ ಥೊಡ್ಯಾ ಆನೀತ್ ಸರ್ಕಾರಾಂ ವಿರೋಧ್ ಝುಜೊನ್ ಆಪ್ಲೆ ಜೀವ್ ಬಲಿ ದಿಲ್ಲೆ ದಾಖ್ಲೆ ಆಸಾತ್. ಕಸಲೊ ಗೌರವ್ ಆನಿ ಮಾನ್ ತಾಂಕಾಂ, ತಾಣಿಂ ಕೆಲ್ಲ್ಯಾ ಬೃಹತ್ ಕಾಮಾಕ್! ಅಶೆಂ ತರ್ ಆಮಿ ಆಮ್ಚಾ ಜೀವನಾಂತ್ ಆಶೆಯಾಂ—ಸತ್, ನೀತ್ ಆನಿ ನ್ಯಾಯ್.

* * *

28 ಭವಿಷ್ಯ ಮುಖಾರ್ ಆಸಾ

ಸಭಾರ್ ರೀತಿಂನಿ ತುಂ ಆತಾಂ ಮಾನವೀಯ್ ಚರಿತ್ರೆಂತ್ಲ್ಯಾ ಉಪ್ಕಾರಿ ಯುಗಾಂತ್ ಜಿಯೆವ್ನ್ ಆಸಾಯ್. ಹ್ಯಾ ಜಗತ್ತಾಂತ್ ದಿಸಾನ್ ದೀಸ್ ಬೃಹತ್ ಬದ್ಲಾಪಾಂ ಘಡೊನ್ಂಚ್ ಆಸಾತ್. ಹ್ಯಾ ಜಗತ್ತಾಕ್ ಹಜಾರೊಂ ಹಜಾರ್ ವರ್ಸಾಂ ಪ್ರಾಯ್ ಜಾಲಿ. ತರೀ ಆಜ್ ಹ್ಯಾ ಜಗತ್ತಾಂತ್ ತೆಚ್ಚ್ ಆದ್ಲೆ ಸಮುಸ್ಯೆ—ಝುಜ್, ಭುಕ್, ಅನ್ಯಾಯ್, ಅನೀತ್ ನಿರ್ಭಿಡಾರ್ ಆನಿ ಆರ್ಥಿಕ್ ಸಮುಸ್ಯೆ ಭರೊನ್ ಗೆಲ್ಯಾತ್.

ಆತಾಂಚಾ ಕಾಳಾರ್ ಪರಿಹಾರ್ ಕರುಂಕ್ ಆಸ್ಚ್ಯಾ ಸಮುಸ್ಯಾಂಚೆಂ ಲೇಖ್ಚ್ ಬಹುತ್ ಸಂಖ್ಯಾಚೆಂ. ಜರ್ ತುಂ ಭುಮಿಚ್ಯಾ ಸೌಮ್ಯ ವಲಯಾಂತ್ ಜಿಯೆತಾಯ್, ತರ್ ತುಕಾ ಕಳಿತ್ ಜಾತಾ ಕೀ ರುಕಾಚಿಂ ಪಾನಾಂ ಹಳ್ದುವಿಂ ಜಾವ್ನ್ ಸಕ್ಲಾ ಪಡ್ತಾತ್, ಆಕಾಶ್ ಗೊಬ್ರಾಳೊ ಜಾವ್ನ್ ಯೆತಾ ಆನಿ ಥಂಡ್ ವಾರೆಂ ವ್ಹಾಳ್ತಾ, ಸುಕ್ಣಿಂ ಸಾವ್ಜಾಂ ಆಪ್ಲೆಂ ಬಿಡಾರ್ ಸೊಡುನ್ ಊಬಾಳ್ಯಾ ಪ್ರದೇಶಾಕ್ ಉಬ್ತಾತ್—ಅಶೆಂ ತರ್ ತುಕಾ ಕೆಲೆಂಡರ್ ಪಳೆನಾಸ್ತಾಂಚ್ ಹಿಂವೆ ದೀಸ್ ಲಾಗಿಂ ಆಯ್ಲೆ ಮ್ಹಣ್ ಕಳಿತ್ ಜಾತಾ. ಅಶೆಂ ತುಂವೆ ತುಜ್ಯಾ ಜೀವನಾಂತ್ ಖರೆಪಣಿ ಸಮುಸ್ಯೆ ನಿವಾರ್ಚೆಂ ಸುಧೃಡ್ ಪ್ರಯತ್ನ್ ಕೆಲೆಂಯ್ ತರ್ ತುಜೊ ಸಾಂಗಾತ್ ಹೆರಾಂಕ್ ತುಜೆ ಥೈಂ ಆಕರ್ಷಿತ್ ಕರ್ತಾನಾ ತುಜೆಂ ವ್ಯಕ್ತಿತ್ವ ಆದರ್ಶ್ ವ್ಹಾಳ್ಯೆಂ ಹೆರಾಂಚಿ ಅಪ್ಸೈಂಚ್ ತುಜ್ಯಾ ಚಲನ್-ವಲನಾಂ ವರ್ವಿಂ ಕಳಿತ್ ಜಾತೆಲೆಂ.

ಆತಾಂಚಾ ಕಾಳಾರ್ ಜಗತ್ತಾಚೊ ಮುಲ್ಯಾನ್ ಮುಲೊ ಭೃಷ್ಟಾಚಾರ್, ಅನೀತ್ ಅನ್ಯಾಯ್ ಭರೊನ್ ಗೆಲಾ. ಪುಣ್ ಹ್ಯಾ ವಿರೋಧ್ ಕಮುರ್

ಭಾಂಧ್ಚೆ ಪುಣ್ಯ ಪುರುಷ್ ವೆಗಿಂಚ್ ಹ್ಯಾ ಜಗತ್ತಾಂತ್ ಉದೆತೆಲೆ ಮ್ಹಳ್ಳೆಂ ಧೈರ್ಯ್ ಮ್ಹಾಕಾ ಆಸಾ. ಆಜ್ ಹ್ಯಾ ಸಂಸಾರಿಂ ಧರ್ಮಾ ನಾವಿಂ ಚಲ್ಚೆ ಅತ್ಯಾಚಾರ್ ಜರೂರ್ ಏಕ್ ದೀಸ್ ಶೆವಟ್ ದೆಖ್ತೆಲೆ. ರಾಜಕೀಯ್ ನಾಟಕಾಂಚೆ ಪಡ್ದೆ ಧಾಂಖ್ತೆಲೆ. ಕಿತ್ಯಾ ಅಸತ್, ಅನೀತ್ ಅನ್ಯಾಯ್ ಚಿರಕಾಳ್ ಭಿಲ್ಕುಲ್ ಬಾಳ್ವೊಂಚಿ ನಾ.

ಜರ್ ಆಮಿ ಯುವಜಣಾಂನಿ ಮನ್ ಕೆಲೆಂ ತರ್ ಅಸಲೆಂ ಭವಿಷ್ಯ್ ಆಪ್ಲೆಂಚ್ ಕರ್ಯೆತ್. ಪುಣ್ ಆಜ್ ಯುವಜಣ್ ಸಭಾರ್ ಕುಡ್ಡ್ಯಾ ಸಂಸಾರಾಂತ್ ಕುಡ್ಡೆಚ್ ಜಾಲ್ಯಾತ್. ಕ್ರಿಯಾತ್ಮಕ್ ಪಾತ್ರ್ ಖಂಚ ಯ್ನಾಸ್ತಾಂ, ಕ್ರಿಯಾತ್ಮಕ್ ರೀತಿ-ರಿವಾಜಿಂಕ್ ವೆಂಗಾನಾಸ್ತಾಂ, ಕ್ರಿಯಾತ್ಮಕ್ ಪಾತ್ರ್ ಖೆಳಾನಾಸ್ತಾಂ ನಿರ್ಜೀವ್ ಜಾಲ್ಯಾತ್, ನಿಸ್ತೇಜ್ ಜಾಲ್ಯಾತ್. ಆಮಿ ಹ್ಯಾ ಸಂಸಾರಾಕ್ ಆಯ್ಲ್ಯಾಂವ್ ಸಹಿಂ ಪಯ್ಸ್ಯಾಂಚಾ ಆಂಗ್ಲಾಲಾಪಾನ್ ರಾಯಾಳ್ ಜೀವನ್ ಜಿಯೆಂವ್ಕ್, ಬಗಾರ್ ಕಷ್ಟಾಂ-ಪರಿಶ್ರಮಾನ್ ಸಂಸಾರಾಂತ್ಲ್ಯಾ ಕುಕೃತ್ಯಾಂಕ್ ಏಕ್ ಫಾವೊತಿ ಗಡ್ ಬಾಂದುಂಕ್ ಆನಿ ತಡ್ ಹಾಡುಂಕ್ ಮ್ಹಳ್ಳೆಂ ಆಮಿ ಹರ್ಯೆಕಾ ಯುವಜಣಾನ್ ಆಯ್ಚ್ಯಾ ಘಡ್ಯೆ ಚಿಂತುಂಕ್ ಫಾವೊ. ಹೆರಾಂಚಿ ಸಂಗತ್ ಆಮ್ಕಾಂ ನಾಕಾ, ಆಮಿ ಆಪ್ಣಾಂ ಮಾತ್ರ್ ಪಳೆವ್ಯಾಂ ಮ್ಹಳ್ಳ್ಯಾ ಅನೀಷ್ಟ್ ಆನಿ ಪೊಕೊಳ್ ವಾದಾ ವರ್ವಿಂ ಆಜ್ ಸಂಸಾರಾನ್ ಸತಾಚೆರ್ ಸತ್ಯಾನಾಶ್ ಮಾರ್ಲ್ಯಾಂ ಆನಿ ಘಟ್ಕೆರೆಂ ರಾಜ್ ಧರ್ಲ್ಯಾಂ. ಪುಣ್ ಪೆಲ್ಯಾಚೊ ಸಂತೋಸ್‌ಚ್ ಆಪ್ಲೊ ಸಂತೋಸ್, ಪೆಲ್ಯಾಚೆರ್ ಆಯಿಲ್ಲೆ ಸಂಕಷ್ಟ್‌ಚ್ ಆಪ್ಣಾಚೆಯಿ ಸಂಕಷ್ಟ್ ಮ್ಹಣ್ ಆಮಿ ಲೆಖ್ಲ್ಯಾಂವ್ ತರ್ ಆಜ್ ಹೊ ಸಂಸಾರ್ ಕಿತ್ಲೊ ವೃದ್ಧಿ ಜಾತೊ. ಲೋಕ್ ಕಿತ್ಲೊ ಖರ್ಯಾ ಸಂತೊಸಾನ್ ಆಪ್ಲೆಂ ಜೀವನ್ ಸಾರ್ತೊ! ಪುಣ್ ಹೆಂ ಭಾಗ್ ಆಯ್ಚ್ಯಾ ಜಗತ್ತಾಂತ್ ನಾ ಜಾಲಾಂ.

ಮುಖೆಲ್ಯಾಂಕ್ ಸವಾಲ್ ದಿವ್ಯಾಂ:

ಆಜ್ ಸಮಾಜೆಂತ್ ಸಭಾರ್ ಮುಖೆಲಿ ಮ್ಹಳ್ಳ್ಯಾ ನಾಂವಾರ್—ಗುಡ್ಡ್ಯಾ ವಯ್ರ್ ಮರೊನ್ ಪಡ್‌ಲ್ಲ್ಯಾ ತಳ್ಯಾಪರಿಂ ವ ನಿರ್ಭೀತ್ ಯುಗಾಂತ್ ಉಡ್ಯಾಣಾಂ ಘಾಲ್ಚ್ಯಾ ಉಳ್ಟ್ಯಾಪರಿಂ ಜಿಯೆತಾತ್. ತಾಂಕಾಂ

ಯುವಜಣಾಂವಿಶಿಂ ಕಿತೆಂಚ್ ಪಡೊನ್ ಗೆಲ್ಲೆಂನಾ. ಥೊಡ್ಯಾಂಕ್ ಯುವ ಜಣಾಂಚಾ ಉತ್ರಾಂ–ಸೂತ್ರಾಂಕ್‌ಯಿೊ ಆಪ್ಲಿ ಮಾನ್ಯತಾ ದೀಂವ್ಕ ಜಾಯ್ ವ್ಹಳ್ಳೆಂ ಗುಮಾನ್ ಪರ್ಯಾಂತ್ ನಾ! ಹಾ ಕಟಾ, ಆಮ್ಚಿ ಗತ್‌ಗಿ? ಹಿ ಕಸಲಿ ಹ್ಯಾ ಆಮ್ಚ್ಯಾ ಸಮಾಜೆಚಿ ನೀತ್‌ಗಿ?

ಭಾರ್ ಯುವಜಣ್ ಸಭಾರ್ ತಾಲೆಂತಾಂನಿ ಭರ್‌ಲ್ಲೆ ಆಸಾತ್. ತರೀ ಫಾವ್ನೊ ತೊ ಸಹಕಾರ್ ನಾಸ್ತಾಂ, ಪ್ರೋತ್ಸಾಹ್ ನಾಸ್ತಾಂ ತಿಂ ತಾಂಚಿಂ ತಾಲೆಂತಾಂ ಆಜ್ ಧರ್ಣಿ ಪಂದಾ ಧಾಂಖುನ್ ದವರ್‌ಲ್ಲ್ಯಾ ವಜ್ರಾಪರಿಂ ಜಾಲ್ಯಾಂತ್. ತಾಂಚೊ ಪ್ರಜಳ್ ಹ್ಯೆ ಸಮಾಜೆಕ್ ದಾಖಂವ್ಚೆಂ ಭಾಗ್ ತಾಂಕಾಂ ನಾ ಜಾಲಾಂ.

ಧೈರ್ಯ್ ಸಾಂಡ್ಚೆಂ ನಾಕಾ:

ಅಶೆಂ ಮ್ಹಣ್ ಆಮಿ ಯುವಜಣಾಂನಿ ಧೈರ್ಯ್ ಸಾಂಡ್ಚೆಂ ನಹಿಂ ವ ಸ್ಥೈರ್ಯ್ ಹೊಗ್ಡಾಂವ್ಚೆಂ ನಹಿಂ ಬಗಾರ್ ಹ್ಯಾ ಸಮಾಜೆಂತ್ಲ್ಯಾ ಥೊಡ್ಯಾ ಬೇಜವಾಬ್ದಾರಿ ಮುಖೆಲ್ಯಾಂಕ್ ಖರೆಂ ಪಂಥಾಹ್ವಾನ್ ದೀವ್ನ್ ಆಮಿ ಮುಖಾರ್ ಸರ್ಯಾಂ, ಆಮ್ಚೊ ಖರೊ ವಾಂವ್ರ್ ಹಾತಿಂ ಧರ್ಯಾಂ ಆನಿ ಶ್ರೇಷ್ಠ್ ಕಾಮಾಂ ಪಂತಾಕ್ ಪಾವಯಾಂ. ಸಮಾಜೆ ಥಾವ್ನ್ ಆದರ್ಶ್ ವ್ಹಳ್ಳೊ ಬಿಲ್ಲೊ ಆಮ್ಕಾಂ ಪ್ರಾಪ್ತ್ ಜಾಯ್ನಾ ತರೀ ಆಮ್ಚ್ಯಾ ಮತಿಕ್ ಸಮಾಧಾನ್ ಜಾವ್ನ್, ಆಮಿ ಕೆಲ್ಲೆಂ ಕಾಮ್ ಆಮ್ಕಾಂ ಆದರ್ಶ್ ಮ್ಹಣ್ ಸೊಗ್ಲೆಂ ತರ್—ಆಮ್ಚಿ ಯುವ ಪ್ರಾಯ್ ಜಯ್ತ್ಯಾಚೆಂ ಶಿಖರ್ ಜೊಡುನ್ ಮುಖ್ಲ್ಯಾ ಜೀವಿತಾಂತ್ ಯಶಸ್ವೀ ಹಾಡುನ್ ಯೆತೆಲಿ.

ಯುವ ಪ್ರಾಯ್ ಜಾವ್ನಾಸಾ ಜೀವನಾಂತ್ಲೆ ಹಿಂವಾಳೆ ದೀಸ್. ಹ್ಯಾ ಳಾರ್ ಬರ್ಯಾ ಚಿಂತ್ನಾಂಕ್ ಆಂಕ್ರ್ಯೊ ದಿವ್ಯಾಂ, ಪಾಡ್ ಭಗ್ನಾಂಕ್ ಾಂವ್ಡಾವ್ನ್ ಸೊಡ್ಯಾಂ ಆನಿ ಆಮ್ಚೆಂ ಭಾವೀ ಭವಿಷ್ಯ್ ದೆವಾಕ್ ಆನಂದಾಚೆಂ ನಿ ಪೆಲ್ಯಾಕ್ ಮಯಾ ಮೊಗಾಚೆಂ ನಂದನ್ ಕರ್ಯಾಂ. ತಶೆಂ ಜಾಂವ್!

LIBRARY

WORLD KONKANI CENT

Shakthinagar, Mangalore.

No: **Acc. No:**

Issued on	Borrower's No. And Signature	Returned on
	1780 G-7KON Fres	

I

WORLD KONKANI CENTRE,
SHAKTHINAGAR, MANGALORE

TITLE : ಆದರ್ಶ ಯುವಜಣ್
(ಯುವಜಣಾಂಕ್
ಬರೆ ಮಾರ್ಗದರ್ಶನ್)

ni

WORLD KONKANI CENTRE
LIBRARY
SHAKTHINAGAR D. K.

❖

Acc. No. ____________

1. Books lost, torn, defaced, marked or damaged in any way shall have to be replaced by the borrower.
2. Books issued can be recalled at any time, if necessary.

HELP TO KEEP THIS BOOK
FRESH & CLEAN